

brown  
book

THE BOOK WAS  
DRENCHED

UNIVERSAL  
LIBRARY

**OU\_200263**

UNIVERSAL  
LIBRARY



**OSMANIA UNIVERSITY LIBRARY**

Call No.

Accession No.

Author

Title

'This book should be returned on or before the date  
last marked below.

---



ಸಂಪುಟೀ — ಸಂಚಯೀ

# ಹಂಸಗೀತೆ

(ಕಾವ್ಯಭಿ)

## ಹಂಸ ಗ್ರಹಿ

ಲೇಖಕ

ಶ. ರಾ. ನು.

(విల్డ జచ్చగంగల లీట్యూషన్)

చెలే

రూ. ۹-۱۷-۰

## ಪ್ರಕಾಶಕರ ಮಾತ್ರ

ಪ್ರಕಾಶಕ ವಾಚಕ - ಲೇಖಕರ ನಡುವಿನ ಸೇತುವೆ; ಲೇಖಕರ ಕಲ್ಪನಾ ಮೂರ್ಯವನ್ನು ವಾಚಕಲೋಕಕ್ಕೆ ಪ್ರಸಾರ ಮಾಡುವ ವಾರು. ಎಂತಲೇ ಸಾಹಿತ್ಯ ಸೃಷ್ಟಿ, ಸಂಸ್ಕೃತ ಸಂವಧನ ಕಾರ್ಯದಲ್ಲಿ, ವಾಚಕರು, ಲೇಖಕರವೈ ಜನಾದಾರಿ ಪ್ರಕಾಶಿಗೂ ಇವೆ.

ಮಾರಿನ ಕಾಲದ್ವಾರೆ ಕಾವ್ಯದಂದಾಗುತ್ತಿದ್ದ ರೆಸ ಪ್ರಚೀನೀದನೆ, “ರುಚಿ” ಇಂಥನೆಂಬುದು ಪ್ರಸಾರ ಇಂದಿನ ಗಡ್ಡಾಯಂಗವಲ್ಲಿ ಕಾದಂಬರಿಯಂದಾಗಬೇಕು. ಒತ್ತಲೇ ಕಸ್ತು ಚರ್ಚಿಂತೆ ಕಾದಂಬರಿ ಸಂಪ್ರಯುತ ಹೇಳುಗುತ್ತಿದೆ.

ಅದುದಂತ ತನ್ನಿಡ ಕಾದಂಬರಿ ಸ್ವಿಯುರಿಗೆ, ಉತ್ತರಾ ಕಾದಂಬರಿ ಮಿಕ್ಕನ್ನು, ಅದ್ದು ಸುಲಭ ಬೆಳೆಯಲ್ಲಿ ಒದಗಿಸುವ ಉದ್ದೇಶದಿಂದ. ನಷ್ಟಿ ಮಿಕ್ಕ ಮೂರ್ತಿಯನ್ನು ಉರಂಭಿಸಿ, ಮೊದಲ ಕರಣವನ್ನು ವಾಚಕರ ಮುಂದೆ ಘ್ರಿಷ್ಟೀನೆ.

ನಮ್ಮ ಉದ್ದೇಶ ಸಫಲವಾಗಿ, ಅದರೆ ಸತ್ಯವಾಗಲು, ವಾಚಕರ, ಲೇಖಕರ ನೇರವು ಅಗತ್ಯ. ಆ ನೇರವು ಇದೆಯೆಂದು ನಂಬಿ ಕಾರ್ಯಕರಂಭ ಮಾಡಿದೇವೆ.

ನಮ್ಮ ಕಾರ್ಯಕ್ಕೆ ನೇರವಾಗಿ ಮೊದಲ ಈ ಕಾದಂಬರಿಯನ್ನಿತ್ತ, ಶ್ರೀ ಎ. ರಾ. ಸು ರವರಿಗೂ, ಮುಖ ಚಿತ್ರವನ್ನು ರಚಿಸಿ ಕೊಟ್ಟಿ ಶ್ರೀ ಪಿ. ಅರ್. ತಿಂಗ್ಲೀ ನ್ಯಾಮಿಯಾವರಿಗೂ, ಗ್ರಂಥವನ್ನು ಅಂದವಾಗಿ ಮೂರಿಸಿಕೊಟ್ಟಿ ಶ್ರೀ ಸೀತಾ ನಾಥವ ಮುಂದುತ್ತಾಲಯದವರಿಗೂ ನಮ್ಮ ಕೃತಜ್ಞತೆ.

—ಪ್ರಕಾಶಕರು.

## లేఖకరె అరికే

నన్న కాదంబరిగళనోయీది, నేడ్లుడ వాజకెవ్వందేద ఉత్సవ ఈ హోస కాదంబరియి రజనేగి ప్రేరేపక. సంగీతగారనోబ్బన బాణిన తండరద చుఇలే, హిందిన మత్తు ఇందిన సంస్కృతయన్న నానిల్లి చిత్రసలే ఇసిదేనే. కాదంబరియి లేఖనదల్లి బభసిరువ తంత్రశ్చ అదు కొరణ ఇదరల్లి బరువ ఎల్ల పాత్రగళూ కల్పనాస్యామి; యావ జీవంత వ్యక్తి యన్న దృష్టియల్లిట్లిట్లి, కొండు రచితపామాదల్ల. రాగ సాక్షాత్కార, రాగవన్న ఒక్కే ఇదువ్వదు, యిలినించ పాఠ కలియువుదు—ఇవు నాను కేఇద హిరియిర కథగళింద ప్రేరేపిత.

ఈ కాదంబరియన్న బరేయువల్లి, ఇతికాస మత్తు సంగీతద బగ్గె కేచ్చు విచారగళన్న తిథి, నేరపాద హిరియులూ, నన్న గురుగళూ ఆద డా॥ ఎస్. శ్రీకంతశాస్త్ర ఎం.ఎ. డిలిట్ రచరిగూ, ఆశాశవాణియి పిటీలుపాదన పట్టిగళాద ఏంత్ర శ్రీ ఎ. వి. కృష్ణమాజాయి. ఆక్షీయ ఏంత్ర అ. న. కృష్ణరాయిరిగూ నాను ఖుణ్ణ.

ఈ కాదంబరియన్న బరేద శాల, నన్న జీవనద కత్తలకాల. ఈ శాలదల్లి తమ్మ స్నేహదింద, నన్న బాణినల్లి జారుత్తద నెఱ్చిగేయన్న బల వాగి హిదిదు నిల్లిసిద ఏంత్రరాద, క. మా, నాయక్, బి. ఎస్. ఏక్క నాథ్, చం. న. రాజారావు, చం. న. ముత్తిరావు, ఎం. ఎస్. దొరెస్త్రవు, ఎస్. రావుకృష్ణ ఇవర స్నేహముణ మరేయలాగద మధురస్తుతి.

కాదంబరియన్న బరేయువాగ కేఇ, ముండే బరేయులు ఉత్సవ విత్త ఏంత్ర “చదురంగ” ఎం. గౌ. ఆదిగరిగూ నాను ఖుణ్ణ.

కాదంబరియన్న ప్రశపిసిద నష్ట సాకిత్తమాలేయ ఏంత్రరిగూ, అందేవాగి ముద్రిసిద శ్రీ సితారాఘవ ముద్రకాలయదవరిగూ నాను కృతజ్ఞ.

## ನ ನ್ನ ಗ್ರಂ

ಚಿತ್ತದುಗ್ರದ ಇತಿಹಾಸ, ಕೊಡಬೆ ಕೊತ್ತಲಗಳ ಬಗ್ಗೆ  
ಅಭಿವೃದ್ಧಿ ವ್ಯವಹಾರ ಮಾಡಿಸಿದ, ಚಿಕ್ಕದುಗ್ರಾಕ್ಷಗೇ  
ಒದುಕೆಂಬಂತೆ ಬಾಳುತ್ತಿರುವ

ಒಂಟಿಯರು,

ಇತಿಹಾಸ ಸಂಪರ್ಕಿಸಿ ಪ್ರಸಕ್ತಿ

ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರಿಗೆ  
ಕಾಣಿಕೆ.



ଯେ ହୁଏ ହେଲା

## ತಿ ದ್ವಾ ಪ ಡಿ

ಅಚ್ಚಿನ ಕರಡು ತಿದ್ದುವಾಗ ಕಣ್ಣತಪ್ಪಿಸಿಂದ ಅಥಾಯಗಳ  
ಸಂಖ್ಯೆಯಲ್ಲಿ ಉತ್ತಮ ಇನ್ನೇ ಅಥಾಯದ ಸಂಖ್ಯೆ ಬಿಟ್ಟುಹೊಗಿದೆ.  
ಉನ್ನೇ ಪ್ರಾರ್ಥನೆ ಗಳಿನೇ ಸಾಲಿನಿಂದ ಈನೇ ಅಥಾಯ  
ಇಂನೇ ಪ್ರಾರ್ಥನೆ ಗಳಿನೇ ಸಾಲಿನಿಂದ ಇನ್ನೇ ಅಥಾಯ  
ವಾಚಕರು ದಯವಿಟ್ಟು ಈ ತಪ್ಪು ತಿದ್ದುಕೊಳ್ಳಬೇಕು.  
ಕ್ವಮಿಸಿ.

# ಹಂಸಗೀತೆ

೧

**ಶ್ರೀ** ಶ್ರದ್ಧಾದಲ್ಲಿ ಇಪ್ಪತ್ತನಾಲ್ಕು ಗಂಟೆಯ ಕಾಲಪೂನಡಿಯುವಸಂಸ್ಥಿ  
ಯೆಂದರೆ, ನವ್ಯು ಕ್ಷಬ್ಜಾ ಒಂದೇ. ಬರುವವರು ಬರತ್ತಿರುತ್ತಾರೆ,  
ಹೋಗುವವರು ಹೋಗತ್ತಿರುತ್ತಾರೆ—ಆದರೆ ಟೆಸ್ಟಿಸನ್ ಕವಿಯು ರುಃರಿ  
ಯಂತೆ ಇಸ್ಟೇಂಟ್ ಮಾತ್ರ, ಸದಾ ನಡೆದಿರುತ್ತದೆ. ಇಸ್ಟೇಂಟ್, ಅಲ್ಲಿ  
ಬರುವ ಕೆಲವರಿಗೆ, ಹೊತ್ತು ಕಳೆಯುವ ಸಾಧನವಾದರೆ, ಎಷ್ಟೋ ಇನಕ್ಕೆ  
ಜೀವನೋವಾಯಕ್ಕೆ ದಾರಿ. ಆಟದ ಶಾಢ್ಯ ‘ಧಿರ್ಲೂ’ಗಾಗಿ ಆಡುವ ಕಲಾ  
ವಿದರೂ ಉಂಟು. ಅವರಿಗೆ ಸೋಲು ಗೆಲವು ಮುಖ್ಯವಲ್ಲ; ಗೆಳ್ಳಬೇ  
ಕೆಂದು, ಎರಡಾಣೆ, ನಾಲ್ಕುನೆ ಆಸೆಗೆ ಕೆಟ್ಟ ಆಟ ಆಡುವುದಿಲ್ಲ;  
ತಾವು ಸೋತರೂ ಆಟ ಕೆಡಿಸುವುದಿಲ್ಲ. ಹಾಗೆ ದುಡ್ಡಿಗಾಗಿ ಆಡುವವರನ್ನು  
ಕಂಡರೆ, ಈ ಇನಕ್ಕೆ ಇನ್ನಿಲ್ಲದಷ್ಟು ತಾತ್ವಾರ್ಥ. ಸಾಧಾರಣವಾಗಿ ಈ  
ಬಗೆಯು ಇನ, ಹಣಕಾಗಿ ಅಟವಾಡುವವರೀಂದಿಗೆ ಕಲೆಯುವುದಿಲ್ಲ.  
ತನ್ನ ಜಾತಿಯ ಇನ ಬರುವವರಿಗೂ ಕಾದು ಕುಳಿತಿರುತ್ತಾರೆ. ಯಾರೂ  
ಬರದೆ ಹೋದರೆ, ಬೇರಿಯವರಿಗೆ ಆಟದ ರೀತಿ, ನೀತಿಗಳನ್ನು ತಿಳಿಸುತ್ತಾ,  
ಹೊತ್ತು ಕಳೆದು ಮನೆಗೆ ಹೀಡಿರುಗುತ್ತಾರೆ. ಇದು ನನ್ನ ಕ್ಷಬ್ಜಿನಲ್ಲಿ  
ಕಲೆಯುವ ಎರಡು ಬಗೆಯು ಆಟಗಾರರು. ಮೂರನೆಯ ಜಾತಿಯೂ  
ಒಂದುಂಟು. ಅವರಿಗೆ ಆಟ ಗೊತ್ತಿಲ್ಲ, ಆಡಬೇಕೆಂಬ ಚಪಲವೂ ಇಲ್ಲ.  
ಆಟವಾಡುವವರು ಆಡುತ್ತಿದ್ದರೆ, ಅವರ ಸಂಭಾಷಣೆ ಕೇಳುತ್ತಾ,  
ಅಲ್ಲಿ ಜನಿಸುವ ಈಸ್ಟ್, ಕೊರ್ಲಿಧ್, ಸ್ಟಫ್, ಹಷ್, ನಿರಾಶಿಗಳ ಭಾವ  
ಸಂಗ್ರಹವನ್ನು ನೋಡುತ್ತಾ, ಬೇಕೆನಿಸಿದಷ್ಟು ಹೊತ್ತು ಕೂತಿದ್ದು,  
ಸಾಕಾದಾಗ ಎದ್ದು ಹೋಗುತ್ತಾರೆ. ಇಂಥ್ ನಿರೀಕ್ಷೆಕರ ಗುಂಪಿಗೆ ಸೇರಿ  
ದವನು ನಾನು.

ಕಳಾವರ್ ಎಂದರೇನು, ನಹಿಲಾ ಎಂದರೇನು ಎಂದು ತಿಳಿಯದ  
ನನಗೆ, ದಿನವೂ ಕ್ಷಬ್ಜಿಗೆ ಹೋಗಲು ಇದ್ದ ಬಲವಾದ ಆಕಣಣೆ,

ರಾಯರು ರಾಘವೇಂದ್ರರಾಯರು. ರಾಯರು ದಿನಪೂ ಕೋಟಿಗೆ ಹೋಗುವುದನ್ನು ದರೂ ತಪ್ಪಿಸಿಯಾರು, ಕ್ಲಬ್‌ಗೆ ಹಾಜರಿ ಹಾಕುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಇಸ್ತೇಷ್ಟು ಅವರಿಗೆ ಬರೇ ಹವಾಸವಾಗದೆ, ಜೀವನದ ಹಾಸುಹೊಕ್ಕಿನಲ್ಲಿ ಒಂದಾಗಿತ್ತು. ರಾಯರು ಬೇರೆಲ್ಲಿ ಸಿಗಿದ್ದರೂ, ಸಂಜೀಗೆ ಕ್ಲಬ್‌ನಲ್ಲಿ ಸಿಕ್ಕೇ ಸಿಗುತ್ತಾರೆಂಬ ವಿಷಯ ಎಲ್ಲರಿಗೂ ಗೊತ್ತು. ಎಮ್ಮೇಕೆ ವೇಳೆ ಅವರ ಕ್ಲಿಫಾರರು, ಅವರನ್ನು ಮಾಡಿಕ್ಕಿ ಕೊಂಡು ಕ್ಲಬ್‌ಗೇ ಬಂದು, ಆ ದಿನದ ಆಟದ ಉಚ್ಚನ್ನು ಒಪ್ಪಿಸಿ ಹೋದುದೂ ಉಂಟು! ನಾನು ಕ್ಲಬ್‌ಗೆ ಹೋಗುತ್ತಿದ್ದೂದೂ, ಬೇರೆಲ್ಲಾ ಸಿಗದ ರಾಯರು, ಖಂಡಿತವಾಗಿ ಅಲ್ಲಿ ಸಿಕ್ಕೇ ಸಿಗುತ್ತಾರೆಂದು.

ಚಿತ್ರದುರ್ಗದ ಬೆಟ್ಟು, ಅದರ ಹೇಳಿನ ಹತ್ತಾರು ಬಶೀರಿಗಳು, ಕೋಟಿ, ದೇವಾಲಯಗಳು, ಅಲ್ಲಲ್ಲಿ ಒರಗಿದ, ಬೇರಾಲಿಗೂ ಬೇಡದ ಕಸವಾದ ರಾಸನಗಳು—ಇವು ನನ್ನನ್ನೂ ರಾಯರನ್ನೂ, ಬೆಸದ ಸ್ನೇಹದ ಕೊಂಡಿ. ರಾಯರಿಗೆ ಇಸ್ತೇಷ್ಟನಿಕ್ಕೇ ಉತ್ಸಾಹ, ಚಿತ್ರದುರ್ಗದ ಇತಿಹಾಸದಲ್ಲಿ. ಉಹೂ; ಇಸ್ತೇಷ್ಟಗಂತ ಹೆಚ್ಚು ಉತ್ಸಾಹ ಇತಿಹಾಸ ವೆಂದರೆ. ಚಿತ್ರದುರ್ಗದ ಕೋಟಿಯಲ್ಲಿ ಅವರ ಯಸ್ತಸ್ವರ್ಥದಿಂದ ಶ್ವಲ ಶಿತವಾಗದ ಕಲ್ಲು ಒಂದೂ ಇಲ್ಲ. ಬೇರೆಯವರ ಪಾಲಿಗೆ ಮೂಕ ಶಿಲೆಯಾದ ಒಂದೊಂದು ಬೋಳು ಕಲ್ಲೂ, ರಾಯರಿಗೆ ತಮ್ಮ ಕಥೆಯನ್ನು ಸಿರಿ, ನಿಟ್ಟಿಸಿರಿಡುತ್ತವೆ. ‘ನಾನು ಭೇಮ—ಹಿಡಿಂಬಾಸುರರ ಕಾಳಗಡ ಕಣವಾಗಿದ್ದ ಕಲ್ಲು. ಈಗ ನೋಡು ನನ್ನ ಗತಿ’ ಎಂದು, ಒಂದು ಕಲ್ಲು ಗಾಬನಿಗರೆದರೆ, ಇನ್ನೊಂದು, ‘ನಾನು ಭರಮಣ ನಾಯಕ ತನ್ನ ಬಿಜ್ಞಾಗತಿಯನ್ನು ಮನೆದ ಶಿಲೆ. ಈಗ ಸೂದ ಕಡಿಯುವರ ಕೊಡಲಿಯ ಮನೆಗಲ್ಲಾಗಿದೇನೇ’ ಎಂದು ನಿಟ್ಟಿಸಿರಿಡುತ್ತದೆ. ಮೂಕರಾಗಿ ನಿಂತು, ರಾಯರು ಒಂದೊಂದು ಶಿಲೆಯ ಹ್ಯಾದರುವೇದಸಮನ್ವಯ ಕಲ್ಲೆ ಏರಿಡುತ್ತಾ ಆಲಿಸುತ್ತಾರೆ. ಬೆಟ್ಟದ ಒಂದೊಂದು ಕಲ್ಲೂ ಚಿತ್ರದುರ್ಗದ ವಿರ ಇತಿಹಾಸದ ಒಂದೊಂದು ಅಧ್ಯಾಯ, ಅವರ ಚ್ಯಾಪ್ಟ್ ಯಲ್ಲಿ. ಉರಲ್ಲಿ ರಾಯರು ಇಲ್ಲವಾಗಿದ್ದರೆ, ಕೊಟೆಯ ಕಲ್ಲುಗಳು ಎಷು

ಮನೆಗಳ ಬುನಾದಿಗಳಾಗಿ, ಕೊಳೆಯಬೇಕಾಗಿತ್ತೋ ಏನೋ. ರಾಯರಿಂದಾಗಿ, ಅವು ಇನ್ನೂ, ಬಹುಲ ಬಿಸಿಲನ್ನುಂಡು ಬಾಳುತ್ತಿವೆ. ಕೊಳೆಯ ಲಾಗಲಿ, ಚಿತ್ರದುರ್ಗದ ಸುತ್ತ ಮುತ್ತಲ ಪ್ರದೇಶದಲ್ಲಾಗಲಿ, ಅವರು ನೋಡದೆ ಇರುವ ಸ್ಥಳ ಒಂದೂ ಇಲ್ಲ. ಎಲ್ಲಾದ್ದರೂ ಒಂದು ಹೊಸ ಶಾಸನವೇ, ಶಿಲಾವಿಗ್ರಹವೋ ಕಣ್ಣಿಗೆ ಬಿದ್ದಿಂಬ ಸುದ್ದಿಕೇಳಿದರೆ, ಉರಿಬಿಸಿಲಾಗಲಿ, ಸುರಿವುಳ್ಳವಾಗಲಿ, ಹತ್ತಾರು ವ್ಯೇಲಿ ನಡೆಯಬೇಕಾಗಲಿ, ತಮ್ಮ ಸೂಲ ಕಾಯದ ಕೊರಗನ್ನೂ ಲೀಕ್ಕಿಸದೆ ನಡೆಯುತ್ತಾರೆ. ಅಷ್ಟೇ ಉತ್ತಾಹ ಹೊರಗಿಸಿದ ಬಂದವರಿಗೆ ಚಿತ್ರದುರ್ಗದ ಇತಿಹಾಸವನ್ನು ಹೇಳುವಾಗ; ಅಲ್ಲಿನ ಇತಿಹಾಸಿಕ ಸ್ಥಳಗಳನ್ನೂ ತೋರುವಾಗ. ನಡುರಾತ್ರಿಯಾದರೂ ಬೆಟ್ಟಿದ ತುದಿಯೇರಲು ಸಿದ್ಧ.

ಈ ಉತ್ತಾಹದಿಂದಾಗಿಯೇ ರಾಯರು ಇಲ್ಲಿ-ಇಲ್ಲಿ, ಕಾಡಿ-ಚೇಡಿ, ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ ಕಡತಗಳು, ತಾಳೆಯೋಲೆ ಗ್ರಂಥಗಳು, ಶಾಸನಗಳು, ನಾಣ್ಯಗಳು ಮೊದಲಾದವುಗಳನ್ನು ಶೇಖರಿಸಿವಾರೆ. ಪಾಳೆಯಾರಿರ ಮನೆತನದವರ ಬಳಿ ಇದ್ದ ಹಳೆಯು ಕಾಲದ ಕತ್ತಿ-ಕವಚ, ಒಂದೆರಡು ತ್ಯೇಲ ಚಿತ್ರಗಳ ಸ್ತೋತ್ರಾರ್ಥಿಯೇ ತೆಗೆಸಿಟ್ಟು ಕೊಡಿವಾರೆ. ಹತ್ತಾರು ವರ್ಷಗಳ ಶ್ರವಣ ಫಲವಾಗಿ ಇಂದವರ ಮನೆಯೋಂದು ಸಣ್ಣ ಪಾತ್ರೆ ವಸ್ತು ಸಂಗ್ರಹಾಲಯವಾಗಿದೆ.

ರಾಯರ ಈ ಇತಿಹಾಸಾಭಿವಾನ ಸಾಂಕ್ರಾನಿಕವಾದುದು. ತಮಗೆ ಪರಿಚಿತರಾದ ಪ್ರತಿಯೊಬ್ಬರಲ್ಲೂ, ತಮ್ಮ ಉತ್ಸಂಹವನ್ನು ಬೇಕ್ಕಿಸುತ್ತಾರೆ. ರಾಡು ಬಳ್ಳವರಾಗಿದ್ದರೆ, ಅವರಿಂದ ಹಾವು ಸಂಗ್ರಹಿಸಿದ ಚಿತ್ರದುರ್ಗದ ಪಾಳೆಯಾರಿಗೆ ಸಂಬಂಧಿಸಿದ ಲಾವಣಿಗಳನ್ನು ಹಾಡಿಸುತ್ತಾರೆ; ಚಿತ್ರ ಬರೆಯಬಲ್ಲವರಿಂದ ಕೊಳೆಯ ಚಿತ್ರ ಬರೆಸುತ್ತಾರೆ; ಕಢಿ ಬರೆಯುವವರಾದರೆ, ಚಿತ್ರದುರ್ಗದ ಇತಿಹಾಸದ ಬಗ್ಗೆ ಕಢಿ ಬರಿಸುತ್ತಾರೆ; ಇನ್ನೇನೂ ಇಳಿದೆ ಲಕ್ಷ್ಮಣವಾಗಿ, ಗುಂಡಗೆ ಅಕ್ಕರ ಬರೆಯುವ ಕರ್ತೃ ಇದ್ದವನಿಂದ, ತಮ್ಮ ಲೇಖನದ ಪ್ರತಿಯನ್ನುದರೂ ಮಾಡಿಸುತ್ತಾರೆ. ಯಾರನ್ನೂ

ಬಿಡುವುದಿಲ್ಲ; ಅವರ ಸರಳ, ಸಹజ, ಆತ್ಮೀಯತೆಗೆ ಮಾರು ಹೋಗದೆ ವರೊಬ್ಬರೂ ಇಲ್ಲ.

ನೊದನೊದಲು ರಾಯರ ಈ ಅಭಿವೃಣಾಸವನನ್ನು ಕಂಡು ನಗದ ವರೂ ಇಲ್ಲದೆ ಹೋಗಲಿಲ್ಲ, ಉಂಟಾಗಿಲ್ಲ. ಅವರೆ ಈಗ-ಗೇಂಬ್ರಾ ಸಿತ್ತು ಕವಿಯಾ ‘ಹಾಳುಹೆಳ್ಳಿ’ ಎಂಬ ಕವನದಲ್ಲಿ ಚರ್ಚಿಸ ವಾದಿಯೊಬ್ಬರ ವರ್ಣನೆ ಬರುತ್ತದೆ. ಅವರನ್ನು ಕಂಡು ನಕ್ಕು ಅಣಕರಾಡಿದೇಕೆಂದು ಬಂದ ಜನ, ಕಡೆಗೆ, ಮಣಿದು ಪ್ರಾರ್ಥನೆ ಸಲಿಸಿ ಹೋಗುತ್ತಿದ್ದರೂತೆ ನೊದನೊದಲು ರಾಮುರಸ್ನು ಕಂಡು ನಕ್ಕುವರ ವಾಡೂ ಈಗೇ ಯಾಗೇ ಆಗಿದೆ. ರಾಯರು, ಅವರ ಸ್ಥಳಲಕಾರು, ಸದಾ ವೈಪುಲ್ಯದ ಕಷ್ಟ ನಿಲುವಂಗಿ, ಮೂಗಿನ ತುದಿಯ ಸಿಂಹಾಸನದ ಮೇಲೆ ವಿರಾಜಿಸುವ ಬೆಳ್ಳಿ ಕಟ್ಟಿನ ಕಣ್ಣಡಕ, ದಪ್ಪನಾದ ಕೋಲು-ಒಂದೊಂದೂ ಬೆಟ್ಟದಮೇಲೆ ಸಿಂತ ಬುರುಜು, ಬತೇರಿಗಳಂತೆ, ಚಿತ್ರದುರ್ಗದ ಜನಕ್ಕೆ ಪ್ರೀತಿಸಾತ ವಾಗಿದೆ; ನಿತ್ಯದ ನೋಟವಾಗಿದೆ.

ರಾಯರದು ಕೊಂಚ ನಿಡುಕಿನ ಸ್ವಭಾವ. ಚುರುಕಾದ ನಾಲಿಗೆ; ಗಂಟುವೋರೆ ದೇವರು ಕೊಟ್ಟಿ ವರ. ಮಾನಸ್ಸಿಗೆ ಬೇಸರವಾದಾಗ ತಟಕ್ಕುನೇ ಆಡಿಬಿಡುತ್ತಾರೆ. ಆದರೆ ಮರುಗಳಿಗೇ ಸ್ವೇಚ್ಛದ ಹೋಡಿ. ಇದ ರಿಂದಾಗಿ, ಕೆಲಕಾಲ ರಾಮುರಂದ ದೂರವಾದವರೂ, ನ.ರ.ದಿನವೇ ಮಿತ್ರರಾಗುತ್ತಾರೆ. ಅವರ ಸ್ವಭಾವ ತಿಳಿದವರು, ಸಿಂಹಾಸನ ತೊಂದರೆಯನ್ನೇ ತೆಗೆದುಕೊಳ್ಳುವುದಿಲ್ಲ. ಅವರ ಪರಿಚಯ ಬೆಳಿದನಂತರ ನನಗೂ ಅದರ ಅನುಭವವಾಗಿತ್ತು.

ರಾಮುರಿಗೂ ನನಗೂ ಮಿತ್ರತ್ವ ಬೆಳಿದದ್ದು, ನಾನು ಅವರ ಆವೃತ್ತಿ ಮತ್ತು ಮಾನವೇ ಅಭಿವೃಣಾದ ಅಸ್ತಿಭಾರದ ಮೇಲೆ. ಆ ಅಭಿಮಾನವೇ, ಅವರು ನನಗೆ ಚಿತ್ರದುರ್ಗದ ಇತಿಹಾಸವನ್ನು ಕಲಿಸಲು ಕಾರಣವಾಯಿತು. ಅವರ ಉತ್ಸಾಹ ಸಾಂಕ್ರಾಮಿಕ ಎಂದು ನಾನು ನೊಡ್ದ ವನಾದದಮೇಲೆ, ನನ್ನಲ್ಲಿ ಕಢಿಹಣಿಯುವ ಶಕ್ತಿಯಿದೆಯೆಂದು ಗೊತ್ತಾದ

ಮೇಲೆ ರಾಯರಿಗೆ ನನ್ನಲ್ಲಿ ಅಭಿಮಾನ ಮತ್ತೆನ್ನು ಬೆಳೆದು, ಆಗಾಗ—

‘ಏನು ಬರಿ ಕಾಗಮ್ಮೆ, ಗುಬ್ಬಕ್ಕೆನ ಕಥೆಗೀಚ್ಚೆಯ. ಚಿತ್ರದುಗ್ರಹ, ಮೇಲೊಂದು ಕಾದಂಬರಿ ಬರಿ’ ಎನ್ನತ್ತಿದ್ದರು; ‘ಸೋಮಾರಿ! ಬರೆಯು ಪ್ರದಿಲ್ಲ’ ಎಂದು ರೇಗ.ತ್ತಿದ್ದರು. ಎಷ್ಟೇ ವೇಳೆ ನಾನು ಬರೆದ ಕಥೆ ಯನ್ನು ಉತ್ತಾಹದಿಂದ ತೆಗೆದುಕೊಂಡು ಹೋಗಿ ತೋರಿಸಿದರೆ—‘ಇದನ್ನೇನು ಮಾಡಬೇಕು. ಬಾಪುಟದ ಬತ್ತೆರಿ ಮೇಲೆ ನೀಂತು ಗಾಳೀಲಿ ತೂರಿಬಿಡು. ಇರಲಿಲ್ಲ, ಸಾಮಲಿಲ್ಲ—ಆಂಥವರದ ಕಥೆಯಿಂದ ಯಾರಿ ಗೇನು ಉಪಯೋಗ’ ಎಂದು ನನ್ನ ಉಕ್ಕುವ ಉತ್ತಾಹದ ಮೇಲೆ ತಣ್ಣೆಕೆ ರಚುತ್ತಿದ್ದರು. ಆದರೂ ನಾನು ಬರೆದನ್ನು ಅವರು ಓದಬೇ ಇರುತ್ತಿರಲಿಲ್ಲ ಅದು ಸನಗೂ ಗೊತ್ತು. ಆದರೂ ನಾನು ಸಿಟ್ಟಾಗುವ ರಾಸ್ತೆ ವರಾಡಿ ಬರಬ್ಕಿಡ್ದೇ.

ನಾನು ಚಿತ್ರದುಗ್ರಹ ಮೇಲೆ, ಅದುವರೆಗೂ ಏನನ್ನು ಬರೆಯದೆ, ಅವರ ಬೂರುಕೆಯನ್ನು ಬರದಾಗಿಸಿದ್ದರೂ, ‘ಇಂದಿಲ್ಲ ನಾಳಿ ಬರದಾನು’ ಎಂಬ ಭರವಸೆ ಇರಬೇಕು ಅವರಿಗೆ. ನಾನು ಸಿಟ್ಟಾಗಿ ಹೋದರೆ, ಅವರೇ ವರುದಿನ ಬಂದು, ನಾರಾಯಣಪ್ಪನ ಹೋಟಲ ದೊಸೆಯಂತಿರುಬಿತ್ತಿಲ್ಲ, ಒಂದಿನ ದಿನದ ಕಷಿ ವರೆಸುತ್ತಿದ್ದರು. ನಾನು ಚಿತ್ರದುಗ್ರಹ ಮೇಲೆ ಕಥೆ ಬರೆಯಿದ್ದರೂ, ಅದರ ಬಗ್ಗೆ ಆವಾರ ಅಭಿಮಾನ ವಿತ್ತು. ಅದರ ಸೂರಾರು ಕಥೆಗಳನ್ನು ರಾಯರ ಬಾಯಿಂದ ಕೇಳಲು, ಬೇಕಾದ ಬೆಲೆಕೊಡಲು ಸಿದ್ಧಸಿಷ್ಠಿ. ಎಂತಲೇ ಪ್ರತಿದಿನವೂ ಸಂಜೀ, ರಾಯರನ್ನು ಸೋಡಲು ಕ್ಳೆಬ್ಬಿಗೆ ಹೋಗುತ್ತಿದ್ದೆ.

ಆದಿನ ನಾನು ಕ್ಳೆಬ್ಬಿಗೆ ಹೋಗಲು, ಬೇರೇನೋ ಕೆಲಸವಿದ್ದದರಿಂದ ದಿನಕ್ಕಿಂತಲೂ ಕೊಂಡ ತಡವಾಯಿತು. ದಿನವೂ ಹೋದಾಗ, ಇಸ್ಟಿಂಟಾಟಿ ಚಲ್ಲಿ ತಲ್ಲಿನರಾಗಿದ್ದು, ಹತ್ತಾರು ನಿಮಿಷಗಳನಂತರ ಎಚ್ಚರಾಗಿ, ಸೋಡಿ, ‘ಸಿ! ಬಂದೆಯಾ. ಕೂತುಕೋ. ಬೇಸ್ಟಿನಾಟ ಮುಗಿಸಿ ಎದ್ದುಬಿಡುತ್ತೇನೆ’ ಎಂದು ಹೇಳಿ, ಮತ್ತೆ ಆಟದಲ್ಲಿ ಮಗ್ನಾಗತಿದ್ದ ರಾಯರು, ಆದಿನ ನನ್ನನ್ನೇ ಕಾದು ಕುಳಿತಂತಿತ್ತು. ನಾನು ಕಣ್ಣಿಗೆ ಬಿಡುಕೂಡಲೇ—

‘ ಏನಯ್ಯಾ, ಮಹಾ ಸಾಹಿತಿ! ಈಗ ಬಿಡುವಾಯಿತೇ ಬರಲಿಕ್ಕೆ?’

ಎಂದರು. ಅವರ ಬಿರುಸಾದ ಮಾತಿನ ರೀತಿಯಲ್ಲಿ, ಏನೋ ಖಾತ್ವಾಹ ತುಳುಕುತ್ತಿತ್ತು.

‘ ಮನೆಯಲ್ಲಿ ಏನೋ ಕೆಲಸವಿತ್ತು. ಅದಕ್ಕೆ ತಡವಾಯಿತು’

‘ ಮನೆ ಕೆಲಸೆ! ಸೀನೂ ಮನೆಗೆಲಸ ವಾಡುತ್ತೀಯೇನು? ಪರವಾಯಿಲ್ಲ. ಏನೋ ಬರೆಯುತ್ತಾ ಪ್ರಪಂಚವನ್ನೇ ಮರತು ಬಿಟ್ಟಿಯೇನೋ ಎಂದಿದ್ದೆ. ಹೋಗಲಿ—ಈಗಲಾದರೂ ಬಿಡುವಾಗಿದೀರು ತಾನೇ?’

‘ ಬಿಡುವೇ. ಏನಾದರೂ ಕೆಲಸವಿತ್ತೇನು?’

‘ ಇದೆ. ನಡಿ. ನಮ್ಮ ಮನೇಗೇ ಹೋಗೋಣ’

‘ ಏನು ಸವಾಚಾರ ರಾಯರೆ?’

‘ ಇಲ್ಲೇನೂ ಕೇಳಬೇಡ. ಒಂದು ವಿಶೇಷ ಪತ್ತಿಯಾಗಿದೆ. ಮನೇಲಿ ಹೇಳ್ತೇನಿ’.

ಎಂದವರೇ, ನನಗೆ ಪ್ರತ್ಯುತ್ತರ ಕೊಡಲೂ ಆವಕಾಶ ಕೊಡದೆ, ತಮ್ಮ ಬಿತ್ತವನ್ನು ಹಿಡಿದು ಹೊರಟೇ ಬಿಟ್ಟರು.

ದಾರಿಯಲ್ಲಿ ಹೋಗುವಾಗ, ಏನು ಸವಾಚಾರವೆಂದು ತಿಳಿಯಲು ಪ್ರಯತ್ನಿಸಿದೆ. ಅದರೆ ಏನೂ ಹೊರಬರಲಿಲ್ಲ. ರಾಯರು, ಮೊದಲ ದೀಪಾವಳಿಗೆ ಅತ್ಯೇಯ ಮನೆಗೆ ಹೋಗುವ ಅಳಿಯನ ಉತ್ತರವಿಂದ ಹಜ್ಜೆ ಹಾಕುತ್ತಿದ್ದರು. ನನ್ನ ಪ್ರಶ್ನೆಯತ್ತ ಲಕ್ಷ್ಯವಾಗಲಿ, ಅದಕ್ಕೆ ಉತ್ತರ ಕೊಡಬೇಕೆಂಬ ಮನಸ್ಸಾಗಲೀ ಅವರಿಗೆ ಇದ್ದಂತಿರಲಿಲ್ಲ. ತಮ್ಮ ನಾಡಿಗೆ ತಾವು ಏನೋ ಯೋಚಿಸುತ್ತಾ, ಅದಕ್ಕೆ ಸಾಧನವೆಂಬಂತೆ, ಸಣ್ಣ ಧ್ವನಿಯಲ್ಲಿ ಏನೋ ಹಾಡು ಕುರುಕುತ್ತಾ ನಡೆಯುತ್ತಿದ್ದರು. ಅಂಥ ಸ್ಥಿತಿಯಲ್ಲಿ ಅವರನ್ನು ಪ್ರಶ್ನಿಸಿ, ಉತ್ತರ ಪಡೆಯಲ್ಪತ್ತಿ ಸುವುದು ವ್ಯಧವೆಂದು ಹಿಂದಿನ ಅನುಭವಗಳಿಂದ ಅರಿತ ನಾನು, ಮತ್ತೆ ಅವರನ್ನು ಪ್ರಶ್ನಿಸದೆ, ಏನು ವಿಶೇಷವಿರಬಹುದೆಂದು ಚಿಂತಿಸುತ್ತಾ ವೋನವಾಗಿ ಹಿಂಬಾಲಿಸಿದೆ.

ಮನೆಗೆ ಹೋದ ಕೂಡಲೇ, ರಾಯರು ನನಗೆ ಕುಳತುಕೊಳ್ಳಲು ಕೂಡಾ ಹೇಳಿದೆ, ತಮ್ಮ ಮೇಜಿನ ಡಾ ಎಳೆದು ಅದರೊಳಗಿನಿಂದ, ಸಾಧಾರಣವಾಗಿ ಕೇಸಿನ ಕಾಗದಗಳನ್ನಿಡುವ ಬಾದಾಮಿ ಕಾಗದದ ಕವರು ತೆಗೆದು, ನನ್ನ ಮುಂದಿಟ್ಟು—

‘ಅದರೊಳಗಿರೋದನ್ನ ಓದು’ ಎಂದರು.

ಕವರಿನ ಬಾಯಿ ಬಿಡಿಸಿ ನೋಡಿದೆ. ಅದರೊಳಗೊಂದು ಹಳೀಯ ದಾದ ಕರಡಿನ ಕಾಗದವಿತ್ತು. ಅದನ್ನು ಹೊರತೆಗೆಯಲೆಂದು ಕೈ ಹಾಕಿದೆ.

‘ಹುಣಾರಾ! ಸಿಕ್ಕಾಪಟ್ಟಿ ಎಳೀಯಬೇಡ. ಹಳೀ ಕಾಗದ. ಪುಡಿ ಪುಡಿಯಾಗಿ ಹೋಗುತ್ತೆ’

ಎಂದು, ನನ್ನನ್ನ ಎಚ್ಚರಿಸಿದರು ರಾಯರು.

ರಾಯರು ಹೇಳಿದಂತೆಯೇ ಕವರೊಳಗಿದ್ದ ಕಾಗದವನ್ನು ಎಚ್ಚರಿಸಿ ಯಿಂದ ಹೊರತೆಗೆದು ನೋಡಿದೆ. ಅದೊಂದು ಬಹು ಹಳೀಯ ಕಾಗದ. ದಪ್ಪನಾಗಿ, ಒರಟಾಗಿ ಇತ್ತು. ಅದರಮೇಲೆ ಮೋಡಿ ಅಕ್ಕೆರದಲ್ಲಿ, ರಾಗಿ ಮಸಿಯಲ್ಲಿ ಏನೋ ಬರೆದಿತ್ತು. ಕಾಗದವನ್ನು ಅಲ್ಲಲ್ಲಿ ಹುಳುತ್ತಿಂದು ದರಿಂದ ಅಕ್ಕೆರವಾತವಾಗಿತ್ತು. ಅದರ ಚೊತ್ತಿಗೆ, ಕಾಗದ ತುಂಬ ಹಳೀಯದಾದು ದರಿಂದ, ಒಂದು ಕಾಲಕ್ಕೆ ಬಿಳಿದಾಗಿದ್ದಿರಬಹುದಾದ ಕಾಗದ ಈಗ ಹಳದಿಯಾಗಿ, ಬಾದಾಮಿ ಬಣ್ಣವಾಗಿ ವಿನಷ್ಟವಾಗಿತ್ತು.

ರಾಯರು ಸುಮ್ಮನೆ ಕುಳತು, ನನ್ನ ಮುಖವನ್ನೇ ದಿಟ್ಟಿಸಿ ನೋಡು ತ್ತಿದ್ದರು. ಅವರ ಹೈದರಯದ ಉತ್ತಾಹ ಅವರ ಕಣ್ಣ ಕಾತುರತೆಯಲ್ಲಿ ಹೊರಸೂಸುತ್ತಿದ್ದ ೧೦ತೆಯೇ, ಮೇಜನ್ನು ತಬಲಾದಂತೆ ಬಾರಿಸುತ್ತಿದ್ದ ಕೆಬಿರಳುಗಳಿಂದಲೂ ಘೃತವಾಗುತ್ತಿತ್ತು. ಏನನ್ನೋ ಹೇಳಬೇಕೆಂಬ ಅತುರ

ಇರುವುದನ್ನು ಅವರ ಮುಖಭಾವ ಸೂಚಿಸುತ್ತಿತ್ತು. ಆದರೂ ಮಾತ್ರ ನಾಡದೆ, ಅವರು ನನ್ನನ್ನೇ ನೋಡುತ್ತಿದ್ದರು.

ನಾನೂ ಕಾಗದವನ್ನು ಓದಲು ಯಶ್ವಿಸಿದೆ. ಮೋಡಿಯ ಅಕ್ಕರದ ಪರಿಚಯವಿಲ್ಲದ ನನಗೆ, ಆ ಕಾಗದದಲ್ಲಿದ ಬರಹ ಕನ್ನಡವೆಂದು ಅಲ್ಲಿಗ್ಗಿಂದು ಇಲ್ಲಿಗ್ಗಿಂದು ತಿಳಿಯುವ ಅಕ್ಕರದಿಂದ ಗೊಳ್ಳಬಿಡುತ್ತಿದೆ ವಿನಾ, ಸಂಪೂರ್ಣವಾಗಿ ಓದಲು ಆಗಲಿಲ್ಲ. ನಾಲ್ಕಾರು ನಿಮಿಷ ಪ್ರಯತ್ನಪಟ್ಟು ವಿಫಲನಾಗಿ, ಕಡೆಗೆ ರಾಯರಿಗೇ ಶರಣಹೋದೆ.

‘ಇದೇನು ಕಾಗದ ರಾಯರೇ ?’

‘ಏಕೆ? ಓದಲಿಕ್ಕಾಗಲಿಲ್ಲವೇ?’

‘ಅದೇನು’ ಅಕ್ಕರನೋ ಸರಪಣಿಯೋ? ಈ ಬರಹವಿದಲಿಕ್ಕೆ ಬ್ರಹ್ಮ ಪ್ರತ್ಯೇಕ ಕಣ್ಣನ್ನೇ ಸೈಫಿಮಾಡಬೇಕು. ಅದೇನು ನೀವೇ ಹೇಳಬಿಡಿ !’

‘ಇದೊಂದು ದಾನ ಶಾಸನದ ನಕಲು. ಇವತ್ತು ಬೆಳಗ್ಗೆ ತಾನೆ, ಆಕಸ್ಯಾತ್ಮಾಗಿ ಕೈಗೆ ಸಿಕ್ಕಿತು—ಯಾರೋ ಒಬ್ಬ ಕ್ಷೇತ್ರಾರ ತಂದ ಕೊಟ್ಟ ಕಾಗದದ ಕಟ್ಟಿನಲ್ಲಿ ಇತ್ತು. ಬಹಳ ಮುಖ್ಯವಾದ ದಾನ ಶಾಸನ. ಈ ನಕಲು ತೆಗೆದೇ ೧೦೦ ವರ್ಷಗಳ ಹೇಳಿ ಆಗಿದೆ. ಘೃದರನ ಕಾಲದ್ದು ಇದು. ಅವನ ಮಗ್ಗ ಪೀಠಸುಲ್ತಾನ, ಜಿತ್ರದುರ್ಗದಲ್ಲಿದ್ದ ಘೃದರವಿ ವೆಂಕಟ ಸುಬ್ಬಯ್ಯ ಎನ್ನುವವರಿಗೆ, ದಾನಕೊಟ್ಟ ವಿಚಾರ ಇದರಲ್ಲಿ ಬರೆದಿದೆ.’

‘ಇರಬಹುದು. ಇಂಥನು ಎಷ್ಟೋ ಇವೆ. ನೀವು ನನ್ನನ್ನು ಕರೆ ತಂದ ರೀತಿ ನೋಡಿ, ಏನೋ ವಿಚಿತ್ರವನ್ನು ತೊರಿಸುತ್ತಿರಿ ಎಂದಿದ್ದೆ. ಇದರಲ್ಲೇನು ಮಹತ್ವ? ’ ನಿರುತ್ತಾಹಿದಿಂದ ನಾನು ಕೇಳಿದೆ. ನನ್ನ ನಿರುತ್ತಾಹಿದ ಸಣ್ಣ ಧ್ವನಿ ಆವರನ್ನು ರೇಗಿಸಿತು.

‘ಮಹತ್ವವಿಲ್ಲವೇ? ಅದಕ್ಕೇ ಅದನ್ನು ಓದು ಎಂದದ್ದು. ವೆಂಕಟ ಸುಬ್ಬಯ್ಯ ಭಾರಿ ಸಂಗಿತ ವಿದ್ವಾಂಸರಂತಿ. ಅವರು ಪೀಠವಿನ ಇದು. ರಿಗಿ ಹಾಡಲೊಪ್ಪದೆ, ತಮ್ಮ ನಾಲಿಗೆಯನ್ನೇ ಕತ್ತುರಿಸಿಕೊಂಡದ್ದರಿಂದ, ಪೀಠ ಮೆಚಿ ಆವರಿಗೆ ತೊರಿಯಾರಿನ ಬಳಿ ಜಮಿನು ಮಾನ್ಯಕೊಟ್ಟಿ

ನಂತೆ. ಇಂಥ ಶಾಸನ ಓದುವಾಗ ಉಹಾತಕ್ಕೆ ಇರಬೇಕು. ಬರೀ ಅಪ್ಪುರ ಓದಿದರೆ ಬಂತೆ ಭಾಗ್ಯ. ನೀನೊಬ್ಬ ಸಾಹಿತಿ! ಉಹಾತಕ್ಕೆ ಇದ್ದವನು ಎಂದುಕೊಂಡಿದ್ದೆ. ನಿನಗೂ ಗೊತ್ತಾಗಲಿಲ್ಲವಲ್ಲ. ಅಲ್ಲಯ್ದು, ಹಾಡುಗಾರನೊಬ್ಬ, ನಾಲಿಗೆಯನ್ನು ಕತ್ತರಿಸಿ ಕೊಂಡರೆ, ಎಂಥ ಪ್ರಸಂಗ ಒದಗಿರಬೇಕು. ಉಹಿಸಲಾರೆಯಾ? ಈ ದಾನ ಪತ್ರದ ತಾರಿಖು ಚಿತ್ರದುಗಳ ಕೊಟೆ ಹೈದರನ ವಶವಾದ ಒಂದು ತಿಂಗಳ ನಂತರದ್ದು. ಆಗ, ಇಂಥ ಫಟನೆ ನಡೆಯಲು ಏನೇನು ಕಾರಣಗಳೊದಗಿರಬೇಕು? ಅಲ್ಲೋಚನೆ ಮಾಡು. ಅಲ್ಲದೆ ಆತನ ಹೆಸರು ಷ್ಟೈರವಿ ವೆಂಕಟಿಸಬ್ಬಯ್ದು ಅಂತ. ಆಮಾತಿನ ಆಧ್ಯ ಏನು ಗೊತ್ತೆ?

‘ ಉಹೂ ... ’

‘ ಉಹೂ! ಅಪ್ಪೇ ನಿನಗೆ ಗೊತ್ತಿರ್ದೋದು. ಷ್ಟೈರವಿ ವೆಂಕಟಿಸಬ್ಬಯ್ದು ಎಂದರೆ, ಷ್ಟೈರವಿ ಆವರಿಗೆ ಒಂದರಾಗ, ಆವರಾಗಿ ಆ ರಾಗ ವನ್ನು ಬೇರೆ ಯಾರೂ ಹಾಡುತ್ತಿರಲಿಲ್ಲ, ಇದಕ್ಕೇ ಆ ಕಾಲದ ಜನಮೆಷ್ಟು ಆ ರಾಗದ ಹೆಸರನ್ನೇ ಆವರಿಗೆ ಬಿರುದಾಗಿ ತೊಡಿಸಿದ್ದರು; ಅಂಥವರು ಟೀಪು ವಿನ ಇದಿರು ಹಾಡಲ್ಪಡ್ಡದೆ, ತಮ್ಮ ಸಾಲಿಗೆಂನ್ನೇ ಇತ್ತರಿಸಿಕೊಂಡರು. ಈ ಫಟನೆಯು ಬಂಬದಿಯಲ್ಲಿ, ಈ ದಾನ ಶಾಸನದ ಬರಡು ಮಾತುಗಳು ಬಣ್ಣಿಸಲಾಗದ ಎಂಥ ಮಾರಾ ದುರಂತ ನಡೆದಿರಬೇಕೋ, ನೀನೊ ಉಹಿಸಲಾರೆಯಾ? ಚಿತ್ರದುಗಳ ಗಂಡುವೆಟ್ಟಿನ ಸಂಗೀತಗಾರ, ಕೊಟೆ ಬಿದ್ದರೂ ಟೀಪುವನ್ನು ಪ್ರತಿಭಟಿಸಿದ; ತನ್ನ ಪ್ರತಿಭಟನೆಯ ಬಲ ದಿಂದ ಟೀಪುವಿನ ಹೈದರುವನ್ನು ಸೋಲಿಸಿದ ಎಂಬುದು ನಿನ್ನ ಮ್ಯಾಯನ್ನು ಪುಲಕಿತಗೊಳಿಸುವುದಿಲ್ಲವೇ? ಚಿತ್ರದುಗಳ ಇತಿಹಾಸದಲ್ಲಿ ಈ ರುದ್ರಫಟನೆ, ಬಂಗಾರದ ಅಧ್ಯಾಯವಲ್ಲವೇ? ನಿನಗೆ ಯೋಚನೆ ಮಾಡುವ ಶಕ್ತಿಯೇ ಇಲ್ಲವೇ? ನಿಮ್ಮಂಥವರನ್ನು ಕಟ್ಟಿಕೊಂಡು, ನಾನು ಹಾಳು ಭಾವಿಗೆ ಬೀಳಬೇಕು. ಅಪ್ಪೇ’

ಎಂದರು ರಾಯರು ಕಳಕಳಿಯಂದ. ಆವರ ಮಾತುಕೇಳಿ ಒಂದು ನಿಮಿಷ ಸುಮ್ಮನಿದ್ದು, ಆವರು ಹೇಳಿದ ಮಾತನ್ನು ಮೇಲಕುಹಾಕಿದೆ-

ಅವರು ಅಡಿದ ಮಾತು ನಿಜ ಎನಿಸಿತು. ಕೊಂಚ ಹೊತ್ತು ತಲೆಬಾಗಿಸಿ ಕುಳಿತಿದ್ದು, ಬಳಿಕ ಹೇಳಿದೆ—

‘ನೀವಾಡಿದ ಮಾತು ನಿಜ ರಾಯರೇ. ನಾನು ಅಪ್ಪೆಲ್ಲಾ ಯೋಚಿಸಲಿಲ್ಲ. ಯೋಚಿಸುವವು ಅವಕಾಶವೂ ನನಗೆ ಇರಲಿಲ್ಲ.’

‘ಹಾಗಲ್ಲ. ಯೋಚಿಸದೆ ಮಾತನಾಡುವುದು ನಿಮಗೆ ಅಭ್ಯಾಸ ವಾಗಿಹೋಗಿದೆ. ಅದಕ್ಕೇ ಬೇಸರವಾಯಿತು. ಹೋಗಲಿ, ಈಗಲಾದರೂ ಇದರ ಮಹತ್ವ ನಿನಗೆ ಅರ್ಥವಾಯಿತಲ್ಲ. ಈಗ ಒಂದು ಕೆಲಸ ಮಾಡಬೇಕು.’

‘ಏನು?’

‘ಈ ಕಾಗದ ನನಗೆ ಸಿಕ್ಕಿದ್ದು, ಹಿರಿಯೂರಿನ ಕ್ಷೇತ್ರಾರಣ ಹಳೇಕಾಗದಗಳ ಕಟ್ಟಿನಲ್ಲಿ. ಅವನಿಗೆ ಇದು ಹೇಗೆ ಬುಂತು ಎಂದು ವಿಚಾರಿಸಿದೆ. ನನಗೆ ಗೊತ್ತಿಲ್ಲ—‘ನಮ್ಮಜ್ಞೇನ ಕೇಳಿ ನೋಡ್ತೀನಿ’ ಅಂದ. ಅವನಿಗೆ ಒಂದು ಕಾಗದ ಬರೆದು ಕೊಡ್ತಿನಿ. ನೀನೇ ಹಿರಿಯೂರಿಗೆ ಹೋಗಿ, ಎಲ್ಲ ವಿಚಾರಾನೂ ತಿಳಿದುಕೊಂಡು, ಸಾಧ್ಯವಿದ್ದರೆ, ಆ ವೆಂಕಟ ಸುಖ್ಯಯ್ಯನವರ ಮನೆತನದವರು ಯಾರಾದರೂ ಇದಾರೇನೂ, ಇದ್ದರೆ ಎಲ್ಲಿದಾರೆ ಅಂತ ಎಲ್ಲಾ ವಿಕಾರಿಸಿಕೊಂಡು ಬರಬೇಕು. ಆ ಜಾಡು ಸಿಕ್ಕಿದರೆ, ಅವರ ವಿಚಾರ ಹೆಚ್ಚು ಹೊರಬಿಳಬಹುದು. ಅವು ಮಾಡುತ್ತೀಯಾ?’

‘ಆಗಲಿ. ವೆಂಕಟಸುಖ್ಯಯ್ಯನವರ ವಿಚಾರ ತಿಳಿದವರು ಈ ಉಂಟಿನಲ್ಲಿ ಯಾರೂ ಇಲ್ಲವೇ?’

‘ಏನೋ, ವಿಚಾರಿಸಿ ನೋಡಬೇಕು. ಇಲ್ಲಿನವರಿಂದ ಹೆಚ್ಚು ತಿಳಿದಿರುತ್ತು ಎಂಬ ಆಸೆ ನನಗಿಲ್ಲ. ಒಂದೆರಡು ಹಳಿಯ ತಲೆ ಇವೆ. ಏನಾದರೂ ಗೊತ್ತಾದರೆ ಅವರಿಂದ ಗೊತ್ತಾಗಬೇಕು. ಏನಾದರೂ ತಿಳಿಯಲಿ, ಬಿಡಲಿ. ನಾವು ಮಾಡುವ ಪ್ರಯತ್ನ ಮಾಡಬೇಕು.’

‘ಹೂ’

‘ಬೇಕಾದರೆ ನೀನೇ ವಿಚಾರಿಸು. ಏಕನಾಥೀಶ್ವರಿ ದೇವಾಲಯದ ಅರ್ಚನೆಕರಿದಾರಲ್ಲಾ.....’

‘ಯಾರು ವೀರಭದ್ರಪ್ಪನವರೇ?.....’

‘ಹೂ..... ಅವರ ತಂಡೆಯವರಿದಾರೆ. ವ್ಯಾಧರು. ದುರ್ಗದ ಎಷ್ಟೋ ವಿಚಾರ ಅವರಿಂದ ಸನಗೆ ತಿಳಿಯಿತು. ಈ ವಿಷಯ ಇದು ವರೆಗೂ ಏನೂ ಚೇಳಿಲ್ಲ. ನಾವೇ ವಿಚಾರಿಸಿದರೆ ಏನಾದರೂ ಗೊತ್ತಾಗ ಬಹುದು. ಹಾಗೇ ಮರು ರಂಗನಾಥ ಜೋಯಿಸರ ತಂಡೆ, ಲಿಂಗಾ ಜೋಯಿಸರನ್ನೂ ವಿಚಾರಿಸು. ಯಾರನ್ನು ಕೇಳುತ್ತೀಯೋ, ಹೇಗೆ ವಾಡುತ್ತೀಯೋ, ಅಂತೂ ಈ ವಿಚಾರದಲ್ಲಿ ನೀನು ಕೊಂಚ ಆಸಕ್ತಿ ತೆಗೆದುಕೊಂಡು ಕೆಲಸ ವಾಡಬೇಕು’

ಎಂದರು ರಾಯರು. ಅವೇಳಿಗೆ ರಾಯರಷ್ಟೇ ಆಸಕ್ತಿ ಸನಗೂ ಹೂಟ್ಟತ್ತು—ವೆಂಕಟಸುಬ್ಬಯ್ಯನವರ ವಿಚಾರದಲ್ಲಿ. ಅವರು ಹೇಳಿದ ಜನರಲ್ಲಿ ವಿಚಾರಿಸುವುದಾಗಿ ಮಾತು ಕೊಟ್ಟು.

‘ಅದಾಯಿತು. ನೀನು ಪುರಿಯಾರಿಗೆ ಹೊರಡುವುದು ಯಾವಾಗ್?’,

‘ನಾಳೆ, ನಾಡಿದ್ದು ಇಲ್ಲಿ ವಿಚಾರಿಸಿ, ಬಳಿಕ ಪುರಿಯಾರಿಗೆ ಹೋಗು ತ್ತೇನೇ.’

‘ಹಾಗೇ ಮಾಡು. ನೀನು ಹೋಗುವಾಗ ತಿಳಿಸಿದರೆ, ನನ್ನ ಕೆಣ್ಣಿಗಾರ ಭೀಮಣ್ಣನಿಗೆ ಕಾಗದ ಬರೆದುಕೊಡುತ್ತೀನಿ. ಅಂತೂ ವೆಂಕಟ ಸುಬ್ಬಯ್ಯನವರ ವಿಚಾರ ಸಂಪೂರ್ಣವಾಗಿ ಪತ್ತಿ ಹೆಚ್ಚಬೇಕು?’

‘ಖಂಡಿತವಾಗಿಯೂ’

ರಾಯರಿಗೆ ಮಾತುಕೊಟ್ಟು ಮನೆಗೆ ಹಿಂದಿರುಗಿದೆ. ಅವರು ಹೇಳಿದ ನಾಲ್ಕು ಮಾತು, ನನ್ನ ಉಹಾಯಾಂತ್ರಕ್ಕೆ ಶೇಲುಕೊಟ್ಟಿತ್ತು.

ಮನೆಗೆ ಹಿಂದಿರುಗಿ, ಉಟ ಮಾಡಿ ಮಲಗಿದ ಮೇಲೂ, ರಾಯರು ನಾನು ಮನೆಗೆ ಹೇರಟಾಗ ಹೇಳಿದ ಮಾತು, ಕವಿಯಲ್ಲಿ ಮಾರ್ಚನಿಗೊಡುತ್ತು—

‘ಎಂತೆಂಥ ಮಹನೀಯರು ಆಗಿ ಹೋದರೋ ಏನೋ ಈ ಸೀಮೆ ಯಲ್ಲಿ. ಅವರ ಹೆಸರು ಕೂಡ ತಿಳಿಯದಪ್ಪ ನಿಭಾಗ್ಯರಾಗಿ ಹೋಗಿದೇವೆ ನಾವು’

ಭಾರವಾದ ಎಡಯಾಳದಿಂದ ಹೂರಜೊಮ್ಮೆದ ನಿಟ್ಟಸಿರಿಸೊಂದಿಗೆ, ಆ ಮಾತು ಆಡಿದ್ದರವರು. ಆ ಮಾತು ನನ್ನದೆಯಲ್ಲಿ ಕೊರೆಯುತ್ತಿತ್ತು.

ನಿಜ. ನಾವು ನಿಭಾಗ್ಯರು. ನಮಗೆ ನಮ್ಮ ನಾಡಿನ ಇತಿಹಾಸ, ನೆಲವನ್ನ ಪವಿತ್ರಗೊಳಿಸಿದ ವಾಹನೀಯರ ವಿಚಾರ ಏನೂ ತಿಳಿಯದು. ಅವರ ಶ್ವಾಗ, ಬಲಿದಾನ, ಸಾಹಸಗಳು ನಮ್ಮ ಮರೆವಿನ ಜಾಡ್ಯದಲ್ಲಿ ಕಣ್ಣ ಮರೆಯಾಗಿ ಹೋಗಿವೆ.....

ನಾಲಿಗೆಯನ್ನೇ ಬಲಿಗೊಟ್ಟಿ ಕಾಡುಗಾರ! ನಮ್ಮ ಉರಿನವನು, ನಮ್ಮವನು. ಆದರೂ ಆತನ ವಿಚಾರ ನಮಗೆ ತಿಳಿಯದು. ಅಂದಿನ ವರಿಗೆ ಆತನ ಹೆಸರೇ ನಮಗೆ ಗೊತ್ತಿರಲಿಲ್ಲ.....

ಯೋಚಿಸುತ್ತಾ, ಯೋಚಿಸುತ್ತಾ, ಹೇಗಾದರೂ ಮಾಡಿ, ಭ್ಯಾರವಿ ವೆಂಕಟಪುಬ್ಬಯನ, ವಿಚಾರ ಪತ್ತಿಹಚ್ಚಲೇ ಬೇಕೆಂಬ ಹಟ ಮೂಡಿತು ನನ್ನಲ್ಲಿ. ಆದರೊಂದಿಗೆ, ಬೆಳಗೆ ವಿಚಾರಿಸಿದಾಗ ಏನು ತಿಳಿಯುವುದೋ, ಇನ್ನೇನು ಆ ಹಿರಿ ಜೀವನದ ಭವ್ಯ ಘಟನೆಗಳು ಬೆಳಕಿಗೆ ಬರುವವೋ ಎಂದು ಜಿಂತಿಸುತ್ತಾ, ಹಗಲಾಗುವುದನ್ನೇ ಕಾಡು, ಹಾಸಿಗೆಯಲ್ಲಿ ಹೊರಳಾಡಿದೆ.

ನನ್ನ ಕನಸಿನಲ್ಲಾ ಯಾರೋ ಭ್ಯಾರವಿರಾಗವನ್ನು ಹಾಡುತ್ತಿದ್ದರು. ಹಾಡು ಕೇಳುತ್ತಿದೆ; ಮುಖ ಮಾತ್ರ ಕಾಣಿಸದು.

## ಇ

ಮರುಪ್ರಾತಃಕಾಲ, ಎದ್ದವನೇ, ನಾನು ನನ್ನ ಶೋಧವನ್ನು ಆಗಂಭಿಸಿದೆ.

ಮೊದಲು ರಾತ್ರಿ ಯೇಳಿದುತ್ತೆ, ಲಿಂಗಾಜೋಯಿಸರನ್ನು ಸೋ ಷಲು ರಂಗನಾಥ ಜೋಯಿಸರ ವನ್ನೆಗೆ ಹೋದೆ. ಜೋಯಿಸರು ಆಗ ತಾನೇ ಸ್ತಾನ ಪಾಡಿ, ಮಾಡಿ ಉಟ್ಟಿಕೊಳ್ಳುವುದರಲ್ಲಿದ್ದರು, ನನ್ನ ಕರೀಯನ್ನು ಕೇಳಿ ಹೊರಬಂದು—

‘ಯಾರು, ನೀನೇ ಸುಬ್ರಹ್ಮಣ್ಯ, ಏನಾಗಬೇಕು?’ ಎಂದು ಕೇಳಿದರು.

‘ನಿಮ್ಮ ತಂದೆಯವರನ್ನು ಕೊಂಚ ಸೋಡಬೇಕಾಗಿತ್ತು, ಜೋಯಿಸರೇ.’

‘ಏಕೆ?’

‘ಅವರ ಅಂದಿನ ಕಾಲದವರೊಬ್ಬರ ವಿಷಯ ಕೊಂಚ ತಿಳಿದುಕೊಳ್ಳಬೇಕಾಗಿತ್ತು. ಅದಕ್ಕೆ ಎದ್ದವನೇ ಬಂದೆ. ಇದಾರೇನು?’

‘ಹೂ, ಹಿತ್ತಿಲಲ್ಲಿ ಬಿಸಿಲು ಕಾಯಿಸುತ್ತಾ ಕೂತುಕೊಂಡಿರಬೇಕು. ಅಲ್ಲಿಗೇ ಬಾ’ ಎಂದು ಹೇಳಿ ರಂಗನಾಥ ಜೋಯಿಸರು, ನನ್ನನ್ನ ತಮ್ಮ ತಂದೆಯು ಬಳಿ ಕರೆದುಕೊಂಡು ಹೋದರು.

ಮನೆ, ಉರ ಬಹುಭಾಗದ ಶೈವ ದೇವಾಲಯಗಳ ಪೂಜಾಧಿಕಾರ ಪಡೆದ ಜೋಯಿಸರದಾದೂ, ಕಾಲಿದಲು ಕೊಂಚ ಘ್ರೀಯವೇ ಬೇಕಾಯಿತು. ಆಂದ್ರ ಕವಿಸಾರ್ಥಕೌಮ ಶ್ರೀನಾಥ, ಒಂದು ಪುರೋಹಿತರ ಮನೆಯನ್ನು ಬಣ್ಣಿಸಿದಾನೆ—‘ಮಕ್ಕಳ ಹೇಸಿಗೆ, ಮೂಲಿ ಮೂಲೀಯಲಿ ಮಾಸಿದ ಬಟ್ಟೆ, ಮಂಡಿ ಬೋಳಿಸಿದ ವಿಧವೆಯರ ತಂಡ, ಜೀಗಳದ ಘ್ರೀನಿ—ಪುರೋಹಿತರ ಮನೆಯನ್ನು ಸೋಡಬಾರದು, ಆಡಬಾರದು’ ಎಂದು. ರಂಗನಾಥ ಜೋಯಿಸರ ಮನೆಯೊಳಗೆ ಪ್ರವೇಶಿಸುವಾಗ,

ಕೊಂಚೆ ಹೆಚ್ಚು ಕಡವೆ, ಇದನ್ನೇ ನೋಡಿ ಶ್ರೀನಾಥ ವರ್ಣಿಸಿರಬಹುದೇ ಎನಿಸಿತು. ಅದರೂ ಕಾರ್ಯವಿದ್ದ ದರಿಂದ ಕಣ್ಣಾಮುಖ್ಯ ಕೊಂಡು ಒಳಹೋದೆ.

ಲಿಂಗಾಜೋಯಿಸರು, ಹಿತ್ತಿಲಲ್ಲಿ ವ್ಯಂದಾವನದ ಕಟ್ಟಿಯ ಬಳಿ ಬಿಸಿಲು ಕಾಯಿಸಿಕೊಳ್ಳುತ್ತಾ ಕೂತಿದ್ದರು. ಪಯಸ್ಸು ಇಂ ರ ಗೆರೆ ನಿಂದಿದ್ದರಿಂದ, ಅವರ ರೆನಿ, ಕಣ್ಣ ಏರಡೂ ಮಂಜಾಗಿತ್ತು. ಜೋಯಿಸರು, ಅವರಿಗೆ ಗಟ್ಟಿಯಾಗಿ ಕೂಗಿ ಯೇಳಿದರು—

‘ಅಪ್ಪ ಲಾಯರು ರಾಮಚಂದ್ರಯ್ಯನವರ ಮಗ ಸುಬ್ರಹ್ಮಣ್ಯ ಬಂದಿದಾನೆ, ನಿಮ್ಮನ್ನು ನೋಡೋಲಿಕ್ಕೆ’ ಎಂದು. ಬಿಸಿಲಿಗೆ ಅಡ್ಡವಾಗಿ ಕಣ್ಣನೇಲೆ ಕೈ ಹಿಡಿದು ನನ್ನನ್ನು ನೋಡಿ, ಲಿಂಗಾಜೋಯಿಸರು—

‘ನೀನೇನೋ ರಾಮಚಂದ್ರಯ್ಯನ ಮಗ. ಚೆನ್ನಾಗಿದೀಯ? ಏನು ಬಂದದ್ದು?’

ಎಂದು ಕೇಳಿ, ನಾನು ಉತ್ತರಕೊಡಲು ಅವಕಾಶಕೊಡದೆ, ನನ್ನ ಹಂಡಿನ ಏರಡು ತಲೆನಾರಿನ ನೆಂಟಿರಷ್ಟರು, ಅವರ ಮಕ್ಕಳು, ನೊಮ್ಮೆ ಕ್ಕಳು ನೊದಲಾದವರ ಆರೋಗ್ಯ, ಮದುವೆ, ನೌಕರಿ, ಸಂತಾನ ಸೌಭಾಗ್ಯ ನೊದಲಾದ ವಿಷಾರವನ್ನೆಲ್ಲಾ ಕೂಲಂಕಷಣಾಗಿ ತಿಳಿದುಕೊಂಡು, ಬಳಿಕ ಆಗತಾನೇ ನಾನು ಏನೋ ಕೆಲಸದ ವೇಲೆ ಬಂದಿರುವುದು ನೇನೂಪಾದಂತೆ.

‘ನಾಗಬೆಕಾಗಿತ್ತು? ನಾನೀಗ ಜೋತಿಷ್ಯ ಯೇಕೋಲ್ಲ. ಎಲ್ಲಾ ರಂಗನಿಗೇ ಬಿಟ್ಟಿಬಿಟ್ಟಿದೀನಿ’ ಎಂದರು.

‘ಜೋತಿಷ್ಯ ಕೇಳಲಿಕ್ಕೆ ಬರಲಿಲ್ಲ’.

ಅವರಿಗೆ ಕೇಳಿಸುವಮ್ಮು ಗಟ್ಟಿಯಾದ ಧ್ವನಿಯಲ್ಲಿ ಯೇಳಿದೆ ನಾನು

‘ಮೆತ್ತುಗೆ ಯೇಳು, ಕೇಳುತ್ತೇ. ಅಷ್ಟೇನೂ ರೆನಿಮುಖ್ಯ ಕೊಂಡಿಲ್ಲ. ಮತ್ತೆ ಯಾಕೆ ಬಂದದ್ದು?’

‘ಕಡೇ ಪಾಳೀಗಾರ ಮದಕರಿ ನಾಯಕರ ಕಾಲದಲ್ಲಿ.....’

‘ಸರ.....ಅಡೆಲ್ಲಾ ನಾನು ಹುಟ್ಟೇದಕ್ಕೆ ನೂರು ವರ್ಷ ಮುಂಚಿನ ಮಾತ್ರ.....?’

‘ಹೂ, ಅಗ ದುರ್ಗದಲ್ಲಿ ಯಾರೊ ಒಬ್ಬ ದೊಡ್ಡ ಸಂಗೀತ ವಿದ್ವಾಂಸರಿದ್ದ ರಂತಿ. ಭೈರವಿ ವೆಂಕಟಸುಬ್ಬಯ್ಯಾಂತ. ಅವರ ವಿಷಯ ನಿಮಗೇನಾದರೂ ಗೊತ್ತೇ ?’

‘ಸಂಗೀತಗಾನೇ.....ಹೆಸರು ಏನೋಂದೆ .....?’

‘ಭೈರವಿ ವೆಂಕಟಸುಬ್ಬಯ್ಯಾಂತ ’

‘ಭೈರವಿ ವೆಂಕಟಸುಬ್ಬಯ್ಯಾಂತಾಲೇ.....ಆ.....ಹೂ..... ಆ ಹೆಸರೆಲ್ಲೋ ಕೇಳಿದ ಯಾಗಿದ..... !

ಎಂದು ಹೇಳಿ ಲಿಂಗಾಜೋಯಿಸರು, ಮರೀವಿನ ತುಕ್ಕು ಹಿಡಿದ ತಮ್ಮ ಪೆಡುಳನ್ನು ಚುರುಕು ಮಾಡಿಕೊಳ್ಳಲು, ತಲೆಕಿರಿದುಕೊಳ್ಳಲಾರಂಭಿಸಿದರು. ಅವರು ಹೇಳುವುದನ್ನು ಬೇಗ ಕೇಳಬೇಕೆಂಬ ಕುಶಾಹಲ ವಿದ್ದರೂ, ಅಡ್ಡವಾತನಾಡಿ, ಅವರ ಚಿತ್ತ ಚಂಚಲತೆಗೆ ಕಾರಣನಾಗಲು ಇಚ್ಛೆ ಇಲ್ಲದೆ, ಅವರೇ ಮಾತು ಮುಂದುವರಿಸುವವರಿಗೂ ಸುಮ್ಮನೆ ಕೊತ್ತಿದ್ದೆ. ಲಿಂಗಾಜೋಯಿಸರು ಕೊಂಚ ಹೊತ್ತು, ಹಲ್ಲು ಮೋದಬಾಯ, ನ್ನು ಚಪ್ಪರಿಸುತ್ತಾ, ಜ್ಞಾಪಿಸಿಕೊಂಡು ಹೇಳಿದರು—

‘ಆಂದವಾಗೆ ಆ ಹೆಸರೇ ನನಗೆ ಮರಿತು ಹೋಗಿತ್ತು ನೋಡು, ಈಚೆಗೆ ಯಾರ ಬಾಯಲ್ಲಿ ನಾನವರ ಹೆಸರು ಕೇಳಿರಲ್ಲ. ನಿನಗೆ ಯಾಕೆ ಬೇಕಾಯಿತು ಆ ವಿಷಾರ ಈಗ ?’

ಮನಸ್ಸಿಲ್ಲವಾದರೂ, ನಾನು ಅವರಿಗೆ, ವೆಂಕಟಸುಬ್ಬಯ್ಯನವರ ಹೆಸರು ಪರಿಚಯವಾದ ೧೬ಯನ್ನು ವಿವರಿಸಬೇಕಾಯಿತು. ಹೇಳಿದೆ.

‘ಷಿ ! ಯಾಗೇ ಸಮಾಜಾರ. ಅವರ ನಾಲಿಗೆ ಕತ್ತರಿಸಿ ಕೊಂಡಿದ್ದು, ಈವಿ ಕೊಯಿಸಿ ಕೊಂಡಿದ್ದು, ಅದೊಂದೂ ನನಗೆ ಗೊತ್ತಿಲ್ಲ. ನಮ್ಮ ಕಾಲಕ್ಕೆ ವೆಂಕಟಸುಬ್ಬಯ್ಯನವರು ಯಾಗೆ ಯಾಡುತ್ತಾ ಇದ್ದ

ರು, ಹೀಗೆ ಹಾಡುತ್ತಾ ಇದ್ದರು ಅಂತ ಹೊಗಳೋದನ್ನು, ಹೆಚ್ಚಿತಲೇಗಳ ಬಾಹುಭೂತಿ ಕೇಷ್ಟ್ವ ಇದ್ದೆ. ಅವರು ದೇವಿ ಉಪಾಸಕರಂತೆ. ಸರಸ್ವತಿಯೇ ಅವರ ನಾಲಿಗೆಯಲ್ಲಿ ಕೂತು ನುಡಿತಾ ಇದ್ದಳಂತೆ. ಅವರು ದೇವರ ಕೋಣೇಲಿ ಒಬ್ಬರೇ ಹಾಡುತ್ತಾ ಇದ್ದರೆ, ತಾಯಿ ಕೂತು ಕೇಷ್ಟ್ವ ಇದ್ದಳಂತೆ. ಪುಣ್ಯವಿದ್ವಜನ ಅದನ್ನು ನೋಡಿದ್ದರಂತೆ. ಈಗಿನ ಕಾಲದಲ್ಲಿ ಅದೆಲ್ಲಾ ಎಲ್ಲಿ? ಜನಕ್ಕೆ ದೇವರೂ ಬೇಡ, ದಿಂಡರೂ ಬೇಡ’

ಎಂದು ಲಿಂಗಾಜೋಯಿಸರು, ಸಿಕ್ಕು ಆವಕಾಶವನ್ನು ಉಪಯೋಗಿಸಿ ಕೊಂಡು, ಈಗಿನವರ ವೇಲಿನ ತನ್ನ ಅಷಮಾಧಾನವನ್ನು ವ್ಯಕ್ತಪಡಿಸಿದರು.

‘ನಿಜ ಜೋಯಿಸರೆ, ಈಗಿನ ಕಾಲದ ಜನಕ್ಕೆ ದೇವರು ಬೇಡ, ದೇವರಿಗೆ ಜನವೂ ಬೇಡವಾಗಿದೆ........’

‘ಜನಕ್ಕೆ ದೇವರು ಬೇಕಾದರೆ ತಾನೇ, ದೇವರಿಗೆ ಜನ ಬೇಕಾಗೋದು. ಆ ವೆಂಕಟಸುಬ್ಬಯ್ಯಾಂದೆಯಲ್ಲ, ಆತ ಪ್ರತಿ ಶುಕ್ರವಾರ ಸಂಜೀ ಬೆಟ್ಟದವೇಲಿರೋ ಅವುನವರ ಗುಡಿಯಲ್ಲಿ, ಹಾಡ್ತಾ ಇದ್ದರಂತೆ. ಅವರು ಕುಳಿತುಕೊಳ್ಳುತ್ತಿದ್ದ ಜಾಗವನ್ನು ವೆಂಕಟಸುಬ್ಬಯ್ಯಾನವರ ಕಲ್ಲು ಎಂದು ಏಕನಾಥವುನ ಗುಡಿಲಿ ನಮ್ಮ ಕಾಲದಲ್ಲಿ ತೋರಿಸುತ್ತಿಇದ್ದರು. ಈಗಿನವರಿಗೆ, ಅದಾದರೂ ನೆನಸಿದೆಯೋ ಇಲ್ಲವೋ. ಆಷ್ಟೇಕೆ, ರಾಘು ವೇಂದ್ರರಾಯರಂಧರವರು ಒಬ್ಬಬಿಂದು ಇಲ್ಲದೇ ಹೋಗಿದ್ದರೆ, ಉರಿನ ಜನಕ್ಕೆ ಬೆಟ್ಟ ಇರೋದೂ ಮರಿತು ಹೋಗ್ತಾ ಇತ್ತೋ ಏನೋ.’

ಗಳಿಗೆಗೊಂದು ಬಾರಿ ಅವರ ಮಾತಿನ ಕಢಿ ಜಾಡುತಪ್ಪತಿತ್ತು. ನೈತಿಯ ವೇಲೆ ಬಿಸಿಲು ಬಡಿಯುತ್ತಿದ್ದರೂ, ಅವಸರ ಮಾಡಿದರೆ, ಮಾತೇ ಎಲ್ಲಿ ನಿಲ್ಲಿಸಬಿಡುತ್ತಾರೋ ಎಂದು ಹೆಡರಿ, ಸುಮ್ಮನೆ ಕುಳಿತು ಕೇಳುತ್ತಿದ್ದೆ.

‘ಅವರು ಸಂಗೀತ ಎಲ್ಲಿ ಕಲಿತರು, ಹೀಗೆ ಕಲಿತರು ಅನ್ನವುದೇ ನಾದರೂ ನಿಮಗೆ ಗೋತ್ತಿ ಜೋಯಿಸರೇ?’

‘ ಉಹೂ. ನಮ್ಮ ಕಾಲಕ್ಕೇ ಆದೆಲ್ಲ ನೂರು ವರ್ಷದ ವಿಚಾರ ..... ’

‘ ಅವರ ಮನೆತನದವರು ಯಾರಾದರೂ ಇದಾರೆಯೇ ? ’

‘ ಏನೋ ನನಗೆ ಗೊತ್ತಿಲ್ಲ. ಹಿರಿಯೂರಿನ ಹತ್ತಿರ ತೊರೆಯೂರು ಅಂತ ಇದೆಯಲ್ಲ, ಅಲ್ಲಿ ಯಾರೋ ಇದಾರೆ ಅಂತ ಹೇಳ್ತಾ ಇದ್ದರು. ಈಗ ಇದಾರೋ ಇಲ್ಲವೋ ಯಾರಿಗೆ ಗೊತ್ತು. ಕಲಿಕಾಲ ಬಂದು, ಬೃಹ್ಯಣ್ಣವೆಲ್ಲ ದಿಕ್ಕಾಪಾಲಾಗಿ ಮೋಗಿದೆ. ತೊರೆಯೂರಿನಲ್ಲೇ ವಿಚಾರಿಸಿದರೆ, ಏನಾದರೂ ಗೊತ್ತಾಗಬಹುದು. ಆದರೆ ಆದೆಲ್ಲ ಯಾರಿಗೆ ಚೇಕು. ಅವರವರಿಗೇ, ಹಾಸಿ ಮೊದ್ದಕೊಳ್ಳುವಷ್ಟು ತಾವಾತ್ರಯ; ಇನ್ನು ಇದೆಲ್ಲಾ ಕಟ್ಟಿಕೊಂಡು ಅಳೋರು ಯಾರು ? ’

‘ ಹಾಗೆಂತೆ ಎಲ್ಲವನ್ನೂ ಮರೆತ್ತರಬಿಡಬೇಕೇ ಜೋಯಿಸರೇ ? ’

‘ ಮರೆಯದೆ. ಸೆನಿಪಿಟ್ಟುಕೊಂಡರೆ, ಆದೇನು ಉಪ್ಪಿಗಾಗುತ್ತದೆಯೇ, ಪ್ರಾಣಿನಕಾಯಿಗಾಗುತ್ತದೆಯೇ. ನಿನಗಾನ್ನು ಹುಟುಗಬ. ದಿಧಿ. ಸಂಸಾರ ಮನೆಗೆ ಬಂದರೆ ಈ ದುಷ್ಪೇಶಾಲ್ಲಿ ಬಿಟ್ಟುಮೋಗುತ್ತೇ ’

‘ ಅಲ್ಲಿ ಜೋಯಿಸರೇ, ಸೀನೇ ಈಗ ಹೇಳಿದಿರಿ, ರಾಘವೇಂದ್ರರಾಯ ರಂಥವರು ಒಬ್ಬರಾವರೂ ಇರೋಪೊತ್ತಿಗೆ, ಉಂರಿನ ಜನಕ್ಕೆ ಬಿಟ್ಟಿದ ಸೆನಪ್ಪು ಶಳಿದಿವ ಎಂತ. ಈಗ ಸೀನೇ ನನಗೆ ಈ ದುಷ್ಪೇ ಬೇಡ ಅನ್ನೀರಿಲ್ಲಾ ? ’

‘ ಸಂಸರಿ. ಅವರದು ಹತ್ತು ಅವತಾರಪೂ ಮುಗಿದು ಮೋಗಿದೆ. ಏನಾದರೂ ಮಾಡಿಕೊಳ್ಳಲಿ. ಸೀಸಿನ್ನೂ ಮುಂದೆ ಬರಬೇಕಾದ ಹುಡುಗ. ಈಗಲೇ ಇದೆಲ್ಲಾ ಕಟ್ಟಿಕೊಂಡೇಡೆ. ಯಾರೆಲ್ಲಾದರೂ ಸಾಮುಲಿ ! ’

ಜೋಯಿಸರ ಮಾತ್ರ ಮನಸ್ಸಿನಲ್ಲಿ ಮುಳ್ಳಿಸಂತೆ ಮುರಿಯಿತು. ನವ್ಯ ಬಿಂದಿನ ಪಿರಿಯರ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ದುಷ್ಪೇ ?

‘ ಜೋಯಿಸರೇ, ನೀವು ಸತ್ತುಮೇಲೆ ನಿವ್ಯನ್ನೂ ಮರೆತುಬೇಕೇ ? ’ ಎಂದು ಕೇಳಬೇಕೆಂದು ನಾಲಿಗೆಯ ತುದಿಯ ವರೆಗೂ ಬಂದಿತ್ತು. ಆದರೆ

ಅದರಿಂದೇನು ಸಾಫರ್‌ಕ ? ವೃಧಾ ಅಸಮಧಾನ ಕಟ್ಟಿಕೊಂಡಹಾಗಾಗು ಪ್ರದಲ್ಲಿದೆ, ಜೋರೀನೂ ಪ್ರಯೋಚನವಿಲ್ಲವೆಂದುಕೊಂಡು--

‘ಬಿಸಿಲು ಏರ್ತಾ ಬಂತು ಜೋರೀಯಿಸರೇ, ಬರ್ತೀನಿ. ನೀವು ಹೇಳಿದು ತುಂಬಾ ಉಪಕಾರವಾಯಿತು’ ಎಂದು ಹೇಳು ನಮಸ್ಕಾರ ಹಾಕಿ, ಹೊಡೆ ಬಂದೆ.

ಜೋರೀಯಿಸರಿಂದ ನನಗೆ ಹೆಚ್ಚೀನೂ ವಿಷಯ ಗೊತ್ತಾಗಲಿಲ್ಲ ವಾದರೂ, ರಾತ್ರಿ ಉತ್ಸಾಹದ ಉಕ್ಕಿನಲ್ಲಿ ಸುಳಿಯುತ್ತಿದ್ದ ಸಂದೇಹದ ಎಳೆಯೋಂದು ಹರಿದಹಾಗಾಯಿತು.

ರಾಘವೇಂದ್ರರಾಯರು ನನಗೆ ತೋರಿಸಿದ್ದ ಮೂಲ ಶಾಸನವಲ್ಲ, ಅದರ ಕಾಗದದ ನಕಲು. ಅಂಥ ನಕಲುಗಳನಿಸಿಕೊಂಡವು ಎಷ್ಟೋ ಕ್ಷತಕವಾದವು; ಯಾರೋ, ಯಾವುದೋ ಜಮಿನಿನ ವೇಲೆ ಹಕು ಸಾಫಿಸಲೆಂದೋ. ಬೇರೆಯವರ ಸ್ವತ್ತಿನಮೇಲೆ ತಮ್ಮ ಅಧಿಕಾರ ಹೂಡಲು ಸ್ವಷ್ಟಿತವಾದವೋ ಆಗಿರುತ್ತಿದ್ದವು. ಬರೀ ಕಾಗದದ ನಕಲೇನು, ತಾವು ಶಾಸನವನ್ನೇ ಸ್ವಷ್ಟಿಮಾಡಿದ ಪ್ರಸಂಗಗಳೂ ನನಗೇ ಗೊತ್ತಿತ್ತು. ಎಂತಲೇ ರಾಯರು ತೋರಿಸಿದ ದಾನ ಶಾಸನದ ನಕಲೂ ಅಂಥ ವಿಶ್ವಾಮಿತ್ರ ಸ್ವಷ್ಟಿಯೇನೋ, ಅದರಲ್ಲಿದ್ದ ವಿಷಯವೆಲ್ಲಾ ಬರೀ ಕಟ್ಟಿ ಕಢಿಯೇನೋ ಎಂದು ಒಂದು ಗಳಿಗೆ ಅನುಮಾನವಾಗಿತ್ತು.

ಆದರೆ ಜೋರೀಯಿಸರಿಂದ ಆ ಹೆಸರಿನ ಸಂಗೀತಗಾರನೊಬ್ಬನು, ಕಡೆಯ ಪಾಳಿಯಗಾರರ ಕಾಲದಲ್ಲಿ ಬದುಕಿದ್ದನೆಂಬುದು ಸಾಫಿತವಾದದ್ದಲ್ಲಿದೆ, ಆ ಮನಿತನದವರು, ಈಗ ಅಲ್ಲಿರುವುದು ಅನುಮಾನಾಪ್ಯದವಾದರೂ ಹಿಂದೆ ಹಿರಿಯೂರಿನ ಬಳಿ ತೋರಿಯೂರಿನಲ್ಲಿ ವಾಸವಾಗಿದ್ದರೆಂದೂ ತಿಳಿದಿತ್ತು. ಏಕನಾಥೇಶ್ವರಿಯ ದೇವಾಲಯದಲ್ಲಿ, ಅವರು ಹಾಡಲು ಕುಳಿತು ಕೊಳ್ಳುತ್ತಿದ್ದ ಸ್ಥಳವಿತ್ತೀಂದ್ರ ಗೊತ್ತಾಗಿತ್ತು. ಅಷ್ಟಾದರೂ ತಿಳಿಯಿತೆಂದು ಮನಸ್ಸಿಗೆ ಕೊಂಚ ಸಮಾಧಾನವಾದರೂ, ಜೋರೀಯಿಸರು ಆ ವಿಷಯ ಹೇಳುವಾಗ ತೋರಿದ ತಾತ್ವಾರ, ನಿರಾಸಕ್ಕೆಯಿಂದ ಮನಸ್ಸು ಮುದುಡಿಕೊಂಡಿತ್ತು. ವಿಷಯ ಸಂಗ್ರಹಕೆಗೆ ಹೊರಟವನಿಗೆ ನೀಡುವ

ಸ್ವಾಗತಮೇ ಇದು? ಉತ್ತರ, ಮೊಣಸಿನಕಾಯಿಗಂತಲೂ ಹೀನಾಯಮೇ ಇತಿಹಾಸ?

ದಿನದ ಬದುಕೇ ಭಾರವಾದ ಜನಕ್ಕೆ ಅದೆಲ್ಲಾ ಏಕೆ ಬೇಕು ಎಂದು ಮತ್ತೊಂದು ಘ್ರನಿ ನನ್ನೊಳಗೇ ಸವಾಲು ಹಾಕಿತು;

ಹಾಗೇ ಈ ವಿಷಾರವನ್ನೇ ಮೇಲಕು ಹಾಕುತ್ತಾ, ರಾಯರು ಹೇಳಿದು ಮತ್ತೊಂದು ಮನೆಯ ಕಡೆ ಹೆಚ್ಚೆ ಹಾಕಿದೆ.

### ಃ

ಏಕನಾಥೇಶ್ವರಿ ದೇವಾಲಯದ ಪೂಜಾರಿ ವೀರಭದ್ರಪುನ ಮನೆ ಗುಡ್ಡದ ಒತ್ತಿನಲ್ಲೀ ಇತ್ತು. ಬೆಟ್ಟದಿಂದ ಕೆಳಗೆ ಸರಿದು, ಸೆಲದ ಮೇಲೆ ಹರಡಿದುತ್ತಿದೆ, ಚತುರ್ಥದ್ವಾರದ ಉರು. ಪೂರ್ವದ ಹೆಬ್ಬಾಗಿಲಾದ ರಾಗಯ್ಯನ ಬಾಗಿಲನ್ನು ದಾಟಿ, ನಗರ ಪ್ರವೇಶ ಮಾಡಿ, ನೇರವಾಗಿ ದೊಡ್ಡ ಪೇಟಿಯಲ್ಲಿ ನಡೆದರೆ, ಇದುಗಿಗೇ ಉತ್ತರವಾಂಬಾ ದೇವಾಲಯ, ಬೆಟ್ಟದ ಬುಡದಲ್ಲಿ ನಿಂತಿದೆ. ಪೇಟಿಯ ಇಬ್ಬದಿಯಲ್ಲೂ, ನೀಲನಭದಲ್ಲಿ ಹಸಿರು ಗರಿಯಾಡಿಕುವ ತೆಗಿನ ಮಾರದ ಸಾಲು, ಆದರೆ ನಡುವೇ, ಉನ್ನತ ಗೋಪುರದ, ಭವ್ಯವಾದ ನಗರ ದೇವತೆಯ ಮಂದಿರ. ಆದರೆ ಹಿನ್ನಲೆಯಲ್ಲಿ ಶಿರಿದಾದ ಗುಡ್ಡದ ಸೆತ್ತಿಯ ಮೇಲೆ ನಿಂತ ಉಸವನ ಬರುಜು. ಆದಕ್ಕೂ ಹೀದೆ, ಎಷ್ಟೋ ಎತ್ತರದ ಮೇಲೆ ಸಿಂತ, ಬಿಸಿಲಲ್ಲಿ ಎಚ್ಚಿನೀಲಿಯ ಬಣ್ಣವಾಗಿ ಕಾಣುವ ಬಾವುಟದ ಬತೀರಿ. ಎಷ್ಟೋ ವರ್ಷಗಳಿಂದ ನಾನು ದಿನದಿನನೂ ನೋಡುತ್ತಿದ್ದ ದೃಶ್ಯ ಆದು. ಆದರೂ ಇಂದು ಅದೆಲ್ಲದರಲ್ಲಾ ಹೊಸದೇನೋ ಒಂದು ಕಾಣಾತ್ತಿತ್ತು. ಅವು ನನ್ನೊಂದ ದೂರವಾದ ಪ್ರಕೃತಿ ವಸ್ತುಗಳಿಂತೆ ಕಾಣದೆ, ನಮ್ಮೇವರ ನಡುವೆ ಏನೋ ಒಂದು ಬಗೆಯ ಆತ್ಮೀಯತೆ ಬೆಳೆದಂತಿತ್ತು. ಹಾಗೇ ಕನಸುಗಳ್ಳಿನಿಂದ ಎಲ್ಲವನ್ನು ನೋಡುತ್ತಾ, ವೀರಭದ್ರಪುನ ಮನೆಯತ್ತ ನಡೆದೆ.

ಉತ್ತರವಾಂಬಾ ದೇವಾಲಯದ ಬಳಿಯ ಗಲ್ಲಿಯಲ್ಲಿ ತಿರುಗಿ, ಕೊಂಡೆ ಮೇಲು ಭಾಗಕ್ಕೆ ಹೋದರೆ, ಅಲ್ಲೇ ವೀರಭದ್ರಪುನ ಮನೆ. ಮನೆ ಸಣ-

ದಾದರೂ ಜೊಕ್ಕೆಟ್ಟಿವಾಗಿತ್ತು. ಅಂಗಳದಲ್ಲಿ ಬೆಳೆದ ದೇವಗಣಿಗೆ ಮರ, ಅಂಗಳದ ತುಂಬಾ ನೆರಳು ಜೆಲ್ಲಿತ್ತು. ಆಗಲವಾದ ಹಸಿರೆಲೆಗಳು ತುಂಬಿದ ಮೆರದಲ್ಲಿ ಅಳಿಲ್ಲಿ ನಡ್ಡತ್ತದಂತೆ ಅರಳಿದ ದೇವಗಣಿಗೆಯ ಕೂವಿನ ಬಹು ನವಿರಾದ ಪರಿಮಳ, ಏರು ಬಿಸಿಲಿನ ಹಂಗಲಿನಲ್ಲಿ ಹೈದರಬ್ಬೆ ತಂಪು ಸೀಡುತ್ತಿತ್ತು. ಮರದ ನೆರಳನಲ್ಲಿ ಕಟ್ಟಿದ ಮುದ್ದಾದ ಕರುಷ್ಯಾಮು ಹಸಿರು ಮೇಯುತ್ತಿತ್ತು.

ಮುಂದೆ ಮಾಡಿದ ಬಾಗಿಲನ್ನು ತಟ್ಟಿ ವೀರಭದ್ರಪುನನ್ನು ಕೂಗಿದೆ. ವೀರಭದ್ರಪು ಒಳಗೇನೋ ಕೆಲಸದಲ್ಲಿದ್ದನೆಂದು ಕಾಣುತ್ತದೆ. ಒಂದೆರಡು ಬಾರಿ ಕೂಗಿದ ವೇಲೆ ಬಂದು ಬಾಗಿಲು ತೆರೆದು ಏನೆಂದು ವಿಚಾರಿಸಿದ.

‘ಮುರುಗೇಂದ್ರಪುನವರನ್ನು ನೊಡೊಣಾಂತ ಬಂದೆ, ಇದಾರೇನು, ಇಲ್ಲ, ಬೆಟ್ಟಿದ ಮೇಲಿದಾರೆ.’

‘ಎಪ್ಪು ಹೊತ್ತಿಗೆ ಬರ್ತೂರೆ ?’

‘ಹೋಗಿ ಈಗಾಗಲೇ ಮೂರು ದಿನ ಆಯಿತು. ಯಾವಾಗ ಬರ್ತೂರೋ ಏನೋ ?’

‘ಅಲ್ಲಿಲ್ಲ, ದೇವಸಥನದಲ್ಲಿ ಇರ್ತಾರೆಯೇ ?’

‘ಉಹೂಹೂ. ಉಯ್ಯಾಲೆ ಕಂಭದ ಹತ್ತಿರಬಂದು ಸೂ ಮನೆ ಇಲ್ಲವೇ, ಅಲ್ಲಿರ್ತಾರೆ. ಅಮೃನೋರ ಪೂಜೇನೂ ಅವರೇ ಮಾಡ್ತಾ ಇದಾರೆ, ಈಗ ಮೂರು ದಿವಸದಿಂದ’

ಈ ವರ್ಯಸ್ವಿನಲ್ಲಿ. ಹಾಯಾಗಿ ಮನೇಲಿರಬಾರದೇ ?’

‘ಆದು ಆ ಜಾಯಮಾನಕ್ಕೇ ಬಂದದ್ದಲ್ಲಿ ರಾಯರೆ, ನಾನೂ ಈಗೇ ಹೇಳಿದೆ. ವಂದು ಕೆಳಲ್ಲಿ. ಈ ಭೂಮಿ ಮೇಲೆ ಇರೋದು ಎಪ್ಪು ದಿನಾನೋ ಏನೋ. ಇರೋ ಅಷ್ಟು ದಿನ ಅಮೃನೋರ ಪೂಜೆವಾಡೆ ಬಿಟ್ಟು ಕಣ್ಣ ಮಾಡ್ತೇ ಕೂತಿಂದಿನ ಅಂತಾನೆ’

‘ಒಬ್ಬರೇ ಇರೋದಕ್ಕೆ ಕಷ್ಟವಾಗೊಂದಿಲ್ಲವೇ ?’

‘ನನ್ನ ಮಗ, ರುದ್ರಮನ್ನಿ ಅವರ ಜೊತೇಲೇ ಇದಾನೆ. ಅವನೇ ಎರಡು ಹೊತ್ತು ಬಂದು ಉಟ ತಗೊಂಡು ಹೋಗ್ತಾನೆ. ಹಣ್ಣಿಲೇ, ಜಿಗುರಿಲೆ ಎರಡೂ ಬಂದಾಗಿ ಕಾಲ ಹಾಕ್ತಿನೆ, ಬೆಟ್ಟಿದ ಮೇಲೆ ’

‘ ಅಂತೂ ನಿಮ್ಮ ತಂಡೆ ಗಟ್ಟಿಗರು. ನಮ್ಮಿಂದ ಆಗೊ ಕೆಲಸವಲ್ಲ ಅದು.’

‘ ಬೆಟ್ಟೆ ಆದರೆ ಅವರಿಗೆ ಉರಿಗಿಂತ ಸಲೀಸು. ಇಲ್ಲಿದ್ದೆ ಆಗೊ ಅವು, ಬೇಜಾರು ಕೂಡಾ ಅಲ್ಲಿದ್ದೆ ಆಗೋದಿಲ್ಲ ಅಂತಾರೆ. ನಾನೂ ಹೇಳೋ ಅಪ್ಪು ಹೇಳಿ ಸುಮ್ಮನಾಗಿ ಬಿಟ್ಟೆ.’

‘ ಹಾಗಾದರೆ ಈಗ ಬೆಟ್ಟೆಕ್ಕೆ ಹೋದರೆ ಸಿಗ್ಗಾತ್ತಿರೆಯೆ?’

‘ ಹೂ ವನ್ನೇಲೋ, ಗುಡೀಲೋ ಇರ್ತಾರೆ’

‘ ಇಲ್ಲೋ ಹೋಗಿ ನೋಡಿತ್ತೇನಿ’

ನನ್ನ ಮಾತು ಕೇಳಿ ವೀರಭದ್ರಪುಸಿಗೆ ಅಶ್ವಯುಫಾಯಿತು.

‘ ಅದೇನಾದ್ವಾ ಹೇಳಿದಿದ್ದೆ ನನಗೆ ಹೇಳಿ, ಈಗ ರುದ್ರಮುನಿ ಉಂಟೆ ತ ಗೋಂಡು ಹೋಗಲಿಕ್ಕೆ ಬರ್ತಾನೆ. ಅವನ ಕ್ಕೆಲಿ ಹೇಳ ಕ್ಕಳಿ ಸುತ್ತಿತ್ತೇನಿ.’

‘ ಇಲ್ಲ, ಅವರನ್ನೇ ನೋಡಿ ತಿಳಿದುಕೊಳ್ಳಬೇಕಾದ ವಿಷಯವಿತ್ತು’

‘ ಬಿಸಿಲು ಏರೋ ಹೋತ್ತು. ಸಂಜೀಗೆ ಹೋಗಬಹುದಲ್ಲ.’

‘ ನನೂ ಅಪ್ಪು ಬಿಸಲಿಲ್ಲ. ನೋಡಿಕೊಂಡೇ ಬಂದು ಬಿಡುತ್ತಿತ್ತೇನಿ’

ಎಂದು, ವೀರಭದ್ರಪುಸಿಗೆ ನವಃಸ್ವಾರ ಹೇಳಿ, ಹಾಗೇ ಬೆಟ್ಟೆದ್ದ ಮೇಲೆ ಪರಿದೆ.

ಬಸವನ ಬುರಂಜಿಗೆ ಹೋಗುವ ದಾರಿಯನ್ನು ಹಿಡಿದು ಮುರಿದೆ ಕೋಟಿಗೊಡಿಯ ನಡುವೆ ದಾಟಿ, ಕೊಡುಗಲ್ಲಿನ ನಡುವೆ ಸುಸಿದು, ಸ್ವಲ್ಪ ದೂರಕೋಗಿ. ಸುಪೂರು ನೂರು ಮೆಟ್ಟಿಲುಗಳನ್ನು ಹತ್ತಿದರೆ, ಟೀಪು ಕಟ್ಟಿಸಿದ ಚಿತ್ರದ ಬಾಗಿಲು. ಅಲ್ಲಿಂದ ಮುಂದೆ, ಹಿಂದೆ ಆನೆ ಕುದುರೆಗಳು ನಡೆಯಲು ಅನಃಕೂಲವಾಗಲೆಂದು, ಗುಳಿ ತೆಗೆದ ಸುಣ, ಪಾದ ಕಲ್ಲುಗಳನ್ನು ಏರಿ ನಡೆದರೆ, ಇದುರಿಗೇ ಕಲ್ಲಿನ ಗರಡಿಯ ವಾಸೆ; ಆದರೆ ಬದಿಯಲ್ಲೇ ಗಣಪತಿಯ ದೇವಾಲಯ ಅಲ್ಲಿಂದ ಕೊಂಚ ಮುಂದೆ ನಡೆದು, ಎಡಕ್ಕೆ ತರುಗಿದರೆ, ಇದುರಿಗೆ ಮತ್ತೊಂದು ಬಾಗಿಲು. ಆ ಬಾಗಿಲು ದಾಟಿದರೆ, ವಿಶಾಲವಾದ ದೇವಾಲಯದ ಬಯಲು ಒಷ್ಣಲು. ಪಾಳಯಗಾರರ ಕಾಲದಲ್ಲಿ ಬಹು ಮುಖ್ಯವಾದ ರಾಜ ಭವನಗಳಿಧ್ವನಿ ಮಾತ್ರ

ಆ ಬಯಲಿನಲ್ಲೇ. ಎಡಪಕ್ಕುಕ್ಕೆ ಸಂಪಿಗೆ ಸಿದ್ದೇಶ್ವರನ ದೇವಾಲಯಕ್ಕೆ ಹೋಗುವ ದಾರಿ, ಟಿಂಕಸಾಲೆ, ಕಲ್ಲಿನ ಉಗ್ರಾಣಗಳನ್ನೇ. ಅವುಗಳ ಚೆನ್ನಿಗೇ, ನಂದಿಯಂತೆ ವೈ ನೀಡಿ ಮಲಗಿದ ಬಹು ದೊಡ್ಡ ಬಂಡೆಯ ಮೇಲೆ ಹಿಡಂಬೇಶ್ವರನ ದೇವಾಲಯ. ಬಲವಾಶ್ವರಕ್ಕೆ ನತ್ತರವಾದ ಮಟ್ಟದಲ್ಲಿ ಏಕನಾಥೇಶ್ವರಿಯ ದೇವಾಲಯ. ಇದುರಿಗೆ, ಬರೀ ಮಣ್ಣ ಗೊಡಿಗಳು ಕಾಣುವ ಕೋಶಾಗಾರ. ಇವುಗಳ ನಡುವೆ ಕಲ್ಲಿನ ಖಚ್ಚಾಲೆ, ಒಂದೇ ಕಲ್ಲಿನಲ್ಲಿ ಕಡೆದ ಹತ್ತಾಳು ನತ್ತರದ ಬಣಂತಿ ಕಂಭ. ಖಚ್ಚಾಲೆ ಕಂಭ ಕೋಶಾಗಾರಗಳ ನಡುವೆ, ಹಿಂದೆ ಪಾಳಯಾರರು ಕಾಣುವ ಕಬ್ಬದಲ್ಲಿ ಓಕುಲಿಯಾಟವಾಡಲು ನಿರ್ವಿಫ್ಸಿದ, ಈಗ ಮಣ್ಣ ಕಲ್ಲು ತುಂಬಿದ ಪುಟ್ಟಕೊಳ್ಳದ ಬಳಿ, ಸಣ್ಣದೊಂದು ಕಲ್ಲಿನ ಮನೆ ಇದೆ. ಶಿದೇ ವೀರಭದ್ರಪು ಹೇಳಿದ ಮನೆ.

ಮನೆಯ ಭಾಗಿಲಿಗೆ ಬೀಗ ಹಾಕಿದ್ದು ದರಿಂದ, ಅವರು ದೇವಾಲಯ ದಲ್ಲಿರಚೇಕೆಂದು ತಿಳಿದು ದೇವಾಲಯಕ್ಕೆ ಹೋದೆ.

ಏಕನಾಥೇಶ್ವರಿಯ ದೇವಾಲಯ ಕೊಡುಗಲ್ಲಿನ ಹಿಯ ಗಂಹೆಗೆ ಹೊಂದಿಕೊಂಡು ನಿರ್ವಾಣವಾದ ದೇವಾಲಯ. ಗುಪ್ಯಯೇ ಅಮೃತವರ ಗಭರಗುಡಿ. ಮುಂದೆ ಎರಡಂಕಣದ ಕ್ರೇಸಾಲೆಯಿದೆ. ದೇವಾಲಯದ ಮುಂದೆ ನಿಂತು ನೋಡಿದರೆ ಕಾಣುವ ಧೃತ್ಯ ಚೇತೋಪಾರಿಯಾದದ್ದು. ಇದುರಿಗೆ ಅರ್ಥವ್ಯತ್ತಾಕಾರ್ಯದಲ್ಲಿ ಬೆಟ್ಟ ತನ್ನ ತೋಳೆ ಖಾಚಿದೆ. ಸಾಲಾಗಿ ಗೋಪುರವಿಟ್ಟಿಂತಿರುವ ಬೆಟ್ಟಿಗಳ ಕೋಡಿನ ಮೇಲೆ, ಕಹಳಿ ಬತ್ತೀರಿ, ರಣ ಬತ್ತೀರಿ, ತುಪ್ಪದ ಕೊಳ್ಳದ ಬತ್ತೀರಳ್ಳಿ; ತದರ ಕೆಳಗೆ ಸಂಪಿಗೆ ಸಿದ್ದೇಶ್ವರನ ದೇವಾಲಯ, ಮುರುಗಿ ಮತ್ತ, ಪಾಂಡವರ ವಿವಾನಗಳು, ತುಲಾಭಾರದ ಕಂಭಗಳು, ಬದಿಯಲ್ಲೇ ಶರಮನೆಯ ಶಯಲು.

ಒಂದುಗಳಿಗೆ ಹಾಗೇ ನಿಂತು ನೋಡಿದೆ. ಅದೆಲ್ಲಾ ನನ್ನದು, ನನ್ನವರದು ಎಂಬ ಭಾವನೆ ಎದೆಯಲ್ಲಿ ತುಂಬಿಬಂತು. ವಿಚಾರಿಸುವವರು ಧಿಕ್ಕಿಲ್ಲದೆ, ಬೆತ್ತುಲೇನಿಂತ, ಬರೀ ಎಲುಬಿನಗೂಡಾದ ಬಂಧುಗಳಂತೆ

ಕಾರೇಸಿತು, ಬೋಳು ಬೆಟ್ಟಿದ ಸಾಲು. ಹಗಲಿನಲ್ಲಿ ನಿಡುವೂನ ಆವರಿಸಿತ್ತು. ಹಕ್ಕಿ ಹಾರಿ ಹೋದ ಪಂಚರದಂತಿದ್ದು, ಆ ಪರ್ವತ ಹೈದ ಯದಲ್ಲಿ ವೂನವೇ ಮಹಾತೋಕ ಧ್ಯನಿಯಾಗಿ ಮಿಡಿಯುತ್ತಿತ್ತು. ಕಲ್ಲಿನ ವೇಲೆ ಕಲ್ಲು ವೇರಿಸಿದಂತಿದ್ದ ಬೆಟ್ಟಿದಲ್ಲಿ ಕಾಣುವ ನೂರುಗಳಿಗಳು ಕಂಕಾಳದ ಕತ್ತಲುತ್ತಂಬಿದ ಕಣ್ಣಗಳಂತೆ ಜನ ವೀರಿನವಾದ ಪಾಳನ್ನು ವಿಟ್ಟಿಸುತ್ತಿದ್ದವು. ಏಕೋ ಹೈದಯವನ್ನು ಶಿವುಚಿದ ಹಾಗಾಯಿತು. ನೋಡಲಾರದೆ ದೃಷ್ಟಿಯನ್ನು ತಿರುಗಿಸಿ, ದೇವಾಲಯದ ಕಡೆ ತಿರುಗಿದೆ.

ದೊಡ್ಡ ಕಲ್ಲಿನ ಬೀಸುವ ಕಲ್ಲು, ಒಂದೆರಡು ಒಡೆದ ಸಾರಿಗಳು, ಪಾಲಕೆಯಿಂಟ್ಟ ದೇವಾಲಯದ ಕೈಸಾಲೆಯಲ್ಲಿ, ಮರುಗೇಂದ್ರಪು ಮೊಮ್ಮೆಗೆ ನೂಡನೆ ಕೂತಿದ್ದರು.

ಮುರುಗೇಂದ್ರಪುನವರಿಗೆ ಇಂ ಕ್ಷೇತ್ರ ಮಿಕ್ಕು ..ವಯಸ್ಸುಗಿತ್ತು. ಸುಮಾರು ಇ ಅಡಿ ಎತ್ತರದ ಆಳು. ಎತ್ತರಕ್ಕೆ ಹದವಾಗಿ ಬೆಳೆದ ವ್ಯೇ, ಈಗ ಕೊಂಚ ಸುಕ್ಕಾಗಿ ಬಳಲಿದಂತೆ ಕಂಡರೂ, ದುಬ್ಬಲವೆಂದು ತೋರುವುದಿಲ್ಲ. ತಲೆಯಲ್ಲಿ ಬಿಳಿಕೂದಲ ಗಂಟು. ನೋಡಿದವರಲ್ಲಿ ಗೌರವವನ್ನು ಮೂಡಿಸುವಂಥ ವ್ಯಕ್ತಿತ್ವ. ಬಂದು ಕಾಲಕ್ಕೆ ಉರಿನ ಮುತ್ತೆಯಾಗಿ ಬಂಳಿದ ಜೀವ ಅದು. ಆದರೆ ಈಗ, ತನ್ನ ಉಪಯುಕ್ತತೆಯನ್ನು ಕಳೆದುಕೊಂಡ ಭವ್ಯ ಭವನದಂತೆ, ಬರೀ ಭವ್ಯತೆಯನ್ನು ಹಾತ್ತ ಉಳಿಸಿಕೊಂಡಿದೆ. ದೇವರುಗಳನ್ನೇ ಕೇಳುವರಿಲ್ಲವಾದ ಅಂತಿಮ ಅರ್ಚಕರನ್ನು ಕೇಳುವವರು ಯಾರು?

ಎಂತಲೇ ನಾನೇ ಅವರನ್ನು ಹುಡುಕಿಕೊಂಡು ಹೊದುದನ್ನು ಕಂಡು ಮುರುಗೇಂದ್ರಪುನವರಿಗೆ ಆಶ್ಚರ್ಯವಾಯಿತು.

‘ನನ್ನ ನೋಡಾಕಂತ್ತೇ ಬಂದ್ರಾ ಈ ಬಿಸ್ತಾಗೆ. ಅಪ್ಪಿಯ್ಯ ಅರ್ಮೋಗ್ಯವಾ?’

‘ನಿವೃನ್ನ ನೋಡಬೇಕೆಂದೇ ಬಂದೆ, ಮುರುಗೇಂದ್ರಪು’

‘ಎನಾರ ಕೇಳೋದಿತ್ತೇನ್ನು?’

‘ಹೂ’.

‘ಎನ್ನ?’

‘ಏಕನಾಥಮೈನ ಗುಡಿಲಿ ‘ವೆಂಕಟಸುಬ್ಬಯ್ಯನೋರಕಲ್ಲು’ ಅಂತ ಇದೆಯಂತೆ. ಇವತ್ತು ಜೋಯಿಸರು ಹೇಳಿದರು.....’

‘ಜೋಯಿಸರ ರಂಗಪ್ಪನೋರಾ.....’

‘ಅಭ್ಯಾಸ, ಲಿಂಗಾಜೋಯಿಸರು.....’

‘ಹಂಗನ್ನಿ. ರಂಗಪ್ಪನೋರಿಗೆತದೆಲ್ಲಾ ಏನುಗೊತ್ತು? ದೊಡ್ಡ ಜೋಯಿಸರೂ ಚಿಕ್ಕಂದಿನಾಗಿ ಕೇಳಿರಚೇಕು’.

‘ಆಕಲ್ಲು ಈಗಲೂ ಇದೆಯೇ ಮುರುಗೇಂದ್ರಪ್ಪ ?’

‘ಇದೆ. ಕಲ್ಲಿಲ್ಲಿ ಹೋಗ್ತದೆ. ನೋಡೋರಿಲ್ಲ’

‘ಈಗ ನಾನು ನೋಡೋಕಾಗ್ತದೆಯೇ ಅದನ್ನು’

‘ಹೂ. ತೋರಸ್ತಿನಿ. ನೀವು ನೋಡಬೇಕೂನ್ನೋದೆ ಹೆಚ್ಚು’

ಎಂದು ಹೇಳಿ, ಮುರುಗೇಂದ್ರಪ್ಪ ದೇವಾಲಯದ ಒಳಗಿದ್ದ ಮೊಮ್ಮೆಗನನ್ನು ಕೂಗಿ—

‘ರುದ್ರಮುನಿ, ಹಣತೆ ಹಚ್ಚಿಂಡು ಬಾ’

ಎಂದು ಹೇಳಿ ಮೇಲಿದ್ದು, ದೇವಾಲಯದ ಒಳಗೆ ಹೋದರು. ನಾನೂ ಅವರನ್ನು ಹಿಂಬಾಲಿಸಿದೆ.

ಗಭ್ರಗುಡಿಯ ಎದುರಿನ ಅಂಕಣದಲ್ಲಾ ಕತ್ತಲು ತುಂಬಿತ್ತು. ರುದ್ರಮುನಿ ಹಚ್ಚಿತ್ತಂದ ಹಣತೆಯ ಬೆಳಕಿನಲ್ಲೂ ಯಾವುದೂ ಸ್ವಷ್ಟವಾಗಿ ಕಾಣುತ್ತಿರಲಿಲ್ಲ. ಅಭ್ಯಾಸಬಲದಿಂದ ಮುರುಗೇಂದ್ರಪ್ಪನವರೇನೂ ಸಲೀಸಾಗಿ ಓಡಾಡಿದರೂ, ನನಗೆ ಮಾತ್ರ ಎಡವುವಂತೆ ಆಗುತ್ತಿತ್ತು. ಅದುದರಿಂದ ಕಣ್ಣಿಗೆ ಆ ಕತ್ತಲು ಕೊಂಚ ಅಭ್ಯಾಸವಾಗಲೇಂದು, ಒಂದುಗಳಿಗೆ ಹಾಗೇ ನಿಂತಿದೆ. ಮುರುಗೇಂದ್ರಪ್ಪ, ರುದ್ರಮುನಿ, ಕತ್ತಲಲ್ಲಿ ಏನೋ ದೊಡ್ಡ ಪೆಟ್ಟಿಗೆಗಳನ್ನು ಸರಿಸುವ ಸದ್ಗು ಕೇಳುತ್ತಿತ್ತು. ಐದಾರು ನಿನಿಂಬಿತಾದ ಮೇಲೆ, ರುದ್ರಮುನಿ, ಹಣತೆ ತೆಗೆದು ಕೊಂಡು ಬಂದು, ‘ಹೀಗೆ ಬನ್ನಿ’ ಎಂದು ಕರೆದ. ಅವನು ಬೆಳಕು ತೊರಿಸಿದತ್ತ ನಡಡಿ.

ಗಭರ್ಗುಡಿಯ ದ್ವಾರದ ಬಲಪಾಶ್ರೇಕ್ಕೆ ಹತ್ತು ಹೆಚ್ಚೆ ದೂರದಲ್ಲಿ ಮುರಿಗೇಂದ್ರಪ್ಪ ಕುಳಿತಿದ್ದರು. ಅವರ ಬದಿಯಲ್ಲೇ ರುದ್ರಮುನಿ ಹಣತೆಯನ್ನಿಟ್ಟು.

‘ಇದೇ ನೋಡಿ ‘ವೆಂಕಟಸುಭ್ಯಯ್ಯನೋರ ಕಲ್ಲು,’ ಎಂದರು ಮುರಿಗೇಂದ್ರಪ್ಪ. ಹಣತೆಯ ದೀಪದ ಮಂಕು ಬೆಳಕಲ್ಲಿ, ಮುರಿಗೇಂದ್ರಪ್ಪ ಕ್ಕೆ ತಟ್ಟಿ ತೋರಿಸಿದ ಜಾಗವನ್ನು ನೋಡಿದೆ.

ದೇವಾಲಯದ ಬಂಡೆ ಹಾಸಿದ ನೆಲದಲ್ಲಿ, ನಾಲ್ಕುರು ಅಂಗುಲ ಎತ್ತರವಾಗಿ, ಹತ್ತು ಜನ ಕುಳಿತುಕೊಳ್ಳುವಪ್ಪು ವಿಶಾಲವಾದ, ನಯ ಮಾಡಿದ, ಚೌಕಾಕಾರವಾದ, ಅಖಂಡ ಶಿಲೆ. ಆದರ ನಾಲ್ಕು ಸುತ್ತಿ ನಲ್ಲಿ ಚಿಕ್ಕ ಗೆಲಸದ ಅಂಚು ಬಿಡಿಸಿ, ಆದರ ನಡುವೆ ಆಷ್ಟದಳದ ಪದ್ಧತಿ ವನ್ನು ಕೈತ್ತಿದ್ದಾಗು. ಬಂಡೆಯ ಹಲಗೆ ನಯವಾಗಿ, ಹಣತೆಯ ಬೆಳಕೆ ನಲ್ಲಿ ಕಪ್ಪಾಗಿ ಹೊಳೆಯುತ್ತಿತ್ತು.

‘ಇದರ ಹೇಳಿ ಕೃಷ್ಣಜಿನಹಾಕಿಕೊಂಡು, ಕೂತು ಹಾಡ್ತು. ಇದ್ದಂತೆ ಅಯ್ಯೋರು. ಇದರ ಎದುರಿಗೇ, ಆ ಭಾಗದಲ್ಲಿ ಇನ್ನೊಂದು, ಇಂಥದೇ ಕಲ್ಲಿನ ಹೀರೆ ಇದೆ. ಪಾಳೇಗಾರ್ಪ, ಕೂತುಕೊಳ್ಳು ಇದ್ದದ್ದು’.

ಎದು ವಿವರಿಸಿದರು ಮುರಿಗೇಂದ್ರಪ್ಪ. ನಯವಾದ ಬಂಡೆಯ ಹೇಳಿ ಹಾಗೇ ಕ್ಕೆ ಆಡಿಸಿದೆ. ತಣ್ಣಿನೆಯ ಕಲ್ಲಿನ ಸ್ವರ್ಚ ಹೃದಯಕ್ಕೆ ಹಿತವಾಗಿತ್ತು. ಹತ್ತು ನಿಮಿಷ ಮಾತನಾಡಿದೇ, ತುಂಬಿದ ಕತ್ತಲನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಮನಸು ಕಾಲದ ಕಟ್ಟನ್ನು ಮಿರಿ, ಗತಕಾಲದ ಗಭರ್ಪವೇಶ ಮಾಡಿ, ಏನನ್ನೊಂದು ಹುಡುಕುತ್ತಿತ್ತು.

ಆಗ ಹಾಳಯಾರರ ಇದಿರು ಕುಳಿತು, ವೆಂಕಟಸುಭ್ಯಯ್ಯನವರು ಹಾಡು ಹೇಳುತ್ತಿದ್ದಾಗ, ಹೇಗಿದ್ದಿಗಬೇಕು? ಹೀಗೇ ಬಿಸಿಯುಸಿರಿದುವ, ಕಣ್ಣ ಕವಡಿದ ಹಿಕ್ಕೆಯ ಮಾತುವಾಸನೆ ತುಂಬಿದ ಕತ್ತಲು ಕವಿದಿತ್ತಿ ಇಲ್ಲಿ? ಮಾತನಾಡಿದರೆ, ಮಾತನಾಡಿದವನನ್ನು ಬೆದರಿಸುವ ಗಭೀರ ಮೂನದ ಸವಾರಧಿಕಾರವಿತ್ತೆ? ಹರಿದ ನಗಾರಿ, ಬಣ್ಣಗಟ್ಟಿ ಉತ್ತರವದ ಆನೆ ಕುದುರೆಗಳು, ಮುರಿದ ಪಾಲಕಿ-ಇನ್ನೂರು, ಕೇವಲ ನೂರ್ತಿ ವತ್ತು— ಇನ್ನೂರು ವರ್ಷಗಳ ಕಾಲದಲ್ಲಿ, ಭಗ್ನತೆಯ ರಣತಾಂಡವ! ಮಾನವನು

ಭಕ್ತಿ, ಪ್ರೇಮ, ಸಾಹಸ, ಶ್ರವಂಗಳು ನಿರ್ವಿಷಿದ ಸಾಂದರ್ಭ ಮೇಲೆ, ಇನ್ನುಬೇಗ ವಿನಾಶದ ಪತ್ರಾಕೆ ಹಾರಬೇಕೇ? ಕಟ್ಟಿದವರ ಶ್ರವೇಗೆ, ಉಳಿಸುವ ಬೆಲೆ ಕೊಡುವ ಶಕ್ತಿಯೂ ನಮಗಿಲ್ಲವೇ?

ಕಾಣುವ ಕಣ್ಣ ಕಂಬನಿಗರೆಯ ಲೆಳಸುತ್ತಿತ್ತು; ಮನಸಿನ ಕಣ್ಣ, ಕಣ್ಣಿಗೆ ಕಾಣದುದನ್ನು ಚಿತ್ತಿಸಲೆತ್ತಿದ್ದುತ್ತಿತ್ತು. ನಿಜ-ಅಂದು ನೂರಾರು ಬೆಳ್ಳಿ, ಕಂಚಿನ ಸೋಡರುಗಳ ಬೆಳಕಿನ ಹಿತನಾದ ಕೋಟಿ ಶಿರಣಗಳು ದೇವಾಲಯವನ್ನು ಸುತ್ತಿದ ಕತ್ತಲ ಬಲೆಯನ್ನು ಕತ್ತರಿಸಿ, ವೀಣೆ, ವೇಣು, ವೃದಂಗಗಳ ಮಧುರ ವಾದ್ಯರವದಲ್ಲಿ ವ್ಯಾನವನ್ನು ಗೆದ್ದು, ಭವ್ಯತೆಯಲ್ಲಿ ದಿವ್ಯತೆಯನ್ನು ಮೂಡಿಸಿದ್ದಿರಬೇಕು. ನೂರಾರು ದೀವಟಿಗೆಗಳ ಬೆಳಕಿನಲ್ಲಿ, ದೇವಾಲಯದ ಹೊರವಳಯದಲ್ಲಿ, ಪಾಳೆಯಾರರ ಅಂಗರಕ್ಷಕ ಪಡೆ ನೇಡು, ಅಂತಃಪುರದ ದಾಸಿಯರ ಸುಳಿದಾಟದ ಸೊಬಗಿಗೆ, ಸಗಿಜೀಸು ಬೆರಸಿರಬೇಕು. ದೇವಾಲಯದ ಆಗರು, ಚಂದನ, ಗಂಧ ಕಪೂರದ ಪರಿಮಳದೊಂದಿಗೆ, ರಾಣೀವಾಸದವರ ಮುಡಿಯ ಹೂ ಮಾಲೆಯ ನುಗುವು ಸ್ವಧಿಸಿರಬೇಕು. ಮಂತ್ರ ಫೋಷದೊಂದಿಗೆ, ವಂಧಿ ಮಾಗಧರ ಪರಾಕ್ರಿನ ದ್ವಿಡವಾದ ನೀళಿನಿ ಬೆರತು, ಗುಹೆಗಳಲ್ಲಿ ಆವಿತ ವ್ಯಾನವನ್ನು ಕೊಳಿರಬೇಕು.

ಹಾಗಿದ್ದಿರಬೇಕು, ಹಾಗಿದ್ದಿರಬೇಕು— ಈಗ ಹೀಗಾಗಿದೆ! ವ.ಸಣ ವ್ಯಾನ ಎಲ್ಲವನ್ನೂ ನುಂಗಿ ನೊಣಿದಿದೆ. ಪಾಳು, ವಾಸ, ಬೊಕೆ.ಗಳ್ಳಿ—ನನ್ನ ಭವ್ಯ ಗತ ಜೀವನದ ಜೀತನರಹಿತ ಕಂಕಾಳ... ....

ದೇವಾಲಯದಲ್ಲಿ ಕವಿದ ಕತ್ತಲು, ನನ್ನನ್ನು ಕತ್ತು ಬಿಡಿದು ಹೊರತಳ್ಳಿತ್ತು. ಕತ್ತಲು ತುಂಬಿದ ಕಣ್ಣ ಘಾಟುಹೊಗೆ ಸೋರೆದಂತೆ ಉರಿಯುತ್ತಿತ್ತು. ಹೊರಬಂದು, ಹಜಾರದ ಕಲ್ಲುಕಂಭವನ್ನೊಂದಿಗೆ ಆಕಾಶದ ಆಳದಲ್ಲಿ ಎಲೊನ್ ಮೇಲೆ ಸಿಳ್ಳು ಹಾಕುತ್ತಾ ಹಾರುವ ಡೇಗೆಯನ್ನು ದಿಟ್ಟಿಸುತ್ತಾ ನಿಂತೆ.

ಸ್ವಲ್ಪ ಹೊತ್ತಿನಲ್ಲಿ ಮುರುಗೆಂದ್ರಪುನವರೂ ಹೊರಬಂದು, ಇದಿರು ಕಂಭಕೊನ್ನಿಂದ ಕುಳಿತರು. ಅವರ ಮನಸೂ ಮರುಕಳಿಸಿದ ಸ್ವರಣಿಗಳ

ಹೊಯ್ದಾಟದಲ್ಲಿ ವಿಪ್ಪಲವಾಗಿತ್ತೋ ಏನೋ. ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಲಿಲ್ಲ.

‘ ಕಾಲ ಹೆಂಗಾಗೊಯ್ತು. ಬಿರುಗಾಳೀಲಿ ದೊಡ್ಡ ಮರ ಕೊಚ್ಚಿ ಹೋಗಿ, ಮೋಟುಪ್ಪೊದೆ ಉಳಿದಂಗಾಯ್ತು. ದೊಡ್ಡೋರೆಲ್ಲ ಶಿವನ ಸಾನ್ಮಿಥ್ಯ ಸೇರಿಬಿಟ್ಟರು. ನನ್ನಂಥ ಪಾಸಿ, ಪರದೇಶಿಗಳೇ ಉಳಕೊಂಡಿ ರೋದು. ’

ಸ್ವಲ್ಪಹೊತ್ತು ಸುಮೃದ್ಧಿ, ನಿಟ್ಟಿಸಿರಿಟ್ಟು ಹೇಳಿದರು, ಮುರು ಗೇಂದ್ರಪ್ಪ. ನಾನೇನೂ ಉತ್ತರ ಕೊಡಲಿಲ್ಲ.

‘ ಇಷ್ಟ ವರ್ಷಕ್ಕೆ, ನೇವೋಬುರು ಬಂದು ‘ ವೆಂಕಟಸುಬ್ಬಯ್ಯ ನೋರ ಕಲ್ಲು’ ಅಂತ ಕೇಳಿದಿ. ಅದೆಲ್ಲ ನೇನಿಸಿಕೊಂಡ್ರೆ ಹೊಟ್ಟೇಲಿ ಕನವಿಸಿ ಆದಂಗಾಗ್ರದೆ. ಎಂತೆಂಥ ಜನ ಆಗಿಹೊದ್ದು. ಅವರ ಹೆಸರು ಹೇಳೋಕೆ ಒಬ್ಬರೂ ಹುಟ್ಟಲಿಲ್ಲ. ಅಷ್ವಾಗ್ಯಕೆ, ಅವರ ಹೆಸರೂ ನುರೆತು ಬಿಟ್ಟಿದ ಈ ಜನ. ಇಂಥ ಜನ ಬದುಕೋದುಂಟಾ ? ’

‘ ವೆಂಕಟಸುಬ್ಬಯ್ಯನೋರ ವಿಚಾರ ನಿಮಗೆ ಗೊತ್ತೆ ಮುರುಗೇಂದ್ರಪ್ಪ? ’

‘ ನಮ್ಮಜ್ಞ ಭಾಳ ಹೇಳೋನು. ಕೇಳಿದ್ದು ಈಗಲೂ ಕಲ್ಲಲ್ಲಿ ಕೊರದ್ದಾಗಿದೆ. ನಮಗೆ ಹಿಂದಿನೋರ ಕಥೆ ಕೇಳಬೇಕೂಂತ ಆಸೇನಾರ ಇತ್ತು. ಈಗಿನ ಹುಡುಗಿಗೆ ಆದೂ ಇಲ್ಲ. ದಿನಕ್ಕೆ ದಿನ ಕೆಡ್ತಾ ಇದ್ದೇ ಹೊರತ್ತಾ, ಮೇಲಾಯ್ತು ಅನ್ನೋಡೇ ಇಲ್ಲ. ಶಿವ ಯಾವತ್ತು ಕರೆಸಿ ಕೊಂಡಾನೋಂತ ಕಾಯೋದಾಗಿದೆ.’

ಷ್ಟದಯದಾಳದಲ್ಲಿ, ಬಹು ದಿನದಿಂದ ಹಾಗಿದ್ದೆ ದುಃಖ, ಉರಿಯಾಗಿ ಚೂರಹೊಮ್ಮುವಂತಿತ್ತು ಅವರ ಮಾತು. ಸತ್ಯದ ನಿಷ್ಪರ್ಣ ನುಡಿ, ಚಾಟಿ ಏಟಿನಂತೆ ಎರಗಿತು ನನ್ನ ಎದೆಯ ಮೇಲೆ.

‘ ನಿಮ್ಮ ಮಾತು ನಿಜ ಮುರುಗೇಂದ್ರಪ್ಪ. ನಮ್ಮದು ನಿಭಾಗ್ಯರ ದೇಶವಾಗಿ ಹೋಗಿದೆ.’

‘ ಹೋಗಲಿ ಬಿಡಿ. ಎಲ್ಲೀ ಮಾತು. ಮುದುಕ ಏನೋ ಅಂದಾಂತ ಅಸಮಧಾನ ಮಾಡಿಕೋಬೇಡಿ.’

‘ ಅಸಮಧಾನವಿಲ್ಲ. ಮುರುಗೇಂದ್ರಪು. ನಿಮ್ಮಿಂದ ಒಂದು ಉಪಕಾರವಾಗಬೇಕ್ಕಳ್ಳ. ’

‘ ಏನು ಹೇಳಿ? ’

‘ ನಿಮಗೆ ಗೊತ್ತಿರೋ ಆಷ್ಟು, ವೆಂಕಟಿಸುಬ್ಬಯ್ಯನೇರ ವಿಚಾರ ಹೇಳಿರಾ? ಅದನ್ನು ಕೇಳಬೇಕಂತಲೇ ಬಂದೆ. ’

ನನ್ನ ಪ್ರಶ್ನೆ ಕೇಳಿ ಮುರುಗೇಂದ್ರಪುನವರಿಗೆ ಆಶ್ಚರ್ಯವಾದಂತಿ ತೋರಿತು. ವಿಷಾದ ಪೂರ್ಣವಾದ ನಗು ನಕ್ಕು ಕೇಳಿದರು-

‘ ನಿಜವಾಗಿಯೂ ಅದಕ್ಕೇ ಬಂದಿರಾ?’

‘ ನಿಜವಾಗಿಯೂ ’.

ಎಂದು, ರಾಯರ ಕ್ಷೇಗಾರನ ಕಟ್ಟಿನಲ್ಲಿ ಓವು ವೆಂಕಟಿಸುಬ್ಬಯ್ಯನವರಿಗೆ ಕೊಟ್ಟಿದ್ದ ದಾನ ಶಾಸನದ ನಕಲು ಸಿಕ್ಕದ್ದು, ಆಲ್ಲಿಂದ ರಾಯರ ಸೆಲಹೆಯುತ್ತೀ, ವೆಂಕಟಿಸುಬ್ಬಯ್ಯನವರ ವಿಚಾರ ತಿಳಿಯಲು, ಲಿಂಗಾ ಜೋರಿಸರ ಬಳಿ ಹೋಗಿ, ಅವರಿಂದಲ್ಲಿಗೆ ಬಂದುದನ್ನೂ ತಿಳಿಸಿದೆ.

‘ ನಿಮ್ಮ ನಾತು ಕೇಳಿ ಹೊಟ್ಟಿ ತಂಪಾಯ್ತು. ನಿಮಂಥೋರು, ಹಳೆಯೋರ ವಿಷ್ಯ ತಿಳೊಽಬೇಕು ಅನೆನ್ನೋರು ಒಬ್ಬಿಬ್ಬರಾದರೂ ಇದ್ದರೆ ಎಷ್ಟೋ ಅದ್ದಾಗಾಯ್ತು. ನನಗೆ ತಿಳಿದದ್ದನ್ನೇಲಾ ಹೇಳಿ. ಮನೇಗೆ ಹೋಗಿ ಉಂಡು ಬರೋದಾದ್ದೆ ಬಸಿರ, ಹೊತ್ತಾಯ್ತು?’

ಎಂದರು ಮುರುಗೇಂದ್ರಪು.

‘ ಉಟ್ಟಿದ್ದೇನೂ ಆತುಡವಿಲ್ಲ. ವೆಂಕಟಿಸುಬ್ಬಯ್ಯನವರ ಕಢಿ ಹೇಳಿ. ’

‘ ರುದ್ರಮುನಿ, ಸ್ವಾಮಿಯೋರಿಗೆ ಎರಡು ಬಾಳಿ ಹಣ್ಣು, ಅಮ್ಮ ಕಾಯಿಚೂರು ಕೊಡು. ಸ್ವಲ್ಪ ಬಾಯಿಗೆ ಹಾರಿಕೊಳ್ಳಿ’

ಎಂದರು. ನಾನು ಬೇಡವೆನ್ನದೆ, ರುದ್ರಮುನಿ ತಂದುಕೊಟ್ಟಿ. ಬಾಳಿಹಣ್ಣು, ತಿಂಗಿನಕಾಯಿ ಚೂರನ್ನು ತಿನ್ನುತ್ತಾ ಕುಳಿತೆ. ಮುರುಗೇಂದ್ರಪು. ರುದ್ರಮುನಿಯನ್ನು ಉಟಿ ತರಲು ಮನಗೆ ಕಳಿಸಿ, ದೇವಾಲಯದ ಭಾಗಿಲು ಹಾರಿಕೊಂಡು ಬಂದು ಕುಳಿತು, ಸ್ವಲ್ಪ ಹೊತ್ತು, ಎದುರಿನ

ಬಂಡೆಯ ನೈತಿಕಮೇಲೆ ಕಾಣುತ್ತದ್ದ ಹಿಡಂಬೀಶ್ವರನ ದೇವಾಲಯ ವನ್ನೇ ದಿಟ್ಟಿಸುತ್ತಾ ಕುಳತಿದ್ದು, ಬಳಿಕ ವೆಂಕಟಸುಭ್ಯನವರ ಕಥೆ ಹೇಳಲಾರಂಭಿಸಿದರು.—

“ಆಗ ವೆಂಕಟಸುಭ್ಯನವರನ್ನು ನೆನಸುವ ಜನಕ್ಕೆಂತ ಮರೆತ ಜನವೇ ಹೆಚ್ಚು. ಎಲ್ಲೋ ನೂರಕೆಕ್ಕೊಬ್ಬರೋ ಸಾವಿರಕೆಕ್ಕೊಬ್ಬರೋ ನೆನ ಸುತ್ತಾರೆ. ಆದರೆ ಅಂಥ ಜನ ಹುಟ್ಟಿಪುದು ಎಷ್ಟು ಸಾವಿರ ವರ್ಷಕೆಕ್ಕೊಂದುಬಾರಿಯೋ. ದೇಶದ ಪುಣ್ಯ ಫಲಿಸಿದಾಗ ಅವಳಾರ ಮಾಡುವ ಮಾತ್ರಾರು ಅವರು. ಸಂಗಿತಗಾರರು ಈ ಕಾಲಕ್ಕೂ ಇದಾರೆ, ಆಗಲೂ ಇದ್ದರು. ಆದರೆ ಎಲ್ಲಿಗೆಲ್ಲಿ ಸಂಬಂಧ. ನೆಟ್ಟಿಗೆ ಸಪಾಸಾ ಹೇಳಿಕೆ ಬರಹೋರೂ, ಮಾರು ಚಿಟ್ಟಂಚಿನ ಜರತಾರಿ ರಲ್ಯು ಹೆಗಲ ಮೇಲೆ ಹಾಕಿ ಕೊಂಡು, ಆಸಾನ ವಿದ್ವಾಂಸರೂಂತ ಮೇರಿತಾರೆ. ಹೊಲೆಯರ ಹಂಡಿ ಹಾಗೆ ಕಿರಿಚೋ ಹಾರೊನ್‌ನೀಮು ಕುಟ್ಟೊರೂ ಸಂಗಿತಗಾರರೇ!..... ವಾವ! ಅವರು ತಾನೇ ಏನು ಮಾಡ್ತಾರೆ, ಹಾಡೊಲಿದ್ದೂ ಕೇಳಿರಿಲ್ಲದ ಕಾಲ ಇದು. ಹೊಟ್ಟೇವಾಡಿಗೆ ಯಾಡೋರಿಗೂ, ದೇವರನ್ನು ಕಾಣೋ ಯೋಗ ಅಂತ ಸಂಗಿತ ಕಲಿಯೋರಿಗೂ ಎಲ್ಲೋ ಹೋಲಿಕೆ.....”

ಸ್ವಲ್ಪ ಯಾರವಾದ ಘ್ರಣ್ಯಮಲ್ಲಿ ಇಷ್ಟ ಹೇಳಿ ನಿಲ್ಲಿಸಿದರು ಮುರುಗೀಂದ್ರಪ್ರ. ನಾನೂ ಬೇರೆ ಮಾತಾಡದ, ಅವರೇ ಮುಂದುವರಿಸಲಿ ಎಂದು ಸಮೃಸಿದ್ದೆ.

“ಮುದುಕರ ಮಾತು, ಕುಡಿಮೊರ ನಡೆ ಹಾಗೆ ಎಲ್ಲಿಂದ ಎಲ್ಲಿಗೋ ಓಡಾಡ್ತಿದೆ. ಬೇಸರ ಮಾಡೊಬೇಡಿ” ಎಂದು ಮುರುಗೀಂದ್ರಪ್ರ ಮತ್ತೆ ಕಥೆ ಮುಂದುವರಿಸಿದರು.

“ವೆಂಕಟಸುಭ್ಯಯ್ಯನೋರ ಮನೆಗೂ, ನಮ್ಮ ಮನೆಗೂ ಒಹಳ ಸ್ನೇಹವಿತ್ತಂತಿ. ವೆಂಕಟಸುಭ್ಯಯ್ಯನವರ ಮನೆಯವರು, ಪಾಳೆಯಗಾರರ ಅರಮನೆ ಜೋಯಿಸರಾಗಿದ್ದರು. ನಮ್ಮದು ಅರ್ಚಕರ ಮನೆತನ.

ಹಿಡಿಂಬೇಶ್ವರನ ಗುಡಿ, ಏಕನಾಥಮ್ಮೆ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಕೆಳಗಿರೋ ಉಷ್ಣಂಗಮ್ಮೆನ ಗುಡಿ ಪೂಜೆ ನಮಗೆ ಸೇರಿತ್ತು ಜೋಯಿ ಸರು, ಅರ್ಚಕರು ಅಂದರೆ, ಆ ಕಾಲದ ಜನಕೈ ದೇವರ ಸಮಾನ. ಅವರೂ ಹಾಗೇ ಇದ್ದರು. ದೇವರಕ್ಕೆಲಿ ಸರಸ ಅಡೋ ಇನ್. ಬೇಕೆಂದರೆ ತಲೇನೂ ಕೊಡೋರು”

“ಅದೆಲ್ಲಾ ಬರೀ ವಾತು ಮುರುಗೇಂದ್ರಪ್ಪನವರನ್ನು ಕೊಂಚ ಕೆರಳಿಸಿತು. ಯಾರಿದ್ದು?”

ನನ್ನ ವಾತು ಮುರುಗೇಂದ್ರಪ್ಪನವರನ್ನು ಕೊಂಚ ಕೆರಳಿಸಿತು.

“ವಾತು, ಬಡಾಯಿ ಎಲ್ಲಾ ಈ ಕಾಲದ ಜನಕೈ. ಆ ಕಾಲದ ಜನ ನಡೆದು ತೋರಿಸೋರು. ತಲೆ ಕೊಡೋರು ಯಾರಿದ್ದು ಅಂತ ಕೇಳ್ತೇ ರಲ್ಲಾ. ವೆಂಕಟಪ್ಪನಾಬ್ಬಿಯ್ಯನವರ ಕಾಲದ ವಿಚಾರಣೆ ಬಂದು ಹೇಳ್ತೇನಿ, ಕೇಳಿ. ನಿಷ್ಠೆ ನೋಡಿರಬಹುದು. ಸಂಪಿಗೇ ಸಿದ್ದೇಶ್ವರನ ಗುಡಿಗೆ ಹೋಗೋ ದಾರಿಲಿ, ಪಾಂಡವರ ವಿವಾನದ ಹತ್ತಿರ ಒಂದು ಚಿತ್ರದ ಕಲ್ಲು ಇದೆ. ನೋಡಿದಿರಾ?”

“ಯಾವುದು?”

“ತಲೆಹೋಯಿಕ ವೀರಣ್ಣನ ಕಲ್ಲು ಅಂತಾರೆ.....”

“ಹೂ, ನೋಡಿದಿನಿ”.

ಆ ಕಲ್ಲನ್ನು ನಾನು ನೋಡಿದ್ದೆ. ಅಲ್ಲಲ್ಲಿ ಒಡೆದಹೋದ ಕಲ್ಲು ಹೆಲಗೆ ಅದು. ಅದರಲ್ಲಿ, ಗಡ್ಡ, ಜಟಿಬಿಟ್ಟ ಒಬ್ಬತ, ಚೂರಿಯೂದ ರಿಂದ, ತನ್ನ ತಲೆಯನ್ನು ಕೊಯ್ದು, ಎಡಗೈಯಲ್ಲಿ ತಲೆ, ಬಲಗೈಯಲ್ಲಿ ಚೂರಿ ಹಿಡಿದು ನಿಂತ ಚಿತ್ರ ಕೊರೆದಿತ್ತು. ಆ ಕಲ್ಲಿಗೆ ಮುರುಗೇಂದ್ರಪ್ಪ ಹೇಳಿದ ಹೆಸರಿರುವುದೂ ಗೊತ್ತಿತ್ತು. ಅದರೆ ಹೆಚ್ಚಿನ ವಿಚಾರ ಗೊತ್ತಿರ ಲಿಲ್ಲ.

“ಕಡೇ ಪಾಳೀಗಾರರು. ಪಟ್ಟಕೈ ಬಂದ ಹೊಸದರಲ್ಲಿ ನಡೆದದ್ದು ಇದು. ಆ ವೀರಣ್ಣ ನಮ್ಮೆ ಮುತ್ತಜ್ಜ. ವೀರಣ್ಣನೋರು ಹಿಡಂಬೇಶ್ವರನ ಗುಡೀ ಅರ್ಚಕರಾಗಿದ್ದರು. ಮನುಷ್ಯ ಚೊಕ್ಕಿಷ್ಟನ್ನು. ಅದರೆ ಒಂದೇ ಐಬು.

ಹೆಂಡತಿ, ಜೊತೇಲಿ, ಮತ್ತೊಂದು ಹೆಣ್ಣು ಇತ್ತು ಅವರಿಗೆ. ಅದರ ಮೇಲೆ ಬಹಳ ವ್ಯಾಮೋಹ. ಪ್ರತಿ ದಿನ ರಾತ್ರಿ ಪೂಜೆ ಮುಗಿದ ಕೂಡಲೀ, ಅಲ್ಲಿದ್ದ ಹಂಪು, ಹೆಣ್ಣು ಎಲ್ಲಾ ತೆಗೆದುಕೊಂಡು ಹೋಗಿ, ಆ ಹೆಣ್ಣಿಗೆ ಕೊಡ್ಡಾ ಇದ್ದರು. ಎಷ್ಟೋ ವರ್ಷದಿಂದ ಆ ಸಂಬಂಧ ಹೀಗೇ ನಡೆದು ಬಂದಿತ್ತು.

“ ಪ್ರತಿದಿನ, ಎರಡೂ ಹೋತ್ತಿನ ಪೂಜೆಗೆ ವಾಳಯಗಾರರು. ಬರೋದು ವಾಡಿಕೆ. ಹಾಗೇ ಒಂದು ಸುತ್ತುಬಂದು, ಎಲ್ಲಾ ಗುಡಿಗಳಲ್ಲಾ ದೇವರ ದರ್ಶನ ಮಾಡಿ, ಪ್ರಸಾದ ತೆಗೆದುಕೊಂಡು, ಆರಮನೆಗೆ ಹೋಗೋರು. ಅವರು ದೇವರ ದರ್ಶನಕ್ಕೇ ೧೦ತ ಆರಮನೆ ಬಿಟ್ಟು ಹೋರಟ ಕೂಡಲೀ, ಕಹಳಿ ಬತ್ತೇರಿಯಂದ, ಕಹಳಿ ಉದ್ದುತ್ತಿದ್ದರು. ಅದು ಎಲ್ಲಾರಿಗೂ ‘ಪಾಳೇಗಾರರು ಬರ್ತು ಇದಾರೆ, ಸಿದ್ಧವಾಗಿ’ ಎನ್ನೊಂದಕ್ಕೆ ಗುರುತು. ದಿನವೂ ಹೀಗೆ ನಡಿತಾ ಇತ್ತು.

“ ಹಿಡಂಬೇಶ್ವರನ ಗುಡಿಲಿ, ಪಾಳೇಗಾರರು ಬರೋನೇಳಿಗೆ ಪೂಜೆ ಎಲ್ಲಾ ಮುಗಿಸಿ, ಅವರು ಬಂದಕೂಡಲೀ ಮಹಾ ಮಂಗಳಾರತಿ ಮಾಡಿ, ಅವರಿಗೆ ಮಂಗಳಾರತಿ, ಪ್ರಸಾದ ಕೊಡೋದುಪಡ್ಡತಿ. ಎಲ್ಲಾ ದೇವಸ್ಥಾನ ದಲ್ಲಾ ಹೀಗೇ.

“ಒಂದು ದಿನ ವೀರಣ್ಣಜ್ಞ ಪೂಜೆ ಎಲ್ಲಾ ಮುಗಿ, ಮಹಾ ಮಂಗಳಾರತಿಗೆ ಸಿದ್ಧ ಮಾಡಿಕೊಂಡು, ಪಾಳೇಗಾರರು ಬರೋನೇದನ್ನೇ ಕಾದು ಕುಳಿತಿದ್ದರು. ಆವತ್ತು ಏಕೊ ಪಾಳೇಗಾರರು ಬರೋದು ತಡವಾಯಿತು. ಎಷ್ಟು ಕಾದರೂ ಕಹಳಿ ಬತ್ತೇರಿಯಿದ ಸನ್ನೆಗಹಳಿ ಕೂಗಲೀ ಇಲ್ಲ. ಗುಡ್ಡದ ಚಳಿ, ದಿನಪೂ ಹೋಗುವ ಹೋತ್ತಿಗೆ ಹೋಗದಿದ್ದರೆ, ಆ ಹೆಣ್ಣಲ್ಲಿ ಸಿಟ್ಟಾಗ್ನಾಳೋ ಅನ್ನೊಂದೀ ಚಂತೆ, ವೀರಣ್ಣಜ್ಞನಿಗೆ. ಹಾಗೂ ಆಗಬರ ಬಹುದು, ಈಗ ಬರಬಹುದು ಎಂದು ಕಾದುಕುಳಿತರು. ಕೊತ್ತಾಲರ ಚಾವಡೀಲಿ ಜಾವದ ಗಂಟೆ ಮಧ್ಯರಾತ್ರಿ ಮುಗಿದದ್ದನ್ನು ಬಾರಿಸಿತು. ಆದರೂ ಪಾಳೇಗಾರರು ಪತ್ತಿಇಲ್ಲ. ಕಾದಕ್ಕಣ್ಣ ಬೆಳ್ಳಾಯಿತು. ಇನ್ನೆಷ್ಟು ಹೋತ್ತು ಕಾಯೋದು?

“ಕಾದು ಕಾದು ಬೇಸತ್ತು ವೀರಣ್ಣಜ್ಞ ಕಡೆಗೆ ಆ ದಿನ ಪಾಳೇಯ ಗಾರರು, ಏನೋ ಕಾರಣದ ಮೇಲೆ ದೇನಾಲಯಕ್ಕೆ ಬರಲಿಲ್ಲವೆಂದು

ರೋಚಿಸಿ, ಮನೆಗೆ ಹೊರಡುವ ಸಿದ್ಧತೀ ಮಾಡಿದ. ಮನೆಗೆ ಹೋಗುವುದು ಎಂದುಕೊಂಡರೂ, ಉರಲ್ಲಿದ್ದರೆ, ಒಂದು ದಿನವೂ ನೇವಾಲಯಕ್ಕೆ ಬರುವುದನ್ನು ತಪ್ಪಿಸಿದ ಪಾಳೀಯಗಾರರು ಈ ದಿನ ಹೀಗೇಕೆ ಮಾಡಿದರು ಎಂಬ ಚಿಂತೆ?. ರಾಜ ಕಾರ್ಯವೇ, ಅನಾರೋಗ್ಯವೇ, ಏನಾಗಿರಬಹದು? ಎಂದು ಬಹಳ ಹೊತ್ತು ಆಲೋಚಿಸಿ, ಕಡೆಗೆ ತಾವೇ ‘ಪಾಳೀಯಗಾರನಿಗೆ ಒಳತಾಗಲಿ’ ಎಂದು ಮಹಾಮಂಗಳಾರತಿ ಮಾಡಿ, ಹೊನ್ನ, ಹಣ್ಣು, ಹಾಲುಗಳನ್ನುತ್ತಿಕೊಂಡು, ತಮಗಾಗಿ ಕಾರ್ಯತ್ವದ್ವಾರೆ ಹೆಣ್ಣಿನ ಮನೆಗೆ ಹೋದರು.

“ಆ ಮನೆಯೂ, ದೇವಾಲಯಕ್ಕೆ ಹತ್ತಿರದಲ್ಲೀ ಇತ್ತು. ಮನೆಗೆ ಹೋದ ವೀರಣ್ಣಜ್ಞ ಹೂವನ್ನೆಲ್ಲಾ ತನ್ನ ಪ್ರೀತಿಯ ಹೆಣ್ಣಿಗೆ ಮುಂಚಿಸಿ, ಉಂಟ ಮಾಡಿ, ಆಕೆಯೊಂದಿಗೆ ನಲಗುವ ಸಿದ್ಧತೆ ಮಾಡಿದ. ಇನ್ನು ನುಕಣಿಹತಕ್ಕಬೇಕು. ಆ ಹೋತ್ತಿನಲ್ಲಿ ನಡುರಾತ್ಮಿಯ ಸಿದ್ಧಭಾತೀಯನ್ನು ಭೇದಿಸಿಕೊಂಡು. ಕಹಳೀಯ ಬತೀರಿಯಿಂದ, ಕಾವಲವರು ಉದಿದ, ಸನ್ನೀಗಂಳಿಯು ನೀಳಿಸ್ತೇ ಕೇಳಿಸಿತು. ಆ ಸದ್ಗಾರನ್ನು ಕೇಳಿ ವೀರಣ್ಣಾಷ್ಟ ಗಡಗಡ ನಡುಗಿದ. ಪಾಳೀಯಗಾರರು ಒಂದು ಮುಂಗಡ್ಯಾರತಿ, ಪ್ರಸಾದತೀಗಿದುಕೊಂಡು ಹೋಗುವವರೆಗೂ ಉಚ್ಚಕರು ದೇವಾಲಯದಲ್ಲಿರ ಬೇಕೆಂದು ಪಾಳೀಯಗಾರರ ಕಟ್ಟಬ್ಬಾಜೆ. ಪಾಳೀಯಗಾರರು ಎಷ್ಟು ಉದಾರಿಗಳಾಗಿದ್ದರೋ, ಅಷ್ಟೇ ಕ್ರಾರಿ. ದೇವಾಲಯದ ಉಚ್ಚಕರಂದರೆ, ನೇಲದ ಹೇಳಿನ, ಓಡಾಡುವ ದೇವರು ಎಂಬಷ್ಟು ಭಕ್ತಿ. ಅವರಿಗೆ ಕೂಡುವಾಗ ಮುಕ್ತ ಹಷ್ಟು. ಒಮ್ಮೆ ಅವರ ಪ್ರೀತಿಯ ಕಣ್ಣ ತೀರೆದರೆ, ಸಾಲ್ಪುತ್ರ ತಲೆಮಾರು ಕೂತು ತಿನ್ನುವಷ್ಟು ಕೊಡುವರು. ತಪ್ಪಿ ನಡೆದರೆ ತಲೆದಂಡ. ಉಚ್ಚಕರೂ ಹಾಗೇ ನಡೆದುಕೊಳ್ಳುವರು. ಈಗಿನ ಹಾಗೆ, ಆಗಿನವರು, ದೇವರಿಗೆ, ದೊರೆಗೆ ಎರಡು ಬಗೆದು ಬದುಕುವ ಜನಪಳ್ಳಿ. ಈಗ ಬಿಡಿ, ಬೇರೆಳ್ಳೂ ಹಿಟ್ಟು ಕಾಣಿದ ಜನ, ಹಾಳುಗುಡಿ ದೇವರಿಗೆ ಗಂಟು ಬೀಳುತ್ತಾರೆ. ದೇವರಿಗೆ ಇಡೋ ನಾಮಾನ ಜನಕ್ಕೆ ಇಟ್ಟು ಹೊಟ್ಟಿ ಹೋರೆಯಾತ್ತಾರೆ. ಆದು ಭಯ, ಭಕ್ತಿಗಳ ಕಾಲ.

“ಸರಿ, ಮತ್ತೆ ಮಾತು ಎಲ್ಲೋ ಹೋಯಿತು. ಏನು ಹೇಳಿ  
ಇದ್ದೆ?.....ಹೂ.....ವೀರಣ್ಣಜ್ಞ ಮಲಗುವ ಸಿದ್ಧತೆ ಮಾಡುತ್ತಿದ್ದಾಗ,  
ಷನ್ನೆಗಹಳೆ ಉದಿದ್ದಾನ್ನಿ ಕೇಳಿಸಿತು. ವೀರಣ್ಣಜ್ಞ ಗಡಿಬಿಡಿಯಿಂದ  
ಮೇಲೆದ್ದ ತನ್ನ ಹೆಂಗಸಿಗೆ ಮುಡಿಸಿದ ಹೂವನ್ನೆಲ್ಲಾ ತೆಗೆದುಕೊಂಡು  
ಒಂದೇ ಉಸಿರಿಗೆ ದೇವಾಲಯಕ್ಕೆ ಓಡಿಹೋದ. ಪಾಳೆಯಗಾರರ ಪರಿ  
ವಾರ, ಸಂಪಿಗೆ ಸಿದ್ದೇಶ್ವರನ ದೇವಸ್ಥಾನದ ಬಳಿ ಇದ್ದುದು ಕಾಣು  
ತ್ತಿತ್ತು. ಅವರು ಅಲ್ಲಿಂದ ಈ ದೇವಾಲಯಕ್ಕೆ ಬರುವುದರೀಳಾಗಾಗಿ  
ದೇವರಿಗೆ ಹೂವಿಟ್ಟು, ಮಂಗಳಾರತಿಗೆ ಸಿದ್ಧಮಾಡಿಕೊಂಡು ಕಾದ.

“ಸ್ವಲ್ಪ ಹೊತ್ತಿನಲ್ಲೇ ಪಾಳೆಯಗಾರರು ಪರಿವಾರದೊಂದಿಗೆ,  
ಬಿಜಯ ನಾಡಿದರು. ಮಾಮೂಲಿನಂತೆ ಅಚ್ಚನೇ, ಮಹಾ ಮಂಗ  
ಭಾರತಿ ಎಲ್ಲ ನಡೆದು, ವೀರಣ್ಣಜ್ಞ ಪಾಳೆಯಗಾರರಿಗೆ, ಶೀರ್ಘ, ಮಂಗ  
ಭಾರತಿ, ಪ್ರಸಾದಗಳನ್ನು ಕೊಟ್ಟರು. ನೂರಾರು ಹಣತೆ, ಹತ್ತಾರು  
ವಂಚಾಗಳು ಹಚ್ಚಿದ ದೇವಾಲಯ ಹಗಲಿನವ್ವು ಬೆಳಕಾಗಿತ್ತು.  
ವೀರಣ್ಣಜ್ಞ ಕೂಟ್ಟಿ ಪ್ರಸಾದದ ಹೂವನ್ನು ಕಟ್ಟಿಗೆ ಒತ್ತಿಕೊಳ್ಳಲು  
ಹೋದಾಗ, ಪಾಳೆಯಗಾರರ ಕಟ್ಟಿಗೆ, ನಿಷ್ಕಾಳವಾದ ಬೆಳಕಿನಲ್ಲಿ, ಹೂವಿ  
ನಲ್ಲಿ ಕೂದಲು ಕಾಣಿಸಿತು. ಬೆರೆನಿಂದ ಆದನ್ನು ತೆಗೆದು ಸೇರಿದರು,  
ಪಾಳೆಯಗಾರರು. ಹಟ್ಟಿನ ಜಡೆಯ ನೀಳವಾದ ಕೂದಲು. ಆದನ್ನು  
ನೋಡನೋಡುತ್ತಾ ಅವರ ಮುಖ ಗಡುಸಾಯಿತು. ವೀರಣ್ಣಜ್ಞ  
ಗಾಬರಿಯಾದ.

“ಪ್ರಸಾದದಲ್ಲಿ ಕೂದಲೆಲ್ಲಿಯದು ವೀರಣ್ಣನವರೇ?” ಪಾಳೆಯ  
ಗಾರರು ಗಡುಸಾದ ಧ್ವನಿಯಲ್ಲಿ ಕೇಳಿದರು. ಒಂದುಗಳಿಗೆ ಏನು ಉತ್ತರ  
ಕೊಡಬೇಕೆಂದು ತೋಚಲಿಲ್ಲ ವೀರಣ್ಣಜ್ಞನಿಗೆ. ಹಾಗೇ ಸುವೃನಿದ್ದು  
ಉಸಿರು ತಿರುಗಿಸಿಕೊಂಡು ಹೇಳಿದ—

‘ದೇವರ ಮುಡಿಯದು, ಮಹಾಸ್ವಾಮಿ’  
‘ದೇವರ ಮುಡಿಯದೆ? ಯಾವ ದೇವರದು?’  
‘ಹಿಡಂಬೇಶ್ವರನದು ಮಹಾಸ್ವಾಮಿ’.

‘ಅರ್ಚಕರು ಸುಳ್ಳಾಡುವುದನ್ನು ಕಲಿತುದುದು ಯಾವಾಗ?’

‘ಸುಳ್ಳಾಡುವ ನಾಲಿಗೆಯನ್ನು ಸೀಳಿಸಿ ನಾಯಿಗೆ ಹಾಕಬೇಕು ಮಹಾಸ್ವಾಮಿ. ದೇವರ ಅನ್ನ ಉಂಡು ಬೆಳೆದ ಈ ವ್ಯೇಗೆ ಸುಳ್ಳ, ತಟ ವಟಪ ತಿಳಿಯದು’

‘ಸುಳ್ಳ ತಟವಟಪ ತಿಳಿಯದು; ಆದರೂ ದೇವರ ಮುಡಿಯಲ್ಲಿ ಜಡೆ ಇದೆ ಎನ್ನುತ್ತಿರೆ. ನೂರು ನೋಡುವ ಕಣ್ಣ, ಆರಿಯದೆ ಒಂದು ತಪ್ಪಿ ಮಾಡಬಹುದು. ಅರ್ಚಕರೆ. ಆದರೆ ತಿಳಿದು ಆಡುವ ನಾಲಿಗೆ ಅನ್ನ ತವಾಡಿದರೆ, ಸಹಿಸುವುದು ಅಸಾಧ್ಯ’

‘ಮಹಾಸ್ವಾಮಿಯವರಲ್ಲಿ ನಾನಾಗಲೇ ಬಿನ್ನೆವಿಸಿಕೊಂಡೆ—ಸುಳ್ಳ ದುವುದು ನಾನರಿಯದ ವಿದ್ಯೆ’.

‘ಹಾಗಾದರೆ ಕಲ್ಲು ಲಿಂಗದ ತಲೆಯಲ್ಲಿ ಜಡೆ ಇದೆ’

‘ನಿಮ್ಮ ಕಣ್ಣಿಗದು ಕಲ್ಲು; ನನ್ನ ಕಣ್ಣಲ್ಲಿ ಅಲ್ಲ’

‘ಹಾಗಾದರೆ ಜಡೆಯನ್ನು ನಾವು ನೋಡಬಹುದೋ? ’ ಪಾಳಿಯ ಗಾರರು ಸಿಟ್ಟಿನಲ್ಲೇ ಕೇಳಿದರು. ವೆಂಕಟಿಸುಬ್ಬಿಯ್ಯನವರೂ ಪಾಳಿಯ ಗಾರರ ಜೊತೆಯಲ್ಲೇ ಇದ್ದರು. ಅವರು ಮಾತು ಪ್ರಕೋಪಕ್ಕೆ ಹೋದು ದನ್ನು ಕೆಂಡು—

‘ದೇವರ ವಿಷಯ ಪರೀಕ್ಷೆಗೆ ಹೋಗಬಾರದು, ಮಹಾಸ್ವಾಮಿ. ಅವರಿಗೆ ಕಂಡುದು ನಿಮಗೆ ಕಾಣದೆ ಹೋಗಬಹುದು. ಇಮ್ಮು ಚಚ್ಚೆ ಬೇಡವೆಂದು ತೋರುತ್ತದೆ’ ಎಂದರು.

‘ದೇವರ ಕೂದಲು ಕಾಣಬಹುದಾದರೆ, ಜಡೆಯೂ ಕಾಣಬಹುದು ವೆಂಕಟಿಸುಬ್ಬಿಯ್ಯ. ನಿಮ್ಮ ವಿಷಯದಲ್ಲಿ ಅಪಕಾರವಾದರೆ, ಆಗಲಿ ಎನ್ನಬಹುದು. ದೇವರ ವಿಷಯದಲ್ಲಿ ಸುಳ್ಳಾಡಬಹುದೆ? ಅರ್ಚಕರು ಆ ಕೂದಲ ವಿಷಯಕ್ಕೆ ಅಪ್ಪು ಸಾಧಿಸುವುದೇಕೆ? ಹೂವು ತಂದ ಹೂವಾಡಿತ್ತಿಯ ಕೂದಲು ಅದರಲ್ಲಿದ್ದಿರಬಹುದು. ಕಣ್ಣ ತಪ್ಪಾಯಿತು ಎನ್ನಬಾರದೇ? ಹೃವಾಡಿತ್ತಿಯನ್ನು ಕರೆಸಿ, ದೇವರ ಹೂವಿ

ನಲ್ಲಿ ವೈಲಿಗೆ ಇರಬಾರದು ಎಂದು ಎಚ್ಚರಿಸಿ ಕಳಿಸುತ್ತಿದ್ದೇವು. ಅದುಬಿಟ್ಟು ಹೀಗಾಡುವುದೇ?

‘ಹೊವಾಡಗಿತ್ತಿಯ ದೋಷವಿಲ್ಲ ಮಹಾಸ್ವಾಮಿ.....’

‘ವೀರಣ್ಣಜ್ಞ ನಡುವೆ ಮಾತಾಡಿ ಹೇಳಿದರು.

‘ಅಂದರೆ ನಿನ್ನದೇ ದೋಷ.....’

‘ಇರುವ ಮಾತು ನಾನಾಗಲೇ ಅರಕೆ ಮಾಡಿದೆ. ನಂಬಿದರೆ ನಂಬಬಹುದು, ಬಿಟ್ಟರೆ ಬಿಡಬಹುದು. ದೊರೆಯ ಚಿತ್ತ.’

‘ಹಾಗಾದರೆ ಪರೀಕ್ಷೆಯೇ ಆಗಿ ಹೋಗಲಿ.’

‘ಅಪ್ಪಣಿ, ಮಹಾಸ್ವಾಮಿ’

‘ಲಿಂಗದ ತಲೆಯಲ್ಲಿ ಜಡೆ ಇಲ್ಲವಾದರೆ.....’

‘ಪ್ರಭು ನನ್ನ ತಲೆ ಕೊಳ್ಳಬಹುದು’ ವೀರಣ್ಣಜ್ಞ ಖಚಿತವಾಗಿ ಹೇಳಿದರು. ಅವರ ಮಾತಿನಲ್ಲಿ ಎಳ್ಳಷ್ಟ್ವಿ ಅಳಕು ಇರಲಿಲ್ಲ. ಪಣ ಎಲ್ಲ ರಿಗೂ ತಿಳಿಯಿತೆ ಎಂದು ಪಾಳಯಗಾರರು ಸುತ್ತಲೂ ನೋಡಿದರು. ಎಲ್ಲರೇ ನಾಲಿಗೆ ಒಣಿಕೊಗಿತ್ತು. ಮಾತು ಈ ನುಟ್ಟುಕ್ಕೆ ಮುಟ್ಟುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ದೊರೆಗೆ ಇದಿರಾಮವ ಧೈಯರು ಇರಲಿಲ್ಲ. ಎಲ್ಲಾ ಲೆಪ್ಪದ ಬೊಂಬಿಗಳ ಹಾಕಿ ನಿಂತಿದ್ದರು. ಮಾತು ಆಡಿದರೆ ವೆಂಕಟಸುಬ್ಬಯ್ಯನವರೊಬ್ಬರು ಆಡಬಹುದಾಗಿತ್ತು. ಪಾಳಯಗಾರರಲ್ಲಿ, ಅವರೊಬ್ಬರಿಗೆ ಸದರ. ಅವರೇ ಹೇಳಿದರು:

‘ಈ ಪರೀಕ್ಷೆಯಿಂದ ಒಳಿತಾಗೆದು. ಹಾಡುವಾಗ ತಾಯಿ ನನ್ನ ಕಣ್ಣಿದುರು ಸುಳಿಯುತ್ತಾಳಿ. ನಾನು ನೋಡುತ್ತೀನೆ. ಸಿಮಗೆ ಕಾಣಿಸುತ್ತಾಳೆಯೆ? ನನ್ನ ಮಾತು ನಂಬುತ್ತಿರ. ಇಲ್ಲೇಕೆ ಆ ನಂಬಿಕೆ ಇಲ್ಲ? ಪೂಜಿಸುವ ಆಚರ್ಚರಿಗೆ ಕಾಣಿದ ದೇವರೂ ಉಂಟಿ? ದೇವರಲ್ಲಿ, ಆಚರ್ಚರಿಗೆ ರಲ್ಲಿ, ಈ ಆಪನಂಬಿಕೆ ಬೇಡ. ವಿವಗಳಿಗೆ ಎಂದು ತೋರುತ್ತದೆ ಒಷಿಗೆಯಾದರೆ, ಅನ್ನನವರ ಗುಡಿಗೆ ಹೋಗೋಣ. ಅಲ್ಲೂ ಆಚರ್ಚರು ಕಾದಿರಬೇಕು’

ಅವರೇ ಶೋರಿಸುತ್ತೇವೆ ಎಂದಾಗ ನಾವೇಕೆ ನೋಡಬಾರದು, ವೆಂಕಟಸುಬ್ಬಯ್ಯ ?

‘ಶೋರಿಸುತ್ತೇವೆ ಎಂದರು. ನಿಜ. ಅದವರ ದೊಡ್ಡ ತನ. ಅದನ್ನು ಪರೀಕ್ಷಿಸಿಯೇ ನೋಡುತ್ತೇನೆ ಎನ್ನುವುದು ಸರಹೋದಿತೇ ಎಂದು ಸಂಶಯ.....’

‘ಅದಾಗದು ವೆಂಕಟಸುಬ್ಬಯ್ಯ. ಪ್ರಭುಗಳು ಪರೀಕ್ಷಿಸಿ ನೋಡಬೇಕು. ಹಾಗೆ ಮಾಡದೆ, ಮರ್ಯಾದೆಗೆಂದು ಸುಮ್ಮಾನಾದರೆ, ಮನಸ್ಸಿನಲ್ಲಿ ಕಸಿರು ಉಳಿಯುತ್ತದೆ. ಪ್ರಭುಗಳಿಗೆ ನನ್ನ ಮಾತಿನಲ್ಲಿ ಸಂಶಯ ಹುಟ್ಟಿದಾಗಲೇ ನಾನು ಸತ್ತಿ. ಅವರಿಗ ಮನಸ್ಸಿಗೆ ನೆಮ್ಮಿದಿ ಮಾಡಿ ಕೊಳ್ಳಿದ್ದರೆ, ಆಡುವ ನಾಲಿಗೆಗೆ ಈಲು ಕೊಟ್ಟಂತಾಗುತ್ತದೆ. ಆ ಬಳಕಬದ್ದು ಬದುಕೇ ? ಏನಿರುವುದು ಈಗ ಆಗಿಹೋಗಲಿ.’

“ವೀರಣ್ಣಜ್ಞ ತಮ್ಮ ಮಾತನ್ನೇ ಸಮಾಧಿಸಿ ಆಡಿದರು. ಹಟಮಾರಿ ಹೊರಿ, ಆಡಿದಮಾತು ಬದಲಿಸದ ಅಚಕ—ನಡುವೆ ವೆಂಕಟಸುಬ್ಬಯ್ಯ ನವರು ಏನುಮಾಡಬೇಕು? ಜೊತಿಗೆ ಅವರ ಹೃದಯವೂ ಏನೋ ಅಚಾತು ಯ್ಯ ನಡೆದಿದೆ ಎಂದು ಹೇಳುತ್ತಿದೆ. ಈ ಹೊತ್ತು ತಪ್ಪಿದರೆ, ನೇತ್ತಿಯ ಮೇಲೆ ಕವಿದ ವಿಷತ್ತು ದೂರವಾದಿತೇನೋ ಎನಿಸಿತು. ಅದನ್ನೇ ಹೇಳಿದರು:

‘ಇಬ್ಬರಿಗೂ ಒಪ್ಪಿಗೆಯಾದರೆ ಆಗಲಿ. ಆದರೆ ಈಗ ಬೇಡ. ಹೆಗಲು, ಹತ್ತಿ ಜನರ ಇದುರನಲ್ಲಾಗಲಿ. ಹಾಗಾದರೆ ಕಣ್ಣ ಮರೆ ಏನು ನಡೆಯಿತೋ ಎಂದು ಯಾರೂ ಆಡುವುದಕ್ಕೆ ಅವಕಾಶವಿರುವುದಿಲ್ಲ.’ ಎಂದರು. ಅವರ ಮಾತು ಎಲ್ಲರಿಗೂ ಸರಿ ಎನಿಸಿತು. ಪಾಳಯಾರರು ಅಸಮಾಧಾನವಾಗಿಯೇ ಅರಮನೆಗೆ ತೆರಳಿದರು. ಅಮ್ಮನವರ ಗುಡಿಗೆ ಕೂಡಾ ಹೋಗಲಿಲ್ಲ.

“ವೀರಣ್ಣಜ್ಞ, ದೊರೆಗಳು ಅರಮನೆಗೆ ಹಿಂದಿರುಗಿದ ಕೂಡಲೇ, ಸೇರವಾಗಿ, ಗೋಪಾಲಸ್ವಾಮಿಯ ಹೊಂಡಕ್ಕೆ ಹೋಗಿ, ಏಂದು ಒಡ್ಡೆ

ಮಾಡಿಯಲ್ಲೇ ದೇವಾಲಯಕ್ಕೆ ಬಂದು, ದೇವರೆದುರು ಕುಳಿತರು. ಆ ವೇಳೆಗೆ ವೆಂಕಟಸುಭ್ಯಯ್ಯನವರೂ ಪಾಳಯಗಾರರನ್ನು ಅರಮನೆಗೆ ಬಿಟ್ಟು, ತತ್ತವಾಗಿ ವೀರಣ್ಣಜ್ಞನನ್ನು ಸೋಡಲು ಬಂದರು. ವೀರಣ್ಣಜ್ಞನ ವಿಷಯವೆಲ್ಲಾ ಅವರಿಗೆ ತಿಳಿದಿತ್ತು. ಇಬ್ಬಗೆ ಬಾಳು, ಇಬ್ಬರಿಗೂ ಅಂಗ್ರೀಕನ್ನಡಿ. ಈ ದಿನ ಪಾಳಯಗಾರರು ದೇವಾಲಯಕ್ಕೆ ಬರುವುದು ತುಂಬಿ ತಡವಾಗಿತ್ತು. ಏನಾಗಿರಬೇಕೆಂದು ಅವರು ಉಹಿಸಿದ್ದರು. ಮುಂದೇನು ಮಾಡುವುದೇದು ಅವರಿಗೂ ತಿಳಿಯಲ್ಲಿ. ದೇವಾಲಯಕ್ಕೆ ಬಾಧವರೇ—

‘ಎನ್ನ ವೀರಣ್ಣ ಹೀಗಾಯಿತ್ತು ?’ ಎಂದರು

“ ಏನೋ ತಿವ ಆ ಹೊತ್ತಿನಲ್ಲಿ ಆ ಮಾತಾಡಿಸಿದ. ಆಡಬಿಟ್ಟೆನಾನಾಡಿದೆನೇ ? ಮಾತು ಉಳಿಸಿಕೊಡುತ್ತಾನೋ ಇಲ್ಲವೋ ನೋಡುತ್ತೇನೆ. ಇಷ್ಟುದಿನ ನಂಬಿ ಸೇವೆ ಮಾಡಿದೆ. ಇವೋತ್ತು ಆತ ಮಾನನ್ನು ಕ್ಷೇಬಿಟ್ಟರೆ, ತಲೆ ಹೋಗಲೇಳಿ.”

“ ಮಾತು ಈಗ ಅಲ್ಲಿಗೇ ಬಂದಿದೆ. ಅದಕ್ಕೇ ನಾನೂ ಬಂದೇ.”

‘ಎಕೆ ?’

‘ ನಾನೂ ಅಷ್ಟು ಸ್ವಾಮಿಗೆ ಸೇವೆ ಮಾಡಿದೇನೆ. ನಾನೂ ಕೇಳಿ ನೋಡುತ್ತೇನೆ.’

‘ ನನ್ನ ಕೆಲಸಕ್ಕೆ ನಿನ್ನ ಸೇವೆ ಸವೇಸುವುದು ಬೇಡ, ವೆಂಕಟೆ ಸುಭ್ಯಯ್ಯ.’

‘ ಅದಾಗದು. ನೀನು ತಿವನ ಭಕ್ತ. ನಾನು ಆಮ್ಮನವರ ಸೇವಕ. ಇಬ್ಬರೂ ಪ್ರಾಥ್ಮಿಕೋಣ. ನೀನು ಪೂಜೆಗೆ ಕುಳಿತುಕೊ. ನಾನೂ ಮಿಂದು ಬರುತ್ತೇನೆ’ ಎಂದು, ವೀರಣ್ಣಜ್ಞ ಎಷ್ಟು ಬೇಡವೆಂದರೂ ಕೇಳಿದೆ, ವೆಂಕಟಸುಭ್ಯಯ್ಯನವರೂ ಹೋಗಿ ಮಿಂದು ಬಂದರು. ವೀರಣ್ಣಜ್ಞ, ಕರಾರಿಗೆ ಕುಂಕುಮಾಚರನೆ ಮಾಡಿ, ‘ಜಡೆ ತೋರಿಸು, ಇಲ್ಲವಾದರೆ ತಲೆ ತಿಗೆದುಕೊ’ ಎಂದು ಹೇಳಿ, ಧ್ವನಕ್ಕೆ ಕುಳಿತರು.

ಒಂದು ಕಡೆ ಅವರು, ಇನ್ನೊಂದು ಕಡೆ ವೆಂಕಟಿಸುಬ್ಬಯ್ಯ. ಒಂದು ಕಡೆ ಫ್ರಾನ್—ಇನ್ನೊಂದು ಕಡೆ ಗಾನ್. ಇರುಳಿಲ್ಲಾ ಸೇವೆ ನಡೆಯಿತು. ಇಬ್ಬರಿಗೂ ವೈ ಮೇಲೆ ಎಚ್ಚರವಿಲ್ಲ. ಮೂಡಲ ಕವ್ವ ಕರಗುವ ಹೊತ್ತಿ ಸಲ್ಲಿ, ಯಾರೂ ಗಂಟಿ ಬಾರಿಸಿದ ಸದ್ಗಾಯಿತು. ವೀರಣ್ಣಜ್ಞ ಕಣ್ಣ ತೆರಿದು ನೋಡಿದ. ಲಿಂಗದ ಸೈತ್ಯ ಮೇಲೆ ಸಪಾರಕಾರದಲ್ಲಿ ದೇವರು ಶ್ರುತ್ಯಕ್ಷನಾಗಿದಾಣಿ! ‘ನಿನ್ನ ಅಭಿಷ್ಟ ಈಡೆರಿತು’ ಎಂಬಂತೆ, ಸರ್ವ, ಬಲಭಾಗದ ಹೂವು ಕೆಡವಿ ಮಾಯವಾಯಿತು. ವೀರಣ್ಣಜ್ಞ ವಿಸ್ತೃಯ ದಿಂದ ಮೂಕನಾದ. ಆ ವೇళಿಗೆ ವೆಂಕಟಿಸುಬ್ಬಯ್ಯನವರೂ ನಗುತ್ತಾ ಕಣ್ಣಿ ಬಿಟ್ಟರು.

‘ ವೀರಣ್ಣ, ನಿನ್ನ ಕೆಲಸವಾಯಿತು. ತಾಯಿ ಕಾಣಿಸಿಕೊಂಡು ತನ್ನ ಜಡಿ ತೋರುವುದಾಗಿ ಹೇಳಿದಳು.’ ಎಂದರು.

‘ ಹೂ. ಸ್ವಾಮಿ, ಸರ್ವವಾಗಿ ಕಾಣಿಸಿಕೊಂಡು ಹೂ ನೀಡಿದ! ’ ಎಂದ ವೀರಣ್ಣಜ್ಞ, ‘ನಿನ್ನ ಸೇವೆ ಒಪ್ಪಿಗೆಯಾಯಿತು.’

‘ ಉಂಟಿ, ನಿನ್ನ ಪೂಜೆ ಸ್ವಾಮಿಗೆ ಒಪ್ಪಿಗೆಯಾಯಿತು. ಹೋಗಿ ಸ್ವಾನಮಾಡಿ ಬಂದು, ಪ್ರಾಧಃಪೂಜೆಗೆ ಸಿದ್ಧ ಮಾಡು. ಸಣ್ಣದಾಗಿ ದೇಶಾಷ್ಟಿಹಾಡಿ, ಉದಯ ಪೂಜೆ ಮಾಡಿ, ಮನೆಗೆ ಚೋಗಿ ಮಾಡಿ ಉಟ್ಟಿ ಬರುತ್ತೀನೆ.’ ಎಂದು ಹೇಳಿ, ವೆಂಕಟಿಸುಬ್ಬಯ್ಯ, ದೇವರಿಗೆ ದೀಪ್ರ ದಂಡ ನಮಸ್ಕಾರ ಮಾಡಿ ಮನೆಗೆಹೋದರು.

‘ ಬೆಳಿಗಿನ ಪೂಜೆಯ ವೇళಿಗೆ, ಪಾಠಿಯಗಾರರು, ಹತ್ತಾರು ಜನ ಮುಖ್ಯಸ್ಥರೊಂದಿಗೆ ದೇವಾಲಯಕ್ಕೆ ಬಂದರು. ಯಾರ ಮನಸ್ಸಿನಲ್ಲಾ ದುನದ ಉಲ್ಲಾಸವಿಲ್ಲ. ಏನಾಗುವುಡೋ ಎಂಬ ಗಾಬರಿ, ಕಳವಳ. ವೀರಣ್ಣಜ್ಞನನ್ನು ನೋಡಿದ ಕೂಡಲೇ ಪಾಠಿಯಗಾರರು—

‘ ದೇವರ ದರ್ಶನ ಮಾಡಬಹುದೇ? ’ ಎಂದು ಕೇಳಿದರು.

‘ ಚಿತ್ತ. ಆಗಬಹುದು.’

“ಆದರೆ ಗಭ್ರಗುಡಿಯೋಳಗೆ ಹೋಗುವವರು ಯಾರು? ಈಚೆಚೆ ಸದೆಯುತ್ತಿರುವಾಗಲೇ ನೆಂಕಟಸುಬ್ಬಯ್ಯನವರೂ ಬಂದರು. ಚಚೆಯ ವಿಚಾರ ಅವರಿಗೂ ತಿಳಿಯಿತು.

‘ಪಾಳಯಗಾರರೇ ಖುದ್ದಾಗಿ ಪರಾಂಬಿಂಸಬೇಕು.’ ಗಡನೆ ಧ್ವನಿಯಲ್ಲಿ ಹೇಳಿದರು ನೆಂಕಟಸುಬ್ಬಯ್ಯ.

‘ಆದರೆ ನಾವು ಪ್ರವೇಶ ಮಾಡಬಹುದೇ? ಮೈಲಿಗೆಯಾಗುವುದಿಲ್ಲವೇ?’

‘ಪ್ರಭುಗಳು ಸ್ವಾಮಿಯಲ್ಲಿ ಸಂದೇಹ ತೋರಿಸಿದಾಗಲೇ, ಮೈಲಿಗೆ ಯಾಬಿಯಿತು .....’ ನೆಂಕಟಸುಬ್ಬಯ್ಯನವರ ಧ್ವನಿ ಆ ದಿನ ಏಕೋ ಚುರುಕಾಗಿತ್ತು. ‘ರಕ್ತ ಸ್ವಾನ್ವಾಗಿ ಆ ಮೈಲಿಗೆ ಕಳೆಯಬೇಕೋ ಏನೋ?’

‘ಅವರು ಆ ಮಾತಾಡಿದ ರೀತಿ ಕೇಳಿ, ಹಗಲು ಮಂಕಾದಂತಾಯಿತು. ಪಾಳಯಗಾರರ ಮನಸ್ಸು ಗಾಳಿ ಸೋರಿದ ದೀಪದ ಕುಡಿಯಂತೆ ಅಲ್ಲಾಡಿತು.

‘ಸ್ವಾಮಿಯಲ್ಲಿ ನಾವು ಸಂದೇಹಪಡಲಿಲ್ಲ.....’

‘ಸ್ವಾಮಿಯ ಸೇವಕರಲ್ಲಿ ಸಂದೇಹ ಪಟ್ಟಿರಿ. ಎರಡೂ ಬಂದೇ ಆಯಿತು. ಒಳಗೆ ಸದೆಯೋಣವಾಗಲಿ’

“ಪಾಳಯಗಾರರ ಎದೆಯೂ ಏಕೋ ನಡುಗಿತು.

‘ನೀವು ನೋಡಿ ಹೇಳಿದರಾಗದೇ ನೆಂಕಟಸುಬ್ಬಯ್ಯ.....’

‘ಆಗದು ಮಹಾಸ್ವಾಮಿ, ಆಗದು. ಸಂದೇಹಪಟ್ಟಿ ಕಣ್ಣೀ, ಸಂದೇಹ ನಿವಾರಣ ಮಾಡಿಕೊಳ್ಳಬೇಕು. ಇಲ್ಲವಾದರೆ, ನಾಳೆ ಅಚ್ಚ ಕರಿಗೆ ತಗಲಿದ ಅನುಮಾನದ ಸೋಂಕು ನನಗೂ ತಗಲಬಹುದು’

“ನೆಂಕಟಸುಬ್ಬಯ್ಯನವರ ಮಾತನ್ನು ಯಾರೂ ಅಲ್ಲವೆನ್ನುವಂತಿರಲಿಲ್ಲ. ಉಳಿದವರೂ ಅದನ್ನೇ ಸಮ್ಮತಿಸಿದರು. ಬೇರೆ ದಾರಿಗಾಣದೆ, ಪಾಳಯಗಾರರು ಅವರೊಂದಿಗೆ ಗಭ್ರಗುಡಿಯ ಪ್ರವೇಶ ಮಾಡಿದರು.

“ವೀರಣ್ಣಜ್ಞ, ದೇವರಿಗೆ ಅಡ್ಡಬಿದ್ದು. ‘ಹಿಡಂಬೀಶ್ವರಾ, ನೀನೇ ದಿಕ್ಕು’ ಎಂದು ಮುಡಿಯ ಮೇಲಿದ್ದ ಹೂ ಮಾಲೆಯನ್ನು ಸರಿಸಿದರು. ಪಾಳಿಯಗಾರರೇ, ಸ್ವಾಮಿಯ ನೇತ್ತಿಯ ಮೇಲೆ ಕೈಯಿಟ್ಟು ನೋಡಿದರು. ತಲೆಯ ತುಂಬಾ ರೇಶಿನೆಯಂತೆ ವ್ಯಾದುವಾದ ಕೇಶರಾಶಿ! ಕೂದಲು ಮುಟ್ಟಿದ ಪಾಳಿಯಗಾರರು ಬೆಂಕಿ ಮುಟ್ಟಿದವರಂತೆ ಗಾಬರಿಯಾಗಿ, ಹಿಂದೆ ಸರಿದರು.

‘ಎಳೆದು ನೋಡಿ. ಕೃತಕವಾದ ಕೂದಲು ಅಂಟಿಸಿರಬಹುದು’ ಎಂದರು ವೆಂಕಟಸುಭ್ಯಯ್ಯ. ಅವರ ಮಾತ್ರ ಚಾಟ ಏಟಿನಂತಿತ್ತು. ವೀರಣ್ಣಜ್ಞ ದೇವರಿದುರು ಮಾತಾಡದೆ ‘ನನ್ನಪಾಪ್’ ಎಂದು ಅಳುತ್ತಾ ನಿಂತುಬಿಟ್ಟಿದ್ದು. ಪಾಳಿಯಗಾರರೂ ಗರಹೊಡಿದವರಂತೆ ನಿಂತಿದ್ದರು.

‘ಮಹಾಸ್ವಾಮಿಗಳು ಸುಮೃನೆ ನಿಲ್ಲಬಾರದು, ಪರೀಕ್ಷೆ ಸಾಂಗ ವಾಗಲಿ. ನಿಮಗೇ ಧೈಯರವಿಲ್ಲಿದ್ದಿದ್ದರೆ, ನೋಡಿ’ ಎಂದು ವೆಂಕಟ ಸುಭ್ಯಯ್ಯನವರೇ, ಸ್ವಾಮಿಯ ನೇತ್ತಿಯ ಮೇಲಿದ್ದ ಕೇಶ ರಾಶಿಯಲ್ಲಿ ಒಂದು ಹಿಡಿಯವ್ಯಾನ್ನು ಹಿಡಿದು ಎಳೆದರು. ಕೂದಲು ಕಿತ್ತು ಬಂತು. ಅದರೊಂದಿಗೆ ರಕ್ತವೂ ಕುರಿಯಿತು, ಲಿಂಗದ ನೇತ್ತಿಯಿಂದ.

“ಸ್ವಾಮಿಯ ನೇತ್ತಿಯ ರಕ್ತ ಕಂಡು ವೀರಣ್ಣಜ್ಞ ‘ಅಯ್ಯ್ಯೇ’ ಎಂದು ಚೀರಿ ಕೆಳಗೆ ಬಿದ್ದು ಬಿಟ್ಟು. ಪಾಳಿಯಗಾರರೂ ಚಳಿಬಂದವರಂತೆ ನಡುಗುತ್ತಿದ್ದರು. ವೆಂಕಟಸುಭ್ಯಯ್ಯ ದೇವರ ಅವಾಹನೆಯಾದಂತೆ ನಿಂತಿದ್ದರು.

‘ಮನಸ್ಸಿಗೆ ನೆಮ್ಮೆದಿಯಾಯಿತೇ?’

“ಅವರ ಪ್ರಶ್ನೆ ಕೇಳಿ, ಪಾಳಿಯಗಾರರು ಉತ್ತರವೇಂಬಂತೆ ಅಡ್ಡಿದ್ದರು. ಹೊರಗೆ ನೆರೆದವರಿಗೂ ವ್ಯೇ ಮೇಲೆ ಎಚ್ಚರವಿದ್ದಂತಿರ ಲಿಲ್ಲ.

‘ತ್ಯಾಪ್ತಿಯಾಗಿದ್ದರಿ ಪ್ರಭುಗಳು ಇನ್ನು ದಯಮಾಡಿಸಬಹುದು. ಈ ದಿನ ಪೂಜೆ ನಡೆಯಿದು’ ಎಂದು ವೆಂಕಟಸುಭ್ಯಯ್ಯ, ಪಾಳಿಯಗಾರರನ್ನು

ಹೊರಗೆ ಕಳಿಸಿ, ವೀರಣ್ಣಜ್ಞನ ಹಣಿಗೆ ಸ್ವಾಮಿಯ ವಿಭಾತಿ ತೋಡೆದು, ತಾವೂ ಗರ್ಭಗುಡಿಯ ಬಾಗಿಲು ಹಾಕಿಕೊಂಡು ಹೊರಬಂದರು. ಅವರ ಮುಖ ಸಿಡಿಲಿನಂತೆ ಉರಿಯುತ್ತಿತ್ತು ದೇವಾಲಯದಿಂದ ಹೊರಬಂದ ವೆಂಕಟಪುಷ್ಟಿಯ ಹೊರಗಡೆಯ ಭೀಮಕಲ್ಲಿನ ಮೇಲೆ, ಧ್ವಜ ಕಂಘದ ಇದಿನು ಕುಳಿತುಬಿಟ್ಟಿರು.

‘ಅಷ್ಟ ಹೊತ್ತಿಗೆ, ಈ ಪರೀಕ್ಷೆಯ ಸುದ್ದಿ, ಉರಲ್ಲಿಲ್ಲ ಹರಡಿ, ಇನ್ನ, ದೇವಾಲಯದ ಸುತ್ತ ಜಾತ್ರೆಯಂತೆ ನೇರಿಯಿತು. ಎಲ್ಲರಿಗೂ ವೀರಣ್ಣಜ್ಞನನ್ನು ಸೋಡಬೇಕೆಂಬ ಕುಶಾಹಲ. ಆದರೆ ವೆಂಕಟಪುಷ್ಟಿಯ್ಯ ಯಾರನ್ನೂ ಒಳಗೆ ಬಿಡಲಿಲ್ಲ. ಎನ್ನು, ಹೊತ್ತಾದರೂ ಸೋಡಿ ಹೋಗೋಣ ಎಂದು ಜನ ನಿಂತೇ ಇದ್ದರು. ಮಧ್ಯಾಹ್ನವಾಯಿತು, ಸಂಜೀವಾಯಿತು ಮನೆಯವರನ್ನೂ ಒಳಗೆ ಬಿಡಲಿಲ್ಲ. ವಾಳಯ ಗಾರರು ದೇವಾಲಯಕ್ಕೆ ತಪ್ಪಿಗಾಣಿಕೆ ಸೇವೆ ಕಳಿಸಿದರು. ಅದನ್ನು ‘ನಾಳಿಯಾಗಲಿ’ ಎಂದು ಹಿಂದಕ್ಕೆ ಕಳಿಸಿ ಬಿಟ್ಟಿರು ವೆಂಕಟಪುಷ್ಟಿಯ್ಯ.

“ವೀರಣ್ಣಜ್ಞ ಗರ್ಭಗುಡಿಯೋಳಗೇ ಪ್ರಜ್ಞೆತಪ್ಪಿ ಬಿದ್ದಿದ್ದ. ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು. ಎಣ್ಣೆ ತಿರಿದ್ದರೂ ದೀಪಗಳು ಹಾಗೇ ಉರಿಯುತ್ತಿದ್ದವು. ಯಾದೂ ಬಾರಿಸದಿದ್ದೂ ಈಗೇಟಗಳು ಹಾಗೇ ಸುಡಿಯುತ್ತಿದ್ದವು. ದೇವಾಲಗುಂದ ತುಂಬಾ ಕೇದಿಗೆಯ ವಾಸನೆ ತಂಬಿತ್ತು. ಸ್ವಾಮಿಯ ಸೆತ್ತಿಯಿಂದ ಸೆತ್ತರು ಒಸರುತ್ತಿತ್ತು.

‘ಸ್ವಾಮಿ, ನನ್ನ ತಲೆಯ ಕಾಯಲು, ನಿನ್ನ ತಲೆಗೆ ಸೋವಾಯಿತೇ? ನಿನಗೇನು ಸೇವೆ ಒಪ್ಪಿಸಲಿ’ ಎಂದು ಗೋಳಾಡಿದ ವೀರಣ್ಣಜ್ಞ. ‘ನಮ್ಮಪ್ಪಾ, ನಾನಾಡಿದ ಸುಳ್ಳಿಂದ, ನನ್ನ ತಲೆ ಉಳಿಸಿಕೊಳ್ಳಲು, ನಿನ್ನ ತಲೆ ತೋರಿಸಿದೆ. ಪಾಪಿ, ನಾನು ಮಹಾ ಪಾಪಿ! ಸುಳ್ಳಾಡಿ ಸಾರೆದ ತಲೆ ಇರಬಾರದು ನೀನು ಕಾದ ತಲೆ, ನಿನಗಾಗಲಿ’ ಎಂದು ಹಿಂದಿನ ರಾತ್ರಿ ಅಚ್ಚೆಸಿ ಇಟ್ಟಿದ್ದ ಕಥಾರಿಯಿಂದ, ವೀರಣ್ಣಜ್ಞ ದೇವರಿದುರು ಆಡಬಿದ್ದು, ತಲೆ ಕತ್ತರಿಸಿ ಇಟ್ಟಿ. ಗರ್ಭಗುಡಿಯೆಲ್ಲಾ ರಕ್ತದ ಮಡುವಾಗಿ ಹೋಯಿತು.

“ಹೊರಗೆ ಕುಳಿತ ನೆಂಕಟಸುಬ್ಬಯ್ಯ ‘ಗಳೋ’ ಎಂದು ಅಳುತ್ತಿದ್ದರು. ಹೀಗಾಗುವುದೆಂದು ಅವರಿಗೆ ತಿಳಿದಿತ್ತೇನೇ. ರಾತ್ರಿಯ ದಿನದ ಪೂಜೆಯ ವೇಳಿಗೆ ಪಾಳಯಗಾರಿಗೆ ಹೇಳಿ ಕಳಿಸಿದರು. ಗಭ್ರ ಗುಡಿಯಲ್ಲಿ ರಕ್ತ ತುಂಬಿದ್ದರೂ, ಗಮಗನು ಕೇದಗೆ ಹೂವಿನ ವಾಸನೆ ಬರುತ್ತಿತ್ತು. ನೆತ್ತರೆಂದರೆ, ನೀರಿನನ್ನು ಬಳಕೆಯಾದ ಪಾಳಯಗಾರಿಗೂ ಬವಳಿಕೆ ಬರುವಂತಾಯಿತು. ಮೂಕರಂತೆ ನಿಂತುಬಿಟ್ಟಿರು. ಕಣ್ಣಿನಿಂದ ನೀರು ಸುವ್ಯಾನೆ ಹರಿಯುತ್ತಿತ್ತು.

‘ಪ್ರಭುಗಳ ಸುದೇಹ ನಿವಾರಣೆಯಾಯಿತೇ?’ ಮನಸೆದ ಉತ್ತರ ನುತ್ತಿತ್ತು ನೆಂಕಟಸುಬ್ಬಯ್ಯನವರ ಮಾತು.

‘ಹೀಗಾಗುವುದೆಂದು ನಾವು ಅರಿತಿರಲಿಲ್ಲ ……’

‘ಆದರೂ, ಬೇಡವೆಂದರೂ, ಹಟ ಮಾಡಿದಿರಿ. ಎಷ್ಟೋ ವರ್ಷಗಳಿಂದ ಸ್ವಾನೀಯ ಸೇವೆ ಮಾಡಿದವರಲ್ಲಿಲ್ಲ ನಂಬುಗೆ ತೋರಲಿಲ್ಲ. ಈ ದಿನ ತಾರ್ಕಣೆಯಾಯಿತು. ಏರಣ್ಣ ತಲೆ ಕೊಟ್ಟ ತಾನು ಆಡಿದ ಮಾತು ನಿಜವೆಂದು ತೋರಿಸಿದ……’

‘ನನ್ನ ದು ಮಹಾ ಅಪರಾಧವಾಯಿತು……’

‘ನಿಜ, ಆಯಿತು ಮಹಾಸ್ವಾಮಿ. ಆದರೆ ಆದದ್ದು ಒಳತಾಗಲಿ ಏಂದಷ್ಟೇ ನನ್ನ ಹಾರ್ಪೆಕೆ. ಅಪ್ಪಣಿಯಾದರೆ, ನಾನು ಮನಸೆಗೆ ಹೋಗುತ್ತೇನೆ’

“ಅವರು ಮಾತಾಜಿದ ರೀತಿ ಹೇಳಿ ಪಾಳಯಗಾರಿಗೆ, ಮತ್ತೇನೇಗೂ ಅಶುಭ ಅಸ್ವಷ್ಟ ಸೂಚನೆ ಕೊಟ್ಟಿಂತೆ, ಗಾಬರಿಯಾಯಿತು. ‘ಮೋಗಿ ಬರುತ್ತೇನೆ’ ಎನ್ನು ಪುದು ಅವರ ದಿನದ ಮಾತು. ಆದರೆ ಈ ದಿನ ಏಕೋ ‘ಹೋಗುತ್ತೇನೆ’ ಎನ್ನುತ್ತಿದ್ದಾರೆ. ಏಕೋ?

‘ಮನೋ ಒಂದು ರೀತಿ ಮಾತನಾಡುತ್ತಿದೀರ. ನಮ್ಮಿಂದ ತಪ್ಪಾಯಿತು. ಹುರಿಯರು ದಾರಿ ತೋರಿ ಕಾವಾಡಬೇಕು. ತಮಗೂ ನಮ್ಮಲ್ಲಿ ಬೇಸರವೇ?’

‘ ಈ ವೈ, ದುರ್ಗಾದ ದೊರೆಗಳ ಕೈಯ ಹಾಲು ಕುಡಿದು ಬೇಕೆ ಯಿತು. ತಮ್ಮಲ್ಲಿ ಬೇಸರವೇ ? ’

‘ ಮತ್ತೆ, ಹೊಗುತ್ತೇನೆ ಎಂದಿರಲ್ಲಾ ? ’

‘ ಅದೂ ನಿಜ.’

‘ ಅಂದರೆ, ಮತ್ತೆ ನವ್ಯನ್ನು ನೋಡುವುದಿಲ್ಲವೇ ? ’

‘ ಉಂಟೆ, ಪ್ರಭಾಗಳ ಭೇಟಿ ಮಾಡುತ್ತೇನೆ. ಮಹಾಸ್ವಾಮಿಗಳು ಬೇಸರ ಮಾಡಬಾರದು. ಈ ದಿನ ಒಂದು ಪಾಠ ಕಲಿತೆ.’

‘ ಏನು ? ’

‘ ಏರಣ್ಣ, ತನ್ನ ದೇವರಂತೇ ಇಷ್ಟು ವರ್ಷ ತಮಗೂ ಸೇವೆ ಸಲ್ಲಿಸಿದ. ಕೂಡಲೇ ಕಾರಣಕ್ಕೆ ಮಹಾಸ್ವಾಮಿಗಳು, ನಂಬಿದವರನ್ನು ದೂರಮಾಡಿದಿರಿ. ದೊರೆ ತನ್ನವರನ್ನು ಮರಿತರೂ, ದೇವರು ತನ್ನವನನ್ನು ವರೆಯಲಿಲ್ಲ .....’

‘ ನಿಜ. ಮರೆಯಲಿಲ್ಲ ! .....’

‘ ಮನುಷ್ಯರ ನಂಬಿಕೆ ಗಾಳಿಗೊಡ್ಡಿದ ಸೀಡರು, ಮಹಾಸ್ವಾಮಿ, ದೇವರ ನಂಬಿಕೆ ನಂದಾದೀಪ. ಇಷ್ಟು ಕಾಲ ಮಹಾಸ್ವಾಮಿಯವರ ಸೇವೆ ಮಾಡಿದೆ. ಇನ್ನು ನನ್ನ ಸೇವೆ, ದೇವರಿಗೆ ವೀಸಲು.’

‘ ಹಾ ! ..... ಇನ್ನು ನಿವ್ಯಾ ಹಾಡು ಕೇಳುವ ಭಾಗ್ಯ ನಮುಗ್ಗಿಲ್ಲವೇ ? ’

‘ ಉಂಟು ಪ್ರಭು. ದೇವರ ಸಸ್ನೇಧಿಯಲ್ಲಿ ಹಾಡುವಾಗ, ಯಾರೂ ಕೇಳಬಹುದು. ಆದರೆ ದೊರೆಗಾಗಿ ಹಾಡುವುದಿಲ್ಲ.’

‘ ಇಷ್ಟು ಕೊರ್ಧವನೇ ನವ್ಯ ವೇಲಿ.’

‘ ಕೊರ್ಧವಿಲ್ಲ. ಹಿಂದಿಗಿಂತಲೂ ಹೆಚ್ಚಿದ ಸೀತಿ ಇದೆ. ತಮ್ಮ ಕಟ್ಟ, ಏರಣ್ಣನ ತ್ಯಾಗ, ನನಗೆ ನೇರಳು ನಂಬಿ ಬದುಕಬೇಡ ಎಂದು ಪಾಠ ಕಲಿಸಿದ ಗುರುವಾಯಿತು. ಅಪ್ಪಣಿಯಾಗಬೇಕು.’

“ಇಂದು ಗಳಿಗೆಯ ಕೋಪದಿಂದ ಇಬ್ಬರು ಹಿರಿಯರಿಗೆ ಎರವಾದೆ ವಲ್ಲೂ” ಎಂದು ಪಾಳಿಯಗಾರರು ತಳಮಳಸಿದರು. ‘ಬೇಕಾದ ತಪ್ಪಿ ಕಾಣಿಕೆ ಕೊಡುತ್ತೀನೆ. ಕ್ವೈಸಿ’ ಎಂದು ಬೇಡಿದರು. ಏನಂದರೂ ನೆಂಕಟಸುಬ್ಬಯ್ಯನವರು ಒಪ್ಪಲಿಲ್ಲ; ಆಡಿದ ಮಾತು ಬದಲಿಸಲಿಲ್ಲ. ಆ ದಿನ ದೇವಾಲಯದಿಂದ ಮನಿಗೆ ಮರಳದ ನೆಂಕಟಸುಬ್ಬಯ್ಯನವರು, ಮತ್ತೆ ಅರಮನೆಯಲ್ಲಿ ಕಾಲಿಡಲಿಲ್ಲ. ಎಂದೂ ದೊರೆಯ ಸನ್ನಿಧಿಯಲ್ಲಿ ಹಾಡಲಿಲ್ಲ.

“ ಪಾಳಿಯಗಾರರೂ ಎಷ್ಟೋ ಜನರಿಂದ ಹೇಳಿಸಿದರು. ಕಡೆಗೂಂದು ದಿನ ಅವರು ‘ಮಹಾಸ್ವಾಮಿಯವರಿಗೆ ನಾನು ದುರ್ಗದಲ್ಲಿರು ವ್ಯಾದು ಬೇಸರವಾಡರೆ, ಉರು ಬಿಡುತ್ತೀನೆ’ಎಂದು ಹೇಳಿ ಕಳಿಸಿದವೇಲೆ ಪಾಳಿಯಗಾರರು ಸುವ್ಯಾನಾಗಿಬಿಟ್ಟರು

‘ಕಟ್ಟಲೆಯ ದಿನಗಳಲ್ಲಿ ನೆಂಕಟಸುಬ್ಬಯ್ಯನವರು ಬಂದು, ಹಿಡಂಬೇಶ್ವರನ ಗುಡಿ, ಏಕನಾಥಮೃಂಗ ಗುಡಿ, ಉತ್ತಾಪಂಚಾ ಗುಡಿಗಳಲ್ಲಿ ಹಾಡಿ ಹೋಗುತ್ತಿದ್ದರು. ನೂರಾರು ಜನರೊಂದಿಗೆ, ಪಾಳಿಯಗಾರರೂ ಬಂದು ಕುಳಿತು, ಕೇಳಿ ಅವರ ಕೈಯಿಂದಲೇ ಪ್ರಸಾದ ತೆಗೆದುಕೊಂಡು, ಕಣ್ಣೀರು ಹಾಕಿ ಹೋಗುತ್ತಿದ್ದರು. ಅವರಿಗೂ ಪಾಳಿಯಗಾರರ ಮೇಲೆ ಹೊಟ್ಟಿಯಲ್ಲಿ ಹಂಟಿದ ಮಗನ ಮೇಲಿರುಷಷ್ಟ ಪ್ರೀತಿ ಇತ್ತು. ಆದರೂ ಇಟ್ಟ ಹೆಚ್ಚೆ ಕದಲಿಸಲಿಲ್ಲ.

‘ಪಾಳಿಯಗಾರರು, ವೀರಣ್ಣಜ್ಞನನ್ನು ಮರಿಯಲಿಲ್ಲ. ನೀವು ಈಗ ನೋಡುತ್ತೀರಲ್ಲಾ, ಆಕಲ್ಲು ವಿಗ್ರಹ, ಆದನ್ನು ಪಾಳಿಯಗಾರರೇ ಕೆತ್ತಿಸಿದ್ದು. ಪ್ರತಿ ಸೋಮವಾರ, ಸ್ವಾಮಿಗೆ ವಿಶೇಷ ಪೂಜೆಯಾದಾಗ, ಆ ಕಲ್ಲಿಗೂ ಪೂಜೆ ನಡೆಯಬೇಕೆಂದು, ಕಟ್ಟಲೆ ಮಾಡಿದ್ದರು. ಜನ ತುಂಬಾ ಭಕ್ತಿ ಭಕ್ತಿಯಿಂದ ನಡೆದುಕೊಳ್ಳತ್ತಿತು ಆ ಕಲ್ಲಿಗೆ. ವರ್ಷಕೊ೦೯ಂದಃ ಬಾರಿ, ವೀರಣ್ಣಜ್ಞ ತಲೆಕೊಟ್ಟ ದಿನ, ಆ ಕಲ್ಲಿಗೆ ವಿಶೇಷ ಪೂಜೆ, ಮರ್ಯಾದೆ ನಡೆಯುತ್ತಿತ್ತಂತೆ. ಪಾಳಿಯಗಾರರೇ ಖುದ್ದಾಗಿ ಬಂದು, ಪೂಜೆ

ಮಾಡುತ್ತಿದ್ದರಂತೆ. ಆ ದಿನ ವೆಂಕಟಸುಬ್ಬಯ್ಯನವರೂ ಬಂದು ಅಲ್ಲಿ ಹಾಡುತ್ತಿದ್ದರಂತೆ. ಆ ಕಾಲ ಹಾಗಿತ್ತು.

‘ ಈಗ ಪಾಳಯಾರರೂ ಇಲ್ಲ, ವೆಂಕಟಸುಬ್ಬಯ್ಯನವರೂ ಇಲ್ಲ ; ಆ ಕಲ್ಲೂ ಪುಡಿ ಪುಡಿಯಾಗಿದೆ. :ಆಂಥ ಮಹಾತ್ಮರನ್ನು ನೇನುಸುವ ಜನಪೂ ಇಲ್ಲ. ಏನೋ ನಮ್ಮುಂತ ನಾಲ್ಕು ತರಗೆಲೆ ಇರೋವರೆಗೂ, ಅವರ ಹೇರು ಹೇಳಿಕೊಂಡು ಕಣ್ಣೀರು ಹಾಕುತ್ತೇವೆ. ಸ್ನಮ್ಮ ಕಾಲ ಮುಗಿಯಿತು ಅಂದರೆ, ಅದೂ ಮುಗಿಯಿತು. ವೀರಣ್ಣಜ್ಞನ ಕಲ್ಲಿಗೆ ಬಂದ ಗತಿಯೇ, ವೆಂಕಟಸುಬ್ಬಯ್ಯನವರ ಕಲ್ಲಿಗೂ ಎಲ್ಲಿ ಬಂದಿತೋ ಎಂದು, ಈಗ ಅವರ ಮೇಲೆ ಹಳಿಪೆಟ್ಟಿಗೆ, ಅದನ್ನೆಲಾ ಹೇಬಿಟ್ಟಿದೇನೆ. ಯೋಗ್ಯತೆ ಇಲ್ಲದ ಜನ, ಅದನ್ನು ಮೆಟ್ಟಿ ಅವವಿಶ್ರಾಂತಿ, ಮಾಡಿಯಾರು ಎಂತ.

‘ ನಿವೇ ಹೇಳಿ, ಈಗಿನ ಕಾಲದಲ್ಲಿ ಯಾರಿಗೆ ಆ ಕಲ್ಲ ಮೇಲೆ ಕುಳಿತುಕೊಳ್ಳೋ ಯೋಗ್ಯತೆ ಇದೆ ? ’

ಎಂದರು ಮುರುಗೀಂದ್ರಪ್ರ, ಅಷ್ಟ ಮಾತನಾಡಿದ ಆಯಾಸಕೊಳ್ಳೋ, ಎದೆಚುಲ್ಲಿ ಮರುಕಳಿಸಿದ ಹಳೆಯ ನೇನಿಸಿನ ಕುದಿಗೋ ಏದುತ್ತು.

ನನಗಂತೂ ಏನೂಮಾತಾಡಲು ಬಾಯಿ ಇರಲಿಲ್ಲ. ನಾಲಿಗೆ ಮೂಕ ವಾಗಿತ್ತು ; ಕಣ್ಣ ಕನಸು ಕಾಣುತ್ತಿತ್ತು.

ನಡು ಮುಗಿಲಿಗೆ ಬಂದ ಸೋರ್ಯ, ಪಡುವಲದತ್ತ ಸರಿದು ಉರಿಬಿಸಿಲು ಕಾವಾರುತ್ತಿತ್ತು. ಎದೆಯಲ್ಲೇನೋ ಒಂದು ಬಗೆಯ ಮೂಕು ಕಳವಳ. ದಿನಪೂ ನೋಡುತ್ತಿದ್ದ ಗುಡ್ಡ, ಬತೇರಿ, ದೇವಾಲಯಗಳು, ಏಕೋ ತಮ್ಮನ್ನೇಭವವನ್ನೆಲ್ಲಾ ಕಳೆದುಕೊಂಡು, ಸತ್ಯಹೀನವಾಗಿ ನಿಂತಂತ್ತಿತ್ತು. ಬಾನಿನ ಮೇಘೋಶಾಷ್ಟ ಸೀಲಿಮೆಯಲ್ಲಾಗಲಿ, ಸಿಟ್ಟಿಸಿರಿ ನಂತೆ ಭಾರವಾಗಿ, ಚಿಸಿಯಾಗಿ, ಗಂಟಿಗೊಂದು ಬಾರಿ, ಎಕೆಯಾಗಿ ಸುಳಿವ ಗಾಳಿಯಲ್ಲಾಗಲಿ, ಎಲೆಯಲುಗಡೆ, ಜಿತ್ತಾರದಂತೆ ನಿಂತ ಮರಧಲ್ಲಾಗಲಿ. ಯಾವದರಲ್ಲೂ ಜೀವವಿದ್ದಂತಿರಲಿಲ್ಲ; ಚಲನೆಯಾಸಕ್ತಿ ಇರಲಿಲ್ಲ. ಎಲ್ಲಾ ಬೃಹದಾಫಾತವನ್ನು ಕಂಡು ಮರವಟ್ಟಂತೆ, ಶೋಕ

ಹೇತ್ವಗಟ್ಟಿದ ಮಾನದಲ್ಲಿದ್ದ ಮಲಗನೆ. ನನ್ನೆಡಿಯಲ್ಲಿ ಹೊಯ್ದಾದುವ ಭಾವದ ಅಲೆಗಳಲ್ಲಾ ಶಬ್ದಜೀವ ಇದ್ದಂತಿರಲಿಲ್ಲ. ಅಲ್ಲೂ ಮಾನ; ಅಪ್ತಜೀವದ ನಿರ್ಗಮನದ ನಂತರ ಮನೆಯಲ್ಲಿ ಕವಿವ, ಕೂರಲಗಿನಂತೆ ಎದೆ ಇರಿವ ನಾನೆ. ಒರಗಿ ಕುಳಿತ ಕಲ್ಲಿನ ಕಂಭವೂ, ಸದ್ಗುಮಾಡದೆ, ಹಾಗೇ ಕರಗಿ ಹೋಗುವುದೇನೋ ಎನಿಸಿತು, ನನಗೆ. ಯಾವುದು ಸ್ಥಿರ? ಭವ್ಯತೆಯೆ ಬಾಳಿ ಉಸಿರಾಗಿ ಬಾಳಿದ ಜನ, ಇಬ್ಬನಿಯಂತೆ ಕರಗಿ ಹೋದ ಮೇಲೆ, ಅವರ ನಡೆದಾಟ, ನಲಿದಾಟಕ್ಕೆ ಕಟ್ಟಿದ ಈ ಭವ್ಯ ಮಂದಿರಗಳು ಉಸಿರಳಿದ ವ್ಯೇಯಂತೆ ಎಷ್ಟುದಿನ ಬಾಳಯಾವು? ಆ ಜನರನ್ನು ಕಾಣದೆ, ನಡೆದಾಡುವ ಬೆಳಕುಗಳಂತೆ ಬಾಳಿದ, ಅವರ ಜೀವನದ ಕಥೆ ಕೇಳಿದ ನನಗೇ ಈ ದುಃಖವಾದರೆ, ಅವರ ನಡೆದಾಟಕ್ಕೆ ಸೆಲವಾಗಿ, ನಗು—ನಿಟ್ಟುಸಿರುಗಳನ್ನು ಮಾರ್ಗನಿಸಿ, ಅವರ ಸಂತೋಷದಲ್ಲಿ ರೂಪಗೊಂಡು ಈಗ ವಿಧವೆಯಂತಾದ ಅವಶೇಷಗಳಿಗೆ ಎಷ್ಟು ಕೊರಗಿರಬೇಡ; ಅವರು ಹೋದತ್ತು ಹೋಗುವ ಹಂಬಲವಿರಬೇಡ. ನೋಡನೋಡುತ್ತಾ, ಒಂದು ದಿನ, ಅಂದಿನ ನೆನಪುಗಳ ಮುರಿದ ಹೋರೆ ಹೋತ್ತು ಬೆಟ್ಟಕ್ಕೆ ಬೆಟ್ಟವೇ ತೇರಿನಂತೆ ದಿಗಂತದತ್ತ ಸರಿದು ಕಣ್ಣಮರಿಯಾಗಿ, ನಿಟ್ಟುಸಿರಿಡಃವ ಶಾಸ್ಯವನ್ನುಳಿಸಿ ತೆರಳುವುದೇನೋ ಎನಿಸಿ, ಎದೆಯಲ್ಲಿ ದಿಗ್ನನೆ ದಿಗಿಲು ಬೆಳೆಯಿತು.....

‘ಹೋತ್ತು ಬಹಳ ಆಯಿತು. ಮನೇಗೆ ಹೋಗಿ ಉಟ ಮಾಡಿ ಬನ್ನಿ. ಮನೇಲಿ ಒದ್ದುಕೋತಾ ಇರಬೇಕು’

ಎಂದರು, ಅದುವರೆಗೂ ನನ್ನೊಂದಿಗೆ ಸುಮೃನೆ ಕುಳಿತಿದ್ದ ಮಾರುಗೇಂದ್ರಪ್ಪ. ಅವರ ಮಾತು ಕೇಳಿ ನನಗೂ ನೆನಪಾಯಿತು—ರುದ್ರಮಾನಿ ತಂದಿಟ್ಟು ಅವರ ಅನ್ನವೂ ತಡೆದಿತ್ತು.

‘ನೀವು ಉಟಮಾಡಿ ಮುರುಗೇಂದ್ರಪ್ಪ. ನನಗೆ ಕಥೆ ಕೇಳಿ ಹೋಟ್ಟಿ ತುಂಬಿದೆ. ನಿಮಗೆ ತುಂಬಾ ಶ್ರಮಕೊಟ್ಟಿ.

‘ಶ್ರಮ ಎಲ್ಲಿದು? ಆಕಾಲದ ವಿಚಾರವೇ ಈಗನೋರಿಗೆ ಬೇಕಿಲ್ಲ ವಲ್ಲಾ ಎಂಬ ಕೊರಿಗಿನ ಶ್ರಮ, ಇವತ್ತು ಎಷ್ಟೋ ಕಡವೆಯಾಯಿತು. ಈಕೋರಿಗೆ ಎರಡು ಕಿವಿ ಅದರೆ, ಹೇಳೋರಿಗೆ ನಾಲ್ಕು ನಾಲಗೆ ಆಗುತ್ತೆ.

‘ ಇಂಥ ಕಢಿಯಾದರೆ, ಕೇಳುವವರ ಕಿವಿಯೂ ನಾಲ್ಕುಗುತ್ತದೆ. ನೀವು ಉಬ್ಬ ಮುಗಿಸಿ. ಹೇಗೂ ಆಗುವ ಹೊತ್ತಾಯಿತು. ಆದಷ್ಟು ಕೇಳಿ ಕೊಂಡೇ ಹೋಗಿ ತೈನೆ’

‘ ಬುಂ ಮೊಟ್ಟೆಲಿ ಕೇಳಿಂದು ಬೇಡ. ನೀವೂ ಹೋಗಿ ಉಂಟ ಮುಗಿಸಿ ಬನ್ನಿ.’

‘ ಅಯಿತು. ವೆಕಟಸುಭ್ಯಯ್ಯನೊರ ವಿಚಾರ ತಿಳಿದೋರು, ಬೇರೆ ಯಾರೂ ಇಲ್ಲವೇ ಈ ಉರಳಿ, ಮುರುಗೇಂದ್ರಪು ?’

‘ ಇದಾರೆ ನೀವೇ ಜ್ಞಾಪಿಸಿದ್ದ ಒಳ್ಳಿದಾಯಿತು. ಯಾರ ಯಾರ ಕಢಿ ಅವರೇ ಹೇಳಿದರೆ ಚೆನ್ನ. ಗೋಪಾಲಾಚಾರ್ಯ ಗೌತ್ಮೇ ನಿವಾಗಿ ?’

‘ ಯಾವ ಗೋಪಾಲಾಚಾರ್ಯ ..... ’

‘ ಚನ್ನ ಕೇಶವಯ್ಯನವರ ಭಕ್ತದಲ್ಲಿ, ವೇದ ಪಾಠಶಾಲೆ ಇಟ್ಟು. ಕೊಂಡಿದಾರಲ್ಲಾ ಅವರು.’

‘ ಹೂ. ಚನ್ನಾಗಿ ಗೌತ್ಮೇದೆ. ಅವರು ಮರೆತರೂ, ಅವರ ಕೈಲಿ ಕಿವಿ ಹಿಂಡಿಸಿಕೊಂಡದ್ದು ಮರೆಯಲಿಕ್ಕೆ ಸ್ವಾಧ್ಯವೇ ಇಲ್ಲ! ’

‘ ಅದವರ ಮನೀತನಕ್ಕೇ ಬಂದದ್ದು.’ ಮುರುಗೇಂದ್ರಪು ನಕ್ಕು ಹೇಳಿದರು. ‘ಅವರ ಹಿರಿಯರು, ತಲೆ ತಲಾಂತರದಿಂದ, ಇದೇ ವ್ಯತ್ತಿ ಯಲ್ಲೇ ಇದ್ದರು.’

‘ ಯಾವ ವ್ಯತ್ತಿ.... ಕಿವಿ ಹಿಂಡುವುದೇ ?’

‘ ಫೆ! ಅದಲ್ಲ. ಪಾಠಶಾಲೆಯ ವಿಚಾರ ಹೇಳಿದೆ. ಅವರ ಮನೀ ತನ ಐಯ್ಯನೋರ ಮನೀತನ. ಈಗಲೂ ಆ ಭೂಮಿ ಮಾತ್ರ ಅವರಿಗಿದೆ. ಅವರ ಮುತ್ತುಜ್ಞನೋ, ಮುತ್ತುಜ್ಞನ ಆಜ್ಞನೋ, ವೆಕಟಸುಭ್ಯಯ್ಯನೊರ ಕಿವಿ ಹಿಂಡಿದ್ದರಂತೆ.’

‘ಗೋಪಾಲಾಚಾರ್ಯ ಅದು ನೇನಷ್ಟುಳಿದೆಯೇ ?’

‘ಅದೆಂಬ ಮರೆಯುತ್ತೇ. ‘ಕೋಗಿಲೆ ಹಾಡು ಕೇಳುಯಾ?’  
ಆಂದರೇನು ಅಚಾರ್ಯಿ’ ಅಂತ ಹೇಳಿ, ಹೇಳುರೆ.’

ಆ ಮಾತನ್ನು, ಮೈ ಮರೆವಿಗೆ ಶಿವ್ಯರಿಗೆ ತಿಕ್ಕೆ ಕೊಡುವಾಗ ಅಚಾರ್ಯರು ಹೇಳುತ್ತಿದ್ದುದು, ಅವರ ವೇದ ಪಾಠಶಾಲಿಗೆ ಅವರ ಕೋಶ ಕಲಿಯಲು, ಒಂದು ತಿಂಗಳು ಮಣ್ಣ ಹಾಕಿದ್ದ ನನಗೂ ಸೆನಪಿಗೆ ಬಂತು. ಆಗ ಹಾಗೇಕೆ ಹೇಳುತ್ತಾರೆಂದು ತಿಳಿದುಕೊಳ್ಳಬೇಕೆಂಬ ಕುತ್ತಂಹಳಲವಿರಲಿಲ್ಲ. ಈಗ ತಿಳಿದುಕೊಳ್ಳಬೇಕನಿಸಿತು.

‘ಹಾಗಂದರೇನು ಮುರುಗೇಂದ್ರಪ್ರಪು?’

‘ಈ ಕಥೆ ಅವರೇ ಹೇಳಲಿ. ತುಂಬಾ ಸ್ವಾರಸ್ಯವಾಗಿದೆ. ಸಂಜೀಗೆ ಹೇಗೂ ಅವರ ಶಾಲೆ ಇರುತ್ತಲ್ಲ. ಹೋಗಿ ವಿಚಾರಿಸಿ. ಈಗ ಹೇಗೂ ಹೊತ್ತಾಯಿತು. ಉಟಿಕ್ಕೆ ಹೋಗಿ.’

‘ಹಾಗೇ ಮಾಡುತ್ತೇನೆ. ಮತ್ತೆ ಬರುತ್ತೇನೆ ಮುರುಗೇಂದ್ರಪ್ರಪು.’

ಎಂದು ಹೇಳಿ, ನಾನು ಹೊರಡಲು ಎದ್ದು.

‘ಒಂದು ಗಳಿಗೆ ತಡೀರಿ’ ಎಂದು ಮುರುಗೇಂದ್ರಪ್ರಪು ಎದ್ದು ಹೋಗಿ, ರುದ್ರಮುನಿ ತಂದಿದ್ದ ಉಟಿದ ಪಾತ್ರಿಯಲ್ಲಿದ್ದ ಮಜ್ಜಿಗೆಯಲ್ಲಿ, ಒಂದು ಬಟ್ಟಲು ಮಜ್ಜಿಗೆ ತಂದುಕೊಟ್ಟು—

‘ಬರಿ ಹೊಟ್ಟೀಲಿ ಬೆಟ್ಟ ಇಂದರೆ, ತುಂಬಾ ದಣುವಾಗುತ್ತೆ,  
ಕುಡಿದು ಹೋಗಿ’ ಎಂದರು.

ಮಜ್ಜಿಗೆ ಕುಡಿದು, ನಮಸ್ವಾರ ಹೇಳಿ, ಬೆಟ್ಟದ ಕಲ್ಲಿಗೆ ಕೀಲಿಸಿದ ಕಾಲನ್ನು, ಬಲವಾಗಿ ಶಿತ್ತು ಎತ್ತಿದುತ್ತಾ, ಮನೆಯ ಕಡೆ ನಡದೆ. ಬೆಟ್ಟಕ್ಕೆ ಬೆಟ್ಟನೇ ನನೆನ್ನು ದನೆ ಬರುತ್ತಿದ್ದಂತಿತ್ತು. ಎಲ್ಲಿ ಕಾಲಿಡುವಾಗಲೂ, ‘ಏನೋ ಎಂಥ ನೆಲವೇ, ಎಲ್ಲಿ ಕಾಲಿಟ್ಟರೆ ಏನು ಅಪಚಾರವೇ’ ಎಂದು ಮನಸ್ಸ ಬೆದರುತ್ತಿತ್ತು. ಕಣ್ಣಿಗೆ ಯಾವುದೂ ಸ್ವಷ್ಟವಾಗಿ ಕಾಣಿಸದು. ಹೆಚ್ಚಿಲಿಗಳು, ಹೂಲಿ ಮುಖಗಳು, ಒಣ ಹಲ್ಲು ಬೆಳೆದು,

ವಿಕಾರವಾದ ಕೋಟಿಯ ಗೋಡೆಗಳು—ಲಲ್ಲವೂ ಕನೆನಲ್ಲಿಂಬಂತೆ  
ಹಿಂದೆ ಸರಿದವು. ಹೇಗೋ ಬಂದು ಮನೆ ಸೇರಿದೆ.

×            ×            ×            ×

ಯಾರಾದರೂ ಅಪ್ಪೆರು ಬರುವರೆಂದು ಹೋದ ದಿನ, ಬೇಕೆಂದೇ  
ತಡಮಾಡಿ ಬರುವ ದೈಲಿನಂತೆ, ಎಪ್ಪು ಹೊತ್ತಿಗೆ ಆಗುವುದೂ ಎಂದು  
ಆಶಾರದಿಂದ ಕಾದ ಸಂಜೆಯೂ, ವಿರಾಮವಾಗಿ ನಡಿದು ಬರುವಂತಿತ್ತು,  
ಆದಿನ. ಗಡಿಯಾರವನ್ನು ನೋಡಿ, ನೋಡಿ ಬೇಸತ್ತು, ಕಡೆಗೊಮ್ಮೆ  
ಅದು ಆಚಾರ್ಯರ ವೇದ ಪಾಠಶಾಲೆ ಆರಂಭವಾಗುವ ಹೊತ್ತನ್ನು  
ಸೂಚಿಸಿದ ಕೂಡಲೇ, ಚನ್ನಕೇಶವಯ್ಯನವರ ಭತ್ತದ ಕಡೆ ಹೋರಬೇ.

ಭತ್ತವನ್ನು ತಲುಪಿದಾಗ ಆಚಾರ್ಯರಿನ್ನೂ ಬಂದಿರಲಿಲ್ಲ. ನನ್ನ  
ಹಾಗೇ ಅವರ ಶಿಷ್ಯರೂ ಬಂದಿಬ್ಬರು ಬಂದು, ಶಾಲೆಯ ಜಾಗವನ್ನು  
ಗುಡಿಸಿ ಆಚಾರ್ಯರು ಕಳಿತುಕೊಳ್ಳುವ ಚಾಪೆ ಹಾಸಿ, ಅವರು  
ಬರುವುದನ್ನೇ ಕಾಯುತ್ತಿದ್ದರು. ಸ್ವಲ್ಪ ಹೊತ್ತು ಕಾದವೇಲೇ ಆಚಾ  
ರ್ಯರೂ ಬಂದರು.

ನಾನು ಅವರ ಶಾಲೆಯನ್ನು ಬಿಟ್ಟು, ಹತ್ತು ಹನ್ನೆರಡು ವರ್ಷ  
ವಾಗಿದ್ದರೂ, ಆಚಾರ್ಯರು ಹೆಚ್ಚುಬದಲಾಯಿಸಿರಲಿಲ್ಲ. ಆದೇ ಜೋಳದ  
ಕಡ್ಡಿಯಂಥ ಬಡಕಲು ಸ್ನೇಹಿತ್ಯ, ಬಲವಾಗಿ, ಅಪ್ಪೆ ದೂರಕ್ಕೆ ಕಾಣುವಂತೆ  
ನಾನು ಧರಿಸಿದ ಬಣಿದ ಮುಖ, ನಾಲ್ಕು ಬೆಳ್ಳಿಕೂದಲು ಉಳಿದ ಬಟ್ಟ  
ತಲೆ, ಬಿಸಿನೀರನಲ್ಲಿ ತೊಯ್ದ ಕಾವಿಯ ಬಣ್ಣ ಕ್ಷೇತ್ರದಲ್ಲಿ  
ಮೇಲುಕೊಳೆಬೆ ಪಂಚಿ, ಆದೇ ಅಂಚು ಸವೆದು, ಚುಂಗುಚುಂಗಾದಿ  
ಕೆಂಪು ಶಾಲು. ಅವರ ವಯಸ್ಸಿನೊಂದಿಗೆ, ಅವಕ್ಕೂ ಅಪ್ಪು,  
ವಯಸ್ಸಾಗಿದೆ. ಅಂದಿಗೂ, ಇಂದಿಗೂ ಅಪ್ಪೇ ವ್ಯತ್ಯಾಸ. ತಟಕ್ಕೂನೇ  
ಅವರಿಗೆ ನನ್ನ ಗುರುತು ಹತ್ತಲಿಲ್ಲ. ಯಾರೋ ಶಿಷ್ಯರೇ ಇರಬೇಕೆಂದು  
ಕೊಂಡು—

‘ಅಯ್ಯೋ ಗಾರ್ಭ, ರಾಜಗಾರ್ಭ! ಕೈ ಬೀಸಿಕೊಂಡು  
ಕೂತ್ತಿಕ್ಕೊಳ್ಳೋ ಬದಲು ಕಂಠಪಾಠ ಮಾಡ್ತೂ ಕೂತಿದ್ದಿ, ಸಿನ್ನ ನಾಲಿ  
ಹೋಲಿ ಹುಳಾ ಸುರಣಿತ್ತೇ, ತೋಂಭೀರ ಮುಂಡೇದೆ!’

ಎಂದು ಮಾಮೂಲಿನ ನಾಂದಿ “ಹಾಡಿದರು. ಅವರ ಮಾತು ಕೇಳಿ ನನಗೆ ನಗು ಬಂತು. ಹತ್ತಿರ, ಅವರ ಕಟ್ಟಿಗೆ, ಮುಖ ಸರಿಯಾಗಿ ಕಾಣುವವು ಹತ್ತಿರ ಹೋಗಿ —

‘ಆರೋಗ್ಯವೇ ಆಚಾರೀ’ ಎಂದೆ. ನನ್ನ ಗುರುತರಿತು, ಅವರಿಗೆ ಕೊಂಚೆ ಮುಖ ಮುರಿದಂತಾಯಿತು. ಹಾಗೇ ಸುಳ್ಳು ನಗೆಯಲ್ಲಿ, ಅದನ್ನು ಆಡಗಿಸಿಕೊಳ್ಳುತ್ತಾ —

‘ಓ ! ನೀನೋ. ನಾನು ಯಾರೋ ವೇದ ಕಲಿಯಲು ಬಂದ, ಶಿಷ್ಯಕೋಣ ಅಂತ ಇದ್ದೆ. ಏನ್ವು ಇವು ದೂರ. ಇಂಗ್ಲೀಫ್ ಕಲಿತ ನೇಲೆ, ಹಳೇ ನೇಸ್ಪರನ್ನು ಮರಿತು ಬಿಟ್ಟಿಯೇನೋ ಅಂತಿದ್ದೆ. ಅಂತೂ ನೇನಪಿದೆಯಲ್ಲ. ಸಂತೋಷ’ ಎಂದರು,

‘ನಮ್ಮನ್ನು ಮರಿಯಾವುದುಂಟೇ ಆಚಾರೀ ?

‘ಮರಿದೆ. ನಮ್ಮನ್ನು ಕಟ್ಟಿಕೊಂಡು ಬಡುಕೋ ಬೇಕೇ. ಯಾವ ಭಾಗ್ಯಕ್ಕೇಂತ ನೇನಪಿಟ್ಟಿಕೊಬೇಕು. ಈ ಶಾಲೆ, ಈ ಪಾರ, ಈ ನೇಸ್ಪರ ಎಲ್ಲಾ—ಈಗಿನ ಜನಕ್ಕೆ ಕಾಲಕ್ಕೆ. ಇಂಗ್ಲೀಫ್ ಕಲಿತರಿ ಉಪಕ್ಕುಂಟು, ಉಪಕಾರಕ್ಕುಂಟು. ಅಮರ ಕೋಶ ಯಾಕೆ ಬೇಕು, ಉರಲು ಹಾಕಿಕೊಳ್ಳೋಕೆ. ಏನೋ ಮನೆತನಕ್ಕೆ ಬಂದದ್ದು ಅಂತ, ನಾನು ಉಸಿರಿರೋವು ದಿನ ಹುಟ್ಟೋತ್ತೀನಿ’.

‘ಉಂಟೇ ಆಚಾರೀ, ನೀವು ಕಲಿಸೋದು ಅಮರ ಅಲ್ಲ, ಅಮರ ವಿದ್ದಿ.....’

‘ಈ ಮುಖಸ್ತುತಿ ಮಾತೆಲ್ಲಾ ಬೇಡ. ನಾನೇ ಇದು ಬದು ಕಲಾಂತ ಇದ್ದೊಬ್ಬ ಮಗನಿಗೆ ಆವು ಓದಿಸಿ, ತಾಲೂಕು ಕಳೀರಿ ಗುಮಾಸ್ತಿ ಕೆಲಸ ಮಾಡಿಸಿಕೊಟ್ಟೇ’

‘ಹಾಗಾದರೆ ಈ ಶಾಲೆ.....’

‘ನಾನು ಸತ್ತನೇಲೆ ಇದರ ಬಾಗಿಲಿಗೂ ಮುಳ್ಳ ಬಡಿದು ಓಡೋದು. ಇದು ಇದೆ ಅಂತ ನೋಡೋರೂ ಇಲ್ಲ, ಸತ್ತಿತು ಅಂತ

ಅಕ್ಕೋರೂ ಇಲ್ಲ'. ಪ್ರಬಲವಾದ ವ್ಯಧಿ, ಅವರ ಮಾತುಗಳಲ್ಲಿ ತಾನೇ ತಾನಾಗಿತ್ತು.

‘ಮಹೋ ತುಂಬಾ ಬೇಜಾರಾದ ಹಾಗಿದೆ ನಿಮಗೆ?’

‘ಬೇಜಾರಲ್ಲದೆ ಏನು ಹೇಳು. ದೊಡ್ಡದಾಗಿ ಈ ಶಾಲೇಗೆ ತಂಗ ಇಗೆ ಮೂರು ರೂಪಾಯಿ ಗ್ರಾಂಟು ಕೊಡ್ತಾರೆ, ಮುನ್ನಿಪಾಲಿಟಿಯೋರು. ಯಾರ ಸಿಂಡ ಇಡಲಿಕ್ಸ್ ಸಾಕು? ಇದು ರೂಪಾಯಿ ಮಾಡುವುದ್ದು ಅಂತ ಅಂಗಲಾಚಿ, ಇವರ ಮನೆ ಬಾಗಿಲಿಗೆ ಅಂಡಲೆದು, ಸಾಕಾಗಿ ಹೋಯಿತು. ಇವತ್ತೇನೋ ಮೀಟಿಂಗ್ ಇತ್ತಂತೆ. ಹನ್ನೇರಡು ಗಂಟೆಗೆ ಹೋದ ಬ್ರಾಹ್ಮಣನ್ನು, ಇವ್ವು ಹೊತ್ತು ಕಾಯಿಸಿ, ಇನ್ನೂ ಏನೂ ತೀವ್ರಾನ ಅಗಲಿಲ್ಲಾಂತ ಮುಖಕ್ಕೆ ಮಂಗಳಾರತಿ ಎತ್ತಿ ಕಳಿಸಿದರು. ಇನ್ನೇನಿದೆ ಅಂತ ಈ ಶಾಲೆ ಕಟ್ಟಿಕೊಂಡು ಮುಂಡಮೊಜಿ ಕೊಳ್ಳಲಿ. ದೇವವಿದ್ಯೆ, ಇದನ್ನು ಕಲಿಸಿದರೆ ಇಹಕ್ಕು ಪರಕ್ಕು ಸಾಧನ ಅಂತ ಕಟ್ಟಿಕೊಂಡದ್ದು, ಸುಣ್ಣ ಕಟ್ಟಿಕೊಂಡು ಮಂಡಿಗೆ ಹಾರಿದ ಹಾಗಾಯಿತು. ಉರಿನೋರಿಗೆ ಇದು ಬೇಡ- ಕಲಿಯೋರಿಗೂ ಬೇಕೆಲ್ಲ. ಎಲಾಲ್ ಕಾಟಾಚಾರ. ಅವುರ ಕಲಿಸೋರಿಗೆ, ಅರಮನೇಲಿ ಮಯಾದೆ ಇದ್ದ ಕಾಲ ಇತ್ತು. ಈಗ—ನೀನು ಯಾವ ಉರು ಗೌಡ ಅಂತ ಕೇಳೋರು ದಿಕ್ಕೆಲ್ಲ. ಆ ಕಾಲ ಹೋದಾಗಲೇ, ಈ ಕಸಬಿಗೂ ಎಷ್ಟು ನೀರು ಬಿಟ್ಟಿದ್ದರೆ, ಮಯಾದೆಯಾಗಿತ್ತು. ಬಿಡಲಿಲ್ಲ, ಈಗ ಬಡುಕೋಬೇಕು’

‘ಕಾಲ ಹೀಗೆಯೇ ಇರುತ್ತೇಯೇ ಆಚಾರೇ! ಹಾಗಿತ್ತು, ಹೀಗಿದೆ. ಮುಂದೆ ಹೀಗಿರೋಲ್ಲ’

‘ಹೀಗಿರೋಲ್ಲ, ಇನ್ನೂ ಯೋಲಸು! ಕಂಡ ಹಾಗೇ ಇದೆ. ಹಾಲು ಕುಡಿದ ಮಗು ಬಡುಕದೆ ಹೋದಮೇಲೆ, ವಿಷ ಕುಡಿದ ಮಗು ಬಡುಕುತ್ತೇ? ತಾಯಿ ಹಾಲು ಬೇಡ, ಶೀಪೆ ಹಾಲು ಬೇಕು ಅಂತ ಕೇಳೋ ಕಾಲ ಬಾದಮೇಲೆ ಏನೂ ಉಳಿಯೋಲ್ಲ. ದೇಶಾ ಕಂಡೋರು ಕೆತ್ತುಕೊಂಡರು; ನಮ್ಮುಬುದ್ಧಿ, ವಿಧ್ಯ ನಾವೇ ಕಳಕೊಂಡಿದೀವಿ. ಕಳೀತಲಾಲ್ ಅನ್ನೋ ಪ್ರಜ್ಞೇನೂ ಇಲ್ಲ. ನಮ್ಮು ಸಮಾನ ಇಲ್ಲಾ ಅಂತ ಕೋಡು ತುರಿಸಿ

ಕೊಂಡು ತರುಗಾಡ್ವನೆ .....ಘೋ! ಎಲ್ಲೀ ಮಾತು ಬಿಡು: ಏನೇಂ,  
ಅಪರೂಪಕ್ಕೆ ಬಂದರೆ, ನನ್ನ ರಾಮಾಯಣವೇ ಅಗ್ನಿ ಹೋಯಿತು.  
ಏನು ಸಮಾಚಾರ ?”

‘ನಾನಿಗೆ ನನ್ನ ಮಾತ್ರಿತಿದರೆ, ಹುಡುಗರ ಪಾಠ ಕೆಂತ್ರಿನೇಷ್ಟಿ? ’

‘ಕೆಟ್ಟರೆ ಅಳೋರು ಯಾರು ? ನಿನ್ನ ಕೆಲಸ ಏನು ಹೇಳು?  
ದ್ವಾರಿತ ವಾಣಾಯಾಮವೆಲ್ಲಾ ಬೇಡ’

‘ನಿಮ್ಮ ಹತ್ತಿರ ಒಂದು ವಿಚಾರ ಕೇಳೋದಿತ್ತು. ನಾನು ನಿಮ್ಮ  
ಹತ್ತಿರ ಕಲೀತಾ ಇರಬೇಕೋದರೆ, ಒಂದು ಮಾತು ಹೇಳ್ತಾ ಇದ್ದಿರ.....’

‘ಒಂದೇನು, ಸಾವಿರ ಹೇಳಿದೆ. ಅದರಲ್ಲಿ ಏನಾದರೂ ಬುರು  
ಡೇರಿ ಉಳಿದಿದೆಯೇನು ?’

‘ಅಷ್ಟೋ ಇಷ್ಟೋ ಅಂಟಿಕೊಂಡಿದೆ’

‘ಈಗ ಯಾವ ಮಾತಿನವಿಷಾರ ? ಅಂಟಿಕೊಂಡಿರೋದೋ, ಬಿಟ್ಟ  
ಹೋಗಿರೋದೋ?’

‘ಅಂಟಿಕೊಂಡಿರೋದೇ. ಒಂದು ದಿನ, ನೀವು ಅವುರ ಹೇಳಿ  
ಕೊಡ್ತಾ ಇರೋವಾಗ, ನಾನು ಎಲ್ಲೋ ಸೋಡ್ತಾ ಇದ್ದಾಗ ‘ಏನು  
ಕೋಗಿಲೆ ಹಾಡು ಕೇಳುಯಾ ?’ ಅಂತ ಕೆವಿ ಹಿಂಡಿದ್ದಿ. ಯಾಗೇಕೆ  
ಹೇಳಿದಿರ ಅಂತ ಕೇಳೋಣಾ ಅನ್ನಿಸ್ತು. ಅದಕ್ಕೇ ಬಂದೆ’

‘ಅವತ್ತು ಕೆವಿ ಹಿಂಡಿದ್ದರ ಬಿಸಿ, ಇವತ್ತು ತಟ್ಟಿತೆ ?’ ಗಟ್ಟಿಯಾಗಿ  
ನಗುತ್ತಾ ಕೇಳಿದರು ಆಚಾರ್ಯರು ‘ಅಗೋ ನೋಡು, ಆ ವೆಂಕಟಾ  
ದ್ರಿಂಂತೂ ಕೋಗಿಲೆ ಹಾಡು ಕೇಳ್ತಾ ಇದಾನೆ. ಏನೋಇ, ವೆಂಕಟಾದ್ರಿಇ, ಕೆವಿ  
ಏನನ್ನುತ್ತೇ’ ಎಂದು ಎಲ್ಲೋ ಸೋಡುತ್ತಿದ್ದ ಶಿಶ್ಯನನ್ನು ಗದರಿದರು,  
ಆಚಾರ್ಯರು. ಆ ಹುಡುಗ, ತಟ್ಟಕ್ಕನೆ ಚುರುಕಾಗಿ, ಕೆವಿ ಸವರಿ  
ಕೊಂಡು, ಅಮರಕೋಶ ಸೋಡಲಾರಂಭಿಸಿದ.

‘ಆ ಮಾತಿನ ಅಥ ಏನು ಆಚಾರ್ಯಿ ? ’

‘ ಎಲ್ಲೋ ಓಬ್ಬೇರಾಯನಕಾಲದ ಮಾತು. ಇವತ್ತು ಶಿನಗೆ ಏಕೆ ಜ್ಞಾಪಕ ಖಂತು ?’

ಆ ಮಾತು ನನ್ನ ಶೈಲಿಗೆ ಬರಲು ಕಾರಣವಾದ ಸಂದರ್ಭವನ್ನೂ ಮುರುಗೇಂದ್ರಪ್ನನವರು ಹೇಳಿದುದನ್ನೂ ವಿವರಿಸಿದೆ.

ಯಾವುದೋ ಹೆಚ್ಚಿಯ ನೆನಪು, ಕಟ್ಟು ಸಡಲಿದ ನೀರು ನುಗ್ಗಿ ಬರುವಂತೆ, ಸರಿದು ಬಂದು, ಅವರ ಒಣಕಲು ಮುಖದಲ್ಲಾ, ಪನ್ನೋ ಒಂದು ವ್ಯಾದುತೆ ಮೂಡಿತು. ಹಾಡು ಹೇಳಲು ಸಿಧ್ಧರಾಗುವರಂತೆ, ಒಂದೆರಡು ಬಾರಿ ಗಂಟಲು ಖೇಚರಿಸಿ, ಕಟ್ಟಿಗೆ ಕಾಣದಂತೆ ಎಲ್ಲೋ ದೂರ ನಿಂತನರಿಂದ, ಕಥೆಹೇಳಲು ಅಪ್ಪತೆ ಬೇಡುವಂತೆ ದಿಟ್ಟಿಸುತ್ತಿದ್ದು, ಭಾವ್ಯ ಭಾರತಿಂದ ತ್ರಾಗುವ ಧ್ವನಿಯಲ್ಲಿ ಹೇಳಲಾರ್ಥಿಸಿದರು.

‘ ನಾವು / ಈ ಉರಿನವರಲ್ಲ, ತಮ್ಮ ಹಿಂದಿನವರು, ವೈಸೂರ ಕಡೆಯವರು. ಈ ಉರಿಗೆ ನಾವು ಬಂದು ನೇಲೆಸಿದ್ದು, ಬಿಂಬಿಸ್ತು ಭರಮಣ್ಣನಾಯಕರ ಕಾಲದಲ್ಲಿ. ಒಮ್ಮೆ ನಷ್ಟವಯಸ್ಸಿನಲ್ಲಿ, ಸಂಸಾರೆ ದಲ್ಲೇನೋ ಬೇಸರವಾಗಿ, ನಮ್ಮ ಹಿರಿಯರು ಕಸ್ತೂರಿರಂಗಾಚಾರ್ಯರು, ವೈಸೂರು ಬಿಟ್ಟು, ಅಲ್ಲಲ್ಲಿ ಅಡ್ಡಾದಿಕೊಂಡು, ಚಿತ್ರದುರ್ಗಕ್ಕೆ ಬಂದರು. ಯಾವುದಾದರೂ ಉರಿಗೆ ಹೋದರೆ, ತಮ್ಮ ಹಸಿಬೆಯನ್ನು, ಉರು ಮುಂದಲ ಗುಡಿಯಲ್ಲಿಟ್ಟು, ನಾಲ್ಕು ಜನ ಬ್ರಾಹ್ಮಣರ ಪರಿಚಯಮಾಡಿ ಕೊಂಡು, ಪುರಾಣವೋ, ಪುಣ್ಯಕಥೀಯೋ ಹೇಳತ್ತಾ, ಕರೆದ ಬ್ರಾಹ್ಮಣರ ಮನೆಯಲ್ಲಿ ಉಂಟಮಾಡಿಕೊಂಡು, ಆ ಉರು ಬೇಸರವಾಗುವವರೆಗೂ, ಅಲ್ಲಿರುವರು. ಆದು ಬೇಸರಾಯಿತೆಂದರೆ ಮುಂದಿನ ಉರು. ಒಂಟಿ ಜೀವಕ್ಕೇನಾಗಬೇಕು—ಬಿಟ್ಟಲ್ಲಿ ಬಿಡಾರ. ಹಿಗೇ ಸುತ್ತಿಕೊಂಡು, ಚಿತ್ರದುರ್ಗಕ್ಕೆ ಬಂದರು.

‘ ಚಿತ್ರದುರ್ಗ ಏನು ಈಗಿನ ಹಾಗೆ ಹಾಳು ಉರಾಗಿತ್ತೇ. ಹೇಳಿ ಕೇಳ ರಾಜಧಾನಿ. ಉರು ತುಂಬ ದೇವಾಲಯ, ಬ್ರಾಹ್ಮಣರು. ಎತ್ತ ಕಡೆ ತಿರುಗದರೂ, ಸ್ವಾನ ಸಂಧಾರವಂದನೆಗೆ ಅನುಕೂಲವಾದ ತೋಷೆ

ಗಳು, ಮೆಟ್ಟಲು ಭಾವಿಗಳು. ಉರಂಕುರು ಸುತ್ತಿಬಂದ ಕಸ್ತೂರಿ ರಂಗಾ ಜಾರ್ಯಂಗಿ, ಈ ಉರು ಪ್ರಶಸ್ತವಾಗಿ ಕಂಡಿತು. ಅಲ್ಲಿ ತಳ ಉರಿದರು.

‘ ಉರಿನ ನಾಲ್ಕು ಜನ ಬ್ರಹ್ಮಣ ಮುಖ್ಯಸ್ಥರನ್ನು ಕಂಡು ತಮ್ಮ ಸ್ಥಿತಿಗಳಿ ವಿವರಿಸಿ, ನಾಲ್ಕು ದಿನ ಅಲ್ಲಿರಲು ಅನುಕೂಲ ಮಾಡಿಕೊಡ ಬೇಕೆಂದು ಕೇಳಿದರು. ಯಾರೂ ಬೇಡವೆನ್ನಲಿಲ್ಲ. ಎರಡು ದಿನ ಯಾರ ಮನೆಯಲ್ಲಾದರೂ ಉಟ, ಇನ್ನೆರಡು ದಿನ ಸ್ವಾಕ-ಹೀಗೇ ಹತ್ತು ಹದಿಸ್ಯೇದು ದಿನ ಕಳೆದ ಮೇಲೆ, ನಮ್ಮ ಹಿರಿಯಂಗೂ, ಆರಮನೆಯ ಜೋಯಿಸರು ನರಸಿಂಹ ಜೋಯಿಸರಿಗೂ ಪರಿಚಯವಾಯಿತು

‘ನರಸಿಂಹ ಜೋಯಿಸರು, ವೆಂಕಟಸುಭ್ಯಯ್ಯನವರ ತಂಡೆ. ಜೋಯಿಸರು ಅಂದರೆ, ಈಗಿನ ಹಾಗೆ ನಷ್ಟತ್ವ ಮರೆತು, ಪಂಚಾಂಗ ಸೋಧೋ ಜೋಯಿಸರಲ್ಲ. ಒಳ್ಳೇ ಪಂಡಿತರು. ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಕೈ ಬಿರಳ ತುದಿಯಮೇಲೆಯೆ ಕಾಣಬಲ್ಲ ಮೇಧಾವಿಗಳು. ಶ್ರೀ ರಾಜರಾಜೇಶ್ವರಿ ಉಪಾಸಕರು. ಎಪ್ಪು ಪಾಂಡಿತ್ಯವೋ, ಆಪ್ಸೇ ಒಳ್ಳೇಯತನ್. ಆವರ ಕುಟುಂಬ ಜಾನಕಮ್ಮನವರೂ ಆಪ್ಸೇ. ಜೋಯಿಸರ ಪೂಜೆಗೆ ಮೆಟ್ಟಿ, ರಾಜರಾಜೇಶ್ವರಿಯ ಅಂಶವೇ, ಪತ್ತಿರೂಪವಾಗಿ ಬಂದು, ಕೈ ಹಿಡಿದಿತ್ತೇನೋ ಆನ್ನವಪ್ಪು ಒಳ್ಳೇ ಜೀವ. ದೈವ ಭಕ್ತಿ ಬ್ರಾಹ್ಮಣ ಭಕ್ತಿ, ಪತಿ ಸೇವೆ, ಅತಿಧಿ ಸೇವೆ—ಎಳ್ಳದರ್ಭಿಂ ಇದ್ದರೆ ಹೀಗಿರಬೇಕು, ಎನ್ನವಂಥ ತಾಯಿ. ಆ ಸಂಸಾರ, ಹತ್ತು ಜನಕೈ ಆಶ್ರಯಕೊಡುವ ವಟವ್ಯಕ್ಕೆ; ತಾನುಂಟು, ತನ್ನ ಕಾಯಿ ಉಂಟು ಅಂತ ಎಲ್ಲೋ ಆಕಾಶದಲ್ಲಿ ತಲೆತಿರುಗಿಸುವ ತೆಂಗಿನ ಮರಪಲ್ಲ.

‘ಜೋಯಿಸರಿಗೆ ಭಗವಂತ ಯಾವುದಕ್ಕೂ ಕಡಮೇ ಮಾಡಿರಲಿಲ್ಲ. ಸರ್ವಜ್ಞ, ಹೇಳಿದಹಾಗೆ ‘ಸ್ವರ್ಗಕೈ ರಿಜ್ಞ್ಯ ಹಚ್ಚು’ ಅಂತ ಹೇಳಬಹುದಾದಂಥ ಸಂಸಾರ. ನೂರು ಜನ ಕೂತು ತಿಂದರೂ ಸವೆಯದ ಆಸ್ತಿ, ರಾಜಾನುಗ್ರಹ, ದೈವ ಪ್ರೀತಿ ಎಲ್ಲವೂ ಇತ್ತು. ಆದರೆ ಆವರ ಮನೆತನ ಸಂತಾನ ಸಾಖ್ಯ ಕೇಳಿ ಬಂದಿರಲಿಲ್ಲ.’

“ಹಾಗಾಡರೆ ವೇಂಕಟಸುಬ್ಬಯ್ಯ ಅವರ ಸ್ವಂತ ಮಗನಲ್ಲವೇ”  
ನಂದುವೆಯೇ ಬಾಯಿ ಹಾಕಿ ಕೇಳಿದೆ ನಾನು.

“ಅಲ್ಲವೇ. ಸ್ವಂತ ಮಗ. ಬಬ್ಬನೇ ಮಗ. ಆ ಮಗ ಸುಲಭವಾಗಿ  
ಹುಟ್ಟಲಿಲ್ಲ.”

“ಏಕೆ?”

‘ನಾನಾಗಲೇ ಹೇಳಲಿಲ್ಲವೇ, ಜೋಯಿಸರ ವಂಶಕ್ಕೆ ಸಂತಾನ  
ನೊಬ್ಬಿ ಕಡಮೆ ಎಂತ. ನರಸಿಂಹ ಜೋಯಿಸರಿಗೆ, ಹೆಂಡತಿ ಮನೆಗೆ  
ಬಂದು ಹತ್ತು—ಕೆದಿನೈದು ಪರ್ವಗಳಾದರೂ ಮಕ್ಕಳಾಗಲಿಲ್ಲ. ಪ್ರಪಂಚ  
ದಲ್ಲಿ ಪತ್ತಿಬೇಡ, ಸಂಸಾರ ಬೇಡ ಎನ್ನುವವರು ಇರಬಹುದು ಆದರೆ  
ಮಕ್ಕಳನ್ನು ಬಯಸದವರು ಅವರೂಪ. ಎಷ್ಟು ಪರ್ವವಾದರೂ  
ಮಕ್ಕಳಾಗಲಿಲ್ಲವಲ್ಲ, ಎಂಬ ಚಿಂತೆ ಆ ದಂಡತಿಗಳಿಗೂ ತಪ್ಪಿರಲಿಲ್ಲ.  
ಇಂಥ ಚಿಂತೆ, ಗಂಡಸಿಗಿಂತ ಹೆಂಗಸಿಗೆ ಹೆಚ್ಚು, ಅದರಲ್ಲಾ, ಬಂದ  
ಮನೆಗೆ ವೇಲಾಗಬೇಕು ಎಂದು ಬಯಸುವ ಗೃಹಿಣಿಗೆ, ಈ ಕೊರಗು  
ತುಂಬಾ.

‘ಜಾನಕಮ್ಮನವರು ಈ ಕೊರಗು ಹಚ್ಚಿಕೊಂಡು ತುಂಬಾ ಬಳಲಿ  
ದರು. ‘ನನ್ನ ದೋಷಪ್ರೇರ ಏನೋ. ಈ ಮನೆ ಬೆಳಸುವ ಮಗನಾಗ  
ಲಿಲ್ಲವಲ್ಲ’ ಎಂದು ಕೊರಗಿದರು. ಗಂಡನಿಗೆ ಹೇಳಬಹುದೋ,  
ಕೂಡದೋ ಎಂದು, ಅತ್ಯೇಯ ಇದಿರು ತನ್ನ ಆಳಲು ತೋಡಿಕೊಂಡಳು.  
ತಾಯಿ ಮಗನಿಗೆ ಸೋಸಿಯ ವ್ಯಧಿಯನ್ನು ಹೇಳಿದಳು. ಆದರೆ ಜೋಯಿ  
ಸರು ಆ ಮಾತು ಕಿವಿಗೆ ಬೀಳದಂತೆ ಇದ್ದು ಬಿಟ್ಟರು. ಹಾಗೇ ಇರು  
ತ್ತಿದ್ದರೇನೋ. ಆದರೆ ಮಕ್ಕಳಲ್ಲದ ಮಾತು, ಜೋಯಿಸರಿಗೆ ಮತ್ತೊಂದು  
ಮದುವೆ ಮಾಡಿಸಬೇಕು ಮಾಟ್ಟಕ್ಕೆ ಮುಟ್ಟಿದಾಗ, ಅವರಿಗೂ ಗಾಬರಿಯಾ  
ಯಿತು.

‘ಇದೇನು, ಹುಚ್ಚು ನಿನಗೆ ಜಾನಕಿ. ಮಕ್ಕಳಾಗಲಿಲ್ಲ ಎಂದು  
ಹೊಂಡಿರನೇಲೇ ಹೊಂಡಿರು ಉಟ್ಟಿಕೊಂಡರೆ ಆಯಿತೆ?; ಮಕ್ಕಳಾಗುವ

ಯೋಗವಿಷ್ಠರೇ, ಹೀನೇ ತಾಯಿಯಾಗುತ್ತಿ.. ಸುಮ್ಮನೆ ಇಲ್ಲದೆ ಕೊರಗು ಹಚ್ಚಿ ಕೊಳ್ಳಬೇಡೆ' ಎಂದು ಸಮಾಧಾನ ಹೇಳಿದರು. ಆದರೆ ಆ ಸಮಾಧಾನ ಹೆಣ್ಣು ಜೀವಕ್ಕಾದಿತೆ? ಈ ಹಂಬಲ ಬೆಳದು, ಗಂಡನಿಗೆ ಮತ್ತೊಂದು ಮದುವೆ ಮಾಡಿಸುವುದು ಆಗದ ಮಾತ್ರೆಂದು ಖಚಿತವಾದ ಮೇಲೆ, ಜಾತಕ ತೋರಿಸಿ, ಆ ಫಲ ಉಂಟೋ, ಇಲ್ಲವೋ ತಿಳಿದುಕೊಳ್ಳಬೇಕೆನಿಸಿತು. ಗಂಡ, ದೇಶಕ್ಕೇ ಹೆಸರಾದ ಜೋಯಿಸರು. ಎಲ್ಲರ ಭವಿಷ್ಯವನ್ನೂ ಹೇಳುತ್ತಾರೆ. ಹಾಗೆಂದು, ಅವರ ಹೆಂಡತಿಯೇ, ತನ್ನ ಜಾತಕವನ್ನು, ಅವರ ಮುಂದಿಟ್ಟು 'ಈ ಜಾತಕಕ್ಕೆ ಸಂತಾನಯೋಗ ಇದೆಯೋ ಇಲ್ಲವೋ, ನೋಡಿ.' ಎಂದು ಕೇಳಬುದಕ್ಕಾಂಟಿ? ಆದು ಸಾಧ್ಯ ವಿಲ್ಲವೆಂದು, ಆ ಚರಲವನ್ನೋ ಬಿಡಬುದಾದಿತೇ?

'ಕಡೆಗೆ ಅತ್ತಿ, ಸೋಸೆ ಇಬ್ಬರೂ ಮಾತಾಡಿಕೊಂಡು, ಗಂಡನಿಗೆ ತಿಳಿಯದ ಹಾಗೆ ಉರ ಜೋಯಿಸಂಗಿದ್ದ ಲಿಂಗಾ ಜೋಯಿಸರ ಹಿರಿಯರ ಬಳಿ ಹೋಗಿ ಕೇಳಿಕೊಂಡು ಬಂದರು. 'ಆ ಯೋಗವಿದೆ; ಢೈವಾನುಗ್ರಹದಿಂದ ಲಭ್ಯ' ಎಂದು ತಿಳಿಯಿತು. 'ಅದೇನು ನಾಗರ ಕಾಟವೇ, ಗ್ರಹ ದೋಷವೇ? ಯಾವ ಸೇವೆಯಿಂದ ಬಯಕೆ ತೀರ ಬಹುದು?' ಎಂದು ವಿಚಾರಿಸಿದರು. 'ನರಸಿಂಹನೇ ಆದೆಲ್ಲಾ ನನಗಿಂತ ಜೆನ್ನಾಗಿ ಬಲ್ಲ. ಅವನನ್ನೋ ಕೇಳು' ಎಂದರು ದೊಡ್ಡ ಜೋಯಿಸರು.

"ಹತ್ತು ದಿನ ಅಳಿದು, ಸುರಿದು, ಮುಹೂರ್ತ ಕಾದು ಜಾನಕಮ್ಮನವರೇ ಗಂಡನಿಗೆ ದೊಡ್ಡಜೋಯಿಸರು ಹೇಳಿದ ವಿಷಯವನ್ನು, ತನ್ನ ಗಂಡ ಸಿಟ್ಟಾಗದಿರಲೆಂದು ಕಂಬನಿಯ ನೆರವು ಪಡೆದು ಹೇಳಿದರು. ನರಸಿಂಹ ಜೋಯಿಸರು ಕೈಹಿಡಿದಾಕೆಯಾಡಿದ ಮಾತು ಕೇಳಿ, ನಕ್ಕ ಬಿಟ್ಟರು. ಮರುಗಳಿಗೆಯೇ ಮುಖ ಗಂಭೀರವಾಯಿತು. ಹೇಳಿದರು—

"ನೋಡು, ಜಾನಕಿ. ಪೂಜೆ ಮಾಡುವ ಕೈ ಬೇಡಬಾಗಿದು. ತಾಯಿ ತಾನೇ ಕೊಟ್ಟಿದ್ದನ್ನು 'ಪ್ರಸಾದ' ಎಂದು ಸ್ವೀಕರಿಸಬೇಕು. ಹಾಗಲ್ಲದೆ 'ನಿನ್ನ ಪೂಜೆ ಮಾಡಲಿಲ್ಲವೇ, ನಾನು ಕೇಳಿದ್ದುಕೊಡು' ಎಂದು, ಸೇವೆಯನ್ನೋ, ಅಧಿಕಾರ ಮಾಡಿಕೊಂಡು ಅಜ್ಞಾಸಿಸಿದರೆ, ಕರುಣಾಮಯಿ.

ಯಾದ ತಾಯಿ ಇಲ್ಲವೆನ್ನು ಲಾರಳು. ಆದರೂ ತಾನೇ ಕೊಡಬೇಕೆಂದು ಕೊಡುವಾಗ, ಕೊಡುವಂಥ ಫಲವನ್ನು ಕೊಡಲಾರಳು. ನೀನು, ನೀನಾಗಿಯೇ ಕೊಡುವ ಚುಂಬನಕ್ಕೂ, ನಾನು ಕಾಡಿ ತೆಗೆದುಕೊಳ್ಳುವ ಚುಂಬನಕ್ಕೂ ವ್ಯತ್ಯಾಸವಿಲ್ಲವೇ; ಯಾಗೆ. ಆದ್ದರಿಂದ ಕೋಂಡೆ ಸಹಸ್ರ ತಂದುಕೊ. ನೀಲ ಕಾದು ಮಳೆ ಬರಲಿ'.

"ಆದರೆ ಯೆಣ್ಣು ಕೇಳಲಿಲ್ಲ. 'ಎಂದೂ ನಾನು ನಿಮ್ಮನ್ನು ಇದಾಗ ಬೇಕೆಂದು ಬೇಡಲಿಲ್ಲ. ಈಗಲೂ ನನಗಾಗಿ ಬೇಕು ಎನ್ನುವುದಿಲ್ಲ. ಈ ಬಯಕೆ ನಡೆಸಿಕೊಡಿ.'"

'ಇಲ್ಲವೆಂದರೆ ಸಿಡಿದು ಹೋಗುವುದೇನೋ ಎಂಬವ್ಯು ಬಿಗ್ಗಿದಿತ್ತು, ಬಯಕೆಯ ಆರ್ಥತೆ ತುಂಬಿದ ಹೋಗ. ಜೋಯಿಸರು ನಾಲಿಗೊ ಇಲ್ಲವೆನ್ನುಲಾಗಲಿಲ್ಲ. 'ನಿನ್ನ ಬಯಕೆ ತೀರಲಿ' ಎಂದು ಒಪ್ಪಿದರು.

"ಆ ಬಳಿಕ ಕ್ರಮವಾಗಿ ದೇವಿ ಪೂಜೆ, ಒಂದು ಮಂಡಲ ಶ್ರೀ ಚಕ್ರಪೂಜೆ ಮಾಡಿದರು. ಸುಖವ್ಯಾಷ್ಟಿ ಜಪ ಮಾಡಿ, ಕುಜ ಶಾಂತಿ ಮಾಡಿದರು. ಸಂತಾನಕಾರಕನಾದ ಗುರು ಗ್ರಹದ ಸೇವೆ ಮಾಡಿದರು. ಇವರ ಸೇವೆ ಶೈಪ್ತಿಯಾಯಿತೆಂದು, ದೇವಿ ಕುರುಹಂಡೋರಿದಂತೆ ಜಾನಕಮೃಗಭವತಿಯಾಗಿ, ಗಂಡುವಂಗುವಿನ ತಾಯಾದಳು. ಆ ಪೂಜೆಯ ಫಲವೆಂಕಟಸುಬ್ಬಯ್ಯ."

ಅನ್ನ ಹೊತ್ತು ಮಾತಾಡಿದ ಆಯಾಸಕ್ಕೇನೋ ಎಂಬಂತೆ, ಅಚಾಯರು ಒಂದುಗಳಿಗೆ ಸುಮೃದ್ಧಿದ್ದು, ಬಳಿಕ ತಮ್ಮ ಮಾತು ಮುಂದುವರಿಸಿದರು—

' ಕುದುರೆಗಿಂತ ಲದ್ದಿ ಬಿರುಸಾಯಿತು ಎನ್ನುವ ಹಾಗಾಯಿತು ನನ್ನ ಕಢಿ. ಹೀಗಿಕೆಯೇ ಉದ್ದ್ವಾಯಿತು.'

' ಇದೂ ಆಗತ್ಯವೇ. ತಿಳಿಯಬೇಕಾದ ವಿಚಾರವೇ. ಈ ಹೊತ್ತಿನಲ್ಲಿ ಅಲ್ಲವಾದರೆ, ಮತ್ತೆ ಇವೆಲ್ಲಾ ತಿಳಿದುಕೊಳ್ಳುವುದಕ್ಕೆ ಆವಕಾಶವೆಲ್ಲಿ?'

' ಅದೇನೋ ಸರಿ ಅನ್ನು. ನಾನು ನೇನಿಸಿಕೊಳ್ಳೋದೂ ಎವ್ಯುವಷರ್ಕೊಂದು ಬಾರಿಯೋ.....'

‘ ಮುಂದಕ್ಕೇನಾಯಿತು. ? ’

‘ ನಿನ್ನ ಅವಸರ ನಿನಗೆ ! ನರಸಿಂಹಜೋಯಿಸರಿಗೆ ಮಗ ಹುಟ್ಟಿದ. ನಮ್ಮ ಹಿರಿಯರು ಚಿತ್ರದುಗರ್ಕೆ ಬರುವ ವೇಳಿಗೆ ಆ ಮಗನಿಗೆ ಆರುವಷ್ಟ ವಯಸ್ಸಾಗಿತ್ತು. ಬಯಸಿ ಪಡೆದ ಮಗ, ಜೋಯಿಸರ ಪಾಲಿಗೆ \* ಇದೊಂಬ್ಬ ಮಗ ಈರಬಸವ ಆದ’ ಅನ್ನೋ ತಲೆನೋವಿಗೆ ಕಾರಣ ವಾಗಿದ್ದು.’

‘ ರೋಗಷ್ಟ ಮಗನೋ ? ’

‘ ಉಹು. ಅದೆಲ್ಲಾ ಸಾಮಾನ್ಯ ಮಕ್ಕಳ ರೀತಿಯಾಯಿತು. ಆದರೆ ಈ ಮಗುವೇ ಒಂದು ವಿಲಕ್ಷಣ.’

‘ ಅಂದರೆ .....’

‘ ಅಂದರೆ—ಶುದ್ಧ ಮೂಕ ಬಸವಣ್ಣ.’

‘ ಮೂಕು ಹುಡುಗನೇ ? ’

“ಮೂಕು ಅಂದರೆ ಮೂಕಲ್ಲ. ಮಾತೆಲ್ಲಾ ಗೇತ್ತು. ಮಾತಾಡು ವುಡೂ ಗೊತ್ತು. ಆದರೆ ಮೂರು ಹೊತ್ತೂ ನಲ್ಲಿಗೇಂದು. ಎಲ್ಲಿಟ್ಟರೆ ಅಲ್ಲಿ, ತಣ್ಣಿಗೇ ಕೂತು ಬಿಡೋದು. ಒಂದು ಸಲ ‘ಆ’ ಎನ್ನಬೇಕಾದರೆ ಆರು ಸಲ ಕರೆಯಬೇಕು. ವ್ಯು ನೆಲದ ಮೇಲಿದ್ದರೂ ಮನಸ್ಸೆಲ್ಲಾದೀ. ಮಗುವಾಗಿದ್ದಾಗ, ಸ್ವಲ್ಪ ದೊಡ್ಡವನಾದರೆ ಸರಹೋಗಬಹಳದು ಎಂದು ಕೊಂಡರು. ಬೆಳ್ಳಿದಾಗಲೂ ಅದೇ ಬುದ್ಧಿಯೇ. ಈ ಮಗನ ಯೋಚನೆ, ಮಕ್ಕಳಲ್ಲಾ ಎನ್ನುವ ಯೋಚನೆಗಿಂತ ಹೆಚ್ಚಾಯಿತು, ಆ ದಂಪತಿಗಳಿಗೆ. ಆ ವೇಳಿಗೆ ನಮ್ಮ ಹಿರಿಯಿಗೂ, ನರಸಿಂಹಜೋಯಿಸರಿಗೂ ಪರಿಚಯ ವಾಯಿತು. ಜೋಯಿಸರ ಚಿಂತೆಯನ್ನಿಂತ ನಮ್ಮ ಹಿರಿಯರು, ಆವರಿಗೆ.—

‘ ಮನೇಲಿ ಒಂದು ಮಗು ಆದರೆ ಎಷ್ಟೋ ವೇಳಿ ಹೀಗಾಗೋದು ಶಾಂಟಿ. ನಾಲ್ಕು ಜನ ಹುಡುಗರ ಜೋತೆ ಸೇರಿದರೆ ಸರಹೋಗಬ ಹುದು’ ಎಂದು ಹೇಳಿದರು.

‘ಆದರೆ ಈ ಆಕಾಶರಾಯನ ಜೋತೇಲಿ ಆಡಲಿಕ್ಕೆ ಯಾವ ಹುಡುಗರು ಬರ್ತಾರೆ. ಇವನು ಗೆಲುವಾಗಿದ್ದರೆ ತಾನೇ ಜೋತಿಗೆ ನಾಲ್ಕು ಜನಕಲೆಯೋದು.’

‘ಎಲ್ಲಾ ಮಕ್ಕಳು ಒಂದೇ ತರಹ ಇರ್ತಾರೆಯೇ? ಹೀಗಿರೋದು ಇವನ ಹುಟ್ಟಿಗುಣ. ಆದಕ್ಕೇನು ನೂಡಲಿಕ್ಕಾಗುತ್ತೆ. ಕ್ರಮೇಣ ಸರಿ ಹೋಗುತ್ತಾನೇ.’

‘ಹಾಗಾಗಬಹುದು. ಆದರೆ ಆಗೋದು ಹೇಗೆ? ಇವನು ಮನೆ ಚಿಟ್ಟು ಕದಲಿದರೆ ತಾನೇ?’

‘ಆಟಕ್ಕೆಲ್ಲವಾದರೆ ಹೋಗಲಿ, ಪಾರೆಕ್ಕಾದರೂ ಹತ್ತು ಜನಹುಡುಗರ ಜೋತೇಲಿ ಕಲಿಲಿ. ಮತಕ್ಕೆ ಸೇರಿಸಿ ಬಿಡಿ.’ ಎಂದು ಸಲಹೆ ವಾಡಿದರು, ಕಸ್ತೂರಿ ರಂಗಾಚಾರ್ಯರು.

“ಆ ಸಲಹೆಯೇ, ಆದುವರೆಗೂ ಪುರಾಣದ ಕಸ್ತೂರಿ ರಂಗಾಚಾರ್ಯರಾಗಿದ ವರು, ಶಾಲೆ ಖಯ್ಯನೋರಾಗಲು ಕಾರಣವಾಯಿತು. ನರಸಿಂಹ ಜೋಯಿಸರೇ, ಆಚಾರ್ಯರಿಗೆ ಆ ಸಲಹೆ ಮಾಡಿ, ಅವರ ಮನೆಯ ಇದುರಿನ ಆಂಜನೇಯನ ಗುಡಿಯಲ್ಲಿ, ಕಸ್ತೂರಿ ರಂಗಾಚಾರ್ಯರ ವೇದಪಾಠಾಲೆ ನಡೆಯಲು ಬೇಕಾದ ಆನುಕೂಲ ಮಾಡಿಕೊಟ್ಟಿರು. ಸ್ವಪ್ರಿಮುಂಗೋವದ ಸ್ವಭಾವದ ಆಚಾರ್ಯರು, ಈ ಏವಾಟಿಗೆ ಸುಲಭವಾಗಿಬಷ್ಟಲಿಲ್ಲ.

‘ನನ್ನದು ಹಾಳು ಸಿಡಕು ಸ್ವಭಾವ. ಕೈ, ನಾಲಗೆ ಎರಡೂ ಕೆಟ್ಟಿದು. ಈಗ ರಾಮ ಕೃಷ್ಣ ಅಂದುಕೊಂಡು ಕಾಲ ಹಾಕ್ಕು ಇದೇನೇ. ಇನ್ನು ಕಂಡೋರ ಮಕ್ಕಳನ್ನು ಹೊಡಿಮು, ಬೈದು ವಾಪ ಕಟ್ಟಿಕೊಳ್ಳಲ್ಲಿ. ಬೇಡ’ ಎಂದು ಪ್ರತಿವಾದ ಹೊಡಿದರು. ಆದರೆ ಜೋಯಿಸರು ಕೇಳಲಿಲ್ಲ. ಬೇಡ ಬೇಡವನೆಂದರೂ ತವ್ವ ಮಗನಿಗೆ ಪಾಠ ಕಲಿಸುವ ನೇಪ ಮಾಡಿ, ಶಾಲೆಯನ್ನು ಆಚಾರ್ಯರಿಗೆ ಕಟ್ಟಿದರು. ಶಾಲೆ, ಆಚಾರ್ಯರ ವಾಲಿಗೆ, ಸನ್ಯಾಸಿಯ ಲಂಗೋಟಿಯ ಕಥೆಯಾಯಿತು. ಮೊದಲಷ್ಟು

ದಿನ, ದಿನಕೆಷ್ಟುಂದು ಮನೆಯಲ್ಲಿ ಉದರ ಪೂಜೆ ನಡೆಸುತ್ತಿದ್ದರು. ಅಷ್ಟು ದಿನ ಅದನೇಲೆ, ಶಾಲೆಯನ್ನು ಆಚಾರ್ಯರಿಗೆ ಗಂಟು ಹಾಕಿ, ದಿನಕೆಷ್ಟುಂದು ಉರು ಸುತ್ತುತ್ತಿದ್ದವರನ್ನು, ಅಲ್ಲಿ ಹಿಡಿದು ನಿಲ್ಲಿಸಿದು ದಳಿದೆ, ನರಸಿಂಹಜೋಯಿಸರು ವೆಂಕಟರಮಣಸ್ವಾಮಿ ಗುಡಿಯಲ್ಲಿ ಆಚರ ಕರಾಗಿದ್ದ, ಶ್ರೀನಿವಾಸಯ್ಯಂಗಾರ್ಯರ ಮಗಳನ್ನು, ತಾವೇ ಮಧ್ಯಸ್ಥಿಕೆ ಮಾಡಿ, ಲಗ್ನ ಮಾಡಿಸಿದರು.

‘ನಮಾಜು ಮಾಡೋಕೆ ಹೋದ ಮುಖ್ಯ, ಮಸೀದಿ ಕೊರಳಿಗೆ ಹಾಕಿಕೊಂಡ ಹಾಗೆ ಮಾಡಿದಿರಿ—ನನ್ನ ಕಥೇನ’ ಎಂದು ನಮ್ಮ ಹಿರಿಯರು, ಕಣ್ಣಿರು ಒರಸಿಕೊಂಡರು. ಅಂಶೂ ಚಿತ್ರದುರ್ಗದಲ್ಲಿ ಆವೃಣ್ಣತ್ವರು ನಮ್ಮ ಮನೆಗೆ ಅಸ್ತಿಭಾರ ಹಾಕಿಸಿದರು

‘ಆ ಕ್ರಿಯಿಗೆ ಕಟ್ಟಬಿದ್ದು, ಕಸ್ತೂರಿರಂಗಾಚಾರ್ಯರು, ಜೋಯಸರ ಮಗನನ್ನು ಸರಿಮಾಡಲು, ಭಗೀರಥಪ್ರಯತ್ನ ಮಾಡಿದರೆ. ಆದರೆ ಹುಡುಗ, ಗುರಾವಿಗೇ ಗುರುವಾಗಿದ್ದ.

‘ಬೇರೆ ಹುಡುಗರ ಹಾಗೆ ವೆಂಕಟಸುಬ್ಬಯ್ಯ, ತುಂಟತನ ಮಾಡಿದ್ದರೆ, ಮೊಂಡತನ ಮಾಡಿದ್ದರೆ, ಕಸ್ತೂರಿ ರಂಗಾಚಾರ್ಯರು, ಆವಸಿಗೆಹಿಡಿದ ಗ್ರಹ ಬಿಡಿಸಿ, ದಾರಿಗೆ ತರುತ್ತಿದ್ದರು. ಆವರ ಕೈಯಿಂಟು ತಿಂದ ವರು, ದೊಡ್ಡವರಾದ ವೇಲಾ, ಆವರ ಹೆಸರು ಹೇಳಿದರೆ, ನಡುಗುತ್ತಿದ್ದರು. ಒಂದು ಸಾರಿ ಗದರಿಸಿದರೆ, ಭೇರಿ ಬಾರಿಸಿದಂತೆ. ಸಾಯುವ ವರೆಗೂ ಸಿಂಹ ಸ್ವಷ್ಟಿ! ಅಂಥ ಜಬರದಸ್ತು ಆಚಾರ್ಯರದ. ಆದರೆ ಈ ಹುಡುಗ ಈವರೂ ‘ಜಿತಾಷ್ಟಿ’ ಎಂದು ಹೇಳುವಂತೆ ಮಾಡಿದ.

“ಆ ಹಡುಗನನ್ನಿಂತೆ ತಪ್ಪಿ ಎಂದರೆ ಒಂದೇ-ಇವರು ವಾಗಿಯನ್ನೇ, ಕಾಗುಣಿತವನ್ನೇ, ಪಾರವನ್ನೇ ಹೇಳುತ್ತಿದ್ದರೆ, ಹುಡುಗನ ಮನಸ್ಸೆಲ್ಲೋ ಹುಲ್ಲು ವೇರಿಯುತ್ತಿರುವುದು. ‘ಬಾಯಿಪಾಠ ಒಪ್ಪಿಸು’ ಎಂದರೆಂದನ್ನು ಮಾತ್ರ ರಾಗವಾಗಿ, ಕೆವಿಗಿಂಪಾಗುವಂತೆ, ಕೇಳಿ-ನವರವನನಸ್ಸು ಸೆರಿಯಾಗುವಂತೆ, ಜೇನುಸುರಿವಂತೆ ಹೇಳುತ್ತಾನೆ. ಆದರೆ ಹೇಳುತ್ತಲೇ, ಬೀದಿಯಲ್ಲಿ ಹಸು ಕೂಗಿದರೆ, ದೇವಾಲಯದ ಇದಿರ

ಅಶ್ವಧ್ರು ಷ್ವಕ್ಯದೇಲಿಗಳು ಗಾಳಿಯಲ್ಲಿ ಗೆಜ್ಜೆಯಲುಗಿಸಿದಂತೆ ಸದ್ಗುಮಾಡಿ  
ದರೆ, ಯಾವುದಾದರೂ ಹಕ್ಕಿ ಕುಕೆಲಿದರೆ, ದೇವಾಲಯದ ಗಂಟೆ ಗಂಭೀ  
ರವಾಗಿ ನೋಳಿದರೆ, ಆ ಸದ್ಗು ಕೇಳಲೇ ಶಿವಿದೇರಿದು ನಿಂತಿದ್ದೆಂತೆ, ಹೇಳು  
ತ್ತಿದ್ದುದನ್ನು ಮರೆತು, ಮೊರನಾದದಲ್ಲಿ ಲೀನನಾಗಿ ಬಿಡುತ್ತಿದ್ದ. ಉಪಾ  
ಧ್ಯಾಯರನ್ನು ನೋಡುತ್ತಿದ್ದ ಕಣ್ಣ, ಹಾಗೇ ಅರೆಮುಚ್ಚೆ, ಎಲ್ಲೋ  
ನೋಡುವವು. ಸುತ್ತುಲ ಹುಡುಗರು, ಗಟ್ಟಿಯಾಗಿ ನಗಲಾರದೆ, ಉಬ್ಜ ಸ  
ಹಡುತ್ತು ಮುಸಿಮುಸಿ ನಗುವುದೂ, ಆಚಾರ್ಯರ ಕಣ್ಣ ಕರ್ಕರವಾಗಿ,  
ಕೈ ಬರಲನ್ನು ತುಡುಕುವುದೂ ಒಂದೂ ತಿಳಿಯುವುದಿಲ್ಲ. ಕಡೆಗೆ  
ಆಚಾರ್ಯರು ತಾಳ್ಳೆ ಸೋತು—‘ವೆಂಕಟಿಸುಬ್ಬಾ’ ಎಂದು ಘೋಜಿಸಿದಾಗ,  
ಯಾವುದೋ ಲೋಕದಿಂದ ಇಲಿಮು ಬಂದು, ಬೆದರುಗಣ್ಣುಗಳಿಂದ ಉಪಾ  
ಧ್ಯಾಯರನ್ನು ನೋಡಿ, ತಲೆಬಾಗಿಸಿ ನಿಂತಿಬಿಡುತ್ತಾನೆ. ಆಚಾರ್ಯರಿಗೆ  
ತೆಗೆದು ನಾಲ್ಕು ಭಾರಿಸಬೇಕು ಎನ್ನುವವು ಸಿಟ್ಟು ಬರುತ್ತದೆ. ಆದರೆ  
ನಾಡಿಕೆಯಿಂದ ಕೆಂಪಾಡ ಮುಖ, ದಿಗ್ನಿರುಮಯಿಂದ ಬೆವರಿ, ಚಂಚಲ  
ವಾಗಿ, ಕ್ಕುಮೇ ಬೇಡನ ಆವನ ಕಣ್ಣುಗನ್ನು ಸೋಡಿದಾಗ, ಕರಳು  
ಕೊಯ್ದುಂತಾಗಿ ನೆನ್ನುಸಾಗುತ್ತಾರೆ. ಯಾವಾಗಲಾದರೂ ಐವೇನ್ನು,  
ಕೊಂಡ ತಾಳ್ಳೆ ತಪ್ಪಿ, ‘ಪ್ರೋಫೆಸರ ಹೊಟ್ಟೆಲಿ ವಸ್ತಂತ ಹಂಟ್ಪಿದೆಯೋ  
ನಿರ್ಬಾಗ್ನಿ, ಕಬ್ಬಿಸ ಹೊಟ್ಟೆಲಿ ಸೂಲಂಗಿ ಹಂಟ್ಪಿದೂರಾಗೆ’ ಎಂದು ಗದರಿ  
ದರೆ, ಕಂತಜಾಲವಿರುವ ಪರಿಣಾಮ ಉಗರಿಂದ ಬಗೆದರೂ ನೀರು ಒಸರು  
ವತ್ತಿ, ತವನ ಕಣ್ಣುಗಳಲ್ಲಿ ನಿರ್ಬಾಡುವುದು. ಪ್ರವಾಹದಲ್ಲಿ ಸಿಕ್ಕಂತೆ  
ಕಂಗೆಡುವನು. ಅಂಥವನನ್ನು ಏನೆಂದು ಮೊಡಿಯುವುದು, ಯಾವುದ  
ಕ್ಕೆಂದು ತಿಪ್ಪಿಸುವುದು?

‘ಒಂದು ದಿನ ಆಚಾರ್ಯರು ತಾಳ್ಳೆ ಸೋತು, ವೆಂಕಟಿಸುಬ್ಬು  
ವನ್ನು ಮೊಡಿದ್ದು.

“ಅದಿನ ಆಚಾರ್ಯರು, ಹಡುಗಿರಿಗೆ ಸತ್ಯಕಾಮ-ಜಾಬಾಲಿಯ  
ಕಂಭಿ ಹೇಳುತ್ತಿದ್ದರು. ಪಾಠ್ಯಹೇಳುವಾಗ, ಹೇಳ ಹೇಳುತ್ತಲೇ ನಂದುವೆ  
ನಿಲ್ಲಿಸಿ, ಕುಡುಗರನ್ನು ಪ್ರಶ್ನಿಮಾಡಿ, ಅವರು ಎಷ್ಟರ ಮಟ್ಟಿಗೆ ಮನಸ್ಸಿಟ್ಟು

ಪಾಠ ಕೇಳುತ್ತಿದ್ದರೆಂದು ಪರೀಕ್ಷೆಸುವುದು ಆಚಾರ್ಯರ ಪದ್ಧತಿ. ಕಢಿ ಆರಂಭಿಸುವಾಗ, ಸುಟ್ಟಿಯಾಗಿ ಕೇಳುತ್ತಾ ಕುಳಿತ್ತದ್ದ ವೆಂಕಟಸುಬ್ಬ, ಅವರು ಪ್ರಶ್ನೆ ಕೇಳಬೇಕೆಂದು ಅಂದುಕೊಳ್ಳುವ ಹೊತ್ತಿಗೆ, ಎಲ್ಲೋ ಪರವಶಚಿತ್ತ ನಾಗಿದ್ದ. ಅವನ ಕಣ್ಣು, ಆರಳಿಮುರದ ಎಲೆಗಳ ಸದುವೆ ನಾಟಿತ್ತು. ಆಚಾರ್ಯರಾಡುತ್ತಿದ್ದ ಮಾತ್ರ, ಹೇಳುತ್ತಿದ್ದ ಕಢಿ, ಕೋಣನಮೇಲೆ ಬಿದ್ದ ನೀರಿನಂತಹಿ, ಅವನ ಮನಸ್ಸನ್ನು ಸೋಕದೆ, ಎಲ್ಲೋ ಹೋದಂತಿತ್ತು. ಆಚಾರ್ಯರಿಗೆ ಅದನ್ನು ನೋಡಿ, ವಿಪರೀತ ಸಿಟ್ಟುಬಂತು.

“‘ವೆಂಕಟಸುಬ್ಬ’ ಎಂದು ಕೂಗಿವರು. ಶಿಪ್ಪಿನಲ್ಲಿ ಹರಿತವಾದ ಅವರ ಕೂಗು ಕೇಳಿ, ವೆಂಕಟಸುಬ್ಬ ಗಾಬರಿಯಾಗಿ ಅವರ ಮುಖವನ್ನೇ ನೋಡುತ್ತಾ ನಿಂತೆ.

“‘ನಾನೇನೋ ಹೇಳ್ತಾ ಇದ್ದದ್ದ ಈಗಿ?’ ಸಿಡಿಲು ಸಿಡಿವ ಹೊದಲ ಸದ್ಗಾಮಿನ ಗುಡುಗಿನಂತಿತ್ತು ಅವರ ಘ್ರನಿ. ವೆಂಕಟಸುಬ್ಬ ಅವರ ಪ್ರಶ್ನೆಗೆ ಉತ್ತರಕೊಡದೆ, ದಿಗ್ಭರಮೆಯಾಗಿ ಅವರ ಮುಖವನ್ನೇ ನೋಡುತ್ತಾ ನಿಂತೆ.

“‘ಏನು ಹೇಳ್ತಾ ಇದ್ದ್ಲೋ ನಾನು?’ ಮತ್ತೆ ಆಚಾರ್ಯರು ಕೆಣಕಿ ಕೇಳಿದರು.

“‘ಗೊ...ಗೊ....ತ್ತಿಲ್ಲ....’ ವೆಂಕಟಸುಬ್ಬ ಹೆದರಿಕೊಂಡೇ ಉತ್ತರ ಕೊಟ್ಟು.

“‘ಗೊತ್ತಿಲ್ಲ! ನೀನೇನು ರಿಪುದು ಕತ್ತಿಯೇ. ಉರಿಗೆಲ್ಲಾ ಕೇಳೋ ಹಾಗೆಗೆಂಟಲು ಹರಿದು ಕೊಂಡರೂ ನಿನಗೆ ಕೇಳಿಸಲಿಲ್ಲವೇ? ನಿನ್ನ ಚಮಚ ಸುಲಿದುಬಿಡ್ಡೀನಿ ಇವತ್ತು.’ ಕೋಪದಲ್ಲಿ ಆಚಾರ್ಯರು ಪರಶುರಾಮ ರಂತಾಗಿದ್ದರು. ಮಗ್ಗುಲಲ್ಲಿದ್ದ, ತೆಳುವಾಗಿ ಬಣುಕಿವ ಹುಣಿಗೆಯ ಬರಲನ್ನು ರುಳಿಸಿ ಎದ್ದು ನಿಂತರು. ಅವರು ನಿಂತ ೧೯೪ ಸೋಡಿ, ಚೀರೆಯ ಹುಡುಗರಾಗಿದ್ದರು, ಹೆದರಿ ಜೀರಿ ಓಡಬೇಕಾಗಿತ್ತು. ವೆಂಕಟ ಸುಬ್ಬವಿಗೆ, ಬರಲಿನ ರುಚಿ ಗೊತ್ತಿಲ್ಲದಿದ್ದೂ, ಅದರ ಪರಿಣಾಮ

ಎನೆಂದು, ಜೀರೆಯ ಹುಡುಗರನ್ನು ನೋಡಿ ಕಂಡುಕೊಂಡಿದ್ದು. ಬರಲನ್ನು ನೋಡಿಯೇ ಆವನ ಕಣ್ಣಲ್ಲಿ ನೀರು ಒಡೆಯಿತು. ಆದರೆ ಹೊಡೆಯ ಬೇಡಿರಿ ಎನ್ನಲಿಲ್ಲ.

“‘ತಪ್ಪಾಚ್ಚ’ ಎಂದು ನಡಗುವ ಧ್ವನಿಯನ್ನು ಹೇಳಿ, ಬರಲಿನೆ ಏಟಿಗೆ ಅಂಗ್ರೇ ಚಾಚಿದ. ಭಯಕ್ಕೆ ಹುಡುಗನ ಕೈ ಅರಳಿಯ ಚಿಗುರಿನಂತೆ ಕಂಪಿಸುತ್ತಿತ್ತು. ಹೊಡೆದು ಆಭ್ಯಾಸವಾದ ಆಚಾರ್ಯರು, ಆವನ ಕೈ ಮೇಲೂ ಬಾರಿಸಿಯೇ ಬಿಟ್ಟಿರು. ಗುಲಾಬಿಯ ಬಣ್ಣದ ಅಂಗ್ರೇ ಮೇಲೆ, ರಕ್ತದ ಗೆರೆ ಎಳಿದಂತೆ ಕಾಣಿಸಿತು ಬರಲಿನೇಟು. ಹುಡುಗ ‘ಆ’ ಎಂದು, ನೋವಿನಿಂದ ತುಟಿ ಕಷ್ಟಿದ. ಕಷ್ಟಿದ ಜೋರಿಗೆ ತುಟಿಯಿಂದ ರಕ್ತಬಂತು. ಆದರೂ ಮುಂದೆ ಚಾಚಿದ ಕೈ, ಹಿಂದೆ ಸರಿಸಲಿಲ್ಲ. ಕಣ್ಣಲ್ಲಿ ಮಾತ್ರ ಗಂಗಾವತಾರ. ಹೂವನ್ನು ಬೆಂಕೆಯ ಮೇಲೆ ಆಡಿಸಿ ದಂತಿತ್ತು ಹುಡುಗನ ಮುಖ.

“ಪಟುಕೊಟ್ಟಿ ಆಚಾರ್ಯರಿಗೆ ಹುಡುಗನ ಮುಖ ನೋಡಿ, ಪಟು ತಮಗೇ ಬಿದ್ದುಂತಾಯಿತು. ಆ ನೋವು ತಡೆಯಲಾರದೆ, ಒಂದುಗಳಿಗೆ ಅವರೂ ಕಣ್ಣ ಮುಚ್ಚಿಕೊಂಡರು. ಮತ್ತೆ ಕಣ್ಣ ತೆರೆದಾಗಲೂ, ಹುಡುಗ ಚಾಚಿದ ಕೈ ಹಾಗೇ ಹಿಡಿದಿದ್ದು. ಆಚಾರ್ಯರು ಕಣ್ಣ ಬಿಟ್ಟಿ ಕೂಡಲೇ, ಸದ್ದಿಲ್ಲದ ಆಳು ತಾಳುಕುವ ಧ್ವನಿಯಲ್ಲಿ ಮತ್ತೆ ‘ತಪ್ಪಾಯಿತು.’ ಎಂದ. ಆಚಾರ್ಯರಿಗೆ ತಮ್ಮನ್ನೇ ತಾವು ಒದ್ದುಕೊಳ್ಳುವ ಹಾಗಾಯಿತು ಆವನ ಮಾತು ಕೇಳಿ. ಒಂದು ಗಳಿಗೆ ಆವನನ್ನೇ ನೋಡಿತ್ತಾ ನಿಂತರು ಆಚಾರ್ಯರು. ಆವರ ಕೈಯಲ್ಲಿದ್ದ ಬರಲು ಹಾಗೇ ಜಾರಿ ಕೆಳಗೆ ಬಿತ್ತು.

“ಶಾಲೆಯ ಉಳಿದ ಹುಡುಗರು ಈ ವಿಚಿತ್ರವನ್ನು ನೋಡುತ್ತಾ, ಹುಲಿ ಎರಗಿದ ಹಸಃವಿನ ಮಂದೆಯಂತೆ ಭಯದಿಂದ ಮರವಟ್ಟು ನಿಂತಿದ್ದರು. ಆಚಾರ್ಯರು ಸಿಟ್ಟಾದಾಗ, ಆದು ಯಾದವೇಲೆ ತಿರುಗೆತು ಎಂಬ ನೆಚ್ಚಿಗೆಯಿಲ್ಲ - ತಮಗೇನು ಗತಿಯೋ ಎಂದು ಆವಕ್ಕೆ ಭಯ. ಅವರನ್ನು ನೋಡಿ ಆಚಾರ್ಯರಿಗೆ ಕರಳಲ್ಲಿ ಕತ್ತರಿಯಾಡಿಸಿದಂತಾಯಿತು. ಕಣ್ಣ, ಕೈಸನ್ನೆಮಾಡಿ ಎಲ್ಲರಿಗೂ ಮನೆಗೆ ಹೋಗಲು ಹೇಳಿದರು.

ಹೋಗಲೂ ಭಯಪಟ್ಟಿ, ಹುಡುಗರು ಒಬ್ಬಿಬ್ಬಿರಾಗಿ ಮೆಲ್ಲಿಗೆ ಜಾರಿದರು. ವೆಂಕಟಸುಬ್ಬಿ ಮಾತ್ರ ಕಣ್ಣಿನುಛೀ ನಿಂತೇ ಇದ್ದ. ಅಚಾರ್ಯರ ಕಣ್ಣಲೂ ನೀರಾಡಿತು. ಹಾಗೇ ತಮ್ಮ ಶಿಷ್ಯನನ್ನು ತಬ್ಬಿಕೊಂಡರು. ನೋವಿನಲ್ಲಿ ತೊಯ್ದು ವ್ಯಾದುವಾದ ಧ್ವನಿಯಲ್ಲಿ ‘ವೆಂಕಟಸುಬ್ಬಿ’ ಎಂದು ಕೂಗಿದರು.

“ವೆಂಕಟಸುಬ್ಬಿ, ನೋವು ಬೆಸುಗೆ ಹಾಕಿದ ರೆಸ್ಪೆಂಬ್ಸು ನಿಥಾನವಾಗಿ ಬಿಡಿಸಿ, ಅಚಾರ್ಯರನ್ನೂ, ಆವರ ಗಡ್ಡ ಬೆಳಿದ ಮುಖದಲ್ಲಿಯ ಕಣ್ಣಂಚಿನಲ್ಲಿ ಉಯ್ಯಾಲೆಯಾಡುವ ಹನಿಯನ್ನೂ ನೋಡಿದ.

‘ತುಂಬಾ ನೋವಾಯ್ತೇ ನನ್ನಪ್ಪ.....ನನ್ನ ಹಾಳು ಕೈಗಿರ್ಪು ಬೆಂಕಿ ಬೀಳ’ ಎಂದು ತಮ್ಮನ್ನೇ ತಾವು ಶಿಫಿಸಿಕೊಂಡರು, ಅಚಾರ್ಯರು. ಅದುವೆಗೂ ಅಳದೆ, ತಾಟಿ ಕಚ್ಚಿಕೊಂಡಿದ್ದ ಹುಡುಗನೂ ಬಿಕ್ಕಲಾರಂಭಿಸಿದ. ಹತ್ತುಕ್ಕಣ ಹಾಗೆ ಕಳಿದ ನೇಲೆ, ತಮ್ಮ ದುಃಖವನ್ನು ಸಂತೋಷಿಕೊಂಡು ಅಚಾರ್ಯರು, ಆವನ ಕಂಬನಿ ಒಸರುವ ಕಣ್ಣ ಒರೆಸಿ, ಕೇಳಿದರು:

‘ಪಾಠದ ಕಡೆ ಲಕ್ಷ್ಯಕೊಡುವೆ ಹೀಗೇಕೆ ಪೂಡ್ರೀಯಪ್ಪ ?’

‘ವೆಂಕಟಸುಬ್ಬಿ ಅವರ ಪ್ರಶ್ನೆಗೆ ಉತ್ತರ ಕೊಡುವೆ, ಸುಮ್ಮನೆ ಅರಳಿಯ ಮರದತ್ತ ನೋಡಿದ. ಅವರು ಪಾಠ ಹೇಳುವಾಗಲೂ, ಅವನು ಅತ್ತಲೇ ನೋಡುತ್ತಿದ್ದುದು, ಅಚಾರ್ಯರಿಗೆ ನೇನಪಾಯಿತು.

‘ಅರಳ ಮರದಲ್ಲೀನು ಚಿತ್ರ ಬರೆದಿದೆಯೇ ? ಯಾವಾಗಲೂ ಅಲ್ಲೀನು ನೋಡ್ತಾಇತ್ತಿ?’

‘ನೋಡ್ತಾ ಇರಲಿಲ್ಲ, ಉಪಾದ್ಯ.....’

‘ಮತ್ತೆ?’

‘ಅರಳ ಮರದಲ್ಲಿ ಕೊಗಿಲೆ ಹಾಡ್ತಾ ಇತ್ತು. ಕೇಳ್ತಾ ಇದ್ದೆ’

‘ಹುಡುಗನು ಕೊಟ್ಟಿ, ಅನಿರೀಕ್ಷಿತವಾದ ಉತ್ತರ ಕೇಳಿ, ಅಚಾರ್ಯರು ಚಕ್ಕಿತರಾದರು. ಕೋಗಿಲೆಯ ಕೂಗು ಅವರಿಗೇನೂ ಹೊಸದಲ್ಲ.

ವಿಸಂತ ಮತ್ತುವಿನಲ್ಲಿ ಸಾವಿರ ಕೊಗಿಲೆಯ ಕೂಗು ಕೇಳಿದ್ದರವರು. ಆ ಕೊಗಿನಲ್ಲಿ ಈ ವ್ಯೇಮರೆಸುವ ಶಕ್ತಿ ಇದೆಯೇ? ಅದರ ಧ್ವನಿಯಲ್ಲಿ ಏನು ಅಥವ ಕಂಡಿತು ಈ ಹುಡುಗನಿಗೆ?

‘ಅದರ ಕೂಗು ಕೇಳಿ ವಾರ ಮರಿತಾರೆಯೇ ಮಗೂ?’

‘ಅದು ಕೇಳಿದರೆ ಏಕೋ ಹಾಗಾಗುತ್ತೆ’

‘ಏನಾಗುತ್ತೆ?’

‘ಅದನ್ನೇ ಕೇಳುತ್ತಾ ಇರಬೇಕು ಅನಿಸುತ್ತೆ’

‘ಅಷ್ಟೇನೇ?’

‘ಉಹೂ’

‘ಮತ್ತೆ.....’

‘ಅದರ ಹಾಗೇ ನಾನೂ ಕೂಗಬೇಕು ಅನಿಸುತ್ತೆ’

‘ಆ ವಾತು ಕೇಳಿ ಆಚಾರ್ಯರು ಮತ್ತುಷ್ಟು ಚಕ್ಕಿತರಾದರು. ಎಂಥ ವಿಚಿತ್ರ ಬಯಕೆ ಹುಡುಗನಿಗೆ! ಹುಡುಗನೂ ವಿಚಿತ್ರವೇ.

‘ಎಷ್ಟು ಚೆನ್ನಾಗಿ ಕೂಗುತ್ತೆ, ಉಪಾದೀ, ಕೊಗಿಲೆ’ ಎಂದು ಮತ್ತೆ ಹೇಳಿದ ವೆಂಕಟಿಸುಬ್ಬ. ಆ ವೇಳೆಗೆ ಅದುವರೆಗೂ ಏಕೋ ಸುಮೃದ್ಧಿ ಕೊಗಿಲೆ, ಆರಳಿಯ ಮರದಲೆಗಳ ಸಂದಿನಿಂದ ‘ಕುಹೂ’ ಎಂದು ಕೂಗಿತು. ಏಕೋ ಆಚಾರ್ಯರ ಮೈ ಪುಲಕಿತವಾಯಿತು, ಶುದ್ಧ ಹಂಚವುದಲ್ಲಿ ಕೊಗಿದ ಕೊಗಿಲೆಯ ಕುಹೂರವ ಕೇಳಿ.

‘ಅದರ ಹಾಗೇ ನೀನೂ ಹಾಡ್ತಿಯಾ ಹೇ ಕಟಿಸುಬ್ಬ?’ ಎಂದು ಕೇಳಿದರು.

‘ಹೂ’

‘ಹುಡುಗನ ಹಣಿಯಲ್ಲಿ ಅದೇ ಬರೆದಿದೆಯೇನೂ ಅನಿಸಿತೆ ಆಚಾರ್ಯರಿಗೆ. ಆ ಹೊತ್ತಿನಲ್ಲಿ ಹುಡುಗ ದೇವಿಪೂಜೆಯ ಫಲವಾಗಿ ಮುಟ್ಟಿದವನೆಂಬುದೂ ನೇನಪಾಯಿತು. ಕತ್ತಲಲ್ಲಿ ಏನೂ ಬೆಳಕು

ಹೊಳೆದಂತಾಯಿತು. ಹುಡುಗನ ಮೈಮರವುತನಕ್ಕೆ ಇದೇ ಅಧ್ಯಾತ್ಮನೀಯಾಗಿ ಉಪಾಸನೆ ಆರಂಭವಾಗಿದೆ ಅಂದುಕೊಂಡರು. ಮಾತನಾಡದೆ, ಹುಡುಗನನ್ನು ಆಶೀರ್ವಾದ ಮಾಡಿ, ನುಸೆಗೆ ಕಳಿಸಿದರು. ಆ ಸಂಜೀವೀ, ಹುಡುಗ ಹೀಗೇಕಾದ ಎಂದು, ಕುದಿಯುತ್ತಿದ್ದ ಜೋಯಿಸರಿಗೆ, ಜಾನಕಮೃನವರಿಗೆ ಈ ವಿಷಯ ತಿಳಿಸಿ.—

‘ಹುಡುಗನ ಹಣೀಲಿ ಸಂಗೀತಗಾರನಾಗೋ ಯೋಗ ಬರೆದ ಹಾಗಿದೆ ಜೋಯಿಸರಿ. ಚಿಂತೆ ವಾಡಬೇಡಿ. ಅವನ ಅಧ್ಯಾತ್ಮ ಎಂತೋ’ ಎಂದರು.

‘ಹೂ. ಶುಕ್ರ ಉಚ್ಚಾನಾಗಿದಾನೆ. ಹಾಗಾಗಬಹುದು’ ಎಂದರು ಜೋಯಿಸರು.

‘ಯಾವ ರೀತಿ, ಅವನ ಕೈಲಿ ತಾಯಿ ಸೇವೆ ಮಾಡಿಸಿಕೊಳ್ಳಾ ಜೋ, ಈ ಹೆಣ್ಣು ಬುದ್ಧಿಗೇನು ಗೊತ್ತು. ಹತ್ತು ಜನ ಹುಡುಗರಹಾಗಿಲ್ಲದೆ ಹೋದರೆ ಹಾಳು ಹೆತ್ತ ಹೊಟ್ಟಿ ಕುದಿಯುತ್ತೇ’ ಎಂದು ಜಾನಕಮೃನವರೂ ಸಮಾಧಾನ ಮಾಡಿಕೊಂಡರು. ಆಚಾರ್ಯರು ಮಾತ್ರ ಆ ದಿನವನ್ನು ಮರೆಯಲಿಲ್ಲ. ಅವತ್ತಿನಿಂದ ಯಾರಾದರೂ ಹುಡುಗ ಪಾಠ ಹೇಳುವಾಗ, ಕಿವಿ ಎತ್ತಲೋ ಆಗದ್ದರೆ ‘ಏನೋಕೊಗಿಲೆ ಹಾಡು ಕೇಳುತ್ತೀಯೇನು’ ಅನ್ನೊಂದು, ಅವರಿಗೆ ವಾಡಿಕೆಯಾಗಿಹೋಯಿತು. ಅವರಿಂದ ಆ ಮಾತು ಸಮ್ಮಿ ವಂಶಕ್ಕೆ ಬಂತು’

ಎಂದರು ಗೋಪಾಲಾಚಾರ್ಯರು.

‘ಇದು ಆ ಕಥೆ. ಬೆಳೆಯೋ ಗಿಡದ ಕುರುಹು ಮೊಳಕೆಯಲ್ಲೇ ಕಾಣುತ್ತೇ ಎಂಬ ಮಾತು ಸುಳ್ಳಿಲ್ಲ. ಚಿಕ್ಕಂದಿನಲ್ಲೇ ವೆಂಕಟಸುಭೂಯ್ಯ ನವರಿಗೆ ಆ ಹುಟ್ಟು ಏಕಾಗ್ರಚಿತ್ತವಿತ್ತು ಎಂತಲೇ, ಸರಸ್ವತಿ ಅವರಿಗೆ ಒಲಿದಳು. ಅಂಥ ಶಿಷ್ಯ ಇದ್ದ ಅಂತ ಇವ್ವು ವರ್ಷವಾದರೂ ನೇನಿಸಿ.

ಕೊಳ್ಳುತ್ತೇವೆ. ಈಗೇನಿದೆ—ಅಂಥ ಗುರುವೂ ಇಲ್ಲ, ಅಂಥ ಶಿವ್ಯಧಾ ಇಲ್ಲ. ಹೊಟ್ಟಿಪಾಡಿನ ವಿದ್ಯೆ; ಹೊಟ್ಟಿಪಾಡಿಗೆ ಕಲಿಸೋರು, ಹೊಟ್ಟಿಪಾಡಿಗೆ ಕಲಿಯೋರು. ರೇಷ್ಣ ತರೋಕೆ ಡಿಪೋಕೈ ಹೋದ ಹಾಗೆ, ಒಡಿತುತ್ತಿಗೆ ದಾರಿಯಾದಿತೇನೋ ಎಂದು ಶಾಲೆಗೆ ಹೋಗಾರೆ. ಹೊಟ್ಟಿ ಆಚಿಗೆ ಬೇರೇನೂ ಕಾಣೋಲ್ಲ ನಮಗೆ’

ಎಂದರು ಗೋಪಾಲಾಚಾರ್ಯರು ಭಾರವಾದ ನಿಟ್ಟುಸಿರಿಟ್ಟು. ಮಾತಿನಲ್ಲಿ ಕತ್ತಲಾದುದು ಇಬ್ಬರಿಗೂ ಅರಿವಿರಲಿಲ್ಲ. ಭಾತ್ರದ ಇದು ರಿನ ಬತೀರಿಯ ಮೇಲೆ ಒಂಟಿ ನಕ್ಕತ್ವಪೋಂದು, ಮಂಕಾಗಿ ಮಿಣುಕು ತ್ತಿತ್ತು. ಆದನ್ನೇ ದಿಟ್ಟಿಸುತ್ತಾ, ಆಚಾರ್ಯರು ಹೇಳಿದ ಕಥೆಯನ್ನು ಮೇಲಕುಹಾಕುತ್ತಿದ್ದೆ. ಅವರು ಹೇಳುತ್ತಿದ್ದ ಕಥೆ ಮುಕ್ಕಾಯವಾಯೀ ತಿಂದು ಗೊತ್ತಾಗಿದ್ದರೂ, ‘ಮುಗಿಯಿತೇ, ಇನ್ನೇನು’ ಎಂದು ಕೇಳಲು ನಾಲಿಗಿಗೆ ಶರ್ತೆ ಇದ್ದಂತಿರಲಿಲ್ಲ.

ಎಂಥ ಜೀವಕ್ಕೆ ಎಂಥ ಆರಂಭ! ವೋಗ್ಗಿನಲ್ಲೇ ಎಂಥ ಸೌರಭ ಈ ಜೀವ ಕುಸುಮಕ್ಕೆ. ಈ ಹೂವಿಗೆ ಅರಳುವಾಗ ಎಷ್ಟು ಪರಿಮಳವೋ, ಎಂಥ ಚೆಲುವೋ. ಯಾವುದೋ ಉತ್ಸಾಹ ತುಂಬಿದ ಹೃದಯ, ಹಕ್ಕಿ ಯಂತೆ ಯಾವುದೋ ಕಾಣದ ನಾಡಿಗೆ ಹಾರಲು ತವರಿಸುತ್ತಿತ್ತು.

‘ಮಾತು ಮನೆ ತಿಂದಿತು ಎನ್ನೋದು ಇದಕ್ಕೇ. ಮಾತಿನಲ್ಲಿ ಸಂಜೀ ಯಾಗಿ ಸಾಯಂಸಂಧ್ಯಾವಂದನೆಯ ವೇಳಿಯಾದುದೂ ತಿಳಿಯಲಿಲ್ಲ. ಹುಡುಗರ ಪಾರವೂ ನಡೆಯಲಿಲ್ಲ’ ಎಂದರು ಆಚಾರ್ಯರು. ಹುಡುಗರು, ಹೊತ್ತಿನ ವಿಚಾರ ನನಗೆ ಸೆನಪಾದುದೂ ಆಗಲೇ. ನಮ್ಮ ಹಾಗೇ ಹುಡುಗರೂ ಪಾರ ಮಡೆತು, ಆಚಾರ್ಯರು ಹೇಳುತ್ತಿದ್ದ ಕಥೆ ಕೇಳುತ್ತಿದ್ದರು. ಆಚಾರ್ಯರಾಡಿದ ಮಾತು ಕೇಳಿ, ಯಾವುದೋ ಸ್ವಷ್ಟಿ ಲೋಕದಲ್ಲಿ ತೇಲುತ್ತಿದ್ದ ಮನಸ್ಸು ತಟ್ಟಿನೆ ಸೆಲಕ್ಕೆ ಕುಸಿಯಿತು.

‘ಹೂ. ಇನತ್ತಿನ ಪಾರದ ಕಥೆ ಆಯಿತಲ್ಲ, ಮನೆಗೆ ಹೋಗಿ ಎಂದು ಹುಡುಗರಿಗೆ ಅಪ್ಪಣಿ ಕೊಟ್ಟು, ಆಚಾರ್ಯರು, ಬದಿಯಲ್ಲಿರಿಸಿದ ವಸ್ತುವನ್ನು ಕೊಡವಿ ಹೆಗಲಿಗೇರಿಸಿ, ತಾವೂ ಹೋರಡಲು ಎದ್ದು ನಿಂತರು.

ಇನ್ನುವರು ಕಿಂಥ ಮುಂದುವರಿಸುವುದಿಲ್ಲವೆಂದು, ಆಗ ನನಗೂ ಖಚಿತ ವಾಯಿತು.

‘ನಾಕೆ ಬೆಳಗ್ಗೆ ಬಂದು ನಿಮ್ಮನ್ನು ನೋಡಲೇ’ ಎಂದು ಕೇಳಿದೆ.

‘ವರೆ ?’

‘ವೆಂಕಟಸುಭ್ಯಯನವರ ವಿಚಾರ ಸಾಷಾಗೆ ಗೊತ್ತಿರುವುದನ್ನೇಲ್ಲ ತಿಳಮಕೊಳ್ಳಲಿಕ್ಕೆ’

‘ನನಗಿಷ್ಟೇ ಗೊತ್ತಿರೋದು. ಅದೂ ಆ ಮಾತಿನ ಸಂದರ್ಭ ಎಂತ ಗೊತ್ತಾಯಿತು. ಇಲ್ಲವಾದರೆ ನನಗೆ ತಾನೇ ಏನು ತಿಳಿಯುತ್ತಿತ್ತು?’

‘ಹಾಗಾದರೆ ಅವರ ಜೀವನ, ಸಂಗೀತ ಕಲಿತ ವಿಚಾರ ಯಾವುದೂ ಸಿಮಾಗೆ ತಿಳಿಯದೆ?’

‘ಉಂಹೂ’

‘ಆ ವಿಚಾರವನ್ನೇಲ್ಲ ತಿಳಿದವರು ಯಾರಾದರೂ ಇದಾರೆಯೇ ಆಚಾರ್ಯರೇ?’

“ಅವರ ಮನೆಯವರು ಈ ಉರಳಿದ್ದಿದ್ದರೆ, ಏನಾದರೂ ತಿಳಿಯು ಶ್ರೀತ್ಯೋ ಏನೋ. ಯಾರೂ ಇಲ್ಲಿ ಇಲ್ಲ. ಕುರಂಗರಡಿಯಲ್ಲಿ ಯಾರೋ ಇದಾರಂತೆ”

‘ಯಾರು? ಅವರ ಮನೆತನದವರೇ?’

‘ಅಲ್ಲ, ಅಲ್ಲಿ ಚಿನ್ನಪ್ಪ ಅಂತ ಬಯಲುನಾಟಕ ಆಡಿಸುವಾತ ಇದಾನೆ. ಆತನ ಪೂರ್ವಜರು, ವೆಂಕಟಸುಭ್ಯಯನವರ ಹಾಡಿಗೆ ವ್ಯಾದಂಗ ಬಾರಿಸುತ್ತಿದ್ದರಂತೆ. ಅವನಿಗೇನಾದರೂ ಗೊತ್ತಿದ್ದರೂ ಗೊತ್ತಿರಬಹುದು. ಅಥವಾ ಅವನಿಗೆ ಗೊತ್ತಿರೋದೂ ನನಗೆ ಗೊತ್ತಿರೋ ಅಷ್ಟೇನೂ.....?’

‘ಅಂದರೆ, ಎನ್ನ?’

‘ಹಿಂದಿನೋರು ವ್ಯಾದಂಗ ಬಾರಿಸುತ್ತಿದ್ದರು ಎಂಬುದವೇ ಗೊತ್ತಿದ್ದರೂ ಇರಬಹುದು. ಹೆಚ್ಚು ತಿಳಿದಿದ್ದರೂ ತಿಳಿದಿರಬಹುದು. ನಿಚಾರಿನಿಲ್ಲೋದು.’

‘ಆ ಇರುವುದು ಯಾವ ಉತ್ತರ?

‘ಕುರುವರಡಿಯಲ್ಲಿ’

‘ಕುರುವರಡಿ ..... ಎಲ್ಲಿದ ಆದು?’

‘ಆ ಉರಿ ಹೆಸರೇ ಕೇಳಲ್ಲವೇ ನಿಂನು. ಪರನಾ ಇಲ್ಲ! ಜೋಗಿ ಮಂಟ್ಯಾಯ ಹಿಂಬದಿಮಲ್ಲಿದೆ ಹಳ್ಳಿ’

‘ಎಷ್ಟು ದೂರ ಆಗುತ್ತೆ?’

‘ಆರು ಏಳು ಮೈಲಿ ನಡದೇ ಹೋಗಬೇಕು’

‘ಬೇರೇನೂ ಸಾಕರ್ಯವಿಲ್ಲನೀ?’

‘ದುಡ್ಡು ಹೆಚ್ಚಿಗಿದ್ದರೆ, ಗಾಡಿ ಕಟ್ಟಿಸಿಕೊಂಡು ಹೋಗಬಹುದು— ನವ್ಯಾಂಥವರಿಗೆ ಕಾಲೇ ಗಾಡಿ. ಬೇಕೆಂದರೆ ಹಾಗೇ ಹೋಗಬೇಕು. ನಾನಿನ್ನು ಬರುತ್ತೇನೆ. ಹೋತ್ತಾಗಿ ಹೋಯಿತು. ನಿಮ್ಮ ತಂಡಿಯವರಿಗೆ ನಾನು ಕೇಳಿದೆ ಅಂತ ಹೇಳು’ ಎಂದು ಹೇಳಿ, ಆಚಾರ್ಯರು ಮನೆಗಿ ಹೋರಿದಲು ಸಿಧ್ಧರಾದರು. ನಾನೂ ಆವರಿಗೆ ನಮಸ್ಕಾರ ಹೇಳಿ ಮನೆಗಿ ಹೋರಬೇ.

ಕತ್ತಲಾಗದಿದ್ದರೆ, ಆಗಲೇ ಕುರುವರಡಿಗೆ ಹೋರಟುಬಿಡಬೇ ಕೆಂಬವ್ಯಾಖತ್ವಹಿತ್ತು. ಆದರೆ ಕತ್ತಲು, ಗುರುತರಿಯಾದ ಗುಡ್ಡದ ದಾರಿ ಹಿಂಜರಿಯಾವಂತಿ ನಾಡಿದವು. ಅಲ್ಲದೆ ಜೋಗಿಮಂಟ್ಯಾಯ ಗುಡ್ಡದಲ್ಲಿ ಹುಲಿಗಳ ಕಾಟವೂ ಹೆಚ್ಚು. ದುರ್ಗದ ಗುಡ್ಡಗಳೆಲ್ಲಾ ಬರೀ ಕಲ್ಲು ಗುಡ್ಡಗಳು. ಜೋಗಿಮಂಟ್ಯಾಯೊಂದೇ ಕೊಂಚ ಮರ, ಗಿಡ ಬೆಳೆದು ಹಸಿರಾಗಿರುವುದು. ಆದ್ದರಿಂದ ಶಿವಮೋಗಾದ ಕಾಡಿನ ಕಡೆಯಿಂದ ಬಂದ ಹುಲಿಗಳಿಗೆ ಜೋಗಿಮಂಟ್ಯಾಯೇ ನಿಲುದಾಣ. ಅಲ್ಲಿ ನೀರು, ನೀರಳನ ಆಸರಿ ಅನುಕೂಲವಾಗಿದೆ. ಆಗಾಗ ಮೇಯಲು ಹೋದ ಹಸು

ಗಳ ಆಹಾರವೂ ದೊರಕುತ್ತದೆ — ಹುಲಿಗಳಿಗೆ. ಎಷ್ಟೋ ಸಲ, ಕಟ್ಟಿಗೆ, ಹುಲ್ಲು ತರಲು ಹೋದವರು ಹಗಲು ಹೋತ್ತೇ ಅಲ್ಲಿ ಹುಲಿಯನ್ನು ಕಂಡು ಗಾಬರಿಯಾಗಿ ಬಂದಿದಾರೆ, ಜೋಗಿಮಂಟ್ಟಿಯ ಮೇಲಿರುವ ಸರಕಾರಿ ಟ್ರಾವಲರ್ಸ್ ಬಂಗಲೀ ಸುತ್ತು, ರಾತ್ರಿ ಹೋತ್ತು ಸುಲಿಗಳು ಪಹರೆ ತಿರುಗುತ್ತವೆ ಎಂದು ಕೇಳಿ, ಹಗಲೀ ಒಂಟಿಯಾಗಿ ಜೋಗಿಮಂಟ್ಟಿಗೆ ಹೋಗಲು ಹೆದರುತ್ತಿದ್ದ ನಾನು, ರಾತ್ರಿ ತೀ ದಾರಿ ಹೋಗುವುದೇ? ಏನಾದರಾಗಲಿ, ಎಂದು ಉಕ್ಕುವ ಉತ್ಸಾಹದ ಕುದುರಿಗೆ, ಭಯದ ಕಡಿವಾಣ ಎಳೆದು ನಿಲ್ಲಿಸಿದೆ.

ಒಂದು ಜಾತಿಯ ಜಟಿಕಾ ಕುದುರೆ ಇರುತ್ತದೆ. ಸೇವೂ ನೋಡಿ ಅನುಭವಿಸಿರಬಹುದು. ಆದು ತಂಟೆ ತಕರಾರು ಮಾಡನೆ ನಡೆಯು ಲಾರಂಭಿಸಿತೋ, ಇಂದ್ರನ ಉಷ್ಣಿಶ್ವರಪ್ರಸ್ಥಾ ಆದಕ್ಕೆ ಹೋಲಿಕೆಯಲ್ಲ. ಹಾಗಲ್ಲದೆ, ಏನಾದರೂ ಕಾರಣಕ್ಕಾಗಿ ನಿಂತುಬಿಟ್ಟುತೋ — ಶಿಲಾ ವಿಗ್ರಹ ಚೆಲಿಸಬೇಕೆಂದರೆ, ಹುಟ್ಟಿಸಿದ ಭಗವಂತನೇ ಬರಬೇಕು. ನನ್ನ ಕುರುವು ರದಿಯ ಪ್ರಯಾಣ ಸ್ವಲ್ಪ ಹಾಗೇ ಆಯಿತು. ಅಂದಿನ ಉತ್ಸಾಹದಲ್ಲಿ, ಆ ರಾತ್ರಿಯೇ ಕುರುವುರದಿಗೆ ಹೋಗಿದ್ದರಿ, ಹೋಗೇ ಬಿಡುತ್ತಿದ್ದೇನೋ ಏನೋ. ಹಗಲಾಗಲಿ ಎಂದು ಕಾದ್ದದ್ದೇ ತಪ್ಪಾಯಿತು.

ಮರು ಬೆಳಿಗ್ಗೆ ಎದ್ದ ಕೂಡಲೇ ಕುರುವುಡಿಗೆ ಹೋಗಬೇಕೆನ್ನುವುದಕ್ಕಿಂತ ಹೆಚ್ಚಾಗಿ, ಒಂದೇ ಒಂದು ದಿನದಲ್ಲಿ ನಾನು ಸಂಗ್ರಹಿಸಿದ ವಿಷಯವನ್ನು ರಾಘವೇಂದ್ರರಾಯರಿಗೆ ತಿಳಿಸಿ, ‘ಭಲೀ’ ಅನ್ನಿಸಿಕೊಳ್ಳಬೇಕೆಂಬ ಚಪಲವಾಗಿ, ಮನಸ್ಸು ಆತ್ಮಕಡೆ ಎಳೆಯಿತು. ಮನಸ್ಸಿಗೆ ಯಾವುದಾದರೂ ಕೆಲಸ ಬೇಡವಾದಾಗ, ಅದು, ತೋರಿಕೆಗೆ ಸಹಜನೆಂದೇ ಕಾಣುವ ನೆಪಕ್ಕೆ ಜೋತು ಬಿದ್ದು, ಆ ಕೆಲಸ ಮಾಡುವುದನ್ನು ತಪ್ಪಿಸಿಕೊಳ್ಳುತ್ತದೆ ಎಂದು ಮನೋನೈಜ್ಞಾನಿಕರ ಮತ. ಬಹುಶಃ ನನ್ನ ಮನಸ್ಸು ಅದೇ ಜಾತಿಗೆ ಸೇರಿದುದೋ ಏನೋ. ಗುರುತರಿಯಾದ ಗುಢ್ಢ-ಕಾಡಿನ ದಾರಿ; ಐದಾರು ವ್ಯೇಲಿ ನಡೆಯಬೇಕು; ಅದೂ ಒಂಟಿಯಾಗಿ-ತು ಅಳಕು ನನ್ನ ಮನಸ್ಸಿನಲ್ಲಿ ಇಲ್ಲದೆ ಇರಲಿಲ್ಲ. ಇದೇ ಕಾರ

‘ ಈನೋ, ಅಥವಾ ನಾನು ಅನಿವಾರ್ಯವೆಂದುಕೊಂಡೆ ಮನೆಗೆಲಸನೋ ಕಾರಣವೋ, ರಾಯರನ್ನು ನೋಡಿ ಹೊಗಳಿಸಿಕೊಳ್ಳುವ ಚಪಲ ತೀರಿದ ಮೇಲೂ, ಎರಡು ಮೂರು ದಿನ ಕುರುಮರಡಿಗೆ ಹೋಗುವುದಾಗಲಿಲ್ಲ; ಮತ್ತೆ ರಾಯರನ್ನು ನೋಡಲಿಲ್ಲ.

ಕಡೆಗೆ ಬಂದುದಿನ ರಾಯರೇ ಹುಡುಕಿಕೊಂಡು ಬಂದು—

‘ ಕುರುಮರಡಿಗೆ ಹೋಗಿ ಬಂದೇಯಾ ? ’ ಎಂದು ಕೇಳಿ ಎಚ್ಚರಿ ಸಿದರು.

‘ ಮನೆಯಲ್ಲೋನೋ ತಾಪತ್ರಯ. ಹೋಗುವುದಾಗಲಿಲ್ಲ ’ ಎಂದೆ.

‘ ‘ ಆರಂಭ ಶೂರಾಃ ಬಲು ದಾಕ್ಷಿಣಾತ್ಯೇ ’ ಎಂದು ಗಾದೆ ಮಾಡಿದ್ದು ನಿಮ್ಮಂತಹವರನ್ನು ನೋಡಿಯೋ. ಬಂದು ದಿನ ಉಟೆ ಬಿಟ್ಟು ಅಲೆದೆ, ಮತ್ತೆ ತಣ್ಣಿಗೆ ವಾಲಗಿಬಿಟ್ಟೇ. ಹೀಗೆ ಮಾಡಿದರೆ ಹೇಗೆ ? ಶುದ್ಧ ಚೇಜವಾಬಾರಿ.’

ಅವರ ಕಟ್ಟಿವಾದ ಮಾತ್ರ ಮುಳ್ಳನಂತೆ ಮುರಿಯಿತು.

‘ ಎರಡು ದಿನ ತಡವಾದರೆ ಪ್ರಪಂಚ ಮುಳುಗುತ್ತದೆಯೇ ? ನೂರಾರುವರ್ಷ ಸುನ್ನನಿಧಿ ವಿಚಾರದಲ್ಲಿ ಬಂದು ದಿನ ತಡಮಾಡಿದ್ದ ರೇನಾಯಿತು ? ’ ನಾನು ಕೊಂಡು ಬರಬಾಗೇ ಉತ್ತರ ಕೊಟ್ಟೇ.

‘ ಅದನ್ನೋ ನಾನು ಬೇಜವಾಬಾರಿ ಅನ್ನೋದು. ನೂರು ವರ್ಷ ಬೇಡವಾದ್ದರಿಂದ ಎಲ್ಲಾ ಕಳೆದು ಹೇಗಿತ್ತು. ಬಂದು ದಿನ ಶ್ರಮ ಪಟ್ಟಿದ್ದಕ್ಕೆ ನೆಂಕಟಸುಬ್ಬಯ್ಯನೋರ ವಿಚಾರದಲ್ಲಿ ತಿಳಿತು. ಮುಂದೂ ಅಪ್ಪು ಗೊತ್ತಾಗಬಹುದು ಎನ್ನುವುದಕ್ಕೆ ಎಳಿ ಸಿಕ್ಕಿದೆ. ಈಗ ಮಲಗಿದರೆ ಹೇಗೆ ? ’

‘ ಏನಾಗುತ್ತದೆ, ಎಲ್ಲಾದರೂ ಓಡಿ ಹೋಗುತ್ತದೆಯೇ ? ’

‘ ಹಾಗಲ್ಲ. ಬಂದು ವೇళೆ ಆ ಚಿನ್ನಪ್ಪನಿಗೆ ಹೆಚ್ಚು ವಿಷಯ ತಿಳಿದಿದೆ ಎಂದುಕೋ. ನೀನು ಹೋಗುವುದು ತಡವಾಯಿತು. ಮನುಷ್ಯ :ಜೀವ, ಅಷಾಧದ ವೋಡವಿದ್ದಂತೆ ; ಗಾಳಿ ಬೇಸಿದರೆ ಬಯಲು. ನೀನು

ಸಿಥಾನವಾಗಿ, ಹೋಗುವ ವೇಳಿಗೆ ಆತನಿಗೇನಾದರೂ ಆಗಿತ್ತು. ಅಗ್ಗಿ ತಲೆಯ ಮೇಲೆ ಕಲ್ಲು ಎಳೆದುಕೊಂಡ ಹಾಗೋ. ಏನು ಕೊಟ್ಟರೆ. ಬರುತ್ತದೆ? ಎಷ್ಟು ನಷ್ಟ-ನಿನಗೊಬ್ಬನಿಗೇ ಅಲ್ಲ, ದೇಶಕ್ಕೆ. ಅದಕ್ಕೇ ಇಂಥ ಕೆಲಸದಲ್ಲಿ ತಡವಾಡಬಾರದು.’

ಅವರ ಮಾತು ಕಟ್ಟಿವಾಗಿದ್ದರೂ, ಸಿಜವಾಗಿತ್ತು ಯಾರೂ ಅಲ್ಲವೇನ್ನವಂತಿರಲಿಲ್ಲ. ಆದ್ದರಿಂದ ಇದಿರಾಡದೆ, ಸುಮ್ಮನಾದೆ.

‘ ಇನೆಲ್ಲಾ ನಾನು ಹೇಳಬೇಕಾದದ್ದೇ ಇಲ್ಲ. ಯೋಚಿಸಿದರೆ ನಿನಗೇ ತಿಳಿಯುತ್ತದೆ. ಆದರೆ ಯೋಜನೆ ಮಾಡುವುದನ್ನು ಯಾರು ಹೇಳಿಕೊಡು, ವುದು ಸಾಧ್ಯ. ನಿನೇ ತಿಳಿದುಕೊಂಡು ಮಾಡಬೇಕು. ನಿನಗಾಗದಿಷ್ಟೇ ಹೇಳಿ. ನಾನೇ ಹೋಗಿ ಬರುತ್ತೇನೇ.’

ಅವರ ಮಾತುಕೇಳಿ ಮುಖಕ್ಕೆ ರಾಚಿದಂತಾಯಿತು.

‘ ಹೇಡ, ನಾನೇ ಹೋಗಿ ಬರುತ್ತೇನೇ. ನಾಳಿಯೇ ಹೋಗುತ್ತೇನೇ’ ಎಂದೆ.

ಮಲುಗುವ ಮುನ್ನ ಮರುದಿನ ಕುರುಮರಡಿಗೆ ಹೋಗುವ ಶಪಥ ಪೂರಿ ಮಲಗಿದೆ.

ಮರುಬೆಳಗೆ ಎದ್ದವನೇ ಹೋಟ್ಟಿಗೆ ಬಲವಾಗಿ ತಿಂಡಿ-ಕಾಫಿ ಗಿಡು ತಂಪು ಹೊತ್ತಿನಲ್ಲೀ ಕುರುಮರಡಿಯತ್ತ ಹೊರಟೆ. ದಾರಿ ನಡೆಯಲಾ ರಂಭಿಸಿದ ಕೂಡಲೇ, ಕೇವಲ ಜ-ಷ ವೈಲಿ ಎಂದುಕೊಂಡ ದೂರ, ಹೆಚ್ಚೆ ಹೆಚ್ಚೆಗೂ ಭಾರವಾಗಲಾರಂಭಿಸಿತು. ದಾರಿಯಲ್ಲಿ ಅಲ್ಲಲ್ಲಿ ಸಿಕ್ಕ ರೈತರಿಂದ, ಕುರುಮರಡಿಯ ದಾರಿ ಯಾವುದು ಎಂದು ವಿಚಾರಿಸಿಕೊಳ್ಳುತ್ತಾ, ಹೇಳಲಿ. ಗಳ ಬದಿಯ ಕಾಲು ದಾರಿಯಲ್ಲಿ ದಾರಿ ತಪ್ಪಿ ಆಲೆದು, ಮಧ್ಯಾಹ್ನದ ವೇಳಿಗೆ ಹಳ್ಳಿಯನ್ನು ಸೇರಿ, ಉಶ್ಚ ಎಂದು ನಿಟ್ಟಿಸಿರಟ್ಟಿ.

ಕುರುಮರಡಿ ಉರನ್ನು ನೋಡಿದ ಕೂಡಲೇ ನಡೆದ ಆಯಾಸವೆಲ್ಲ ಮಾಯವಾಯಿತು. ಎಷ್ಟು ಸುಂದರವಾದ ಹಳ್ಳಿ! ಜೋಗಿಮಟ್ಟಿಯ ಬೆಸ್ತಿನ ಇಳಜಾಂನ ಬದಿಯಲ್ಲೇ ಕಟ್ಟಿದ ಹಳ್ಳಿ. ಗುಡ್ಡದಿಂದ ಇಳಿದು:

ಬಂದ ರುಂದಿಯೊಂದು, ಹಳ್ಳಿಯ ಬದಿಯಲ್ಲೇ ಪುಟ್ಟಿಂಜಲವಾತವಾಗಿ, ಗಲ್ಲಿಗಲ ಸದ್ದು ಮಾಡುತ್ತಾ ಹರಿಯುತ್ತದೆ. ದೂರದಿಂದ ಹಳ್ಳಿಯಿರುವುದೇ ಕಾಣದಂತೆ, ಸುತ್ತಲೂ ಮರದ ಗುಂಪು. ಬಯಲಸಿಮೆಯ ನಡುವೆ, ಮೆಲೆನಾಡಿನ ತುಂಡೊಂದನ್ನು ತಂದಿಟ್ಟಿಂತಿದೆ ಹಳ್ಳಿ. ಆ ಮಾಟ್ಟಿಯ ಓರೆ, ಜಲವಾತ, ಹರಿವ ನೀರು, ಸುತ್ತಲ್ಲಿಕಂಡು-ಚಿತ್ರದುಗಳ್ಕೆ ಅಷ್ಟು ಸಮೀಪವಾಗಿ, ಅಂಥ ಸುಂದರವಾದ ಚೆಲಿದಾಣವಿರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಹರಿವ ತೊರೆಯ ಬದಿಯ ಹೊಂಗಿಖಗಡದಡಿಯ ನೇರೆ ಇಲ್ಲಿ, ನೀರಿನಲ್ಲಿ ಕಾಲಾಡಿಸುತ್ತಾ ಕುಳಿತ ಕೂಡಲೇ, ನಡೆದ ಆಯಾ ಸವೆಲ್ಲಾ ಎತ್ತಲೋ ಕರಿಗೊಗ್ಗೆ ಮೈಯಲ್ಲಿ ಮೊಸತನ ಮೂಡಿತು. ಹಾಗೇ ಕಾದ ಮೈ ತಂಪಾದ ಕೂಡಲೇ, ದಣಿವಿನಲ್ಲಿ ಮರೆವಾದ ಹಸಿವು ಇಣಿಕೊಂಡಿನಾನೂ ಇಲ್ಲಿದೇನೇ ಎಂದಿತು. ಹಳ್ಳಿಯಲ್ಲಿ ಎಲ್ಲಾದರೂ ಬೃಹತ್ತಾರ ವಿನೆಯಿರಬಹುದಃ, ಸೋಽಧೋಣ. ಮೊದಲು ಬಂದ ಕೆಲಸವಾಗಲಿ ಎಂದುಕೊಂಡು, ನೇರಳಿನಿಂದೆದ್ದು ಹಳ್ಳಿಯೊಳಗೆ ಹೊರಟಿ.

ಹಳ್ಳಿ, ಹೊರನೋಡಲು ಎಷ್ಟು ಸುಂದರವಾಗಿತ್ತೋ, ಒಳಗೆ ಅಷ್ಟೇ ಹೊಲಸು. ಆ ರಸ್ತೆಯೋ, ಮನೆಗಳೋ-ವಿಕಾರದಲ್ಲಿ ಬಂದನ್ನೊಂದು ಸ್ವಧಿಸುವಂತಿದ್ದವು. ರಸ್ತೆಯಲ್ಲಿ ನಡೆಯುವಾಗ ಇದಿರಾದ ಹಳ್ಳಿಯವ ನೊಬ್ಬನನ್ನು—

‘ಚಿನ್ನಪ್ಪನ ಮನೆ ಎಲ್ಲಿದೆ ಗೊತ್ತಿ’ ಎಂದು ವಿಚಾರಿಸಿದೆ.

‘ಯಾವ ಚಿನ್ನಪ್ಪ?’

‘ಬಯಿಲು ನಾಟಿಕ ಆಡಿಸುತ್ತಾನೆಂತಲ್ಲಾ ಆತ’.

‘ಅಕ್ಕಸಾಲಿ ಚಿನ್ನಪ್ಪನೋ. ಹೀಂಗೇ ಮಾಡಿಕೊಗಿ, ಬಸವಣ್ಣನ ಗುಡಿತಾವ ಇಚಾರಿಸಿ. ಏಳಾರ್ಥಿ.’ ಎಂದವನೇ ಆತ, ಅಷ್ಟು ಮಾತಾಡಿದುದೇ ಹೆಚ್ಚಾಯಿತೆಂಬಂತೆ ಹೊರಟು ಹೋದ. ಆತ ಹೇಳಿದ ದಾರಿಯನ್ನು ಹಿಡಿದು ನಡೆದೆ. ಬಸವಣ್ಣನ ಗುಡಿಯ ಬಳಿಯಲ್ಲಿ ವಿಚಾರಿಸಲಾಗಿ, ಅಲ್ಲೇ ಬೀಗಹಾಕೆದ ಬಾಗಿಲ ಮನೆಯೊಂದು ಚಿನ್ನಪ್ಪನ ಮನೆಯೆಂದು ತಿಳಿಯಿತು. ಅಲ್ಲೇ ಕೂತು, ಮೂರು ನಾಲ್ಕು ಜನರನ್ನು

ವಿಚಾರಿಸಿದ ಮೇಲೆ, ‘ಚಿನ್ನಪ್ಪ ಹಳ್ಳಿಯಲ್ಲಿಲ್ಲವೆಂದೂ ಯಾವುದೋ ಹಳ್ಳಿಗೆ ಆಟ ಕಟ್ಟಿಸಲು ಹೋಗಿರಬೇಕೆಂದೂ, ಆದಿನ ಸಂಜೀ ಬಂದರೆ ಬರಬಹುದು, ಇನ್ನೂರು ದಿನದ ಮೇಲೆ ಬಂದರೂ ಬರಬಹುದು. ಅವನಿಗೆನು ಮನೇನಾ, ಮಾತಾನೀ? ಎಂದು ತಿಳಿಯಿತು.

ಆ ಉತ್ತರ ಕೇಳಿ ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಾನು ಏನೋ ಒಂದೆರಡು ಗಂಟೆಗಳಲ್ಲಿ ಮುಗಿಯುಬಹುದಾದ ಕೆಲಸ, ಚೇಗ ಹಿಂದಿರುಗುವುದು ಎಂದು, ಅಲ್ಲಿರಲು ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಬೇ ಬಂದಿದ್ದೆ. ಈಗ ನೋಡಿದರೆ, ಕೆಲವು ಗಂಟೆಗಳ ಕಾಲ ವೆಲ್ಲ, ಅದ್ವಯ ಕಟ್ಟಿದ್ದಾದರೆ, ಕೆಲವು ದಿನವೇ ಚಿನ್ನಪ್ಪನಿಗಾಗಿ ಕಾಮ ಬೇಕೆನೋ ಎಂಬ ಪರಿಸ್ಥಿತಿ. ಅಲ್ಲೇಇರುವುದೇ, ಬಿಡುಪುದೇ? ಒಂದು ವೇಳೆ ಚಿನ್ನಪ್ಪ ಸಂಜೀಗೆ ಬಂದರೂ, ಆತನೋಂದಿಗೆ ಮಾತಾಡಿ ಹಿಂದಿರುಗುವ ದಾರಿಯೇನು? ಈತ್ತಲಲ್ಲಿ ಹಿಂದಿರುಗುವುದು ಸಾಧ್ಯವಿಲ್ಲ. ಇಲ್ಲೇ ಇರುವುದು ಎಲ್ಲಿ? ಇರುವ ವಿಚಾರ ಆಚೆಗಾಯಿತು, ಈಗ ನನಗೇನು ಹೇಳುತ್ತೀ ಎಂದು ಘಟ್ಟಿಸಿ ಕೇಳಿತು ಹಸಿದ ಹೊಟ್ಟಿ. ಅದರ ಪ್ರಶ್ನೆಗೆ ಉತ್ತರ ಕೊಡಲೇಂದು, ಹಳ್ಳಿಯಲ್ಲಿ ಯಾವುದಾದರೂ ಬೃಹಕ್ಕಣರ ಮನೇಯಿದೆಯೇ ಎಂದು ವಿಚಾರಿಸಿದೆ. ಯಾರೋ ಪುಣ್ಯತ್ವನೊಬ್ಬ, ಹಳ್ಳಿಯಲ್ಲಿದ್ದ ಒಂದೇ ಒಂದು ಬೃಹಕ್ಕಣರ ಮನೇಯ ಬಾಗಿಲು ತೋರಿಸಿದ. ಅಲ್ಲಿ ಅನುಕೂಲವಾದರೆ, ಆ ರಾತ್ರಿಯನ್ನು ಅಲ್ಲೇ ಕಳಿದು ಸಂಜೀ ಚಿನ್ನಪ್ಪನನ್ನು ನೋಡಿ, ಮಾರುದಿನ ಉಂಗಿ ಹಿಂದಿರುಗುವುದು ಎಂದು ಕೊಂಡೆ.

ಆದರೆ ಬಾಗಿಲು ತಟ್ಟಿದ ಮೇಲೆ ನನ್ನ ಉಕೆ ನಿಜನಾಗದು ಎನಿಸಿತು. ನಾನು ಅವರ ಮನೇಯ ಬಾಗಿಲು ತಟ್ಟಿದ ಸದ್ದು ಹಳ್ಳಿಗೆಲ್ಲಾ ಕೇಳಿಸಿರಬೇಕು. ಆದರೂ, ಹತ್ತು ನಿಮಿಷ ಒಂದೇ ಸಮನೇ ಬಾಗಿಲು ತಟ್ಟಿದರೂ, ಒಳಗಿದ್ದ ವರಾರೂ, ಇರುವ ಕುರುಹು ಕೂಡಾ ತೋರಿಸಿಕೊಳ್ಳಲಿಲ್ಲ. ನಾನೂ ಯಾರೂ ಬಾಗಿಲು ತೆಗೆಯಲಿಲ್ಲ, ಹಾಳಾಗಲಿ ಎಂದು ಹೊಂದಕ್ಕೆ ಹೋಗಿದೆ, ಹಬ್ಬಿ ಹಿಡಿದು ಬಾಗಿಲು ತಟ್ಟುತ್ತಾ, ‘ಸ್ವಾಮಿ,

ಸ್ವಾನೀ' ಎಂದು ಕೂಗುತ್ತಾ ನೀಂತೇ ಇದ್ದೆ. ಎಪ್ಪೋನ್ ಹೊತ್ತಿನ ಮೇಲೆ, ಒಳಗೆ ಯಾರೋ ಗಂಡಸು ವಾತಾಡಿದ ಧ್ವನಿ ಕೇಳಿತು.

'ಯಾವೋನೋ ಒಂದು ಗಂಟೀಯಿಂದ ಬಡುಕೋತಾ ಇದಾನೆ. ನೋಡು.' ಆ ಧ್ವನಿಯಲ್ಲಿ ಕರೆಯುವವರು ಯಾರೆಂದು ತಿಳಿದುಕೊಳ್ಳು ಬೇಕೆನ್ನುವ ಆಸಕ್ತಿಗಂತ, ತಾತ್ವರವೇ ಹೆಚ್ಚಿತ್ತು.

'ಇಪ್ಪೆತ್ತನಲ್ಲಿ ಇನ್ನಾರು ಬರ್ತಾರೆ. ಯಾವನೋ ಕೂಳಿಗೆ ವಸ್ತ್ರಿಸಿರಬೇಕು. ಹಳ್ಳಿಲಿ ಬಾಹ್ಯಣರ ಮನೇಂತ ಇದ್ದರೆ ಸಾಕು, ಬಂದೋರೆಲ್ಲ ಕಾಗೇ ಬಳಗ ದೇಳಿಕೊಂಡು, ಅನ್ನಕ್ಕೆ ಮೂಲವಾಗ್ತಾರೆ.' ಎಂದಿತು ಹೆಣ್ಣು ಧ್ವನಿ; ಒಂದುಮೇಳಿ ಅವರು ಅನ್ನವಿಟ್ಟು, ಆ ಅನ್ನ ತಿನು ತ್ತಿದ್ದರೆ, ಅದು ಹಾಗೇ ಹೊರಬರಬೇಕು ಅಂಥ ಧ್ವನಿಯಲ್ಲಿ.

'ಹಾಗೇ ಇದ್ದರೆ ಹಾಜಾದೋನು ತಟ್ಟಿ ತಟ್ಟಿ ಬಾಗಿಲು ಮುರಿದು ಹಾಕ್ತಾನೆ, ಬಾಗಿಲು ತೆಗೆದು, ಮನೇಲಿ ಗಂಡಸರು ಯಾರೂ ಇಲ್ಲಾಂತ, ಆಚಿಗೆ ಅಟ್ಟಿಬಿಡು' ಎಂದಿತು ಗಂಡಸಿನ ಧ್ವನಿ.

ಆ ಮನೆಯ ಬಾಗಲಿಗೆ ಅನ್ನವನ್ನು ರಸಿ ಬಂದುದಕ್ಕೆ ನನ್ನಮೇಲೆ ನನಗೇ ಸಿಟ್ಟು ಬಂದಿತು. ಆದರೂ ಹಸಿವನ ಜೋರು, ಬಾಗಿಲು ತೆರೆದ ಮೇಲೆ ಮನಸು ಬದಲಾಯಿಸಿಯಾರೋ ಏನೋ ಕಾದು ನೋಡು ಎಂದಿತು. ಮತ್ತೆ ಬಾಗಿಲು ತಟ್ಟಿದೆ.

ಆದರೆ ಬಾಗಿಲು ತೆರದ ಗೃಹಿಣಿ, ನನ್ನ ಮುಖ ನೋಡಿ, ಒಳಗೆ ಗಂಡ ಹೇಳಿದ ವಾತನ್ನು, ಬಿರುಗಾಳಿಯ ವೇಗದಿಂದ ಹೇಳಿ ಮುಖಕ್ಕೆ ಹೊಡಿಯುವಂತೆ ಬಾಗಿಲು ಹಾರಿದಳು. ಮತ್ತೆ ಎರಡು ನೈಮಿಷ ತಟ್ಟಿದರೂ ಸದ್ದೇ ಬರಲಿಲ್ಲ. ಆಧ್ಯಾತ್ಮವನ್ನು ಶಿಷ್ಟಿಸಿ ಹಿಂಡಿರುಗಿದೆ. ಹೊಟ್ಟಿಯ ಆತುರ ಹೊತ್ತಾದಂತೆ ಹೆಚ್ಚಿಗುತ್ತಿತ್ತು. ಅದನ್ನು ತಣಿಸಲು ಬೇರಾವ ದಾರಿಯೂ ಕಾಣದೆ, ಬಸವಣ್ಣನ ಗುಡಿಯ ಹತ್ತಿರದಲ್ಲಿದ್ದ ಲಿಂಗ ಯಿತರ ಅಂಗಡಿಯಲ್ಲಿ ಅಷ್ಟ ಮಂಡಕ್ಕೆ, ಕಾರದ ಮೆಣಸಿನ ಕಾಯಿ, ಕೊಬ್ಬರ ಚಿನ್ನಿಯನ್ನು ತಿಂದು, ಅಂಗಡಿಯಾಕೆ ದಯವಿಟ್ಟು ಕೊಟ್ಟ ನೀರು ಕುಡಿದು, ಬೇರೆಲ್ಲೂ ಇರಲು ತಾವು ಕಾಣದೆ, ಹಳ್ಳಿಯ ಹತ್ತಿರವಿದ್ದು

ತೋರೆಯ ಬದಿಯ ಹೊಂಗಿಯ ಮರದ ನೇರಳಿಗೆ ಹೋಗಿ, ಸೋತ ಮೈ ಶಾಚಿದೆ. ಮನಸ್ಸಿಗೆ ಜನ ತುಂಬಿದ ಉರಿಗಿಂತ, ಜಲಪಾತದ ಮಂಜುಳ ನಿನಾದದೊಂದಿಗೆ ತಂಗಾಳಿ ಸುಳಿವ ಕಾಡು ಹಾಯಿ ಎನಿಸಿತು.

ನನಗೇನೋ ಈ ಉರಿನ ಸಹವಾಸ ಸಾಕು, ವಿಷಯ ತಿಳಿಯದಿದ್ದರೆ ಪೀಡಿ ಕಳೆಯಿತು; ಮೈಯ ದಣಿನ್ನು ಕೊಂಬ ಆರಿದ ಕೂಡಲೇ ದುರ್ಗದತ್ತ ನಡೆದು ಬಿಡೊಇ ಎನಿಸಿತು. ಹಾಗೆಂದುಕೊಂಡೇ ಕಣ್ಣ ಮುಚ್ಚಿಕೊಂಡೆ. ಅಷ್ಟೇ ನೇನಷ್ಟು. ವತ್ತೆ ಏನೋ ಗದ್ದಲವಾಗಿ ಎಚ್ಚರಾಯಿತು. ಏನೆಂದು ನೋಡಿದೆ. ಸೂರ್ಯ ಆಗಲೇ ಗುಡ್ಡದ ತುದಿಯಿಂದ ಪಶ್ಚಿಮಕ್ಕೆ ಇಳಿಯುತ್ತಿದ್ದ. ತೋಪಿನಲ್ಲಿ ನೂರಾರು ನವಿಲುಗಳು ಕೇರೆಹಾರೆ ಕುಣಿಯುತ್ತಿವೆ. ಹಾಗೇ ನೋಡುತ್ತಿರುವಾಗ ಗುಡ್ಡದ ಓರೆಯಲ್ಲಿ ಜಂಕೆಗಳ ಮಂದಿಯೋಂದು ವೇಗವಾಗಿ ಓಡಿ ಕಣ್ಣ ಮರೆಯಾಯಿತು. ಆ ನವಿಲು, ಜಂಕೆ, ಅಸೋನ್ನಿಖಿ ಸೂರ್ಯನ ರಕ್ತ-ಸುವರ್ಚ ಕಾಂತಿ, ಮೃದಂಗನಾದದಂತೆ ಮಾಡಿವ ಜಲಪಾತದ ಗಭೀರ ಫೇನ,ಹಸಿರುತ್ತೋಷು, ಕಲ್ಲಿನ ಮೇಲೆ ಬಿಳಿನೋರಿಯ ಮುತ್ತು ತೂರಿತ್ತಾ ಹರಿವ ರುಂರಿತ್ತೋ ಮಲಗಿದವನು ಕನಸಿನ ಸ್ವರ್ಗದಲ್ಲಿ ಕಣ್ಣಿರೆದನೋ ಎನ್ನಿಸಿತು. ಬಿಟ್ಟು ಕಣ್ಣ ಬಿಟ್ಟುಂತೆಯೇ ನೋಡುತ್ತಾ ಕುಳಿತುಬಿಟ್ಟೆ. ಎಷ್ಟೋ ಹೊತ್ತಿನ ಮೇಲೆ, ತೋರೆಯ ತಣ್ಣೀರಿನಲ್ಲಿ ಮುಖ ತೋಳಿದುಕೊಂಡಾಗ. ದಿಕ್ಕೆಲ್ಲದ ಪರಂಖಾರಿನಲ್ಲಿರುವುದು ಅರಿವಾಯಿತು. ನೋಡ ನೋಡುತ್ತಿದ್ದಂತೆ ಸೂರ್ಯನು ಗುಡ್ಡದ ಬದಿಗೆ ಜಾರಿ ಮಬ್ಬು ಕತ್ತಲಾಗಿ, ಉರಿಗೆ ಹಿಂದಿರುಗುವ ಆಸೆ ದೂರವಾಗಿ, ಕತ್ತಲಂತೆ ಎದೆಯಲ್ಲಿ ಭರ್ವಾವೂ ಕವಿಯಿತು. ದೇವರಿಟ್ಟುಂತಾಗಲಿ ಎಂದು ಮತ್ತೆ ಹಳ್ಳಿಯೋಳಿಗೆ ಪ್ರವೇಶ ಮಾಡಿ, ಬಸವಣ್ಣನ ಗುಡಿಯ ಬಳಿ ತೆರಳಿದೆ.

ದೀಪವನ್ನ ಆಸಿಗೆ ಹೋಲಿಸುವುದೋಂದು ಕಾವ್ಯ ಸಂಪ್ರದಾಯ. ಬಹು ಸಂದರ್ಭಗಳಲ್ಲಿ ಅಸಹಜವಾಗಿ ತೋರುವ ಆ ಹೋಲಿಕೆ, ಆ ದಿನ ನನಗೆ ನಿಜವೆಂದು ತೋರಿತು. ತೋಪಿನಿಂದ ನಾನು ಉರ್ಜಾಳಗಿನ ಬಸವಣ್ಣನ ಗುಡಿಯ ಬಳಿ ಹೋಡಾಗ, ಅದುವರೆಗೂ ಹಾಕಿದ್ದ ಚಿನ್ನಪ್ಪನ

ಮನೆಯ ಬಾಗಿಲು ತೆರೆದು, ತೆರೆದ ಬಾಗಿಲಿನೊಳಗಿನಿಂದ, ಸಣ್ಣಗೆ ಮಣು ಗುವ ಸೀವೆಯೆಣ್ಣೆ ದೀಪದ ಬೆಳಕು ಕಾಣಿಸಿತು. ದೀಪವನ್ನು ನೋಡಿ ಎದೆಯಲ್ಲಿ ಕವಿದಿದ್ದ ನಿರುತ್ತಾಹದ ಜಡತೆ ಕೊಂಚ ಕಡವೆಯಾಯಿತು.

ಬಾಗಿಲ ಬಳಿ ಹೋಗಿ ಇಟಕು ಹಾಕಿದೆ. ಒಳಗೆ ಈಚಲ ಚಾವೆಯ ಮೇಲೆ ಯಾರೋ ವಾಲಿದ್ದರು. ಬಧಿಯ ಮೂಲೆಯಲ್ಲಿ ಒಂದು ಜೊತೆ ತಬಲಾ, ಹಾರ್ಲೌಸಿಯನ್‌ ಕಾಣಿಸಿತು. ನೇಲದ ತುಂಬಾ ಬೀರಿ, ಕಡ್ಡಿಯ ತುಂಡುಗಳು, ಬೀಡಿಯ ಬೂದಿ. ಎಮ್ಮೋದಿನ ವಾಸಮಾಡದೆ ಬಿಟ್ಟೆ ಮನೆಯಂತಿತ್ತು.

ಒಂದೆರಡು ಬಾರಿ ಬಾಗಿಲು ಸದ್ದುಮಾಡಿದೆ. ಮಲಗಿದ ವೃತ್ತಿ ಏಳಲಿಲ್ಲ. ಕೊನೆಗೆ ‘ಚಿನ್ನಪ್ಪನವರೇ’ ಎಂದು ಕೂಗಿದಾಗ ಮಲಗಿದ ಮನುಷ್ಯ ಅಲುಗಾಡಿದ. ಎರಡನೆಯ ಬಾರಿ ಕೂಗಿದಾಗ ಮಗ್ಗಲಿಗೆ ಹೊರಳಿ, ಬಾಗಿಲು ಕಡೆ ತಿರುಗಿ ನೋಡಿ—

‘ಯಾರದು?’ ಎಂದು ಕೇಳಿದ, ಬಳಲಿ ಭಾರವಾದ ಒರಟು ಧ್ವನಿಯಲ್ಲಿ.

‘ಚಿನ್ನಪ್ಪನವರು ಮನೆಯಲ್ಲಿದಾರೆಯೇ?’

‘ನಾನೇ ಚಿನ್ನಪ್ಪ. ಏನಾಗ ಬೇಕು?’

ಈತನೂ ಚೆಳಗಿನ ಬ್ರಹ್ಮಣರ ಮನೆಯಂತೆಯೇ ಹೊರಗಿನಿಂದಲೇ ಅಂತ್ಯವನೇನೋ ಎಂದು ಗಾಬರಿಯಾಯಿತು.

‘ಒಳಗೆ ಒರಬಹುದೇ?’

‘ಬಣ್ಣಿ.’

ಆ ಮಾತು ಕೇಳಿ ಕೊಂಚ ಧ್ವನಿಯವಾಯಿತು. ಒಳಗೆ ಹೋಡಿ.

‘ಕೂತುಕೊಳ್ಳಿ. ಎನ್ನೇಕಾಗಿತ್ತು?’

ಬೀಡಿ, ಬೆಂಕಿ ಕಡ್ಡಿ, ಬೂದಿ, ಕಸಗಳು ಸಮಸಮಾಗಿ ತುಂಬಿದ ನೇಲದ ಮೇಲೆ, ಕರವಸ್ತುದಿಂದ ಧೂಳು ಹಾರಿಸಿ, ಹಾಗೇ ಹಿಂಜರಿಯುತ್ತಾ ಕುಳಿತುಕೊಂಡಿ.

‘ ಚ್ಯಾನೆ ಮ್ಯಾಲೆ ಬಸ್ಸಿ, ನೇಲ ಬಾಳ ಹೊಲಸಾಗಿದೆ. ಯಾವುದರು ನಿಮ್ಮದು?’

ಆತ ಹೇಳಿದಂತೆ ಚಾಪೆಯ ವೇಲೆ ಜರುಗಿದೆ. ನುಲಗಿದ ಚಿನ್ನಪ್ಪೆ ಎದ್ದು ಗೋಡಿಗೋರಿಕೊಂಡು ಕುಳಿತ.

‘ ನನ್ನದು ಚಿತ್ತದುಗ್ರ. ನಿಮ್ಮನ್ನು ನೋಡಲೆಂದೇ ಇಲ್ಲಿಗೆಬಂದೆ, ಇವತ್ತು ಚೇಳಿಗೆ. ನೀವು ಉರಲ್ಲಿರಲಿಲ್ಲ.’

‘ ಹೌದು. ನಿನ್ನೆ ಸಂಚೇನಾಗ ಹೊಡೋನು ಈಗ್ಗೇ ಬಂದದ್ದು. ಇಮ್ಮೆತ್ತು ಎಲ್ಲಿದ್ದಿ?’

ಚೆಳಗಿನಿಂದ ಹಳ್ಳಿಯಲ್ಲಿ ನಾನು ಪಟ್ಟ ಭವಣಿಯನ್ನು ವಿವರಿಸಿದೆ. ಬಾಹ್ಯಣರ ಮನೆಯಲ್ಲಿ ನನಗಾದ ಪರಾಭವವನ್ನು ಹೇಳಿದಾಗ—

‘ ಜೋಯಿಸರ ಶೀನಪ್ಪನೋರೇ ಹಾಗೆ. ಎಂಜಲು ಕೈಲಿ ಕಾಗೆ ಹೊಡಿಯೋಲ್ಲ. ಅವರೊಬ್ಬರನ್ನು ಅನೇಕ್ಕಿಡ್ಯಾಕೆ. ಆ ಉರೋ ಹಂಗಿ. ಸತ್ತರೂ ಕೇಳೋರು ದಿಕ್ಕಿರೋಕಿಲ್ಲ. ಉರಿನೋರಿಗೆ ಇಲ್ಲ. ಇನ್ನು ನಿಮ್ಮಾಧ ಹೊರಿಗಿನವರನ್ನು ಕೇಳೋರು ಯಾರು? ಸತ್ತರೆ ಹೊಳೋಕೂ ಒರೋದಿಲ್ಲ. ಎಲ್ಲ ಬಿಟ್ಟು ನೀವ್ಯಾಕೆ ಈ ಹಾಳು ಕೊಂಡೆಗೆ ಬಂದಿರಿ? ಎಂದ ಚಿನ್ನಪ್ಪ ಒಣಿದ, ಕಹಿಯಾದ ಘ್ಯನಿಯಲ್ಲಿ.

‘ ನಾನು ನಿಮ್ಮನ್ನು ಹುಡುಕಿಕೊಂಡು ಬಂದ ವಿಚಾರದ ಈ ದೊಡ್ಡದು. ನಿಧಾನವಾಗಿ ಹೇಳುತ್ತೇನೆ. ಹಗಲಂತೂ ಏಕಾದಶಿಯಾ ಯಿತು. ಈಗಲಾದರೂ ಉಟ್ಟಕ್ಕೇನಾದರೂ ಮಾರ್ಗವಾದಿತೆ?’ ಎಂದೆ.

‘ ಉಟ್ಟದ ಯೋಚನೆ ಬಿಟ್ಟುಬಿಡಿ. ಎಲ್ಲಾರೂ ಅಷ್ಟು ಹಾಲು ಸಿಕ್ಕಿದೇನೋ ನೋಡಿಕೊಂಡು ಬ್ರಿನಿ. ನಿಂಗಪ್ಪನ ಅಂಗಡಿಲಿ ಬಾಳಿ ಅಣ್ಣೋ ಏನಾರ ಇದ್ದೆ ತನ್ನಿ. ಇಬ್ಬಿಗೂ ಅದೇ ಆಗ್ತದೆ’ ಎಂದು ಚಿನ್ನಪ್ಪೆ ಎದ್ದು, ಬೇರೊಂದು ಮೂಲೆಯಲ್ಲಿದ್ದ ಅಲ್ಯುಮಿನಿಯಂ ಪಾತ್ರೆ ಹಿಡಿದು ಹೊರಟಿ. ಆತ ಬರುವ ವೇಳಿಗೆ, ನಾನೂ ಅಂಗಡಿಯಿಂದ ಅಷ್ಟು ಸೇಲಂ ಬಾಳೇ ಹಣ್ಣು, ಮತ್ತು ಮಂಡಕ್ಕೆ ಕಾರಾಶೇವು ತಂಡಿಟ್ಟಿ. ಚಿನ್ನಪ್ಪು

ಹಾಲು ತಂದ ಮೇಲೆ, ಇಬ್ಬರೂ ‘ಉಟ್’ ಮುಗಿಸಿದ ಬಳಿಕ, ಬೀಡಿ ಹಚ್ಚಿಕೊಂಡು ಚಿನ್ನಪ್ಪ, ನಾನು ಬಂದ ಕಾರಣ ಮತ್ತೆ ವಿಚಾರಿಸಿದ. ನಿಫಾನವಾಗಿ ಸಡೆದುದೆಲ್ಲವನ್ನೂ ವಿವರಿಸಿ, ಗೋವಾಲಾಜಾಯರ್‌ರಿಂದ ಆತನ ವಿಕಾರ ತಿಳಿದು, ಅಲ್ಲಿಗೆ ಬಂದುದನ್ನು ಹೇಳಿ—

‘ನಿಮ್ಮ ಹಿರಿಯರು ಯಾರೋ ವೆಂಕಟಸುಭ್ಯಯ್ಯನವರಿಗೆ ತಬಲಾ ಚಾರಿಸುತ್ತಿದ್ದರುತ್ತೇ, ಅವರ ವಿಷಯ ನಿಮಗೇನಾದರೂ ಗೊತ್ತೇ?’ ಎಂದು ಕೇಳಿದೆ.

‘ಹೆಚ್ಚಿನೂ ಗೊತ್ತಿಲ್ಲ. ಏನೋ ಹಿಡೀರು ಹೇಳಿದ್ದು ಅಷ್ಟೇ ಗೊತ್ತಿಲ್ಲ. ಹೆಚ್ಚಿ ಗೊತ್ತಿಲ್ಲದ್ದೂ, ತಬಲಾದ ಮೇಲೆ ಕೈ ಹಾಕೋ ವಾಗ ಅವರ ಹೆಸರು ಹೇಳಿಕೊಂಡರೆ ಮನಸ್ಸಿಗೇನೋ ಹಾಯಾಗುತ್ತೆ. ನಮ್ಮಪ್ಪಯ್ಯ ಸನಗಿ ತಬಲಾ ಕಲಿಸುವಾಗ ‘ವಿದ್ಯಾಕಲಿಯೋರು ವೆಂಕಟ ಸುಭ್ಯಯ್ಯನೋರ ಹಾಗೆ ಕಲೀಬೇಕು. ಇಲ್ಲಿಹೋದ್ದೆ ಕಲಿತ ವಿದ್ಯ ತಲೇಗೆ ಹತ್ತಿತ್ತು ರೀತಿಲ್ಲಾಂತ’ ಹೇಳ್ತೂ ಇದ್ದು.’

‘ಹಾಗಾದರೆ ನಿಮ್ಮ ನನೆಯಲ್ಲಿ ತಲೆತಲಾಂತರದಿಂದಲೂ ತಬಲಾ ಚಾರಿಸುವುದೇ ಕಸುಬಾಗಿತ್ತೇ?’

‘ಉಹೂ. ನಾವೆಲ್ಲಾ ಅಕ್ಕಸಾಲಿಗರು. ನಮ್ಮಪ್ಪಯ್ಯ ವಸಿ ಚಿನ್ನ ಬೆಳ್ಳಿ ಕೆಲಸಾನೂ ವೂಡ್ತು ಇದ್ದ. ಅದ್ದೆ ತಬಲಾಚಾರಿಸೋದೂ ಇದ್ದದ್ದೆ. ಹಿಡೀರು ಕಲಿತ ವಿದ್ಯ, ಬಂದಪ್ಪ ಬರಲಿ ಅಂತ ಕಲಿತೋರು ನಾವೆಲ್ಲಾ.’

‘ಹಾಗಾದರೆ ನೀವೂ ಈಗ ಅಕ್ಕಸಾಲಿ ಕೆಲಸಮಾಡ್ತಿರಾ?’

‘ಉಹೂ. ಆಟ ಕಟ್ಟಿಸೋ ಹುಚ್ಚಿಗೆ ಬಿದ್ದು, ನನಗೆ ಇದೇ ಕಸು ಬಾಗಿ ಹೋಯಿತು.’

‘ಹಾಗಾದರೆ ಆಟ ಕಟ್ಟಿಸುವುದೇ ನಿಮ್ಮ ಕಸುಬೇ?’

‘ಹೂ.’

‘ಅದರಲ್ಲೇ ನಿಮ್ಮ ಜೀವನಕ್ಕೆ ಸಾಕಾಗುವಷ್ಟು ಆದಾಯ ಬರುತ್ತದೆಯೇ?’

‘ ಎಲ್ಲೀ ಆದಾಯ ಸ್ವಾವಿ.. ವರ್ಷದಲ್ಲಿ ಆರುತಿಂಗಳು ಎರಡು ಹೊತ್ತಿನ ಉಟ್ಟಿ ಸಿಕೆನ್ನೋದು ಕವ್ವ. ಕಂಪನಿ ನಾಟಕ, ಸಿನಿಮಾ ಹುಟ್ಟು ಜನಕ್ಕೆ ಹಿಡಿದಿರೋವಾಗ ಬೈಲು ನಾಟಕ ಆದೋರು ಯಾರು, ನೇರೋಡೋರು ಯಾರು ಶುಗ್ಗೀಲೋ, ಉಗಾದಿಗೋ, ಮಹನ್ವವನಿಗೋ, ಅಥವಾ ಜಾತ್ರೀಲೋ—ಯಾವಾಗಲಾದರೂ ವರ್ಷಕೆನ್ನೂಂದು ದಿನ, ಮುಖಕ್ಕೆ ಬಣ್ಣ ಹಚ್ಚಿಕೊಳ್ಳೋ ಹುಟ್ಟಿರೋರು ಬಯಲ ನಾಟಕ ಅಂತ ಆಡ್ತಾರೆ. ಅಷ್ಟೇ. ಅವಶ್ಯ ಮುಗ್ಗಿತು ಅಂದೆ, ಮತ್ತೆ ವರ್ಷಕಾಲ ಯಾರೂ ನೀನು ಬದುಕಿದೀಯಾ, ಸತ್ತಿಯಾಂತ ಕೇಳೋಲ್ಲ.’

‘ ಒಂದು ನಾಟಕ ಆದಿಸಿದರೆ ನಿಮಗೇನು ಸಿಕ್ಕುತ್ತೇ?’

‘ ಏನು ಸಿಗ್ಗುದೆ, ನಮ್ಮಮೃನ ಪಿಂಡ. ಪ್ರಾಕ್ಷೇಸು ನಡೆಯೋ ಅಪ್ಪ ದಿನ ಉಟ್ಟಿ, ತಿಂಡಿ, ಕಾಫಿ, ಬೀಡಿ ಖಚುಂ ಕಳೇತದೆ. ನಾಟಕ ಮುಗಿದ ವೇಲೆ ಎದೋ ಹತ್ತೊಂದ್ರೀ ಕೈಗಿಟ್ಟು ಕಳಸ್ತಾರೆ. ಅಷ್ಟೇ.’

‘ ಅಷ್ಟರಲ್ಲೀ ಜೀವನ ನಡೆಯುತ್ತದೆಯೇ?’

‘ ಆದು ನಡೆಯೋಲ್ಲ, ನಾವು ನಡಿಸಬೇಕು. ಇಲ್ಲಾಂದೇ ಈ ಕಸಬು ಬಿಟ್ಟುಬಿಡಬೇಕು. ಆದೆ ಈಗ ಇದನ್ನು ಬಿಟ್ಟು ಏನು ನಾಡಲಿ? ನಡು ಹೋಳೇಲಿ ದೋಷಿ ಕೈ ಬಿಟ್ಟು ಹಾಗಾಗುತ್ತೇ.’

‘ ನಿಮಗೇನೋ ಹೇಗೋ ಆಗಬಹುದು. ಆದರೆ ಹೆಂಡಿರು ಮಕ್ಕಳ ಪಾಡು?’

‘ ಆದೆಲ್ಲಾ ಇದ್ದೋರಿಗೆ ಆ ಯೋಚನೆ.’

‘ ಅಂದರೆ....ನಿಮಗೆ ಮದುವೆಯಾಗಿಲ್ಲವೇ?’

‘ ಒಂದು ಕಾಲಕ್ಕೆ ಆಗಬೇಕೂಂತ ಇದ್ದೆ. ಈಗ ಅದ್ವಾನ ಯೋ ಚ್ಚೀನೂ ಇಲ್ಲ. ಹಚ್ಚಿಗಿದ್ದಲ್ಲಿ ಮೇಯೋದು; ಬೆಳ್ಳಿಗಿದ್ದಲ್ಲಿ ಮಲಗೋದು, ಅಷ್ಟೇ....ಎಲ್ಲೀ ಹಾಳು ಮಾತು ಹೇಳಿ. ಅದೆಲ್ಲಾ ಕಟ್ಟಿಕೊಂಡು ಏನಾಗ ಬೇಕು. ಈಗ ನಿಮಗೇನಾಗಬೇಕುಹೇಳಿ. ತಿಳಿದಪ್ಪ ಹೇಳಿ ಮಲಗ್ಗೀನಿ. ಮೂರಿನ್ನಿಂದಸಾಕಾಗಿ ಹೋಗಿದೆ ಜೀವಕ್ಕೆ. ನಿಮ್ಮಗ್ಗ ಬೆಳಗ್ಗಿಂದ ಉಪಾಸ

ವನ್ನು ಸಾಗದೆ. ಜಟಾಪಟ್ಟೆ ಅದೇನ್ನೇಕೋ ಕೇಳಿಟ್ಟೆ ವುಲಕ್ಕೊಳ್ಳು

‘ ಅದೇನೋ ಸರಿ. ನನಗೆ ಬೇಕಾಗಿರೋದು ನಿವಾಗೆ ತಿಳಿದಿರೋ ಅಷ್ಟ ವೆಂಕಟಸುಭ್ಯಯ್ಯನೋರ ವಿಚಾರ. ಹೇಳಿದೆ ತುಂಬಾ ಉಪಕಾರ ವಾಗುತ್ತೇ.’

‘ಹಂಗಾದ್ದೆ ಸರಿ.’

ಎಂದು ಚಿನ್ನಪ್ಪ ತನಗೆ ತಿಳಿದ ವಿಚಾರ ಹೇಳಲು, ಸಿದ್ಧನಾಡ.

ತಾನು ಹೇಳಬೇಕೆಂದಿದ್ದ ವಿಚಾರವನ್ನು, ಎಲ್ಲಿಂದ ಹೇಗೆ ಆರಂಭಿಸ ಬೇಕೆಂದು ಚಿನ್ನಪ್ಪನಿಗೆ ಕೂಡಲೇ ತೋಚಲಿಳಿವೆಂದು ಕಾಣುತ್ತದೆ. ಸ್ವಲ್ಪ ಹೊತ್ತು ಗೊಡೆಯನ್ನೇ ದಿಟ್ಟಿಸುತ್ತಾ ಒಂದೆರಡು ಬೀಡಿ ಎಳೆದ. ಬದಿಯಶ್ಲಿದ್ದ ಹಾನೋರ್ನಿಯಂ ಬಾರಿಸಿದ; ತಬಲಾ ಎಳೆದುಕೊಂಡು, ಸಣ್ಣಗೆ ಬಾರಿಸಿ—

‘ಅದೇನು ಹೇಳಬೇಕೂಂತ ಗೊತ್ತಾಗೋದಿಲ್ಲ. ನೀವೇ ಇಂಥ ವಿಚಾರ ಏನು ಅಂತ ಕೇಳಿದೆ ಹೇತ್ತೋನಿ?’ ಎಂದ.

‘ನನಗೆ ಅವರ ವಿಚಾರ ಹೆಚ್ಚೇನೂ ಗೊತ್ತಿಲ್ಲ. ಆದ್ದರಿಂದ ಇದು ಹೇಳು ಎಂತ ಹೇಗೆ ಕೇಳಲಿ?’

‘ನಿವಾಗೇನು ಗೊತ್ತಿದೆ ಹೇಳಿ. ಆಮೇಲೆ ನಿವಾಗೆ ಗೊತ್ತಿಲ್ಲದಿರೋ ದನ್ನು ನಾನು ಹೇತ್ತೋನಿ.’

ಅದು ಸರಿ ಎನಿಸಿತು. ಲಿಂಗಾಜೋಯಿಸರು, ಮುರುಗೀಂದ್ರಪ್ಪ ನವರು, ಗೊಸಾಲಾಚಾರ್ಯರು ಹೇಳಿದುದನ್ನೂ, ದಾನಶಾಸನದ ವಿಷಯ ವನ್ನೂ ಹೇಳಿ ‘ನನಗೆ ಅಷ್ಟೇ ಗೊತ್ತಿರೋದು’ ಎಂದೆ.

‘ವೆಂಕಟಸುಭ್ಯಯ್ಯನೋರು ಸಂಗೀತ ಕಲ್ತ ವಿಷ್ಯ ಅವರ್ಜರೂ ಹೇಳಿಲ್ಪು?’

‘ಉಂಟೂ. ಬಹುಶಃ ಅವರಿಗೂ ತಿಳಿಯದೋ ಏನೋ.’

‘ಇರ್ಮೋದು. ಆವರು ಸಂಗೀತ ಕಲಿತದ್ದು, ಅದು ಆವರಿಗೆ ಒಲಿದದ್ದು ಒಂದು ಕಥೆಯೇ. ನಮ್ಮಪ್ಪಯ್ಯ ಭಾರಿ ವಣಿನೆ ಮಾಡಿ,

ಬಣ್ಣ ಕಟ್ಟಿ ಹೇಳ್ತು ಇದ್ದ. ಅದನ್ನು ಕೇಳಿದ ಮ್ಯಾಲೆ ನಮಗೂ ಹಾಗೇ ಅಸಿಸೋದು. ಹಾಗೆ ಕಲಿಬೇಕೂಂದೂ ಈ ಕಾಲದಲ್ಲಿ ಕಲಿಸೋರು ಯಾರು? ಹಾಗೆ ಕಲಿಯೋರಾದೂ ಎಲ್ಲಿದಾರೆ? ನಾಟಕದಾಗಿನ ಮೂರು ಮಾತು ಕಲಿತುಕೊಳ್ಳುತ್ತೇ ಪ್ರಾಣ ಬಿಡ್ಡನೆ ಈಗನ ಜನ. ಕಲಿಸಬೇಕಾದೆ ಅವರ ಹೊತ್ತು ಕಾದು, ಮಜ್ಞ ಹಿಡಿದು, ಕಲಿಸಿಕೊಟ್ಟು ನನ್ನ ಮಯಾದ ಉಳಿಸಿಕೋಬೇಕು. ಇಲ್ಲಾಂದ್ದೇ ನಮಗೇ ಅವವಾನ ಅದೆಲ್ಲಾ ಪುಣ್ಯವಂತರ ಕಾಲ.’

ಎಂದು ಚಿನ್ನಪ್ಪ ತಾನು ಹೇಳಲಿದ್ದ ಕಥಿಗೆ ಆರಂಭಮಾಡಿದ.

## ೬

‘ಗೋಪಾಲಾಚಾರು ಹೇಳಿದ್ದು ಕೇಳಿದಿರಲ್ಲಾ, ನವ್ಯಪ್ರಯ್ಯನೂ ಹಾಗೇ ಹೇಳ್ತು ಇನ್ನ—ನೆಕಟಿಸುಬ್ಬಯ್ಯನೋರಿಗೆ ಚಿಕ್ಕಂದಿನಿಂದಲೇ ಸಂಗೀತ ಅಂದೆ ಪ್ರಾಣ ಅಂತಿ. ಎಲ್ಲಾದರೂ ಯಾರಾದೂ ಸಂಗೀತ ಹೇಳ್ತು ಇನ್ನೇ ಕೇಳಿತೋದಿರಲಿ, ಜೇನು ಜಯ್ಯ ಅಂದರೆ, ದುಂಬಿ ಹಾರ್ತಾ ಇದೆ, ನೀರು ಸದ್ಗು ಮಾತ್ರ ಇದ್ದೆ, ಆ ಸದ್ಗುನ್ನೇ ಕೇಳ್ತು ನ್ನೇ ಮರ್ತು ಬಿತ್ತಾ ಇದ್ದಂತೆ ನೆಕಟಿಸುಬ್ಬಯ್ಯನೋರು. ವಯಸ್ಸಾಗ್ತಾ ಆಗ್ತಾ ಈಗಿಳು ಮತ್ತತಷ್ಟು ಬಲಿತು. ಹತ್ತು ಹನ್ನೆರಡು ವರ್ಷದ ಹುಡುಗ, ದುರ್ಗ ದಲ್ಲಿರಲಿ, ಇಷ್ಟತ್ತು ನ್ನೆಲಿ ಸುತ್ತಿನಲ್ಲಿ ಎಲ್ಲಾದರೂ ಸಂಗೀತಾನೋ, ನಾಟಕಾನೋ ಇದೆ ಅಂದೆ ಸರಿ, ಮನ್ನೇಲಿ ಹೇಳಿದೆ ಕೇಳಿದೆ ಎದ್ದು ಬಿಡೋನು. ಎರಡೆರಡು ದಿನ ಮನೇ ಕಡೇನೇ ಸುಳಿತಿರಲಿಲ್ಲ. ವೊದ ವೊದಲು, ನರಸಿಂಹ ಜೋಯಿಸರೂ, ಅವರ ಮನೆಯವರೂ, ಮಗ ಮನೆಗೆ ಬರದೆ ಹೋದರೆ ಒದ್ದಾಡಿ ಜೀವ ಬಿಡೋನು, ಉರೆಲ್ಲಾ ಹುಡುಕಿ ಸೋರು; ಸುತ್ತಮುತ್ತಲ ಉರುಗಳಿಗೆ ಆಳು ಕಳಿಸೋರು. ಆದರೆ ಬರ್ತಾ ಬರ್ತಾ ಅವರಿಗೂ ಮಗನ ನಡತೆ ಅಭ್ಯಾಸವಾಗಿ, ಅಷ್ಟು ಒದ್ದಾಡುವುದನ್ನು ಬಿಟ್ಟರು.

‘ಮಗನಿಗೆ ಸಂಗೀತದ ಹುಟ್ಟಿದೆ ಎಂತ ತಿಳಿದ ಜೋಯಿಸರು, ಉರೆ’  
ಲೀಡ್ ಸಂಗೀತ ವಿದ್ವಾಂಸರಿಂದ ಮಗನಿಗೆ ಪಾಠ ಹೇಳಿಸಲು ಪ್ರಯತ್ನ  
ಮಾಡಿದರಂತೆ. ಅಲ್ಲೂ ವಿಚಿತ್ರನೇ ಈ ಹುಡುಗ. ಅವರು ಬೇಕಾದ್ದು  
ಹೇಳಿಕೊಡಲಿ, ತನಗೆ ಬೇಕಾದ್ದೇ ಕಲಿಯೋದು, ತನಗೆ ಬೇಕಾದ್ದೇ ಹೇಳಿಯೋದು. ಕ್ರಮವಾಗಿ ಪಾಠ ಹೇಳಿಸಿಕೋ ಅಂದರೆ, ಅದು ಬೇಡ.  
ನಾನು ಕೇಳಿದ್ದ ಹೇಳಿಕೊಡಿ ಎಂಬ ಹಟ್ಟ. ಆ ಕಾಲದಲ್ಲಿ ಸಂಗೀತ  
ಕಲಿಯೋದು ಅಂದರೆ ಬಹಳ ಕಟ್ಟುನಿಟ್ಟು. ಬೆಳಗನ ರೂಪಕ್ಕೇ ಎದ್ದು  
ತಂಬೂರಿ ಹಿಡಿದು, ಶ್ರುತಿ ಸಾಧನೆ, ಅಕಾರ ಸಾಧನೆ ಮಾಡಬೇಕು.  
ಸಂಗೀತಕ್ಕೆ ಸೇವೆ ಮಾಡೋಕೆಂತ ಹೇಚ್ಚಾಗಿ, ಕಲಿಸುವವರ ಸೇವೆ ಮಾಡ  
ಬೇಕು. ಅವರ ಕೆಲಸಕ್ಕೆ ಕತ್ತಿ ಹಾಗೆ ದುಡಿದು, ಅವರು ಹೇಳಿ ಕೊಟ್ಟ  
ಷ್ಟನ್ನ ಕಲಿಯಬೇಕು. ಅವರು ಎಷ್ಟು ಕಲಿಸಿದರೆ ಅಷ್ಟೇ ಶೃಂಖಲೆ;  
ಹಾಗಿತ್ತು. ಆದರೆ ಈ ಹುಡುಗನದು ಎಲ್ಲಕ್ಕೂ ತಿರುಮುಂತ್ರ. ತನಗೆ  
ಬೇಕಾದಾಗ ಹಾಡುವುದು, ಅದನ್ನು ಹಾಗೇಕೆ ಹೇಳಬೇಕು, ಹೀಗೇಕೆ  
ಹೇಳಬಾರದು ಎಂದು ವಾದ ಮಾಡೋದು, ಈ ರಾಗ ಹೀಗೆ ಹೇಳಿಯೋ  
ಬದಲು, ಹಾಗೆ ಹೇಳಿದರೆ ಏನಾಗುತ್ತೇ ಅಂತ ಇದಿರುವಾದಿಸಿ ಕೇಳಿಯೋದು.  
ಆ ಗುರು ಶಿಷ್ಯನ ಸಂಬಂಧ ನೆಲ್ಲಿನೊಸರು ಕಲಿಸಿದ ಹಾಗಾಯಿತು.  
ಸಂಗೀತ ಕಲಿಯೋಕೆಂತ ಹೇಚ್ಚಾಗಿ ಇಬ್ಬರಿಗೂ ವಾಗ್ಘಾದ ಆಗ್ರಾ ಇತ್ತು.

“ ವೆಂಕಟಸುಭ್ಯಯ್ಯನೋರಿಗೆ ಪಾಠ ಹೇಳಿಕೊಡುತ್ತಾ ಇದ್ದವರು,  
ತಿರುಮಲಯ್ಯಾಂತ. ಅರಮನೆಯಲ್ಲಿ ಅವರೂ ಒಬ್ಬರು ಹಾಡುಗಾರರು.  
ಮನುಷ್ಯನಲ್ಲಿ ವಿದ್ಯೆಕ್ಷೇತ್ರ ಗರ್ವ ಹೆಚ್ಚಿತ್ತಂತೆ. ಆರಂಭದ ವಿದ್ಯೆ ಕಲಿಸಲಿಕ್ಕೆ  
ಯಾರಾದರೇನು ಎಂತ ಸರಸಿಂಹಜೋಯಿಸರು ಮಗನನ್ನು ಅವರ ಬಳಿ  
ಕಲಿಕೆಗೆ ಹಾಕಿದ್ದರು. ಒಂದು ಸಲ ಉರಿನಲ್ಲಿ ಹೊರಉರಿನ ವಿದ್ವಾಂಸ  
ರೊಬ್ಬರ ಕಳೀರಿ ಆಯಿತಂತೆ.

“ ಉರಿನಲ್ಲಿ ಎಲ್ಲಿ ಯಾರ ಸಂಗೀತವಾದರೂ, ತಿರುಮಲಯ್ಯಾ  
ಅಲ್ಲಿಗೆ ತನ್ನ ಶಿಷ್ಯರನ್ನು ಕರೆದುಕೊಂಡು ಹೋಗಿ, ಕೇಳಿ ಬರೋನಂತೆ.  
ಅದಾದ ಮರುದಿನ ಅವರ ಮನೇಲಿ, ಅದರದೇ ಚಚೆ. ತಿರುಮಲಯ್ಯಾ

ಕಾಲುನೀಡಿ, ವೈಗಿ ಶಿಶ್ಯರ ಕೈಲಿ ಎಣ್ಣೆ ಒತ್ತಿಸಿಕೊಳ್ಳುತ್ತಾ ಶಿವಿಯಾಗಿ ಕೂತುಕೊಂಡು—‘ಅವರಮ್ಮನ ಸಿಂಡ! ಏನು ಸಂಗೀತ ಹಾಡಿದನೋ, ಅಗಸರ ಕತ್ತಿ ಅವನಿಗಾತ ಮೇಲು. ಹಿಂದೋಳ ಹಾಗೇ ಹಾಡೋದು? ದೇವಗಾಂಧಾರಿ ಹಾಡಿದರೆ ಆರಭಿ ಹಾಗೆ. ಸ್ವರಜ್ಞಾನ ಇಲ್ಲದೋನಿಗೆ ಸಂಗೀತ ಬೇರಿ ಕೇಡು.’ ಎಂದು ಹೇಳಬೇಕು. ಎಣ್ಣೆ ಒತ್ತುವ ಶಿಶ್ಯ—‘ಹೌದು, ಗುರುಗಳೇ, ದೇವಗಾಂಧಾರಿ ಕೇಳಿದರೆ ನಿಮ್ಮಬಾಯಲ್ಲಿ ಕೇಳಬೇಕು. ಮೊನ್ನೆ ಗೋಪಾಲ ಶ್ರವಣಸ್ವಾಮಿ ಗುಡೀ ಉತ್ಸವದಲ್ಲಿ ನೀವು ತಿರುಗದ ರೀತನೇ ಹಾಡಿದಾಗ, ಎಷ್ಟು ಜನ ಕಣ್ಣೀರಿಟ್ಟೋರೆ. ನಿನ್ನ ಕೂತಿದ್ದೋರೀಲ್ಲಾ ಆಕಳಿಸುತ್ತಾ ಕೂತಿದ್ದು.’ ಎನ್ನಬೇಕು. ಆ ಮಾತು ಕೇಳಿ, ತಿರುಮಲಯ್ಯ ಹಿಗ್ಗಿ ಹೀರೇಕಾಯಾಗಬೇಕು. ‘ನನ್ನ ಹಾಗೆ ಇರಲಿ, ನಿನ್ನ ಹಾಗೆ ಹಾಡೋದು ಅವರ ಹಣೀಲಿ ಬರೆಯಲ್ಲಿ’ ಎಂದು ಶಿಶ್ಯನ ಬೆನ್ನು ಚಪ್ಪರಿಸಬೇಕು, ಇದು ಪದ್ಧತಿ. ಇದು ಎಲ್ಲಾರಿಗೂ ಗೊತ್ತು. ತಿರುಮಲಯ್ಯನ ಮನೇಗೆ ‘ಹೌದಪ್ಪನ ಚಾವಡಿ’ ಅಂತ ಹೆಸರಿಟ್ಟದ್ದರಂತೆ ಉಂನ ಜನ

“ಆಸಲಪೂ ಹೊರ ಉರಿನ ವಿದ್ಯಾಂಸರ ಕಬೀರಿ ಸಡೆದ ಮರಂದಿನ, ಮಾನುಂಲಿನುತ್ತಿ ತಿರುಮಲಯ್ಯನ ಭಾವಡಿಸುಲ್ಲಿ ಸಭೆ ಸೇರಿತು. ಶಿಶ್ಯನ ಕೈಲಿ, ನೇತ್ತಿಗೆ ಭೃಂಗಾಮಲಕ ತೈಲ ಉಜ್ಜಿಸಿಕೊಳ್ಳುತ್ತಾ, ತಿರುಮಲಯ್ಯ ಸಂಗೀತಗಾರರ ಅವಕೇಳನ ಅರಂಭಿಸಿದ. ಎಣ್ಣೆ ಒತ್ತುವ ಶಿಶ್ಯ ಅವನ ವಾತಿಗೆ ‘ಹೂಂ’ ಕೊಡುತ್ತಿದ್ದ.

‘ಸಂಗೀತ ಹಾಡ್ತಾನುತ್ತಿ! ಎಲ್ಲರೂ ಹಾಡೋಕೆ ಇದೇನು ತಿರುಪೆಯೋರ ಕೂಗು ಕೆಟ್ಟು ಹೋಯಿತೆ. ರಾಗ, ತಾಳ ಎಲ್ಲಾ ನಾಳಾಗಿ ಹೋಗಲಿ, ಅವನ ಕಂತ ಕೇಳಿದೆಯೋ? ಕಂತ ಅಂದರೆ ಜಿನ್ನದತಂತೆ ಎಳಿದ ಹಾಗೆ ಬರಬೇಕು. ಅದುಬಟ್ಟು ಅವರಜ್ಞ ತಲೆ ನಡುಗಿದ ಹಾಗೆ ನಡುಗ್ತಾ ಇತ್ತು. ಅಚಿತವಾಗಿ, ಘ್ರಂಥಾದ ಶಾರೀರ ಇಲ್ಲದೋರು ಹಾಡಿನ ಜಾತಿ ಕೆಡಿಸೋಕೆ ಏಕೆ ಬರಬೇಕು?’

ನಡುನಡುವೆ ಹೊಂಕಿಸುತ್ತಾ ತಿರುಮಲಯ್ಯ ಹೇಳಿದ. ಇತರ ಶಿವ್ಯರು ತಿರುಮಲಯ್ಯನ ಆ ಮಾತಿಗೆ ತಲೆ ಹಾಕಿದರೂ, ಅಲ್ಲೋ ಕೂತಿದ್ದ ವೆಂಕಟಸುಬ್ಬಯ್ಯ ಏನೂ ಹೇಳಲಿಲ್ಲ.

‘ಅವರೊಂದಿಗೆ, ಆತನೂ ಸಂಗೀತ ಕೇಳಲು ಹೋಗಿದ್ದ. ಹಾಡಿದಾತ ವ್ಯಧಿ. ಕಂಠದಲ್ಲಿ ಧೃಡತೆ ಇರಲಿಲ್ಲವಾದರೂ, ಆತನ ರಾಗಜ್ಞಾನ ಚಿನ್ನಾಗಿತ್ತು. ಸ್ವರವೂ ಶುದ್ಧವಾಗಿತ್ತು. ಹಾಡುವ ಶೈಲಿಯಲ್ಲಿ ಪಳಗಿದ ಚಳಕ ಕಾಣುತ್ತಿತ್ತು. ನಿಜ-ಅದು ಅತ್ಯಾತ್ಮಮನವನ್ನುವಂತಹ ಹಾಡಿಗಾರಿಕೆಯಲ್ಲ; ಹಾಗೆಂದು ತೆಗೆದು ಹಾಕುವಂಥ ಕಳಪೆಯೂ ಅಲ್ಲ. ಎಲ್ಲಕ್ಕೆಂತ ಆತನ ವಿನಯವೆಂಕಟಸುಬ್ಬಯ್ಯನ ಮನಸ್ಸನ್ನು ಸೂರಿಗೊಂಡಿತ್ತು. ವಯೋವ್ಯಧಿನಾದ ಆತೆ ಎದುರಿಗಿದ್ದ ಚಿಕ್ಕಪರಿಗೂ ನಮಸ್ಕಾರ ಮಾಡಿ, ಹಾಡು ಆರಂಭಿಸಲು ಆಪ್ಸತೆ ಬೇಡಿದ್ದ. ಯಾರೋ ವಯಸ್ಸಿನ ಮಾತೆತ್ತಿದಾಗ— ನಯಸ್ಸಿಗೆ ನಮಸ್ಕಾರ ಮಾಡುತ್ತಾರೆಯೇ ಸ್ವಾಮಿ, ವಿದ್ಯೆಗೆ ನಮಸ್ಕಾರ ಮಾಡುತ್ತಾರೆ. ನನಗಿಂತ ವಿದ್ಯೆಯಲ್ಲಿ ಹಿರಿಯರು ಎಷ್ಟು ಸಾವಿರ ಜನವೇ. ಎಲ್ಲರಿಗೂ ನಮಸ್ಕಾರ’ ಎಂದು ಹೇಳಿದ್ದ. ಆ ಮಾತು ತಿರುಮಲಯ್ಯನ ಆತ್ಮಪ್ರಶಂಸನೆ ಕೇಳಿಕೇಳಿ ರೋಸಿದ ವೆಂಕಟಸುಬ್ಬಯ್ಯನಿಗೆ ತುಂಬಾ ಮೆಚ್ಚಿಗೆಯಾಯಿತು.

‘ಎಂತಲೇ ತಿರುಮಲಯ್ಯನ ಮಾತು ಕೇಳಿ ಆತನಿಗೆ ಕೆಂಡವನ್ನು ತುಳಿದಂತಾಯಿತು. ಹೊಟ್ಟಿಯ ಮಾತನ್ನು ಬಚ್ಚಿಟ್ಟು ತೋರಿಕೆಯಾ, ವಿಶ್ವಾಸವನ್ನು ನಟಿಸುವ ಸ್ವಭಾವವಲ್ಲ ಆತನದು. ಏನು ತೋಚಿದರೆ ಅದನ್ನು ಆ ಗಳಿಗೆಯೇ ಆಡಿಬಿಡಬೇಕು. ಆಗಲೂ ರಾಗೇ ಮಾಡಿದ.

‘ಗುರುಗಳೇ, ಅವರಿವರನ್ನು ಆಡೋದಕ್ಕಿಂತ, ತಾವು ಹಾಡಿ ತೋರಿಸೋದು ಮೇಲಲ್ಲವೇ? ಆತನ ಯೋಗ್ಯತೆ ಇದ್ದವ್ಯು ಆತ ಹಾಡಿದ. ಅಲ್ಲ ಕೇಳುವಾಗ ನೀವೇ ‘ಭಲೆ’ ಅನ್ನಲಿಲ್ಲವೇ? ಇಲ್ಲಿಕೆ ತೆಗಲ್ತೀರ?’

‘ಓಹೋ! ನೀನು ಇಲ್ಲೋ ಇಡಿಯೋ, ದೊಡ್ಡಮನುಷ್ಯ! ನೋಡ ಲಿಲ್ಲ. ತಲೆ ಎಲ್ಲಾ ಹರಟಿಯ. ಸಣ್ಣಬಾಯಿ ದೊಡ್ಡ ಮಾತಾಡಬಾರದು ಅಂತ ತಿಳಿಯೋಲ್ಲ? ಬಾಯಿ ಮುಖ್ಯಕೊಂಡಿರೋದಕ್ಕೆ ಬಾಡಿಗೆ

ಕೊಡಬೇಕೇನು ? ’ ಎಂದ ತಿರುಮಲಯ್ಯ ವ್ಯಂಗವಾಗಿ. ಆತನ ಮಾತು ಕೇಳಿ, ಏರುರಕ್ತದ ವೆಂಕಟಸುಭೃಯ್ಯನಿಗೂ ಆ ದಿನ ಏಕೋ ತಾಣ್ಣ ತಪ್ಪಿತು. ಸುತ್ತಲಿದ್ದ ತಿರುಮಲಯ್ಯನ ತಿಷ್ಣರು ನಗುತ್ತಿದ್ದರು, ಆ ಉರಿಗೆ ತುಪ್ಪ ಹಾಕಿದಂತಾಯಿತು. ಆದರೂ ತೊಕ ಮಿಂದ ಮಾತಿನಲ್ಲಿ ಹೇಳಿದ:

‘ನೀವು ಮಾತಾಡೋ ಅಪ್ಪು ಚೆನ್ನಾಗಿ ಹಾಡು ಹೇಳೋದು ಬಂ ದಿದ್ದಿ, ಎಂದೋ ಬಂಗಾರದ ತೋಡಾ ಸಿಗುತ್ತಿತ್ತು.’

‘ಆಯೋಗ್ಯ ! ಒಳ್ಳೆಮಾತಿನಲ್ಲಿ ನನಗೆ ಹಾಡು ಹೇಳೋಕೆ ಬರೋ ಲಾಂತೀಯ. ನೆಕ್ಕುವ ನಾಯಿಗೆ ಲಿಂಗವೇನು, ವಾಣಿವಟ್ಟವೇನು ? ಇವ ತೀಗೆ ಆ ಮಾತಾಡಿ ಬದುಕಿದೆ. ಇನ್ನೊಂದು ಸಲ ಹಾಗೆ ಮಾತಾಡಿದರೆ ಹಲ್ಲುಮುರಿದು ಬಟ್ಟೀನು?’

‘ಅಪ್ಪೇ ನಿಮ್ಮಿಂದ ಆಗೋದು. ಹಾಡು ಹೇಳಿ ತೋರಿಸಿ ಅಂದರೆ ಹಲ್ಲುಮುರಿತಾರಂತೆ. ಗುರುಗಳೂಂತ ಶುಮ್ಮನೆ ಇದ್ದರೆ, ಏನು ಬೇಕಾದ್ದು ಮಾತಾಡುತ್ತೀರ ? ಯೋಗ್ಯತೆ ಇದ್ದರೆ ಹಾಡಿ ತೋರಿಸಿ. ಹತ್ತು ಜನ ಒಪ್ಪಿಕೊಳ್ಳಲಿ.’

‘ಹೀಗೇ ಮಾತಿಗೆ ಮಾತು ಬೆಳೆಯಿತು. ಗುರುತಿಷ್ಣರಲ್ಲೇ ಸ್ವಧೀ ಆರಂಭವಾಯಿತು. ಮಾತಿನ ರಭಸದಲ್ಲಿ, ‘ನಾನೇ ನಿಮಗಿಂತ ಚೆನ್ನಾಗಿ ಹಾಡಬಲ್ಲ. ಉಳಿದವರ ಮಾತೇನು ?’ ಎಂದುಬಿಟ್ಟು ವೆಂಕಟಸುಭೃಯ್ಯ. ತಿರುಮಲಯ್ಯ ಬೇರೆಲ್ಲಾ ಮಾತು ಬಿಟ್ಟು ಆದೇ ಮಾತು ಹುಡಿದುಬಿಟ್ಟು.

‘ನೀನು ಒಬ್ಬ ತಂಡಿಗೆ ಜನಿಸಿದವನಾಗಿದ್ದರೆ, ಸಭೀಲಿ ನನಗಿಂತ ಚೆನ್ನಾಗಿ ಹಾಡಿ ತೋರಿಸಬೇಕು. ಇಲ್ಲವಾದರೆ ಹತ್ತು ಜನರ ಇದರು ನಾನು ‘ಜಾತಿ ಬ್ರಾಹ್ಮಣನಲ್ಲ, ಮಾತು ಕೆಟ್ಟಿತು’ ಅಂತ ಕಾಲು ಹುಡಿದು ನಮಸ್ಕಾರ ಮಾಡಬೇಕು.’ ಎಂದು ಷರತ್ತು ಹಾಕಿದ.

‘ಅಪ್ಪೇ ಏಕೆ, ನಿಮಗಿಂತ ಚೆನ್ನಾಗಿ ಹಾಡಿದ್ದರೆ, ಹಾಡೋದಕ್ಕೇ ಎಳ್ಳು ನೀರು ಬಿಟ್ಟುಬಿಡುತ್ತೀನೆ’ ಎಂದ ವೆಂಕಟಸುಭೃಯ್ಯ ಅಲ್ಲಿಂದ ಎದ್ದು ಹೋಗುತ್ತಾ.

‘ ತಿರುಮಲಯ್ಯ ಹುಡುಗನ ಮಾತು ಎಂದು ಆದನ್ನು ಅಲ್ಲಿಗೆ ಬಿಡು  
ಬಹುದಾಗಿತ್ತು. ಆದರೆ ಅಂಥ ಸಾತ್ಯಿಕ ಸ್ವಭಾವವಲ್ಲ ಆತನದು.  
ರೋಷದ ಜೀವ. ಆದಿದ ಮಾತನ್ನೇ ಹಿಡಿದು, ಒಂದು ದಿನ ಉರಿನಲ್ಲಿಯ  
ಹತ್ತಾರು ಜನ ಸಂಗಿತ ಬಲ್ಲವರ ಸಭೆ ಸೇರಿಸಿದ. ಉರಿವರು ತಿರು  
ಮಲಯ್ಯನಿಗೆ ಎಷ್ಟೂ ಹೇಳಿದರು—‘ ವೆಂಕಟಸುಬ್ಬು ಇನ್ನೂ ಹುಡುಗ.  
ಅವನ ಮಾತಿಗೆ ಬೆಳೆ ಏನು? ಅವನು ಏನೋ ಆದಿದಾಂತ ನೀನು ಹೀಗೆ  
ಮಾಡೋದೆ? ನೋಡಿದ ಜನ, ತಿರುಮಲಯ್ಯನಿಗೆ ವಯಸ್ಸಾದರೂ ತಿಳು  
ವಳಿಕೆ ಬರಲಿಲ್ಲ. ಅಂತ ಅಂದುಕೊಳ್ಳುವದಿಲ್ಲವೇ? ಆ ಮಾತು ಬಿಡು’  
ಎಂದರು. ‘ಅವನು ಹತ್ತು ಜನ ಇದುರಿನಲ್ಲಿ ನನ್ನ ಕಾಲಿಗೆ ಬಿದ್ದ ಶತಾವ  
ರಾಧವಾಯಿತು ಎಂದು ಕೇಳಿಕೊಳ್ಳಲಿ ಬಿಡುತ್ತೇನೆ. ಹಾಗೆ ಬಿಟ್ಟರೆ ಶಿವ್ಯರ  
ಎದುರಿನಲ್ಲಿ ನನ್ನ ಮರ್ಚಿದೆ ಏನು ಉಳಿಯಿತು?’ ಎಂದ ತಿರುಮಲಯ್ಯ

ಅದೇ ಜನ ವೆಂಕಟಸುಬ್ಬುವಿಗೂ ಬುದ್ಧಿ ಹೇಳಿದರು. ‘ ಎಷ್ಟು  
ದರೂ ಅಪ್ಪವರ್ವ ಪಾಠ ಹೇಳಿಕೊಟ್ಟು ಗುರು. ಆತನ ಹತ್ತರ ಇಂಥ  
ಹಟೆ ಒಳ್ಳೆಯದಲ್ಲ. ತಪ್ಪಾಯಿತು ಎಂದು ಹೇಳಿದರೆ ಅಗೋರವವಲ್ಲ.  
ತಗ್ಗಿನಡಿಯುವುದು ಶ್ರೀಯಸ್ವರ. ತಪ್ಪಾಯಿತು ಎಂದುಬಿಡು. ದೇವರು,  
ನಿನಗೆ ಒಳ್ಳೆಯದು ಮಾಡುತ್ತಾನೆ’ ಎಂದು. ಆದರೆ ಆ ಮಾತಿಗೆ ವೆಂಕಟ  
ಸುಬ್ಬು ಬಗ್ಗಲಿಲ್ಲ. ‘ನಾನೀಗ ತಗ್ಗಿ ನಡೆದರೆ ನನ್ನ ಮನಸೆಗೆ ಅವಮಾನ,  
ನನ್ನ ಹುಟ್ಟಿಗೆ ಅಪಮಾನ. ಸೋತರೆ ಖಂಡಿತ ಕಾಲು ಹಿಡಿಯುತ್ತೇನೆ.  
ಗೆದ್ದಮೇಲೂ, ತಪ್ಪಾಯಿತೆಂದು ಕಾಲು ಹಿಡಿದೇನು. ಈಗ ಮಾತ್ರ  
ಇಲ್ಲ’ ಎಂದುಬಿಟ್ಟು. ತಂದೆ ತಾಯಿ—ಯಾರು ಹೇಳಿದರೂ ಈನ್ನ ಪಟ್ಟು  
ಬಿಡಲಿಲ್ಲ. ಹಿತವಾಗಿ ಹೇಳಿದರು, ಬೈದು ಹೇಳಿದರು, ಸಿಟ್ಪಾಗಿ ಹೇಳಿ  
ದರು, ಕಣ್ಣೀರಿಟ್ಟು ಹೇಳಿದರು; ಹಿರಿಯರು ಶರಿಯರು ಎಲ್ಲರೂ ಹೇಳಿ  
ಯಾಯಿತು. ಎಲ್ಲರಿಗೂ ಆತನದೊಂದೇ ಉತ್ತರ—‘ ಪರೀಕ್ಷೆ ನಡೆದು  
ಹೋಗಲಿ. ಅಮೇಲೆ ಮುಂದಿನ ಮಾತು.’ ಇಬ್ಬರೂ ಹೀಗೆ ಹಟಕ್ಕೆ  
ಬಿದ್ದಮೇಲೆ, ಚೇರಾವ ದಾರಿಯೂ ಉಳಿಯಲಿಲ್ಲ. ಪರೀಕ್ಷೆಗೆ ದಿನ ನಿಷ್ಕ  
ಷೇಯಾಯಿತು.

‘ಒಂದು ಶುಕ್ರವಾರದ ದಿನ ಸಂಚೀ ತಿರುಮಲಯ್ಯನ ಮನೇಲಿ ಸಂಗೀತ ಸ್ವರ್ಥೀ ಏಪಾಡಾಯಿತು. ಆ ದಿನಕ್ಕೆ ಮುಂಚೆ ವಾರು ದಿನೆ ವೆಂಕಟಸುಭ್ಯಯ್ಯ ಮನೆ ಸೇರಲಿಲ್ಲ. ಎಲ್ಲಿ ಹೋಗುತ್ತಿದ್ದನೋ, ಯಾವಾಗ ಹೋಗುತ್ತಿದ್ದನೋ, ಉಟ್ಟಿ ತಿಂಡಿಗೆ ಏನು ಮಾಡುತ್ತಿದ್ದನೋ ಒಬ್ಬಿರಗೂ ತಿಳಿಯಾದು. ತಿರುಮಲಯ್ಯನಿಗೆ ‘ಎಷ್ಟಾದರೂ ಹುಡುಗ ಪಿಣ್ಣೆ. ಹೂ ಎಂದು ಗೆದ್ದಬಿಟ್ಟೇನು’ ಎಂಬ ತಾತ್ವಾರ. ಸ್ವರ್ಥೀಗೆ ಗೊತ್ತಾದ ದಿನವೂ ಬಂದಿತು. ಉರಿನಲ್ಲಿ ಸಂಗೀತ ತಿಳಿದವರು ಎನ್ನಿಸಿಕೊಂಡವರು ಹತ್ತಾರು ಮಾಡಿ ತೀಷ್ಫಾಗಾರರಾಗಿ ಸೇರಿದರು. ಗುರು—ಶಿವ್ಯರ ಸ್ವರ್ಥೀಯ ವಿಚಾರ ಉರಿನಲ್ಲಿಲ್ಲಾ ಹರಡಿ, ಸಂಗೀತ ತಿಳಿದವರು, ತಿಳಿಯಿದವರು ನೂರಾರು ಜನ ಕಲೆತರು. ತಿರುಮಲಯ್ಯ ಮುದುವೆಗೆನ್ನುವಂತೆ ಸಿಂಗಾರ ವಾಗಿದ್ದ. ಹತ್ತು ಚೆರಳಿಗೂ ಉಂಗುರ, ಜರತಾರಿ ಪಂಚೆ, ಜರತಾರಿ ಶಾಲು, ಕೆಪಿಗೆ ಹತ್ತುಕಡಕು, ಮುಂಗೈಗೆ ಬಂಗಾರದ ಕಪ್ಪ ಹಾಕಿ ಕೊಂಡು ಬಂದು ಕೂತೆ.

‘ಸ್ವರ್ಥೀಗೆಂದು ಗೊತ್ತಾದ ಹೋತ್ತು ಹತ್ತಿರ ಬಂತು. ಬರಬೇಕಾದ ವರೆಲ್ಲರೂ ಕಲೆತ್ತಿದ್ದರು. ವೆಂಕಟಸುಭ್ಯಯ್ಯನ ತಂಡೆ ನರಸಿಂಹ ಜೋಯಿ ಸರೂ, ಬಂದಿದ್ದರು. ಎಲ್ಲಾ ಕಲೆತರೂ ವೆಂಕಟಸುಭ್ಯಯ್ಯನೇ ಇಲ್ಲ. ‘ಹೂ. ಹೆದರಿಕೊಂಡು ಮುಖ ತೋರಿಸಲಾರದೆ ಓಡಿಬಿಟ್ಟೆ’ ಎಂದ ತಿರು ಮಲಯ್ಯ, ಗೆಲುವಿನ ಗುಟರಿ ಹಾಕುತ್ತಾ. ಉಳಿದವರಿಗೂ ಅದು ನಿಜ ನೇನೋ ಅನಿಸಿತು. ಕೆಲವರು ತಿರುಮಲಯ್ಯನ ಮಾತಿಗೆ ತಲೆ ಹಾಕಿದರು. ಎಲ್ಲರಿಗಿಂತ ನೊದಲು ಬರಬೇಕಾದವನು ಎಲ್ಲರೂ ಕಲೆತಮೇಲೂ ಬರದಿದ್ದರೆ, ಬೇರೇನು ಹೇಳಬೇಕು. ಕೆಲವರು ಕುಹಕವಾಗಿ ನರಸಿಂಹ ಜೋಯಿಸರ ಕಡೆ ನೋಡಿ ನಕ್ಷರು. ನರಸಿಂಹ ಜೋಯಿಸರು ತಲೆ ಕೆಳಗೆ ಮಾಡಿದವರು ಮೇಲೆತ್ತಲಿಲ್ಲ. ಅಷ್ಟರಲ್ಲಿಯೇ ‘ಅಗೋಡಿ ಬಂದಿ ಇಗೋಡಿ ಬಂದ’ ಎಂದು ಗುಜುಗುಂಪಲಾಯಿತು. ಬೇಟಿಯನ್ನು ನೋಡುವ ಸಿಂಹದ ಹಾಗೆ ತಿರುಮಲಯ್ಯ, ತಿರುಮಲಯ್ಯನಿಂದ ತಲೆ ಎತ್ತಿ ಬಾಗಿಲ ಕಡೆ ನೋಡಿದೆ. ಜೋಯಿಸರೂ ನೋಡಿದರು.

‘ಆಗ ವೆಂಕಟಸುಬ್ಬಯ್ಯನಿಗೆ, ಒಟ್ಟೆಹದಿನಾರು ವರ್ಷದ ಪ್ರಾಯ-ನೋಡಿದರೆ ಕಣ್ಣಿಗೆ ಒತ್ತಿಕೊಳ್ಳಬೇಕು-ಅಪ್ಪು ಜೆನಾಗಿದ್ದ ಹುಡುಗು, ಅವತ್ತು ನೋಡಿದರೆ ಹೆಡರಬೇಕು ಹಾಗಿದಾನೆ. ತಲೆಯಲ್ಲಿ ಬೆಳೆದ ತುಂಬಾಗೂದಲ ಮುಡಿ ಕೆದರಿ, ಮುಖದ ಮೇಲೆ, ಚೆನ್ನು ಹೇಳಿ ಹರೆದಿದೆ. ಅಗಲವಾದ ಹಣಿಯು ತುಂಬಾ ಕುಂಕಂಪ. ಮುಖದ ಮೇಲೆ, ಕಣ್ಣಲ್ಲಿ ಎಂಥಡೋ, ನೋಡುವವರು ಗಾಬರಿಯಾಗುವಂಥ ಕಳೆ. ಮೇಲೆ ಒದ್ದೆಯಾರದ ಪಂಚೆ. ಎದೆಯ ಮೇಲೊಂದು ಒದ್ದೆ ಉತ್ತರಿಯ. ಗೂಳಿಯಹಾಗೆ ನಡೆದು ಬಂದು ವೆಂಕಟಸುಬ್ಬಯ್ಯ, ದೇವರಿಗೆ, ಸಭಿಗೆ ನಮಸ್ಕಾರ ಮಾಡಿ ಕೂತ. ಅವನ ಮುಖನೋಡಿ ತಿರುಮಲಯ್ಯನೆ ಮುಖ ಕೊಂಚ ಪೆಚ್ಚಾಯಿತು.

‘ಅಪ್ಪತೆಯಾದರೆ, ಪರೀಕ್ಷೆಗೆ ಸಿದ್ಧವಾಗಿದೇನಿ.’ ಎಂದ ವೆಂಕಟ ಸುಬ್ಬಯ್ಯ. ಯಾರು ಮೊದಲು ಹಾಡಬೇಕೆಂದು ಕೊಂಚ ಚಚ್ಚಿ ನಡೆದು, ಬಳಿಕ ಹಿರಿಯನಾದ ತಿರುಮಲಯ್ಯ ಮೊದಲು ಹಾಡುವುದೆಂದು ನಿಶ್ಚಯಾಯಿತು. ಮುದ್ದಲೆ, ತಂಬಾರಿಯವರು ತಮ್ಮ ವಾಧ್ಯಗಳನ್ನು ಶೃಂತಮಾಡಿಕೊಂಡು ಸಿದ್ಧರಾದರು. ಪದ್ಧತಿಯಂತೆ, ಸರಸ್ವತಿ, ಗಣೇಶ ಪರಾರ್ಥನೆಯನ್ನು ಮುಗಿಸಿ ತಿರುಮಲಯ್ಯ ಕಲ್ಪಾಣಿ ರಾಗದ ಶೃಂತಯನ್ನು ತೆಗೆದುಕೊಂಡು ಹಾಡಿದ. ಕಲ್ಪಾಣಿ ತಿರುಮಲಯ್ಯನ ಖಾಸಾರಾಗ. ಎಂಥವರೂ ತಲೆದೂಗಿ ಮೆಚ್ಚುವಂತೆ ಹಾಡಬಲ್ಲ ಶತ್ರೀ ಇತ್ತು, ತಿರುಮಲಯ್ಯನಿಗೆ, ಆ ರಾಗದಲ್ಲಿ. ಆ ದಿನವಂತೂ ಹುರುಡಿನಿಂದಲೇ ಹಾಡಲಾರಂಭಿಸಿದ್ದೀರಿಂದ ಮತ್ತೆಪ್ಪು ಬಳಿ ಕಟ್ಟಿತ್ತು. ಮುಕ್ಕಾಲು ಗಂಟೆಯಪ್ಪು ಕಾಲ ಹಾಡಿ ನಿಲ್ಲಿಸಿದ ತಿರುಮಲಯ್ಯ. ರಾಗವನ್ನು ಆದಕ್ಕೆಂತ ಸೋಗಸಾಗಿ ಯಾರಾದರೂ ಹಾಡಬಹುದೆಂದು ಉಹಿಸುವುದೂ ಕಷ್ಟವಾಗಿತ್ತು. ಎಲ್ಲರಿಗೂ ವೆಂಕಟಸುಬ್ಬಯ್ಯನ ಸೋಲು ಕಟ್ಟಿಟ್ಟಿ ಬುತ್ತಿ ಎನಿಸಿತು.

‘ತಿರುಮಲಯ್ಯ ಹಾಡುವಾಗ ವೆಂಕಟಸುಬ್ಬಯ್ಯ ಕಣ್ಣ ಮುಳ್ಳಿ ಕುಳಿತವನು, ಮೈಯಲುಗಿಸದೆ ವಿಗ್ರಹದಂತೆ ಕುಳಿತದ್ದು. ತಿರುಮಲಯ್ಯನೆ-

ಹಾಡುಗಾರಿಕೆ, ಅತನ ಕೃದಯವನ್ನೂ ಸ್ವತ್ಯಾಸಿದಂತಿತ್ತು. ಮುಚ್ಚಿದ ಕಣ್ಣಂಚಿನಲ್ಲಿ ಕಂಬನಿಯ ಹನಿಯೊಂದು ಹೊಳೆಯುತ್ತಿತ್ತು—ಮೇಚ್ಚಿಗೆಯ ಮುತ್ತಿನ ಉದುಗೊರೆಯಂತೆ. ತಿರುಮಲಯ್ಯನಿಂದು ಮುಗಿದನೇಲೂ ಒಂದು ಗಳಿಗೆ ಹಾಗೇ ಕುಳಿತಿದ್ದು.

‘ಬಳಿಕ ವೆಂಕಟಸುಭ್ಯಯ್ಯ ಕಣ್ಣರಳಿಸಿ, ಸಭೀಯೆಲ್ಲವನ್ನೂ ನೋಡಿ ಕೈಮುಗಿದು, ತಂಬಾರಿಯೊಂದಿಗೆ ಸ್ವರ ಸೇರಿಸಿ, ತಾನೂ ಕಲಾಷಿಂಧಿ ರಾಗವನ್ನು ಎತ್ತಿಕೊಂಡ. ರಾಗವನ್ನು ಎತ್ತಿಕೊಂಡ ರೀತಿಯಲ್ಲೇ, ಕೇಳುವವರ ಮೈಯಲ್ಲಿ ಏಂಚು ಹರಿದಂತಾಯಿತು. ಮೊದಲು ರಾಗದ ಸ್ವರ ಸಂಚಾರವನ್ನು ಸೂಚಿಸಿ, ಅದರ ನಡೆಯನ್ನು ವಿಸ್ತರಿಸಿ ಹಾಡಿ, ಭಾವಪ್ರಕಾಶಕ್ಕೆ ಪಲ್ಲವಿಯನ್ನು ತೆಗೆದುಕೊಂಡ. ವೆಂಕಟಸುಭ್ಯಯ್ಯ ಎಷ್ಟು ಹೊತ್ತು ಹಾಡಿದನೋ, ಏನು ಹಾಡಿದನೋ, ಒಬ್ಬರಿಗೂ ಎಚ್ಚರವಿರಲಿಲ್ಲ. ವ್ಯಾದಂಗದವನು ಕೈ ನಡೆಯದೆ ಸುಮ್ಮನೆ ಕುಲತುಬಿಟ್ಟಿದ್ದು. ಕೇಳುವವರೆಲ್ಲಾ ನಾದದ ವೋಡಿಗೊಳಗಾಗಿ ಚಿತ್ರದ ಗೊಂಬೆಗಳಂತೆ ಕುಳಿತಿದ್ದರು. ಆವತ್ತಿನ ವೆಂಕಟಸುಭ್ಯಯ್ಯನ ಕಲಾಷಿಂಧಿ ರಾಗದ ಹಾಡುಗಾರಿಕೆಯನ್ನು ಎಷ್ಟೇ ವರ್ಣಗಳ ಕಾಲ ಜನ ಹೊಗಳಿ ನೆನೆಮುತ್ತಿದ್ದರಂತೆ. ಆತ ಹಾಡಿ ನಿಲ್ಲಿಸಿದ ಬಳಿಕ ಎಷ್ಟೇ ಹೂತಿನ ನಂತರ ಕೇಳುತ್ತಿದ್ದವರಿಗೆ ಹಾಡು ನಿಲ್ಲಿಸಿದುದರ ಎಚ್ಚರವಾಯಿತು. ಎಲ್ಲರ ಕಣ್ಣಲ್ಲಿ ರಸೋದ್ದೇಕದ ಕಂಬನಿ.

‘ಜನ, ನೋಟವನ್ನು ಮಂಜುನಾಡಿದ ಕಂಬನಿಯನ್ನು ಒರಸಿಕೊಂಡು ನೋಡುತ್ತಾರೆ—ಕಣ್ಣಮುಚ್ಚಿ ಕುಳಿತ ತಿಷ್ಣನ ಕಾಲಬಳಿ ತಲೆಯಿಟ್ಟಿದ್ದಾನೆ, ತಿರುಮಲಯ್ಯ! ವೆಂಕಟಸುಭ್ಯಯ್ಯನಿಗೆ ನಮಸ್ಕರಿಸಿ, ಮೇಲೆದ್ದವನೇ ತಿರುಮಲಯ್ಯ, ಕಯ್ಯಲ್ಲಿದ್ದ ಕಪ್ಪ, ಹೊದ್ದು ಜರಳಾರಿಶಾಲನ್ನು ವೆಂಕಟಸುಭ್ಯಯ್ಯನ ಕಾಲಬಳಿ ಇಟ್ಟು, ಗಜ್ಚಿಗದ ಗಾತ್ರದ ಕಣ್ಣೀರು ಸುರಿಸುತ್ತಾ, ಯಾರೊಂದಿಗೂ ಮಾತನಾಡದೆ ಧಡಧಡ, ದುದಾಫನ ತೆಗೆದುಕೊಂಡವನಂತೆ ಎದ್ದು ಹೋದ. ಮರುದಿನ ಲಿಂಗಣ್ಣನ ಘರತಿಯಲ್ಲಿ, ತಿರುಮಲಯ್ಯನ ಹೆಣ ತೇಲಿತು.

‘ಉರಲ್ಲಿ ಎಲ್ಲರೂ ವೆಂಕಟಸುಭ್ಯಯ್ಯನ ಹಾಡುಗಾರಿಕೆಯನ್ನು ಹೊಗಳುವವರೇ. ಎಷ್ಟೋ ಜನ ನರಸಿಂಹ ಜೋಯಿಸಂಗೆ ‘ಸ್ವಾಮಿ! ಮುತ್ತಿನಂಥ ಮಗ! ಮಗ ಎಂದರೆ ಹೀಗಿರಬೇಕು. ಹಡೆದ ಹೊಟ್ಟಿಗೆ ಜೋನ್ನು ಕಳಶವಿಟ್ಟಂತೆ ಇಂಥ ಮಕ್ಕಳದ್ದರೆ’ ಎಂದು ತಮ್ಮ ಮೆಚ್ಚಿಗೆ ಯನ್ನ ವ್ಯಕ್ತಪಡಿಸಿದರು. ಆದರೆ ಅವರಿಗೆ ಮಾತ್ರ ಮಗನ ಗೆಲುವು ಹಿತವಾಗಲಿಲ್ಲ. ‘ವನಾದರೇನು? ಗುರುವನ ಜೀವ ತಿಂದ. ತುತ್ತಾ ಅನ್ನಾಟ್ಟಪರನ್ನೂ, ಒಂದಕ್ಕರ ಕಲಿಸಿದವರನ್ನೂ ಹಿರಿಯರಿಂದು ಗೌರವಿಸಬೇಕು. ಅದಿಲ್ಲದೇ ಹೋದವೇಲೆ ಏನಿದ್ದರೇನು? ಏನು ಪಾರುಯಾಶ್ವಿತ್ತ ವಾಗಿ ಈ ಪಾಪ ಕಳೆಯಬೇಕೋ’ ಎಂದರು ಮಂಂತಾದ ಮುಖಿದಿಂದ. ಉರವರೀಲ್ಲಾ ಮೆಚ್ಚಿದ ಮಗನೊಂದಿಗೆ, ಹೆಚ್ಚು ಮಾತನಾಡುವುದನ್ನು ಕೂಡಾ ಬಿಟ್ಟು, ಬಿಟ್ಟರು. ಯಾರಾದರೂ ‘ಈ ವಯಸ್ಸಿಗೆ ಎಂಥ ವಿಧೀ’ ಎಂದರೆ, ‘ಸೇವೆ, ಸಾಧನೆಯಿಲ್ಲದೆ ಬಂದಧ್ವ ವಿಧೀಯೇ? ಸೂರ್ಯ ರಶ್ಮಿ ಸೋಕಿದಾಗ ಗಾಜಿನ ತುಂಡೂ, ವಜ್ರದ ಹಾಗೆ ಹೊಳೆಯುತ್ತದೆ. ಬಳಿಕ ಗಾಜು ಗಾಜೇ, ವಜ್ರ ವಜ್ರವೇ. ಚನ್ನಾಗಿ ಕಲಿತು ಶೇತ್ರ ತಂದಾಗ ಆ ಮಾತ್ರ. ಈಗೇನು?’ ಎನ್ನುವರು. ಆ ಮಾತ್ರ ಕೇಳಿ ವೆಂಕಟಸುಭ್ಯಯ್ಯನನ್ನು ಹೊಗಳಹೋದವರು ಸೆಚ್ಚಾಗಿ ಹಿಂದಿರುಗುವರು.

‘ಆ ದಿನದಿಂದ ನರಸಿಂಹಜೋಯಿಸರು ಮಗನೊಂದಿಗೆ ಆದಷ್ಟು ದೂರವಾಗ ತೊಡಗಿದರು. ಮಾತ್ರ ಕಡಮೆ ಮಾಡಿದರು. ಆಡಿದರೂ ದೂರದ ಗೆಳೆಯನೊಂದಿಗೆ ಮಾತನಾಡುವಂತೆ. ಉರಜನರಂತೆ ತಂಡೆಯಿಂದಲೂ ಹೊಗಳಕೆಯನ್ನು ನಿರೀಕ್ಷಿಸಿದ್ದ ವೆಂಕಟಸುಭ್ಯಯ್ಯ, ಅವರ ವಿಚಿತ್ರ ರೀತಿಯನ್ನು ಕಂಡು ಪೆಚ್ಚಾದ, ಕೊರಿಗಿದ. ಹೀಗೇಕೆ ಎಂದು ಆ ತಂಡೆಯನ್ನು ಫೆಟ್ಟಿಸಿಕೇಳುವುದಕ್ಕುಂಟೀ? ಹಾಗೂ ಒಂದು ದಿನ, ‘ನನ್ನನ್ನು ಕಂಡರೆ ಹೀಗೇಕೆ ಮಾಡುತ್ತೀರಿ?’ ಎಂದು ಕೇಳಿದರೆ, ‘ತಂಡೆ ಮೆಚ್ಚಿದರೆ ಮಗನ ಶ್ರೀಯಸ್ಸು, ಗುರು ಮೆಚ್ಚಿದರೆ ತಿಷ್ಯನ ಶೇತ್ರ. ಕಲಿಸಿದ ಗುರುವಿಗೇ ಉರುಲಾದವನು, ಯಾರು ಮೆಚ್ಚಿಲಿಲ್ಲ ಎಂದು ಕೊರಗುವುದೇಕೆ? ಆದದ್ವಾಯಿತು. ನಿನ್ನ ಅಷ್ಟಪ್ಪವಿದ್ದಂತಾಗಲಿ. ಬುಧಿಗೆ ಹಟ್ಟದ ಮಧ್ಯ

ಪಾನೆ ಮಾಡುವುದನ್ನು ಅಭ್ಯಾಸ ಮಾಡಿಸಿದೆ. ಇದು ಮೇಚ್ಚಿಕೊಡುದೇ? ಇದರಂದ ಒಳತಾದೀತೆ?' ಎಂದು ಮರುಪ್ರಶ್ನೆ ಕೇಳಿದರು. ವೆಂಕಟಸುಬ್ಬಯ್ಯ ಆ ನೂತನಿಗೆ ಏನೂ ಖತ್ತರ ಕೊಡಲಾಗದೆ, ಸುಮಾನಾದ.

‘ತಿರುಮಲಯ್ಯನ ಮೇಲೆ ವೆಂಕಟಸುಬ್ಬಯ್ಯ ಹಾಡಿ ಗೆದ್ದಾಗ, ಎಲ್ಲರೂ ಆತನನ್ನು ಹೊಗಳಿದರೂ, ಆದರಂದ ಆತನ ಮುಂದಿನ ವಿಜೇಗೆ ಕಾಲುಕತ್ತರಿಸಿದಂತಾಯಿತು. ಎಲ್ಲರಿಗೂ ಆ ದಿನ ವೆಂಕಟಸುಬ್ಬಯ್ಯ ಹಾಡಿದು ಕಲಿತನಿಷ್ಯೆಯಲ್ಲ, ಏನೋ ಒಂದು ಪವಾಡ ಎಂಬ ಭಾವನೆ. ಎಂತಲೇ ಉರಿನಲ್ಲಿ ಸಂಗೀತ ಕಲಿಸಬಲ್ಲ ಶತ್ರೀ ಇಡ್ಡವರೆಲ್ಲಿರಿಗೂ ಆತನನ್ನು ತಿಷ್ಣನನ್ನಾಗಿ ಮಾಡಿಕೊಳ್ಳಲು ಏನೋ ಭಯ, ಅನುಮಾನ. ಆದರೆ ಜೊತಿಗೆ ತಿರುಮಲಯ್ಯನ ಸಾಹು ಆ ಭೀತಿಗೆ ಪ್ರೋಫೆಕ್ಟಾಗಿತ್ತು. ಹೀಗಾಗಿ ಎಲ್ಲರೂ ಆತನನ್ನು ಮೇಚ್ಚಿಕೊಂಡರೂ, ಆದು ಹತ್ತಿರ ಕರೆವ ಮೇಚ್ಚಿಗೆಯಲ್ಲ, ದೂರದ ಅಭಿಮಾನ. ದಿನಗಳೆಂದಂತೆ ವೆಂಕಟಸುಬ್ಬಯ್ಯ ನಿಗೂ ತನ್ನ ಹಟದ ದಾಳ ಸರಿಯಾಗಿ ಉರುಳಲಿಲ್ಲ ಎಂಬುದು ಆರಿವಾಯಿತು. ತನಗೆ ಸಂಗೀತ ಕಲಿಸಲು ಮುಂದೆ ಬರುವವರೆಲ್ಲವೆಂದು ತಿಳಿದ ಹಾಗೆ, ಆತನಲ್ಲಿ ಸಂಗೀತ ಕಲಿವ ಬೇಕೆಂಬ ದಾಹ ಹೆಚ್ಚಾಗಿತೊಡಗಿತು. ತನ್ನಹಾಡುವಿಕೆಯಲ್ಲಿಯ ಕೊರತೆ, ಲೋಪದೊಷ ಹೆಚ್ಚಾಗಿತೊಡಗಿತು. ಹಾಗನಿಸಿದಾಗ, ‘ಆ ದಿನ ನಾನು ಕಲಾಳಣಿ ರಾಗವನ್ನು ಅಷ್ಟು ಚೆನ್ನಾಗಿ ಹೇಗೆ ಹಾಡಿದೆ, ಯಾವ ಶತ್ರೀಯ ಬಲದಿಂದ’ ಎಂದು ಯೋಚಿಸುವನು. ಹುಟ್ಟಿನೊಂದಿಗೆ ಬೆಳೆದುಬಂದ ಭತ್ತೆ, ಆ ದಿನ ಅವನು ಹಾಡುವ ಮೊದಲು, ದಿನವಿಡೀ ದೇವರಧ್ಯಾನ ಮಾಡಿ, ಆ ದಿನ ನನ್ನನ್ನು ಗೀಲಿಸು. ಎಂದು ಬೇಕುವಂತೆ ಮಾಡಿತ್ತು. ಅದೇ ಶತ್ರೀಯೇ ತನ್ನನ್ನು ಹಾಗೆ ಹಾಡಿಸಿದುದು. ಹಾಗಾದರೆ, ಅದಾದ ಬಳಿಕ ಮತ್ತೆ ಅದು ಕಣ್ಣ ಮರಿಯಾದುದೇಕೆ? ದಿನವೂ ಹಾಡಲೆತ್ತಿಸುವಾಗ ಆದೇಕೆ ತನ್ನ ನೇರವಿಗೆ ಬರುವುದಿಲ್ಲ ಎಂದು, ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತೆ ಚಿಂತಿಸತೊಡಗಿದ. ಒಂಟಿಯಾಗಿ ಎಲ್ಲಾದರೂ ಕುಳಿತುಕೊಂಡು ಹಾಡು

ವಾಗ, ಕಲಿತ ರಾಗವೂ, ಕೈಗೆ ಸಿಕ್ಕುವಂತೆ ಹತ್ತಿರ ಹಾರಿ ತಟಕ್ಕನೇ ದೂರಕ್ಕೆ ಹಾರಿ ಅಭಿವಾಡಿಸುವ ಪತಂಗದಂತೆ ಹತ್ತೋಟಿಗೆ ಸಿಗದೆ ಆಟ ಆಡಿಸುವುದು. ತುಂಬಿ ಹರಿನ ಹೊಕೆ ಇನ್ನುಕ್ಕಿಡ್ದಹಾಗೆ ಬತ್ತಿ ಹೋದಂತೆ ಎವೆಮಲ್ಲಿ ಉಕ್ಕಿಬುದ ಭಾವ ಪ್ರವಾಹ, ಹಾಗೇ ಕಣ್ಣು ಮರೀಯಾಗುವುದು. ಒಂದು ಗಳಿಗೆ ಬೆಳಕು, ಮರುಗಳಿಗೆ ಕತ್ತಲು. ಇದಾವ ಕಾಟ? ಗ್ರಹಕಾರವೇ, ಗುರು ಶಾಪವೇ? ಎಂದು ಒದ್ದಾಡುವನು. ಈ ಕತ್ತಲ ಹೊತ್ತಿನಲ್ಲಿ ಯಾರಾವರೂ ತನ್ನ ಕೈ ಹಿಡಿಮು ನಡೆಸಬಾರದೇ ಎಂದು ಚಿಂತಿಸುವನು. ಆದರೆ ಅವನ ಪಾಲಿಗೆ ಆ ಕತ್ತಲದಾರಿಯಲ್ಲಿ ಕೈ ಹಿಡಿದು ನಡೆಸುವವರು ಯಾರೂ ಕಾಣಲಿಲ್ಲ. ಆದರ ಜೊತೆಗೆ ತನ್ನ ಹಟ ತಿರುಮಲಯನ್ನ ಸಾವಿಗೆ ಕಾರಣವಾಯಿತಲ್ಲ ಎಂಬ ಕೊರಗೂ ಬೆರೆಯಿತು. ಹಟ ವಾಡಿ ತಾನು ಗೆದ್ದದ್ದೇನು ಎಂದು ಯೋಚಿಸುವನು. ಕಲಿಸುವ ಗರುವನ್ನ ಕಳೆಮಕೊಂಡ, ಕಲಿಸಬಲ್ಲವಂಗೆ ದೂರವಾದ. ಇಷ್ಟೇನೇ ಘಲ? ಆ ಹೊತ್ತಿನಲ್ಲಿ ಆತನಿಗೆ ಯಾರಲ್ಲಾದರೂ ತನ್ನ ದುಃಖವನ್ನು ಒಕ್ಕೋಟಿಯನ್ನು ಹೇಳಿಕೊಂಡು, ಈ ವಿಷಫುಟ್ಟಿದಿಂದ ಪಾರಾಗಬೇಕು ಎನಿಸಿತು. ಆದರೆ ಯಾರಲ್ಲಿ ಹೇಳಿಕೊಳ್ಳಬೇಕು. ತಂದೆಯಲ್ಲಿ ತನ್ನ ಹೃದಯದ ಯಾತನೆಯನ್ನು ಬಿತ್ತೊಸಿ ಹೇಳುವವನ್ನು ಸಲಗಿಯಿಲ್ಲ. ಜೊತೆಗೆ ಈ ಸ್ವಫ್ಧ ನಡೆವ ಮೊದಲೇ ಅವರೂ ‘ಇದು ಸಲ್ಲದು’ ಎಂದು ಬುದ್ಧಿವಾದ ಹೇಳಿದ್ದರೂ, ಕುರುಡು ಹಟಕ್ಕೆ ಬಲಿಯಾಗಿ ಅವರ ವಾತು ಕೇಳಿರಲಿಲ್ಲ. ಸ್ವಫ್ಧ ನಡೆದ ಮೇಲೆ ಮೊದಲಿಗಂತ ಅವರು ದೂರವಾಗಿದ್ದರು. ಇಂಥ ವಿಚಾರಗಳನ್ನು ಹೇಳಿಕೊಳ್ಳುವಂಥ ಗೆಳೆಯರೂ ಆತನಿಗೆ ಇರಲಿಲ್ಲ. ಹೇಳಿಕೊಂಡರೆ ಒಬ್ಬರಲ್ಲಿ ಹೇಳಿಕೊಳ್ಳಬೇಕು—ಆದ ವನ ಸೋದರಭಾವ.

“ ಅನಂತಯ್ಯ ವೆಂಕಟಸುಬ್ಬಯ್ಯನ ಸೋದರಮಾವ. ಅಂದರೆ ತಾಯಿಯ ತಮ್ಮ. ಆತನಿಗೆ ವೆಂಕಟಸುಬ್ಬಯ್ಯನಲ್ಲಿ ಚಿಕ್ಕಂದಿನಿಂದಲೂ ತುಂಬಾ ಪ್ರೀತಿ. ಯಾವಾಗಲಾದರೂ ದುರ್ಗತ್ತೆ ಬಂದಾಗ, ಆತ ಹೆಚ್ಚು ಹೊತ್ತನ್ನು ಇವನ ಜೊತೆಯಲ್ಲಿ ಕಳಿಯುವನು. ಹುಡುಗನಿಗೆ ಬೇಕಾ

ದುದನ್ನು ಕೊಡುವನು. ಅತ ದೃಗ್ರದಲ್ಲಿ ಇದ್ದಪ್ಪು ದಿನ, ಪ್ರತಿದಿನವೂ ಇಬ್ಬರೂ ಸಂಜೀಯ ಹೋತ್ತು ತಿರಗಾಡಲು ಹೋದಾಗ, ಇವನ ಕೈಲಿ ಹಾಡು ಹೇಳಿಸಿ, ಕೇಳಿ ಮೆಚ್ಚುವನು. ಚೆನ್ನಾಗಿ ಕಲಿ ಎಂದು ಪ್ರೋತ್ಸಾಹಿ ಸುವನು. ‘ಹಾಡುವ ಹಕ್ಕಿ, ಹಸಿರು ತೋಪು, ಹರಿವ ನೀರು, ಸದು ಮಾಡಿ ಸುಳವ ಗಾಳಿ, ಎಲ್ಲದರಲ್ಲಿ ದೈವಿಕವಾದ ಸಂಗೀತವಿದೆ. ಮನುಷ್ಯ ಹಾಡಲು ಕಲಿತುದೇ ಹಕ್ಕಿಯಿಂದ. ಈಗ ಅದನ್ನು ಮರಿತು, ಜನ ಹಾಡುವ ಸಂಗೀತ ಬಹಳ ಕೃತಿಮಾರ್ಗಿದೆ. ಚೆನ್ನಾಗಿ ಹಾಡ ಬಯಸುವವನು, ಈ ಸಂಗೀತವನ್ನು ಕೇಳಿ, ಸುಖಪಡುವ ಬುದ್ಧಿ ಬೆಳಸಿಕೊಳ್ಳ, ಬೇಕು’ ಎಂದು ಹೇಳುವನು.

‘ಒಂದು ರೀತಿಯಲ್ಲಿ ಹೇಳುವುದಾದರೆ, ಅನಂತಯ್ಯನೇ ವೆಂಕಟ ಸುಬ್ಬವಿಗೆ ಮೊದಲ ಸಂಗೀತ ಗುರುವಾಗಿದ್ದ ಎನ್ನಬೇಕು. ಹುಡುಗನಿಗೆ ಸಂಗೀತದಲ್ಲಿ ಹೆಚ್ಚು ಅಭಿಲಾಷೆಯಿದೆಯೆಂದು ತಿಳಿದಾಗ, ಅನಂತಯ್ಯ, ಹುಡುಗನಲ್ಲಿ ಕಾಷ್ಟದಲ್ಲಿರುವ ಆಗ್ನಿಯಂತೆ ಘಟ್ಟವಾಗಿದ್ದ ಶಕ್ತಿಯನ್ನು ಪ್ರಚೋದಿಸಿ, ಹೊರತರಲು ಆದಷ್ಟು ಪ್ರೋತ್ಸಾಹ ನೀಡುತ್ತಿದ್ದ. ಅನಂತ ಯ್ಯನ್ನೂ ಸಂಗೀತ ಸ್ಥಿರ, ರಸಿಕ. ಶಾಸ್ತ್ರೀಯವಾಗಿ ಇದು ಈ ರಾಗ ಇದು ಇದೇ ತಾಳ ಎಂದು ಹೇಳಲಾರನಾದರೂ, ಉತ್ತಮ ಸಂಗೀತ ವನ್ನು ಅನುಭವಿಸಬಲ್ಲ, ಕೇಳಿ ಆನಂದಿಸಬಲ್ಲ ಶಕ್ತಿ ಆತನಿಗಿತ್ತು. ಆತನ ದೃಷ್ಟಿಯಲ್ಲಿ ಸಂಗೀತ, ಬರಿ ಪಾಂಡಿತ್ಯ ಪ್ರದರ್ಶನದ ಸಾಧನವಲ್ಲ, ಸ್ವರ ತಾಳ ಮೇಳದ ದೊಂಬರಾಟವಲ್ಲ—ಹಾಡುವ ಮನಸ್ಸಿಗೆ ಆದ ಆನಂದ ವನ್ನು ಕೇಳಿದ ಕಿರಿಯಲ್ಲಿ ಎರೆದು, ಆ ಕೃದಯದಲ್ಲಿ ರಸತರಂಗಗಳನ್ನು ಮೂಡಿಸುವ ಮೋಹನಿ ವಿದ್ಯೆ. ಇದೇ ಮಾತನ್ನೇ ಆತ, ತೋರಿಸಿ ಹುಲ್ಲಿನ ಮೇಲೆ, ಸಂಜೀಯ ಹೊಂಬೆಳಕಿನಲ್ಲಿ ಕಾಲು ಚಾಚಿ ಮಲಗಿ, ಹಡುಗ ವೆಂಕಟಸುಬ್ಬಯ್ಯ ಹಾಡುವಾಗ ಹೇಳುವನು. ವೆಂಕಟ ಸುಬ್ಬವಿನ ಅಪರಿಣತ, ಆದರೆ ಭಾವಪೂರ್ಣ ಸಂಗೀತ ಆತನಿಗೆ ಆ ಬಗೆಯ ಆನಂದವನ್ನು ನೀಡುವುದು. ಸಂತೋಷಭಾರವಾದ ಧ್ವನಿಯಲ್ಲಿ ಹೇಳುವನು—

“ನೋಡು ವೆಂಕಟಸುಬ್ಬ, ಅಂಜನೇಯ ಗುಂಡಕ್ಕಿಯಾ ರಾಗದಲ್ಲಿ ಹಾಡಿದಾಗ ಕಲ್ಲುಬಂಡಿಗಳು ಕರಗಿ ನೀರಾಗಸ್ತಿದ್ದವಂತೆ. ಅದೆಲ್ಲಾದೇವಯಾಗದ ಮಾತಾಯಿತು. ಈ ಕಾಲದಲ್ಲಿ ಅದೆಲ್ಲಾ ಸಾಧ್ಯವಿಲ್ಲ. ಆದರೆ ಕಲ್ಲು ಕರಗದೆ ಹೋಡರೆ ಹೋಗಲ, ಕೇಳುವವರ ಮನಸ್ಸುದರೂ ಕರಗಬೇಕು. ನೀನು ಹಾಗೆ ಹಾಡುವುದನ್ನು ಅಭ್ಯಾಸ ಮಾಡಬೇಕು. ಬಾಲ ಕುಶ ಲವರು ಹಾಡಿದಾಗ, ಪ್ರಭು ರಾಮಚಂದ್ರ ತಾನೇ ಬಿಟ್ಟ ಪತ್ತಿಯನ್ನು ನೆನೆದು ಹಂಬಲಿಸಿದನಂತೆ. ನೀನೂ ಹಾಗೆ ಒಬ್ಬ ಕುಶನೋಟ ಲವನೋ ಆಗಬೇಕು. ಅಗುತ್ತೀಯ ಅಲ್ಲನೇ ?” ಎಂದು ಪ್ರಶ್ನೆ ಮಾಡುವರು. ಆ ಮಾತು ಬರೀ ಪ್ರಶ್ನೆಯಲ್ಲ, ನೀನು ಹಾಗಾಗು ಎಂಬ ಆಶೀರ್ವಾದ ಭಾವನೆಯಿಂದ ತುಂಬಿರುತ್ತು.

“ಅನಂತಯ್ಯನ ಬಾಯಿಂದ ಈ ಮಾತನ್ನು ಕೇಳಿದಾಗ, ವೆಂಕಟಸುಬ್ಬವಿನ ಹೈದರಯ ಯಾವುದೋ ಬಯಕೆಯಿಂದ, ಏನೋ ಭರವಸೆಯಿಂದ, ಎಂಥದೋ ನಿರೀಕ್ಷೆಯಿಂದ ಪುಲಕಿತವಾಗುವುದು. ಮುಗಿಲಲ್ಲಿ ಸೂರ್ಯಕಾಂತಿಯ ಬಂಗಾರದ ಹೊರಹೊತ್ತು ತೇಲುವ ಚಿಳಮೊಡವನ್ನು ನೋಡುತ್ತೂ ಮಾತು ಮರಿತು ಕೂತು ಬಿಡುವನು. ಆ ಮೊಡದ ಮರಿಯಿಂದ ಅವೃತ್ತ ಗಾನ ಧಾರೆಯೊಂದು, ಬಾಸಿನಿಂದ ನೆಲಕ್ಕಿಳಿದು, ಅವನ ಎದೆಯನ್ನು ಪ್ರವೇಶಿಸಿದಂತಾಗುವುದು, ಅವನಿಗೆ. ಅನಂತಯ್ಯಜೊತೆಗಿದ್ದಾಗ, ಎಷ್ಟೋ ಬಾರಿ ಈ ಅನುಭವವಾಗಿತ್ತು, ವೆಂಕಟಸುಬ್ಬವಿಗೆ. ದೊಡ್ಡವನಾದಾಗಲೂ ಈ ಮಾತನ್ನು ಆಗಾಗ ನೆನೆಸಿಕೊಳ್ಳುತ್ತಿದ್ದ್ವಾಗಿ, ಅವನಿಗೆ ಮಾತನ್ನು ನೆನೆಸಿಕೊಳ್ಳುತ್ತಿದ್ದ್ವಾಗಿ, ಅವರಿಬ್ಬರಲ್ಲಿ ತೇವು ಆಶೀರ್ವಾದ ಬೆಳೆದಿತ್ತು. ಯಾರೊಂದಿಗೂ ಹೆಚ್ಚಿಗೆ ಬೆರೆಯಾದ, ಯಾರೊಂದಿಗೂ ಹೆಚ್ಚಿ ಮಾತನಾಡದ ವೆಂಕಟಸುಬ್ಬ ತನ್ನದೆಯಲ್ಲಿ ಮೂಡಿದ ಭಾವನೆ, ತನ್ನ ಆಸೇ-ಆಕಾಂಕ್ಷೆ, ತನ್ನ ಕೌರಗು-ಕನವರಿಕೆ ಎಲ್ಲ ವನ್ನೂ ಅನಂತಯ್ಯನೋಂದಿಗೆ ಹೇಳಿಕೊಳ್ಳುವನು. ಆಗಾಗ ತಂಗಿಯ ಮನೆಗೆ ಬರುವ ಅನಂತಯ್ಯ, ಬೇರೆ ಕೆಲಸಗಳಿಂದ ರೂ ಬಿಟ್ಟು, ಅವಕಾಶ

“ಈ ಬಗೆಯ ಪರಸ್ಪರ ಸಹಾನುಭೂತಿಯಿಂದಾಗಿ, ಅವರಿಬ್ಬರಲ್ಲಿ ತೇವು ಆಶೀರ್ವಾದ ಬೆಳೆದಿತ್ತು. ಯಾರೊಂದಿಗೂ ಹೆಚ್ಚಿಗೆ ಬೆರೆಯಾದ, ಯಾರೊಂದಿಗೂ ಹೆಚ್ಚಿ ಮಾತನಾಡದ ವೆಂಕಟಸುಬ್ಬ ತನ್ನದೆಯಲ್ಲಿ ಮೂಡಿದ ಭಾವನೆ, ತನ್ನ ಆಸೇ-ಆಕಾಂಕ್ಷೆ, ತನ್ನ ಕೌರಗು-ಕನವರಿಕೆ ಎಲ್ಲ ವನ್ನೂ ಅನಂತಯ್ಯನೋಂದಿಗೆ ಹೇಳಿಕೊಳ್ಳುವನು. ಆಗಾಗ ತಂಗಿಯ ಮನೆಗೆ ಬರುವ ಅನಂತಯ್ಯ, ಬೇರೆ ಕೆಲಸಗಳಿಂದ ರೂ ಬಿಟ್ಟು, ಅವಕಾಶ

ವೊಡಿಕೊಂಡು, ವೆಂಕಟಿಸುಬ್ಬಿನಿನ ಮಾತು ಕೇಳಿ, ಹೋಗುವಾಗ ಅವನ ಹೈದರ್ಯದಲ್ಲಿ ಮತ್ತಪ್ಪು ಉತ್ತಾಹ ತುಂಬಿ ಹೋಗುವನು. ಸೋದಮಾವ ಹೋದ ಬಳಿಕ ನಾಲ್ಕುರು ದಿನ ಅವನ ಹೈದರ್ಯ ಯಾವುದೋ ಅವ್ಯಕ್ತ ಗುಂಜಾರವದ ನಾದ ತರಂಗದಲ್ಲಿ, ಅಲೇಯ ಮೇಲಿನ ಬೆಂಡಿನಂತೆ ತೇಲಾಡುತ್ತಿರುವುದು.

‘ಅನುತ್ಯಾ ತಮ್ಮ ಮಾಗನನ್ನು ಪ್ರೌತ್ತಾಹಿಸುವ ವಿಚಾರದಲ್ಲಿ, ಆತನಿಗೂ ನರಸಿಂಹ ಜೋಯಿಸರಿಗೂ ಕೆಲವು ವೇಳಿ ಮಾತು ಕಢಿಯಾಗಿತ್ತು. ಜೊತಿಷ್ಯದಲ್ಲಿ ಆದ್ಭುತ ಪಂಡಿತರಾದ ನರಸಿಂಹ ಜೋಯಿಸರಿಗೆ, ತಮ್ಮ ಮಾರ್ಗ ಮುಂದೆ ಏನಾಗುವನು, ಆತನ ಭವಿಷ್ಯ ಎಂತಾಗುವುದು ಎಂದು ತಿಳಿದಿದ್ದರೂ, ಏಷ್ಟೋ ಬಾರಿ ಅವರೂ, ತಮ್ಮ ಒಬ್ಬನೇ ಮಾರ್ಗ ತಮ್ಮಂತಾಗಬೇಕು, ತಮ್ಮ ವಿದ್ಯೆಯನ್ನು ಶ್ರದ್ಧೆಯಿಂದ ಕಲಿತು, ತಮ್ಮಂತಿಯೇ ಮನೆತನದ ಹೆಸರನ್ನು ಕಾವಾಡಿ ಬೆಳೆಸಬೇಕು ಎಂಬ ತಂಡೆಗೆ ಸಹಜವಾದ ಚಾಪಲ್ಯಕ್ಕೆ ಬಲಿಯಾಗುತ್ತಿದ್ದರು. ಆಗಾಗ ಮಾರ್ಗ ನಿಗೆ ತಮ್ಮ ವಿದ್ಯೆಯನ್ನು ಕಲಿಸಲು ಪ್ರಯತ್ನಿಸಿ, ಆದರಲ್ಲಿ ಅವನ ಮನಸ್ಸು ಓಡಿರಿವುದನ್ನು ಕಂಡು, ಬೇಸರ ಪಡುವರು. ಅಂಥ ಹೊತ್ತಿನಲ್ಲಿ ಅವರ ಮನಸ್ಸು ಹೊತ್ತುದ ಒಳೆಯಾಂತೆ ಬರೀ ಹೋಗೆಯಾಡುವುದು. ತಮ್ಮ ಭಾವವೈದಾನನ ಮೇಲೆ ಬೇಸರವಾಗುವರು.

‘ಅನಂತರೂ ವೆಂಕಟಿಸುಬ್ಬಿನಿಗೆ ಮೊದಲೇ ವಿಧ್ಯಾದಲ್ಲಿ ಮನಸ್ಸಿಲ್ಲ. ನೀನೂ ಅವನಿಗೆ ಪ್ರೌತ್ತಾಹವಾದರೆ ಹೇಗೆ? ಅವನು ನನ್ನ ಮಾರ್ಗ ನಿಜ. ಆದರೆ ನನ್ನ ಮಾತು ಅವನಿಗೆ ಬೇಕಿಲ್ಲ. ನಿನ್ನ ಮಾತು ಕೇಳುತ್ತಾನೆ. ನೀನಾದರೂ ಅವನಿಗೆ ಸರಿಯಾದ ಬುದ್ಧಿವಾದ ಹೇಳಿ, ದಾರಿಗೆ ತರುವುದನ್ನು ಬಿಟ್ಟು, ಕುಣಿಯುವ ಕಾಲಿಗೆ ಗೆಜ್ಜ ಕಟ್ಟಿವುದೇ?’ ಎನ್ನುವರು.

“‘ಎಲ್ಲಾ ಬಲ್ಲವನು ನೀನೂ ಹೀಗೆ ಮಾತನಾಡುವುದೇ ಭಾವ? ಸಂಗೀತವೂ ವಿದ್ಯೆಯಲ್ಲವೇ? ಅವನಿಗೆಬೇಕಾದುದನ್ನು ಕಲಿಯಲಿ. ಹುಡುಗ ಸಂಗೀತವೆಂದರೆ ಶಿವ ಕೋಯಿಸಿಕೊಳ್ಳುತ್ತಾನೆ. ಹಾಗೇ ಮುಂದೆ ಬರಲೀಳೆಳು.’ ಎಂದು ಅನುತ್ಯಾ ಅವರಿಗೆ ಸಮಾಧಾನ ಮಾಡಲ್ಪಿಣಿಸುವನು.

“ಅದೆಲ್ಲ ಸರಿ, ಅನಂತೋ. ನನಗೂ ಅದು ಅರ್ಥವಾಗುತ್ತದೆ. ಹತ್ತು ಮಕ್ಕಳದ್ದರಿ, ಇದನ್ನು ನಾನು ಅಷ್ಟುಗಿ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಅದರೆ ಇರುವವನು ಒಬ್ಬನೇ. ಅವನೂ ಮನೆಯ ಹೆಸರು ಉಳಿಸವೇ ಹೋದರಿ, ಮನೆಯ ಹೆಸರಾ, ಮನೆತನದ ವಿದ್ಯೆ ನನಗೇ ಕೊನೆಯಾಗಬೇಕೇ? ಅವನು ಸಂಗೀತ ಕಲಿಯಲು ನಾನು ಬೇಡ ಎನ್ನುವುದಿಲ್ಲ, ಅದು ತಪ್ಪು ಎಂತಲೂ ಹೇಳುವುದಿಲ್ಲ. ಇದನ್ನು ಕಲಿತು, ಅದನ್ನೂ ಕಲಿಯಲಿ. ನೀನೂ ಅವನಿಗೆ ಕೊಂಚೆ ಬುದ್ಧಿ ಹೇಳು.”

‘ಅಗತ್ಯವಾಗಿ ಹೇಳುತ್ತೀನೇ ಭಾವ, ಅದರೆ ಅವನು ಕೇಳಬೇಕಲ್ಲ. ಪ್ರಾಸಂಗಿಕವಾಗಿ ನಾನೂ ಎಷ್ಟೋ ಸಲ ಅವನ ಹತ್ತಿರ ಪ್ರಸ್ತುಪಿಸಿದ್ದೀನೇ. ಅದರ ಒಬ್ಬದ ಕುದುರೆಗೆ ನೀರು ಕುಡಿಸುವುದು ಯಾರಿಂದ ಸಾಧ್ಯ ಹೇಳು?’

‘ನೀನಾಡುವುದೂ ನಿಜ ಎನ್ನು. ನನ್ನ ಮನಸ್ಸಿಗೆ ಸಂತೋಷ ಪಡಿಸಲು ಹಣ್ಟಿಲ್ಲ ಅವನು. ಹತ್ತೆ ಹೊಟ್ಟೆ ಉರಿಸಿ ಹೆಸರುವಾಸಿಯಾಗಬೇಕೋ ಏನೋ. ನನ್ನ ಅದ್ವಷ್ಟಕ್ಕೆ ನೀನು ತಾನೇ ಏನು ಮಾಡುತ್ತಿ? ಎಂದು ವ್ಯಧಿಗೇ ಮಾತಿನ ರೂಪ ಬಂದಂತೆ ಹೇಳಿ ನಿಟ್ಟುಸಿರಿಡುವರು. ನರಸಿಂಹ ಜೋಯಿಸರು ಆ ಮಾತು ಹೇಳಿದಾಗ ಅನಂತಯ್ಯನ ಶ್ವದಯ ಚೀಕೆಯ ನೇಲೆ ಹೊರಳಿಸಿದಂತಾಗುವುದು. ಒಂದು ಗಳಿಗೆ ತಂದೆಯ ಮನಸ್ಸಿಗೆ ಸಂತೋಷ ಕೊಡುವ ವೆಂಕಟಸುಬ್ಬನಿನ ನೇಲೆ ಸಿಟ್ಟುಬರುವುದು.

‘ನೀನು ಹೀಗಿದ್ದರೆ ಆಗುವುದಿಲ್ಲ. ಸಂಗೀತ ನಿನಗಾಗಿ ಕಲಿತರೆ, ತಂದೆಯನ್ನು ಸಂತೋಷಪಡಿಸಲಿಕ್ಕೆ ಅವರು ಹೇಳಿಕೊಟ್ಟಿದ್ದನ್ನು ಕಲಿಯಬೇಕು. ಇಲ್ಲದೆ, ನಿನ್ನ ದಾರಿಯಲ್ಲೇ ನೀನಿದ್ದು, ಹತ್ತೆ ಹೊಟ್ಟೆ ಉರಿಸಿದರೆ ಮಗನಾಡದ್ದಕ್ಕೆ ಏನು ಸಾಫ್ರಕ? ಎಂದು ಆ ವ್ಯಧಿಯ ಚೊತ್ತಿನಲ್ಲಿ ವೆಂಕಟಸುಬ್ಬನಿಗೆ ಹೇಳುವರು. ಅವನು ಆ ಮಾತಿಗೆ ಉತ್ತರ ಹೇಳಲಾಗದೆ, ವ್ಯಧಿಯಿಂದ ಕಂಬನಿಯಿಟ್ಟರೆ, ಅವರು ಇಬ್ಬಗೆಯ ವ್ಯಧಿಯ ಕತ್ತರಿಯಲ್ಲಿ ಸಿಕ್ಕು ಹಂಬಲಿಸುವರು.

‘ನಿನ್ನ ದಾರಿಯೇ ನಿನಗಾದರೂ, ಅದನ್ನು ಹೆತ್ತ ಕರುಳಿಗೆ ಸಮಾಧಾನವಾಗುವಂತೆ ವರ್ತಿಸು. ಈ ಮನೆಯ ಹೆಸರು ಉಳಿಸಲು ಇರುವ ವನು ನೀನೆಂಬುಣಿನೇ. ನೀನು ಬೇರೆ ದಾರಿ ಹಿಡಿದೆಯಲ್ಲಾ ಎಂದು ಅವರು ಕೊರಗಿ, ಕಣ್ಣೀರಿಡುತ್ತಾ ಕೊನೆಯುಸಿರೆಕೆದರೆ, ನಿನಗೆ ತಾನೇ ಒಕ್ಕೀನು ದಾದಿತೇ? ವರುಸ್ವಾ ಬಂದಹಾಗೆ ವಿವೇಚನೆ ಬರಬೇಕು. ನೀನು ಸಂಗೀತ ಕಲಿಯಲು ಅವರು ಅಡ್ಡವಾಗುವುದಿಲ್ಲ. ಅವರ ಇಚ್ಛೆಗೆ ನೀನೂ ಅಡ್ಡವಾಗಬೇದ. ನೀವೆಲ್ಲಾ ನಗು ನಗುತ್ತಾ ಇದ್ದರೆ, ಬಂದು ಹೋಗುವ ಸಮ್ಮ ಮನಸಿಗೂ ತಂಪು.’ ಎಂದು ಬುದ್ಧಿವಾದ ಹೇಳುವರು.

‘ಅವರ ಮಾತು ವೇಂಕಟಿಸುಬ್ಬ ಯ್ಯಾನಿಗೆ ಸರಿ ಎಂದು ತೋರಿ, ತಂದೆ ಹೇಳಿಕೊಡುವ ಜೊತ್ತುತ್ತಿಷ್ಟವನ್ನು ಕಲಿಯಲೆತ್ತಿಸುವನು. ರಾತ್ರಿಯ ಹೊತ್ತು ಅವರು ನಕ್ಕತ್ತರುಗಳನ್ನು ತೋರಿಸಿ, ‘ಇದು ಶುಕ್ರ, ಇದು ಗ.ರು, ಇದು ಸಪ್ತಷ್ಟಿ ಮಂಡಲ, ಇದು ಕೃತ್ತಿಕೆ’ ಎಂದು ತೋರಿದಾಗ, ಅವು ಈ ರಾತ್ರಿಗೆ ಬಂದರೆ ಈ ಫಲ ಎಂದು ಹೇಳಿದಾಗ, ಅವನಿಗೆ ಆದು ಹಿಡಿಯುವುದಿಲ್ಲ. ಗ್ರಹರಾಜನ ಸುತ್ತೂ ಸುತ್ತುವ ಸವಗ್ರಹಗಳು, ಬಂದನ್ನು ಬಂದು ಹಿಂಬಾಲಿಸಿ ನಡೆವ ನಕ್ಕತ್ತರಾಜಿ-ಇವುಗಳನ್ನು ಇರಾಳ ತಂಗಾಳಿಯಲ್ಲಿ ಸೋಡುವಾಗ, ಅವನ ತಲೆಯಲ್ಲಿ ಜೊತ್ತಿಷ್ಟ ಶಾಸ್ತ್ರದ ವಿಚಾರ ಮಾಡದೆ, ಹೃದಯದಲ್ಲಿ, ಅವು ಎಲ್ಲವೂ ಯಾವುದೋ ಒಂದು ಕಾಂತಿಪೂರ್ಣ ದಿವ್ಯರಾಗದ, ತೇಜೋವಿರಾಜಿತ ಜೀವ ಸ್ವರಗಳಂತೆ ಕಾಣುವುವು. ವಿಶ್ವವೇ ಬಂದು ವಿಷಣುಯಾಗಿ, ನಕ್ಕತ್ತದ ತ್ವತಿಯನ್ನು ಮಿಡಿದಾಗ, ಬೆಳಕಿನ ಹಾದು ಹೊರಹೊಮ್ಮುವಂತೆ ತೋರುವುದು. ಆ ಹೆಚ್ಚೇಮಾನವನ್ನು ಆಲಿಸುತ್ತಾ ಹೆಚ್ಚೇ ಮರೆಯುವನು ವೇಂಕಟಿಸುಬ್ಬ. ಅವನು, ಜೊಯಿಸರು ಹೇಳಿತ್ತಿದ್ದ ಮಾತಿಗೆ ಕೆವಿಗೊಡದೆ, ಮೂಕನಾದಾಗ, ಜೊಯಿಸರ ಚಿಸಿಯಾದ ನಿಟ್ಟುಸಿರು, ನಿಶೀಯ ತಂಗಾಳಿಯಲ್ಲಿ ಬೆರೆಯುವುದು. ಅವರೂ ಮಾತನಾಡದೆ, ಸುಮ್ಮನೇ ಎದ್ದು ಹೋಗಿ, ಗಂಡ ಬರುವುದನ್ನೇ ಕಾದು, ಹಾಸಿಗೆಯ ಬಳಿ ಕುಳಿತ ಹೆಂಡತಿಗೆ—

‘ಅವನ ದಾರಿಯೇ ಅವನಿಗಾಯಿತು ಜಾನಕಿ. ಅವನ ಸುಖ ನಮ್ಮದಾಗ ಲಿಲ್ಲ’ ಎನ್ನುವರು. ಜಾನಕಮ್ಮನವರೂ ಕಂಬನಿಯನ್ನು ಸೆರಿಗಿನ ತುದಿಯಿಂದ ಒರಸಿಕೊಂಡು ‘ಮಗನನ್ನು ಕೊಡು ಎಂದು ತಾಯಿಯನ್ನು ಬೇಡಿದೆ. ನನ್ನ ವಾತು ನಡೆಸುವ ಅವಸರದಲ್ಲಿ, ಎಲ್ಲೋ ಹತ್ತಿರವಿದ್ದು ಭೂತಗಣದಲ್ಲಿ ಒಂದನ್ನು ಕಳಸಿಬಿಟ್ಟಳೇನೋ. ತಂಡಿಗೆ ಸುಖ ಕೊಡುವ ಮಗನನ್ನು ಪಡೆಯುವ ಭಾಗ್ಯ ನನ್ನದಾಗಲಿಲ್ಲ’ ಎನ್ನುವರು.

‘ಮತ್ತೊಮ್ಮೆ ಅನಂತಯೈ ದುರ್ಗಾಕ್ಕೆ ಬಂದಾಗ ತಂಗಿಯಿಂದ ಈ ವಿಚಾರ ತಿಳಿಯುವುದು. ‘ದೇವರ ದಾರಿ ನನಗೂ ನಿನಗೂ ಕಾಣಬುದಿಲ್ಲ ಜಾನಕಿ. ಕಹಿ ಬೈಷಣದಲ್ಲಿ ಆರೋಗ್ಯವನ್ನು ನೀಡುವ ಬಲವಿರುವಂತೆ, ನಮಗೆ ಅಹಿತವೇದು ಕಾಣಬುದರಲ್ಲೂ, ಯಾವುದೊ ಹಿತವನ್ನು ಹುದುಗಿಸುವುದು ಆತನ ಲೀಲೆ. ಜ್ಯೋತಿಷಿಯಾದರೇನು, ಸಂಗೀತಗಾರನಾದ ರೇನು—ಅವನಿಂದ ಮನೆಯು ಹೆಸರುಳಿಯಲಿ ಎಂದು ಅಂದುಕೊಂಡಿರಿಸಿದ್ದೀರಿ ಯಾಗಲಿ ಗಂಧದೆಹ್ನಿ ಯಾಗಲಿ—ದೀಪ ಉರಿಯುವುದು ಮುಖ್ಯ, ಎಂದು ಆತ ತಂಗಿಗೆ ಸಮಾಧಾನ ಹೇಳುವನು. ಅದೇ ಮಾತನ್ನೇ ವೆಂಕಟೆ ಸುಬ್ಬಿನಿಗೂ ಹೇಳುವನು—‘ಮನೆಯ ಹೆಸರುಳಿಸುವ ವಾಗನಾಗು. ತಂದೆಯ ವಿಷ್ಯ ಬೇಡವಾದರೆ ಹೋಗಲಿ, ನಿನ್ನ ವಿಷ್ಯದಲ್ಲಿ ನಿನ್ನ ತಂದೆಗಳಿಸಿದ ಹೆಸರು ಗಳಿಸು. ಅತೋ ಭೃಷ್ಟ ತತೋ ಭೃಷ್ಟನಾಗಿ, ಮನೆಗೆ ಮುಳ್ಳಾಗಬೇಡ’ ಎಂದು. ಆ ಮಾತು ಕೇಳಿ ತಂದೆಗೆ ತನ್ನ ನಡತೆಯಿಂದ ಅಸಮಾನವಾಯಿತೇನೋ ಎಂದು ಕುಗ್ಗಿದ ವೆಂಕಟಸುಬ್ಬಿ, ಮತ್ತೆ ಸುಟ್ಟಿಯಾಗುವನು. ಹೀಗೇ ನಡೆಡಿತ್ತು. ಅನಂತಯೈನ ಮಾತಿನ ಮೇಲೇ ಜೋಯಿಸರು ವೆಂಕಟಸುಬ್ಬಿವನ್ನು ತಿರುಮಲಯೈನ ಬಳಿ ಬಿಟ್ಟದ್ದು.

‘ తిరువులయ్యన ఆహంభావ, ఇతరరన్న కీగేళిదు మాతా  
దువ విచారదల్లి తన్న ఆసమాధానవన్న వెంకటసుబ్బ ఒందేరడు  
బారి ఆనంతయ్యన హత్తిర ఆడిద్ద. కాగే హేళిదాగ ఆనంతయ్య—  
‘ కిరియరల్లి ఆవగుణ అరసువుదు శిరియంగె శ్రీయష్టరవల్ల  
ముందచ్చే బరచేకిన్నవను తన్న తప్పుకందు తిద్దికొళ్ళబేచే

ವಿನಾ, ಇತರರ, ಅದರಲ್ಲೂ ಗುರುಗಳ ತಪ್ಪು ಕಾಣಹೋಗಬಾರದು. ಗುರುಭಕ್ತಿ ಇಲ್ಲದವನಿಗೆ ವಿದ್ಯವೆಲ್ಲಿ? ಎಂದು ವೆಂಕಟಸುಬ್ಬನಿನ ಬಾಯಿ ಮುಚ್ಚಿಸಿದ್ದರಾತ.

‘ ಈಗ--ತಿರುಮಲಯ್ಯನವೇಲೆ ಹೆಟಿ ಸಾಧಿಸಿ, ಆತನ ಸಾವಿಗೆ ಕಾರಣನಾಗಿ, ಅದರ ಪರಿಣಾಮವಾಗಿ ಒಂದ ಕೊರಗಿನ ನಿಷಾರಣಿಗೆ ಪರಿಹಾರೋಪಾಯವನ್ನು ಹೇಗೆಂದು ಕೇಳುವುದು? ಎಲ್ಲರಂತೆ ಆತನೂ ತನ್ನನ್ನು ಕಂಡು ಹೇಸಿಕೊಂಡರೆ? ತನ್ನ ನಡತೆಯಿಂದಾಗಿ ಇಮೆೱಬ್ಬ ಆಪ್ತನೂ ತನ್ನಿಂದ ದೂರವಾದರೆ? ಒಂದು ಕಡೆ ಆ ಕೊರಗು— ಇನ್ನೊಂದುಕಡೆ ಸಂಗೀತ ಪಾಠ ತಪ್ಪಿದ ಕೊರಗು. ಈಕೊರಗಿನಲ್ಲಿ ಬಳಲಿ ಬೇಸತ್ತು, ಇರುವುದನ್ನು ಅನಂತಯ್ಯನಿಗೆ ದೇಳಬಿಡುವುದು. ‘ಆತ ದಾರಿ ತೊರಿಸಿದರೆ ಸರಿ. ಇಲ್ಲದೆ ಆತನೂ ದೂರವಾದರೆ ದೇವರೆಡಿಕ್ಕು’ ಎಂದು ನಿಶ್ಚಯವಾಡಿ, ಅನಂತಯ್ಯ ಉರಿಗೆ ಬಂದಕೂಡಲೇ, ಆತನಿಗೆ ತನ್ನ ಕೊರಗನ್ನು ಅರಿಕೆವಾಡಿಕೊಂಡ ವೆಂಕಟಸುಬ್ಬಯ್ಯ.

‘ ಮಾನವನ ಮನ ನೀಂದಿತೆಂದು ಸತ್ಯಕ್ಕೆ ಅಪಷಾರ ಮಾಡಬಾರದು ವೆಂಕಟಸುಬ್ಬ. ಹಾಗೆಂದು ಅಸ್ತಿಯವಾದ ಸತ್ಯವನ್ನೂ ಆಡಬಾರದು. ಹಾಗೆಂದು ಉಪನಿಷತ್ತೀ ಸಾರಿದೆ—‘ ನಬ್ಲೂಯಾತ್ರ ಸತ್ಯವಪ್ರಿಯಂ’ ಆದರೆ ನಿನ್ನ ಸತ್ಯ ನಿಷ್ಪರ್ತಿ, ಗುರುವಿನ ಜೀವಕ್ಕೆ ಎರವಾಗುವಪ್ಪು ದೂರ ಹೋಯಿತು. ಮುಂದೇನು ಮಾಡುತ್ತಿ? ಎಂದು ಕೇಳಿದ ಅನಂತಯ್ಯ.

‘ಏನು ಮಾಡಬೇಕೋ ನನಗಂತೂ ತೋಚುತ್ತಿಲ್ಲ ಮಾವ. ಹೀಗಾಗುವುದೆಂದು ನನಗೆ ಗೊತ್ತಿರಲಿಲ್ಲ. ಗುರುವನ್ನು ಕಳೆದುಕೊಂಡೆ. ಅಣ್ಣಿ ಸಿಗೂ ನನ್ನ ಮೇಲೆ ಸಿಟ್ಟು. ಸಂಗೀತ ಕಲಿಸುವವರಿಗೂ ನಾನೆಂದರೆ— ಮೂಲಾನ್ವಕ್ತುದಲ್ಲಿ ಹುಟ್ಟಿದ ಹುಡುಗಿಬುನ್ನು ಸೊಸೆಯಾಗಿ ಮಾಡಿ ಕೊಳ್ಳಲು ಹಿಂಜರಿಯುವವರಂತೆ, ನನ್ನಿಂದ ದೂರ ಸರಿಯಾತ್ತಾರೆ. ಗುರುವಿನ ಶಾಪಕ್ಕೋ ಏನೋ ಕಲಿತ ರಾಗಗಳೂ ಕೈ ಬಿಡುತ್ತಿನೆ. ನಾನೇನು ಮಾಡಲಿ ಮಾವ. ನಿಭಾಂಗ್ಯನಾಡೆ. ನನಗೀಗ ಯಾರ ದಿಕ್ಕು?’

‘ಎದೆಯ, ಬೇಗುದಿಯನ್ನೈಲ್ಲ ಮಾತಿನಲ್ಲಿ ಹೊಳೆಯಾಗಿ ಹರಿಸಿ ಅಳುತ್ತಾ ಕೇಳಿದ ವೆಂಕಟಿಸುಬ್ಬಯ್ಯ.

‘ಈಗ ನೀನೇನು ಮಾಡಬೇಕೆಂದುಕೊಂಡಿದ್ದೀರು ?

‘ನನಗೇನೂ ತಳಿಯುತ್ತಿಲ್ಲ. ಎಲ್ಲಿರಿಗೂ ಹೀಗೆ ಬೇಡವಾಗಿ ಬಾಳು ವುದಕ್ಕಿಂತ, ಸತ್ತರೆ ನೇಲು ಎನಿಷುತ್ತದೆ’

‘ಆತ್ಮಹತ್ಯೆ ಹೇಡಿಯ ಅಂತಿಮ ಸಾಹಸ; ಪುರುಷ ಲಕ್ಷ್ಣವಲ್ಲ. ಮುತ್ತಾಳನ ಯಾಗೆ ಮಾತಾಡಿದರೆ ಯಾವ ದೇವರಿಗೆ ಪ್ರೀತಿ.’

‘ಮತ್ತೀನು ಮಾಡಲಿ, ಎಲ್ಲಿ ಹೋಗಲಿ ?’

‘ಶತ್ರುರೆ, ನಿನ್ನೀರು ನಾದರೆ ಏನು ಫಲ. ನಾವು ಗುರುವೆಂದು ತೊಂಸಿದನನು ನಿನಗೆ ಕೂಡಿಬರಲಿಲ್ಲ. ಈಗ ನೀನೇ ಗುರುವನ್ನು ಅಂಸಿಕೊ. ಗ.ರು ಸಿಗುವವರಿಗೂ ಕಾವು. ಸಿಕ್ಕಾಗ ಆತನ ಕಾಲು ಹಿಡಿದು ಕಲಿ. ಈ ಬಾರಿ ಅವಿಧೀಯನಾದ ಫಲ ಅನುಭವಿಸಿದೆ. ಇದರಿಂದ ಪಾಠಕಲಿ.’

‘ಆದರೆ ಇಲ್ಲಿ ನನಗೆ ಗುರುಗಳಾಗುವವರೇ ಇಲ್ಲವಲ್ಲ ಮಾವ.’

‘ನಾಳೀನಾಗುವುದೆಂದು ಬಿಲ್ಲವರಾರು; ಕಾದು ಸೋಡು. ಗುರು ಸಿಗಬಹುದು. ನಿನ್ನ ಪುಣಿ ಪಕ್ಕವಾದಾಗ ಗುರು ತಾನೇ ಬರುತ್ತಾನೇ. ಇಲ್ಲಿಯವರಿಗೂ ಎದೆ ಹಿಡಿದುಕೊಂಡು ಕಾದಿರು. ಹಂಬಲಿಸಿ ಕಂಬನಿಗರೆದರೆ, ಆ ಕಣ್ಣೀರಿಗೆ ಹುಲ್ಲುಕಡ್ಡಿ ಕೂಡಾ ಚೆಳೆಯುವುದಿಲ್ಲ. ಈ ಬಾರಿ ನೀನು ಒಂದು ಕೆಲಸ ಮಾಡಬೇಕು...’

‘ಏನು ಮಾಡಲಿ ಮಾವ?’

‘ಸುಮ್ಮನೆ ಸಿಕ್ಕಿದವರನ್ನು ಗುರು ಎಂದು ಒಪ್ಪಿಕೊಳ್ಳಬೇಡ. ಯಾರ ಒತ್ತಾಯಕ್ಕೂ ತಲೆಬಾಗಬೇಡ. ನಿನ್ನ ಮನಸ್ಸು, ಹೃದಯ, ಆತ್ಮಯಾರಿಗೆ ತಲೆಬಾಗುವುದೋ, ಅವರನ್ನು ಗುರು ಎಂದುಕೊಂಡು, ಅವರಿಗೆ ನಿನ್ನ ಬಾಳನ್ನು ಅಸೀಸು. ನಿನ್ನ ಜೀವನ ಅವರ ಕ್ಷಯ ವೀಣೆಯಾಗಲಿ; ಅವರು ಮಿಡಿದಂತೆ ನುಡಿಯಲಿ. ಈ ಬಗೆಯ ಶರಣಾಗತಿಯೇ ಸಾಧನೆಗೆ

ಅಡಿಗಲ್ಲು. ಇನ್ನುದರೂ ನಿನ್ನ ಮನಸ್ಸು ಗಾಳಿಯವರದಂತೆ ಹಾರಾ ಇದೆ, ನಕ್ಕತ್ತ ಕಾಂತಿಯಂತೆ ನಿಶ್ಚಲವಾಗಿದ್ದರೆ, ನಿನ್ನ ಬಯಕೆ ಈಡೀರ ಬಹುದು. ಈಗಾದುದು ಎಚ್ಚರಿಕೆಯಾಗಲಿ. ಇಂದಿನ ಪಶ್ಚಾತ್ತಾವ ಸಾಳನ ನಡತಿಗೆ, ಜೀವನಕ್ಕೆ ಕೈಗೋಲಾಗಲಿ-ಹಾಗೆ ಮಾಡುತ್ತಿರುಂದು? ದಾಸರು ಒಂದು ಮಾತು ಹೇಳಿದಾರೆ - 'ಗುರುವಿಗೆ ಗುಲಾಮನಾಗುವ ಶನಕ ದೊರಕವಣ್ಣ ಮುಕುತಿ' ಎಂದು. ಹಾಗಿರುವ ನಿಧಾರ ಮಾಡು.'

'ನಾನೇನೋ ಖಂಡಿತ ಹಾಗಿರುತ್ತೀನೇ ಮಾವ. ದೇವರಾಜಿ ಮಾಡಿ ಹೇಳುತ್ತೀನೇ. ಗುರು ದೊರಕಬಹುದೇ ನನಗೆ ?'

'ದೊರಕತ್ತಾನೆ ವೆಂಕಟಪುಬ್ಬ, ನೀನು ಅಷ್ಟು ನಿರಾಶನಾಗಬೇಕಾಗಿಲ್ಲ. ನೋಡು-ನವ್ವು. ಇಚ್ಛೆಯೂ ಒಂದು ಶಕ್ತಿ: ಪ್ರಬಲ ಶಕ್ತಿ. ಮನೆದ ಹಾಗೆ ಕತ್ತಿ ಹರಿತವಾಗುವ ರಾಗಿ, ತೀವ್ರವಾದಷ್ಟು, ಉತ್ಕೃಷ್ಟವಾದಷ್ಟು, ಬಯಕೆ ಶಕ್ತಿಶಾಲಿಯಾಗುತ್ತದೆ. ಸೆಲ ತುಂಬಾ ಕಾಡಾಗ, ಮಂಳಿ ಬಂದೇ ಬರುವಂತೆ, ಅತಿ ತೀವ್ರವಾದಾಗ, ಬಯಕೆ ಫಲಕೌರಿಯಾಗುತ್ತದೆ.'

'ಬಯಕೆಯೇನೋ ಇದೆ. ಅದನ್ನು ತೀವ್ರಮಾಡುವುದು ಎಂದ ಹೇನು?'

'ನಿನಗೇ ಜೀವನದಲ್ಲಿ ಒಂದೇ ಬಯಕೆಯೇ? ಆಂತರದ ಬಯಕೆಯಿದೆ, ನವ್ಯುಲ್ಲಿರ ಪ್ರೀತಿಗೆ ಪಾತ್ರನಾಗಬೇಕೆಂಬ ಬಯಕೆಯಿದೆ, ಸಂಗೀತ ಕಲಿಯಬೇಕೆಂಬ ಬಯಕೆಯಿದೆ, ಗುರುಬೇಕೆಂಬ ಬಯಕೆಯಿದೆ—ಹೀಗೇ ಹುದುಕುತ್ತಾ ಹೋದರೆ, ಒಂದಲ್ಲಿ ಹತ್ತಾರು ಸಿಗುತ್ತದೆ. ದಾರವನ್ನು ಹೇಗೆ ಬಲಮಾಡುತ್ತಾರೆ ಗೋತ್ತಿ?'

'ಹೇಗೇ ?'

'ಒಂಟಿ ಎಳಿ ಯಾವಾಗಲೂ ದುರ್ಬಲ. ಅದಕ್ಕೆ ಹತ್ತಾರು ಎಳಿ ಗಳನ್ನು ಕೂಡಿಸಿ, ಆ ಹತ್ತಾರು ದುರ್ಬಲ ಎಳಿಗಳು, ಒಂದು ಬಲವಾದ ಘಾರವಾಗುವಂತೆ ಹೋಸಿಯುತ್ತಾರೆ. ಹಾಗೇ ನೀನೂ ನಿನ್ನ ಎಲ್ಲ ಬಯಕೆ

ಗಳನ್ನು ಮುಖ್ಯವಾದ ಬಯಕೆಗೆ ಸೇರಿಸಿ ಹೊಸೆದು ಅದನ್ನು ಬಲಗೊಳಿಸ ಬೇಕು. ಈಗ ನಿನಗೆ ಗುರುವಿಲ್ಲದೆ. ನಿನ್ನ ಉದ್ದಾರವಿಲ್ಲ ಎನಿಸಿದೆ ಅಲ್ಲವೇ?'

‘ಹೂ.’

‘ಅದು ಈಗ ಮೂಲ ಎಳಿ. ಅದಕ್ಕೆ ನಿನ್ನಉಳಿದೆಲ್ಲ ಬಯಕೆಗಳನ್ನು ಸೇರಿಸಿ ಹೊಸೆ. ಹೊಸೆದಾರದಲ್ಲಿ ಅದರಲ್ಲಿ ಸೇರಿದೆಲ್ಲಿಗಳು ಕಾಣದಂತೆ ಬೆರೆ ಮುನಂತೆ, ನಿನ್ನ ಈ ಬಯಕೆಯಲ್ಲಿ ಉಳಿದೆಲ್ಲ ಬಯಕೆಗಳು ಕರಗಿ, ಬಯಕೆ ಏಕಮೂಲವಾಗಬೇಕು. ಆಗ ಭೂತಗನ್ನಡಿಯೋಳಿಗಿನಿಂದ ಹಾದು ಬರುವ ಬೆಳಕಿನ ಕಿರಣದಂತೆ, ನಿನ್ನ ಬಯಕೆಯೂ ಪ್ರಭಾವಶಾಲಿಯಾಗುತ್ತದೆ. ಭೂತಗನ್ನಡಿಯಲ್ಲಿ, ಹಲವಾರು ಬೆಳಕಿನಕಿರಣಗಳನ್ನು ಆಕರ್ಷಿಸಿ ಒಂದಾಗಿ ಮಾಡಿ, ಸಂಧಾನ ಮಾಡುವಂತೆ, ನಿನ್ನಬಯಕೆಯನ್ನೂ ಸಂಧಾನ ವಾಡು. ಆಗ ಅದಕ್ಕೆ ಸಫಲವಾಗುವ ಶಕ್ತಿ ಬರುತ್ತದೆ.’

‘ಅನುತ್ಯಾನ ಮಾತು ಕೇಳುತ್ತಾ ಕೇಳುತ್ತಾ ವೆಂಕಟಸುಬ್ಬಯ್ಯ ಸಿಗೆ ಹೊಸಬೆಳಕು ಕಂಡಂತಾಗಿ ಆಶ್ಚರ್ಯವಾಯಿತು. ತನ್ನ ಬಯಕೆಯನ್ನೇ ಶಕ್ತಿಮಾಡಿಕೊಳ್ಳುವ ವಿಧಾನ ಅವನಿಗೆ ಗೊತ್ತಿರಲಿಲ್ಲ. ಈಗ ಅದನ್ನರಿತು ಆಚ್ಚರಿಯಾಯಿತು. ಆ ಆಶ್ಚರ್ಯದಲ್ಲಿ ಕೇಳಿ—

“ಸಿಜವಾಗಿಯೂ ಹಾಗಾಗುವುದೇ ಮಾವ?”

‘ಸಿಜವಾಗಿಯೂ. ನಾನು ಸುಳ್ಳಿಕೆ ಹೇಳಲಿ. ಗುರುವನ್ನುಲ್ಲ ದೇವರನ್ನು ಕಾಣಾವ ದಾರಿಯೂ ಇದೇ. ತನ್ನಯತೆ, ಏಕಾಗ್ರಚಿತ್ತ, ಸಮಾಧಿ ಎನ್ನುವುದೆಲ್ಲಾ ಇದಕ್ಕೇ ಬೇರೆ ಹೆಸರು. ಜಪ, ಮೂರೀಧ್ಯಾನ ಎನ್ನುವುದೆಲ್ಲಾ ಬಯಕೆಗಳನ್ನು ಒಂದಾಗಿ ಹೊಸೆವ ವಿಧಾನ. ನಿನಗೆ ಈವಯಸ್ಸಿಗೇ ಅದೆಲ್ಲ ಅರ್ಥವಾಗುವುದಿಲ್ಲ. ಅದ್ದರಿಂದ ಇವ್ವು ತಿಳಿದುಕೊ. ಗುರುಬೇಕು ತಾನೇ? ಅದನ್ನೇ ಚಿಂತಿಸು. ಉಳಿದ ಕಡೆ ಮನಸ್ಸನ್ನು ಹರಿ ಬಿಡಬೇಡ. ಅವ್ವು ಮಾಡು. ನಿನ್ನ ಬಯಕೆ ಈಡೇರುವುದೋ ಇಲ್ಲವೋ ನಿನಗೇ ಗೊತ್ತಾಗುತ್ತದೆ.’ ಎಂದರು ಅನಂತಯ್ಯ.

‘ಅವರ ಮಾತು ಕೇಳಿ, ವೆಂಕಟಸುಬ್ಬಯ್ಯನಿಗೆ, ಕತ್ತಲಲ್ಲಿ ತಡಕಾಡುವವನಿಗೆ ಬೆಳಕು ಸಿಕ್ಕಂತಾಯಿತು. ಅಂದಿನಿಂದ ಆ ಧ್ಯಾನ ಆರಂಭಿ

ಸಿದ. ‘ಗುರು ಇಂದು ಬಂದಾನು, ನಾಳೆ ಬಂದಾನು’ ಎಂಬುದೇ ಚಿಂತೆ, ಆತನಿಗೆ ಮೂರು ಹೊತ್ತೂ. ಏಳುವಾಗ ‘ದೇವರೇ, ಈ ದಿನ ನನ್ನ ಗುರು ಪ್ರತ್ಯಕ್ಷಣಾಗಲಿ’ ಎನ್ನುವನು; ಮಲಗುವಾಗ ‘ಇಂದು ಕಾಣದ ಗುರು ನಾಳೆ ಕಾಣಲಿ ಸ್ವಾಪಿ’ ಎಂದು ಪ್ರಾರ್ಥಿಸಿ ಮಲಗುವನು. ಕೆಸರಿನಲ್ಲಿ ಹಾಕಿದ ಕಲ್ಲಿನಂತೆ, ಪಾಶ್ಚಾತ್ಯಾವ ಕೋಮಲವಾದ ಅವನ ಹೈದರಬಾಡಿಗೆ, ಅನಂತಯ್ಯನ ಮಾತು ಆಳವಾಗಿ ಇಳಿದಿತ್ತು. ದಿನಗಳೆಂತೆ ಆತನ ಬಯಕೆ ಬೆಳೆಯಿತು. ಅವನ ಹೈದರಬಾಡಿಗೆ ಈ ಬಯಕೆ, ನಿರೀಕ್ಷೆ, ಕಾತುರತೆ ಬೆಳಿದಂತೆ, ಹೊರನೋಟಕ್ಕೆ ಆತ ಮಂಕಾಗಿ ಕಾಣಿತೊಡಗಿದ. ಅನ್ನದ ಚಿಂತೆಯಿಲ್ಲ; ಬಟ್ಟೆ ಹೇಗೆದ್ದರೂ ಸರಿಯೆ. ಕಣ್ಣ ಸದಾ ಅಂತರ್ಭುತಿ. ಮುಖದಲ್ಲಿ ಮೊದಲಿನ ಹೊಳಸಿಲ್ಲ. ನೋಡಿದವರು ‘ವೆಂಕಟಸುಭ್ಯಯ್ಯನಿಗೆ ಏನೋ ಆಗಿ ಹೋಗಿದೆ. ಶಿರುಮಲಯ್ಯನ ಸಾವಿನ ರಾವು ಬಿಡಿರಬೇಕು’ ಎಂದಾಡ ತೊಡಗಿದರು. ದಿನಕಳೆಂತೆ ಜನರಲ್ಲಿ ಆ ಭಾವನೆ ಬೆಳೆದು, ಜನ ಅವನನ್ನು ಜನಿಕರದಿಂದ ನೋಡಲಾರಂಭಿಸಿದರು. ಎಷ್ಟೋ ಜನ ಜೋಯಿಸಂಗೂ, ಜಾನಕಮೃನವರಿಗೂ ‘ಏನಾದರೂ ಗ್ರಹ ಶಾಂತಿ ವಾಡಿಸಿ. ಇಲ್ಲವಾದರೆ ಮಗ ಕೈಗೆ ದಕ್ಕಬುದಿಲ್ಲ’ ಎಂದು ಹೆದರಿಸಿದರು. ತಂದೆ ತಾಯಿಗಳೂ ಈ ಹೊಸ ಕೊರಿಗಳಲ್ಲಿ ಕಂಗಾಲಾದರು. ಅವರಿಗೂ ಅವನನ್ನು ‘ಹೀಗೇಕೆ ಮಾಡುತ್ತೀ’ ಎಂದು ಕೆಣರೆ ಕೇಳಲು ಭಯ. ಏನು ಕೇಳಿದರೆ ಏನೋ, ಹೇಗೋ. ಆದರೂ ಒಂದೊಂದು ಬಾರಿ ಕರುಳು ತಡೆಯದೆ, ಜಾನಕಮೃನವರೇ—

‘ಏನವ್ವೆ ವೆಂಕಟಸುಬ್ಬಾ. ಹೀಗಾದೆ ಹೇಗೋ?’ ಎನ್ನುವರು.

‘ಏನಾಯಿತಮ್ಮಾ?’ ಎಂದು ಕೇಳುವನು ವೆಂಕಟಸುಭ್ಯಯ್ಯ ಏನೂ ಅರಿಯದವನಂತೆ.

‘ಚೆನ್ನಾಯಿತಪ್ಪ. ಕೈಗೆ ಬಂದ ಮಗ ಹೊತ್ತು ಗೂತ್ತಿಗೆ ಉಟ್ಟ, ನಿದ್ರೆ ಮಾಡದೆ, ಹುಣ್ಣ ಹಿಡಿದೋರ ಹಾಗೆ ಅಲೀತಾ ಇದ್ದರೆ ಏನು ಮಾಡಬೇಕು ಹೇಳು. ನಿನ್ನ ಮೈ ತಡೆಯಬಹುದು. ಆದರೆ ನನ್ನ

ಹೊಟ್ಟಿ ತಡೆಯಬೇಕಲ್ಲ.’ ಎನ್ನುವರು ಜಾನಕಮ್ಮೆ ಕಂಬನಿ ಮಿಡಿಯುತ್ತಾ.

‘ನನಗೇನು ಆಗಿದೆ ಅಂತ ಕಟ್ಟೀರು ಹಾಕ್ಕಿಯಮ್ಮಾ? ನನಗೇನೂ ಆಗಿಲ್ಲ.’

‘ಸಿನಗೇನೂ ಆಗಿಲ್ಲಾಂತೀಯ, ಮೂರು ಹೊತ್ತೂ ಏನೋ ಯೋಚನೆ ಮಾಡ್ಡಿಯ. ಕೈತುತ್ತು ಬಾಯಿಗೆ ಹೋಗುವುದೋ, ವಾಗಿಗೆ ಹೋಗುವುದೋ ಅನ್ನೋದು ಕೂಡ ತಿಳಿಯೋಲ್ಲ. ನಿನ್ನ ಚಿಂತೆಲಿ ಅವರು ಅಥ್ರ ಆಗಿ ಬಿಟ್ಟರು....’

‘ಸರಿ ಸಿನಗೆಲ್ಲೋ ಹಚ್ಚು ಅಷ್ಟೆ; ನೀನೇನೂ ಗಾಬರಿಯಾಗ ಬೇಡ, ನನಗೇನೂ ಆಗಿಲ್ಲ.’ ಎಂದು ವೆಂಕಟಿಸುಬ್ಬಯ್ಯ ತಾಯಿಗೆ ಸಮಾಧಾನ ಹೇಳಬನ್ನು. ಆದರೆ ಚೆತ್ತುಹೊಟ್ಟಿಗೆ ಬರೀ ಮಾತನಿಂದ ಸಮಾಧಾನವಾದಿತೇ?

‘ಅವರೂ ಏನೇನೋ ಯೋಚಿಸಿದರು. ನಾಲ್ಕುದಿನ ಉರು ಬಿಡಿಸಿದರೆ ಸರಿಹೋಗಬಹುದೇನೋ ಅಂದುಕೊಂಡರು. ಸುತ್ತಲ ಹೆಂಗಸರ ಮಾತು ಕೇಳಿ, ವಾಗನಿಗ ಹಂದುವೆ ಮಾಡಿದರೆ ಸರಿಯಾಗಬಹುದೇನೋ ಎಂದು ಯೋಚಿಸಿ, ಗಂಡನಿಗೆ ಆ ಮಾತು ಹೇಳಿದರು ಜಾನಕಮ್ಮೆ. ಹೀಗೇ ಈವರಿಗ ಸಾವಿರ ಯೋಚನೆ; ವೆಂಕಟಿಸುಬ್ಬಯ್ಯನಿಗೆ ಒಂದೇ ಯೋಚನೆ-ಗುರು ಎಂದು ಬಂದಾನು, ಎಂದು ತನ್ನ ಬಯಕೆ ಸಫಲವಾದಿತು? ಹೀಗೇ ಹತ್ತಾರು ತಿಂಗಳು ಕಳೆಯಿತು.

‘ಒಂದು ದಿನ ಒಕ್ಕೆ ಬೆಳದಿಂಗಳ ರಾತ್ರಿ. ವೆಂಕಟಿಸುಬ್ಬಯ್ಯ ಬಿಸಿಲು ಮಾಳಿಗೆಯ ಮೇಲೆ ಮಲಗಿದ್ದು. ನಡು ರಾತ್ರಿಯ ಹೊತ್ತು. ಹಾಲು ಸುರಿದ ಹಾಗೆ ಬೆಳದಿಂಗಳು ನೇಲವನ್ನು ತೋರಿಸಿತ್ತು. ಎಲ್ಲ ಕಡೆಯೂ ನಿಶ್ಚಯಿತ್ತಾಗಿತ್ತು. ಆಗಾಗ ಕೋಟಿಯ ಬತೇರಿಯ ಮೇಲೆ ಪಹಣಿತಿರುಗುತ್ತಿರುವರೆ ಎಷ್ಟುರಿಕೆಯ ಕೂಗಲ್ಲದೆ, ಬೇರಾವ ಸದ್ಗೂ ಕೇಳಿಸದು. ಬೇಸಗೆಯ ಕಾಲವಾದುದರಿಂದ, ಬೆಳದಿಂಗಳಿಗೆ ಕಾಂತಿ ಹೆಚ್ಚಿದಂತೆ,

ರಾಳಿಗೆ ಸದ್ದಡಿಗಿ ಹೋಗಿದೆ. ತಿಂಗಳ ಕ್ಕೀರಕಾಂತಿಯಲ್ಲಿ, ತೇರಿಯ ಮರೆ ಯಲ್ಲಿಂಬಂತೆ ಮಂಕಾಗಿ ಹೋಳಿನ ನಕ್ಕತ್ತಗಳನ್ನು. ನಿದ್ರೆ ತುಂಬದ ಕಣ್ಣ ಗಳಿಂದ ದಿಟ್ಟಿಸುತ್ತಾ ಮಲಗಿದ್ದ ವೆಂಕಟಿಸುಬ್ಬಯ್ಯ. ಎಂದಿನಂತೆ ಅಂದೂ ಆತ, ಅನಂತಯ್ಯ ಹೇಳಿದಂತೆ, ತನ್ನ ಬಯಸೆಗಳನ್ನು ಹೊಸೆಯುತ್ತಾ ಇದ್ದ. ಕಣ್ಣ ಹೊರಗಿನದನ್ನು ಯಾಂತ್ರಿಕವಾಗಿ ಕಾಣಾತ್ಮಿದ್ದರೂ, ಮನಸು ಎದೆಯೋಳಗೇ ಬೆದಕುತ್ತಿತ್ತು.

‘ಎಪ್ಪು ಹೊತ್ತು ಹಾಗೆ ಮಲಗಿದ್ದನೋ ಏನೋ, ಎತ್ತಲಿಂದಲೋ ಸುಳಿದು ಬಂದ ತಂಗಾಳಿಯಲ್ಲಿ, ಮಧುರ ರಾಗಾಲಾಪದ ಎಳೀಯಂದು ತೇಲಿ ಬಂದು ಆವನ ಕೆವಿಯನ್ನು ಸೋರಿತು ತಟಕ್ಕನೆ ಮಿಂಚು ಸೋರಿದವನಂತೆ, ಹಾಸಿಗೆಯಿಂದ ಸಿಡಿದೆದ್ದ ವೆಂಕಟಿಸುಬ್ಬಯ್ಯ. ಹುಲಿಯು ವಾಸನೆ ಸೋರಿದ ಹರಿಣಿ, ಕೆವಿ ನಿನಿ.ರಿಸಿ ಸದ್ವಾಲಿಸುವಂತೆ, ಹಾಡಿನಧನಿ ಎತ್ತಲಿಂದ ಬಂತಿಂದು ಆಲಿಸಿದ. ದೂರದಿಂದ ಗಾಳಿಯಲ್ಲಿ ಭಾರವಾಗಿ ತೇಲಿಬರುತ್ತಿದೆ. ಓ! ಎಂಥ ಮನೋಹರ ಧ್ವನಿ! ಜೇನುತ್ಪವನನ್ನು ಎಳಿಯಾಗಿ ನಾಲಿಗೆಯ ವೇಲೆ ಬಿಟ್ಟಿಂತಿದೆ ಆದರ ಮಾಧುರ್ಯ. ಎಪ್ಪು ಮಾಧುರ್ಯ ವೋ, ಆಪ್ಪೇ ಖಿಂತಿವಾದ ಸ್ವರ ಸಂಚಾರ; ಮಧುರತೆ ಯಷ್ಟೇ ಗಂಭೀರತೆ. ಬಯಲಿನಲ್ಲಿ ಹರಿವ ಆಳವೂ, ಆಪ್ಪೇ ವಿರಾಲವೂ ಆದ ನದಿಯಂತೆ ಗಂಭೀರಗತಿಯಲ್ಲಿ ಹರಿಯುತ್ತಿದೆ. ಹತ್ತಾರು ಪರಿಜನರ ಗೌರವ ವನ್ನು ಸ್ವೀಕರಿಸುತ್ತಾ, ಕಣ್ಣ ಕೊನೆಯಲ್ಲಿ ಹೋಳಿನ ನೋಟಿದಿಂದ ತನ್ನ ಶೈಲಿಯನ್ನು ಬೆಳೆಕಾಗಿ ತುಳುಕಿಸುತ್ತಾ, ಹಂಸಗಮನದಿಂದ ನಡೆವಿದವ್ಯ ಸೌಂದರ್ಯಶಾಲಿನಿಯಾದ ಮಹಾರಾಜ್ಞಿಯಂತೆ, ಮನೋಜರ ಮಂದ ಗಮನದಿಂದ ನಡೆಯುತ್ತಿದೆ ರಾಗ. ಏರು ಇಳಾವಿನಲ್ಲಿನ, ವಕ್ರಸಂಚಾರದಲ್ಲಿ ಕೊಂಕಾಗದ, ನಡೆ ಚಲಿಸದ ಲಾಘವದ ಚತುರತೆ ಕಾಣುತ್ತಿದೆ. ಯಕ್ಕನ ಪ್ರಣಯ ಸಂದೇಶದ ಹೂ ಭಾರ ಹೊತ್ತು ಮೋಡ, ಮಂದಾನಿಲನ ಅಲೆಯ ವೇಲೆ ತೇಲುವಾಗ ಹೀಗೇ ಇದ್ದಿತೇನೋ ಎನಿಸುತ್ತಿದೆ, ರಾಗ ಚಿತ್ರಿಸುವ ಮನೋಚಿತ್ರ. ರಾಗದ ಅವರೋಹಣ, ಹೊಮೆಟ್ಟಲುಗಳ ವೇಲೆ, ತೇಲಾತ್ತಾ ಇಳವ ಪಲ್ಲವವಾದದ ಕಿನ್ನರಿ

ಯಂತಿದೆ. ಅದನ್ನು ಕೇಳಿದಾಗೆ ಎಳೆಗಳಿಗೆ ಕೆದರುವ ಸಣ್ಣ ಶಿಡಿಯಂತೆ, ಹೈದರ್ಯದಲ್ಲೇನೋ ಹೊತ್ತಿ ಉರಿಯುತ್ತದೆ. ಏನೋ ವ್ಯಧಿ, ಮಧ್ಯರವಾದ ವ್ಯಧಿ, ಇನ್ನುಷ್ಟು ಬೇಕು ಎನ್ನಿಸಬಂಧ ವ್ಯಧಿ, ನಲ್ಲಿ ಯಂತೆ ತಪ್ಪಿಕೊಳ್ಳಬೇಕೆಂದು ಬಯಸಬಂಧ ಯಾತನೆ ಎದೆಯನ್ನು ಅಲುಗಿಸುತ್ತದೆ, ಅದನ್ನು ಕೇಳಿದಾಗ. ಹಸಿರು ಹುಲ್ಲಿನ ಶಿಡಿಯ ಮೇಲೆ ವೈಯೋರಗಿಸಿ, ನೀಳವಾದ ಕತ್ತು ಚಾಚಿ, ಅರೆಗಣ್ಣ ಮುಚ್ಚಿ, ತಿಳಿ ನೀರನ್ನು ನಿಧಾನವಾಗಿ, ಹನಿಹನಿಯಾಗಿ ಸವಿಯುತ್ತಿರುವ ಹುಲ್ಲೆಯನ್ನು, ಎಲೆನ್ನೀ ದೂರದಲ್ಲಿ ಜಡಗಿದ ಬೇರೆಗಾರ, ಉರಲು ತೂರಿ, ಹಿಡಿದು ಎಳೆದಂತಾಯಿತು ಅದನ್ನು ಕೇಳಿದ ವೆಂಕಟಿಸುಬ್ಬಯ್ಯನಿಗೆ. ಅವನು ಎಂದೂ ಅಷ್ಟು ಸೋಗಸಾದ ಹಾಡುಗಾರಿಕೆಯನ್ನು ಕೇಳಿರಲಿಲ್ಲ.

‘ಹಾಡು ರೀವಿಸೊಶಿದಾಗಲೇ, ಹೈದರ್ಯವನ್ನು ಅಸಿಂಗಿ ಬಿಟ್ಟಿದ್ದೆ. ಈಗ ವೈ ಕೂಡ ಇಲ್ಲಿರಲಾಗನೆಂದು ಹೋಗಲು ತನಕಿಸುತ್ತಿದೆ. ಏನು ವಾಡತ್ತಿರುವೆನೆಂದು ತಿಳಿಯಾದೆ, ಹೊಡ್ಡಿ ಶಾಲನ್ನು ಹೆಗಲಮೇಲೆ ಎಳೆದು ಕೊಂಡು, ಹಾಡಿನ ಪೂಲವನ್ನು ಅರಸುತ್ತ್ವ ಮನೆಯಿಂದ ಹೊರಟುಬಿಟ್ಟು.

‘ಗಾಳಿ ಬೀಸಿದಾಗ ಹಾಡು ಸ್ವಷ್ಟವಾಗುತ್ತದೆ. ಗಾಳಿನಿಂತಾಗ ಆದೂ ಹಾಗೇ ಕರಿಗಿ ಹೋಗುತ್ತದೆ. ಸಿಕ್ಕುಸಿಗದಂತೆ ಆಟವಾಡಿಸುವ ಪತ್ತಂಗವನ್ನು ಹಿಂಬಾಲಿಸುವ ಮಗಳಿನಂತೆ, ವೆಂಕಟಿಸುಬ್ಬಯ್ಯ ಮಧುರ ಧ್ವನಿಯ ಬೆನ್ನುಹತ್ತಿದೆ. ಹತ್ತಾರು ಕೇರಿಗಳನ್ನು ಅಲೆಸಿ, ಹಾಡಿನ ಧ್ವನಿ ಅವನನ್ನು ಉರಮುಂದಲ ಗೊಸಾಯಿ ಭಕ್ತುದ ಬಳಿ ತಂದು ಬಿಟ್ಟಿತು.

‘ರಂಗಯ್ಯನ ಬಾಗಿಲಿನಿಂದಾಚ ಉರಮೊರೆಗೆ ಹಳೆ ಪೂಜ್ಯಯ್ಯನ ಭತ್ತವಿತ್ತಲ್ಲ, ಅಲ್ಲೇ ವಾಳಯಗಾರರ ಕಾಲದಲ್ಲಿ ಗೋಸಾಯಿ ಭತ್ತವಿದ್ದುದು. ಹಗಲೆಲ್ಲ ಉರಲ್ಲಿ ಭಿಕ್ಕೆ ಬೇಡಿಬಂದ ಗೋಸಾಯಿಗಳು, ತಿರುಪೆಯನರು ಅಲ್ಲಿ ರಾತ್ರಿಯನ್ನು ಕಳೆಯನರು. ವೆಂಕಟಿಸುಬ್ಬಯ್ಯ ರಂಗಯ್ಯನ ಬಾಗಿಲ ಬಳಿ ಇಡ್ಡ ಕಾವಲುಕಾಯುವವರಿಗೆ, ತನ್ನ ಪರಿಜಯ ಹೇಳಿ, ಹಾಡನ್ನು ಹಿಂಬಾಲಿಸಿ ಬಂದ, ಗೋಸಾಯಿ ಭತ್ತಕ್ಕೆ. ಭತ್ತದ ಮುಂದಿನ ಕಟ್ಟಿಯ ಮೇಲೆ, ಕತ್ತಲು ಕವಿದ ಮೂಲೆಯೊಂದ

ರಿಂದ ಹಾಡು ಮೂಡಿಬರುತ್ತಿತ್ತು—ಕೆಸರಿನಲ್ಲಿ ಅರಳಿದ ಕಮಲದಂತಿ—ಹೊರಗೆ ಬೆಳದಿಂಗಳು ಚೆಲ್ಲಿದ್ದರೂ, ಕತ್ತಳಲಲ್ಲಿ ಹಾಡುವರ ಮುಖ ಸರಿಯಾಗಿ ಕಾಣದು. ಮುಖ ಕಾಣಬೇಕೆಂಬ ಬಯಕೆಯೂ ಆತನಿಗೆ ಇರಲಿಲ್ಲ. ಮೋಡಿಗೊಳಿಗಾದವನಂತೆ ತಾನೂ ಒಂದು ಕಂಭಕ್ಕೆ ಒರಗಿ ಹಾಡು ಕೇಳುತ್ತಾ ಕುಳಿತ. ಮಂತ್ರಮುಗ್ಧ ಸರ್ವದಂತಿ ಅವನ ಕೃದಯ ರಾಗ ಪರವಶವಾಗಿತ್ತು. ಅಯಾಚಿತವಾಗಿ ಮೂಡಿಬಂದ ಕಂಬನಿ, ಎದೆಯ ಮೆಚ್ಚುಗೆಯ ಮುತ್ತಿನ ಹಾರದಂತಿ, ಕೆನ್ನೆಯ ಮೇಲೆ ಉರುಳುತ್ತಿತ್ತು. ಬಿರುಗಾಳಿಗೆ ಸಿಲುಕಿದ ಚಿಗುರೆಲೆಯಂತೆ ಅವನ ಕೃದಯ ಪ್ರವಿರ ಭಾವಾಫೋತಕ್ಕೆ ಸಿಲುಕಿ ಕಂಸಿಸುತ್ತಿತ್ತು. ಎಷ್ಟು ಹೊತ್ತು ಹಾಗೆ ಕುಳಿತಿದ್ದನೋ ಅವನಿಗೇ ತಿಳಿಯದು. ಹಾಡು ನಿಂತಿ ತೀಂದು ಆರಿವಾದಾಗ ಪಕ್ಕಫಲದಂತಿ, ಹಾಡುತ್ತಿದ್ದವನ ಕಾಲಮೇಲೆ ಉರುಳದ.

‘ಯಾರು ನೀನು?’ ಹಾಡುತ್ತಿದ್ದವನು ಹಾಡು ನಿಲ್ಲಿಸಿ, ಕಾಲ ಮೇಲೆ ಉರುಳಿದ ವೆಂಕಟಸುಬ್ಬಯ್ಯನನ್ನು ಗದರಿಸಿ ಕೇಳಿದ. ಅವನ ಹಾಡು ಎಷ್ಟು ಮಧುರವಾಗಿತ್ತೋ, ಪ್ರಶ್ನೆ ಅಪ್ಪೇ ಕರ್ಕರವಾಗಿತ್ತು. ಆ ಪ್ರಶ್ನೆಗೆ ವೆಂಕಟಸುಬ್ಬಯ್ಯ ಏನೂ ಉತ್ತರ ಕೊಡದೆ, ಮೌನವಾಗಿ ಕಂಬನಿಯಿಂದ ಆತನ ಕಾಲು ತೊಳೆಯುತ್ತಿದ್ದ.

‘ಯಾರು ನೀನು? ತೊಲಗಾಚೆ’ ಹಾಡುಗಾರ ಕಾಲು ಕೊಡುತ್ತಾ ಕೇಳಿದ.

‘ನೀವು ನನ್ನ ವಾಲಿನ ದೇವರು. ಆಶ್ರಯಕೊಡಿ’ ಎಂದು ಕೇಳಿದ ವೆಂಕಟಸುಬ್ಬಯ್ಯ ಆರ್ಥನಾಗಿ. ಅವನ ಮಾತುಕೇಳಿ ಆತ ವಿಕಟವಾಗಿ ನಿಕ್ಕೆ.

‘ನಾನು ಭಿಕಾರಿ. ನಿನಗೆ ನಾನೇನು ಆಶ್ರಯಕೊಡಲು’

‘ನನ್ನನ್ನ ಶಿಷ್ಯನನ್ನಾಗಿ ಸ್ವೀಕರಿಸಿ ಕಾನಾಡಬೇಕು. ಸಂಗೀತ ಕರಿಸುವ ಅನುಗ್ರಹ ಮಾಡಬೇಕು’

‘ಆ ಮಾತುಕೇಳುತ್ತಿದ್ದಂತೆಯೇ ಆತ, ತನ್ನ ಕಾಲನ್ನು ಸುತ್ತಿದ ಆತನ ಕೈಗಳನ್ನು, ಕಾಲು ಸುತ್ತಿದ ಹಾವನ್ನು ಕೊಡಹುವಂತೆ ಕೊಡವಿ-

‘ನನ್ನ ಕಾಲು ಬಿಡುತ್ತಿರೋ ಇಲ್ಲವೋ? ಬಿಡು, ನನ್ನ ಕಾಲು ಬಿಡು, ಇಲ್ಲವೆಂದರೆ ನಿನ್ನ ತಲೆ ಒಡೆದುಬಿಡುತ್ತೇನೇ’ ಎಂದು ಅರಚಿದ.

‘ಇಷ್ಟು ದಿನ ಕಾದ ಗುರು ಇಂದು ಕಂಡ. ಅಭಯ ಕೊಡುವ ವರೀಗೂ ಕಾಲು ಬಿಡುವುದಿಲ್ಲ’

‘ಅಭಯ? ನಿನಗೆ ಅಭಯ?’ ಎಂದವನೇ ಆತ, ಕಾಲನ್ನು ಕೊಡವಿಕೊಂಡು, ಬಿತ್ತವಾದ ಕಾಲಿನಿಂದ ವೆಂಕಟಸುಬ್ಬಯ್ಯನ ತಲೆಯನ್ನು ರುಂದಿಸಿ ಒದ್ದು. ಕಲ್ಲು ನೆಲಕ್ಕೆ ಆತನ ತಲೆ ಘಟ್ಟಿಸಿ, ಕೈಸಡಿಲಾದ ಕೊಡಲೇ, ಆತ ಕಾಲನ್ನು ಬಿಡಿಸಿಕೊಂಡು, ಮೂಲೆಯಲ್ಲಿದ್ದ ಹಸಿಬೆಯನ್ನು ಹೆಗಲಿಗೇರಿಸಿಕೊಂಡು, ಓಡತೊಡಗಿದ. ಒಂದು ಗಳಿಗೆ ಏಟನ್ನು ಸಾವರಿಸಿಕೊಂಡು, ವೆಂಕಟಸುಬ್ಬಯ್ಯ ಆತನನ್ನು ಹಿಂಬಾಲಿಸಿದ. ಅವನ ಹೃದಯ ನೊರೆಯಾತ್ತಿತ್ತು—‘ಇವನೇ ನಿನ್ನ ಗುರು. ಬಿಡಬೇಡ’

‘ಮುಂದೆ ಬೈರಾಗಿ, ಹಿಂದೆ ಇವರು. ಜಳ್ಳಕರೆಯ ದಾರಿಯಲ್ಲಿ ಮಂದಕರಿಪುರದ ಕಣಿವೆ ಕಾಣುವವರೀಗೂ ಓಡಿದರು. ಕಣಿವೆ ಹತ್ತು ವಾಗ, ಬೈರಾಗಿ ಆಯಾಸವಾಗಿಯೋ, ಕಲ್ಲು ಎಡವಿಯೋ ಉರುಳಿದ್ದ. ಆತನ ಬಾಯಿಂದ, ಆಯಾಸಹೊಂದಿದ ಕುದುರೆಯ ಬಾಯಿಂದ ನೋರೆ ಸೂಸುವಂತೆ, ನೋರೆ ಹರಿಯಾತ್ತಿತ್ತು. ವೈ ವೇಲೆ ಪ್ರಜ್ಞ ಇರಲಿಲ್ಲ. ತಾನು ಹೊಂದು ಶಾಲನ್ನು ನೆಲದಮೇಲೆ ಹಾಸಿ, ಅದರ ಸುಲೈ ಆತನನ್ನು ಮಂಗಿಸಿ, ಹತ್ತಿರದಲ್ಲಿದ್ದ ಕಟ್ಟಿಯ ನೀರಿನಲ್ಲಿ ಮಂಚೆಯನ್ನು ಒಂದೆ ಮಾಡಿ ತಂದು ಬಾಯನ್ನು ಒರಿಸಿ, ಹಣಗಿ ತಂಪು ಒಟ್ಟಿ ಹಾಕಿದ. ಸ್ವಲ್ಪ ಹೊತ್ತಿನ ವೇಲೆ ಆತನಿಗೆ ಪ್ರಜ್ಞ ಬಂತು. ಶತ್ರುವನ್ನು ನೋಡುವಂತೆ ವೆಂಕಟಸುಬ್ಬಯ್ಯನನ್ನು ನೋಡಿ—

‘ಜಂಡಾಲ! ಪಾಪಿ! ತೊಲಗು. ನನಗಾರೂ ಶಿವ್ಯರು ಬೇಡ. ಹಾಳಾಗಿ ಹೋಗು. ನನ್ನನ್ನು ಕೊಲ್ಲಲು ಬಂದೆಯಾ ಶನಿಯೇ?’ ಎಂದು, ವೆಂಕಟಸುಬ್ಬಯ್ಯನ ಕನ್ನೆಗೆ ಹೊಡಿದ.

ನೀನು ಸತ್ತರೂ ಸರಿಯೆ, ನಾನು ಹಾಡು ಹೇಳಿಕೊಡುವುದಿಲ್ಲ. ಯಾರಿಗೂ ಹೇಳಿಕೊಡುವುದಿಲ್ಲ. ಬೆಂಕಿ ಹಣ್ಣಿ ಬಿಡುತ್ತೇನೆ. ಹಾಡಂತೆ, ಸಂಗೀತವಂತೆ. ಎಲ್ಲಾ ಹಾಖಾಗಿ ಹೊಗಲಿ' ಎಂದು ಹುಚ್ಚುನಂತೆ ಅರಚಿದ. ಒಂದುಗಳಿಗೆ ಅಳವನು, ಒಂದುಗಳಿಗೆ ಚೀರುವನು, ಮತ್ತೊಂದುಗಳಿಗೆ ಒಳಿಂಗಳಲ್ಲಿ ಸದ್ಯ ಮಾಡದೆ ಮಲಗಿದ ಗುಡ್ಡಗಳೂ ಬೆದರಿ ಏಳುವಂತೆ ವಿಕಾರವಾಗಿ ಕೇಕೆ ಹಾಕಿ ನಗುವನು.

'ಆವನ ರೀತಿಯೇ ವೆಂಕಟಿಸುಬ್ಬಯ್ಯನಿಗೆ ಅರ್ಥವಾಗಲಿಲ್ಲ. ಹಾಡು ಕೇಳಿ ಹುಚ್ಚುನನ್ನು ಬೆನ್ನುಟ್ಟಿ ಒಂದನೇನೋ ಎಂದು ಒಂದುಗಳಿಗೆ ಸಂಶಯವಾಯಿತು. ಮರುಗಳಿಗೆಯೇ ನನ್ನನ್ನು ಪರೀಕ್ಷಿಸುತ್ತಿದ್ದಾನೋ ಏನೋ ಎನಿಸಿತು. ಎದೆಯೋಳಿನ ಒಳಧನಿ ಮಾತ್ರ 'ಇವನೇ ನಿನ್ನ ಗುರು. ಬಿಟ್ಟರೆ ಕೆಟ್ಟೆ' ಎಂದು ಸಾರುತ್ತಿತ್ತು. ಬೈರಾಗಿ ಒಂದು ಅರ್ಥ ಗಂಟಿಯ ಕಾಲ ಹಾಗೇ ಚೀರುತ್ತಿದ್ದು, ಬಳಿಕ ನಿದ್ರೆ ಹೊಡ. ಬೆಳದಿಂಗಳ ಬೆಳಕಿನಲ್ಲಿ, ನಿದ್ರೆಯಲ್ಲಿ ತೊಯ್ದ ಮುಖ ಗಂಭೀರವಾಗಿತ್ತು. ಬಿಳಿದಾದ ಗಡ್ಡ ಮೀಸಿಗಳು, ದಪ್ಪನಾದ ಹುಬ್ಬು, ಹೆಗಲ ಮೇಲೆ ಬಿಳಿದಾಗಿ ಹರಡಿದ, ಜಡಿಗಟ್ಟಿದ ತಲೆಗೂದಲು—ಈ ಲೋಕದ ಮನುಷ್ಯನಲ್ಲಿ ಎನ್ನ ವಂತಿದ್ದ ಆತ. ಆ ಮುಖವನ್ನು ನೋಡಿದಾಗ ಆವನಾಡಿದ ಮಾತ್ರ, ಬೈದ ಬೈಗಳು, ಮುಖ ಎಲ್ಲಾ ಮರಿತು, ಏನೋ ಒಂದು ಬಗೆಯ ಅಕ್ಕರೆ ಮಾಡಿಬಂತು ವೆಂಕಟಿಸುಬ್ಬಯ್ಯನ ಎದೆಯಲ್ಲಿ. ಬರಿ ಸೇಲದ ಮೇಲೆ ಹೊರಳಿದ ತಲೆಯನ್ನು ಎತ್ತಿ, ತೊಡೆಯಮೇಲಿಟ್ಟುಕೊಂಡು ಹಾಗೇ ಕುಳಿತ. 'ಈತನೇ ಹಾಡಿದವನು? ಒಣಗಿದ ಗಿಡದಂತೆ ಬರಿ ಮೂಕಿಯಾದ ಈ ಮೈಯಲ್ಲಿ ಆ ರಸದ ಚಿಲುಮೇ ಎಲ್ಲಿ ಆಡಗಿರಬಹುದು? ಈ ವಿಚಿತ್ರ ವರ್ತನೆಗೆ ಅರ್ಥವೇನು' ಎಂದು ಆವನ ಮನಸು ಚಿಂತಿಸುತ್ತಿತ್ತು. 'ಈ ವಿಚಿತ್ರ ವ್ಯಕ್ತಿ ಯಾರಿರಬಹುದು? ಗಂಧವನಂತೆ ಹಾಡುವ ಗಾಯಕನಿಗೆ ಈ ಬೈರಾಗಿಯ ಬಾಳೇಕೆ? ಹಾಡು ಹೇಳಿಕೊಡು, ಎಂದರೆ ಸಿಶಾಚಿ ಹಿಡಿದವನ ಹಾಗೇಕೆ ಆಡುತ್ತಾನೆ?' ಹೀಗೇ

ಸಾವಿರ ಪ್ರತ್ಯೇ, ಅವನ ಮಿದುಳನಲ್ಲಿ ಸುಳಿಸುತ್ತುತ್ತಿದ್ದವು. ಹಾಗೇ ಕುಳಿ ತಿದ್ದ, ಬೆಳಗಿನ ರೂಪದ ಇಬ್ಬಿನಿಗೆ ವೈತೊಯ್ದು, ಗರಗಟ್ಟಿತ್ತಿದ್ದದೂ ಆವಣಿಗೆ ಶರಿವರಲಿಲ್ಲ.

‘ಬೆಳದಿಂಗಳು ಬಾಡಿ, ಕತ್ತಲಾವರಿಸಿ, ಮತ್ತೆ ಮೂಡಲಲ್ಲಿ ಕೆಂಪು ಮೂಡುವ ಹೊತ್ತಿಗೆ ಆತನಿಗೆ ಎಚ್ಚರವಾಯಿತು. ಆತ ಎದ್ದನೇ ಈತ ನನ್ನ ಮಾತನಾಡಿಸದೆ, ಮುಖವನ್ನೂ ನೋಡಿದೆ, ಮತ್ತೆ ಹೆಗಲಿಗೆ ಹಸಿಬಿಯೇರಿಸಿ ನಡೆದ. ವೆಂಕಟಸುಬ್ಬಯ್ಯ ತಾನೂ ಮಾತನಾಡಿದೆ ಆತನನ್ನು ಹಿಂಬಾಲಿಸಿದ. ಅಷ್ಟು ದೂರ ಹೋದಮೇಲೆ ಆತ ‘ನನ್ನ ಹೀದೆ ಬರಬೇಡ’ ಎಂದ; ವಾಚಾವಃಗೋಚರವಾಗಿ ಬಯ್ದು. ಏನೆಂದರೂ ವೆಂಕಟಸುಬ್ಬಯ್ಯ ಆತನ ಬೆನ್ನು ಬಿಡಲಿಲ್ಲ. ಮುಧ್ಯಾಹ್ಯದವರೆಗೂ ಹೀಗೇ ನಡೆದರು. ಇಬ್ಬರೂ ರಾಮಜೋಗಿ ಹಳ್ಳಿಯ ಬಳಿ ತಲುಪಿದಾಗ ಆತ ಮರದ ಕೆಳಗೆ ಕುಳಿತು ‘ಎಲಾಲದರೂ ಅಷ್ಟ ಅನ್ನ ಸಿಕ್ಕರೆ ತಗೋಂಡು ಬಾ ಹಸಿವೆಯಾಗುತ್ತೆ’ ಎಂದು ಹೇಳಿ, ಹಸಿಬೆಯೋಳಗಿನ ಪಾತ್ರಿಯನ್ನು ವೆಂಕಟಸುಬ್ಬಯ್ಯನ ಕೈಗೆ ಕೊಟ್ಟಿ. ಬೇರಾವದಾರಿಯೂ ಇಲ್ಲದೆ ವೆಂಕಟಸುಬ್ಬಯ್ಯ ಹಳ್ಳಿಯಲ್ಲಿ ನಾಲ್ಕುಮನೆ ಅಲೆದು ಅನ್ನ ತಂದ ‘ನಿನೇನು ಮಾಡುತ್ತಿ? ನಿನಗೆ ಹಸಿವೆಯಾಗುತ್ತದೆಯೇ, ಇಲ್ಲವೇ?’ ಎಂದು ಕೂಡಾ ಕೇಳದೆ, ಆತ ಅವನು ತಂದ ಅನ್ನದಲ್ಲಿ ಆಗಳು ಕೂಡಾ ಮಿಗಿಸದೆ ತಿಂದು ಮರದ ಸೀರಳಲ್ಲಿ ಮಲಗಿದ. ನಡೆದು ದಣಿದ ವೆಂಕಟಸುಬ್ಬಯ್ಯ ಹಸಿ ವನ್ನು ಮರಿತು, ತಾನೂ ಮಲಗಿದ.

‘ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ಎದ್ದು ಮತ್ತೆ ಪ್ರಯಾಣ ಮುಂದುವರಿಸಿದರು. ಸಂಜೀ ಮತ್ತಾಲ್ಪಡ್ಡೊ ಹಳ್ಳಿಯ ಬಳಿ ತಲುಪಿದಾಗ, ಆತ ಮತ್ತೆ ಪಾತ್ರಿಯನ್ನು ವೆಂಕಟಸುಬ್ಬಯ್ಯನ ಕೈಗೆ ಕೊಟ್ಟು ‘ಎಲಾಲದರೂ ನನಗೆ ಅಷ್ಟ ಹೆಂಡ ತಂದುಕೊಡು’ ಎಂದ. ‘ಹೆಂಡ ತರಲು ನನ್ನ ಬಳಿ ಹಣವಿಲ್ಲವಲ್ಲ’ ಎಂದ ಈತ. ‘ನಿನ್ನ ಶಾಲು ಮಾರಿ ತಂದುಕೊಡು. ಕಿವಿಯಲ್ಲಿ ಹತ್ತೆಕಡಕು ಇಡೆಯಲ್ಲ, ಅದನ್ನೇ ಮಾರು. ಹೇಗೆ ತರುತ್ತೀಯೇ ತಂದರೆ ಸರಿ. ಇಲ್ಲವೆಂದರೆ ನನ್ನ ಹಿಂದೆ ಬರಬೇಡ’ ಎಂದು

ಸದರಿಸಿದ. ಉತ್ತರಕೊಡದೆ ವೆಂಕಟಿಸುಬ್ಬಯ್ಯ ಹೆಂಡದಂಗಡಿಯವನಿಗೆ ಶಿವಿಯಲ್ಲಿದ್ದ ಬೆಲೆ ಬಾಳುವ ಹತ್ತು ಕಡಕನ್ನು ಮಾರಿ, ಅವನಿಗೆ ಹೆಂಡ ತಂದುಕೊಟ್ಟು, ಉಳಿದ ಹಣವನ್ನು ಹತ್ತಿರ ಇಟ್ಟಿಕೊಂಡ. ಬೈರಾಗಿ ಕಂಠಮಟ್ಟ ಹೆಂಡ ಕುಡಿದು, ವೆಂಕಟಿಸುಬ್ಬಯ್ಯನನ್ನು ಬಯ್ಯತ್ತೆಲೇ ಮಾಲಗಿದ. ಹಗಲು ಅವನಿಗಾಗಿ ಭಿಕ್ಕೆ ಬೇಡಿದ ವೆಂಕಟಿಸುಬ್ಬಯ್ಯ ಈ ಬಾರಿ ತನಗಾಗಿಯೇ ಬೇಡಬೇಕಾಯಿತು. ಏಕೋ ಭಿಕ್ಕೆಯು ಇನ್ನು ತಿನ್ನಲ್ಲಿ ಅವನ ಮನಸ್ಸು ಒಪ್ಪಲಿಲ್ಲ. ಹಣ ಕೊಟ್ಟು ಹಣ್ಣು ಯಾಲು ತಂದು ಫಲ ಹಾರಮಾಡಿ ಮಾಲಗಿದ.

‘ಹೀಗೇ ಅವರ ಪ್ರಯಾಣ ಮುಂದುವರಿಯಿತು — ಮನಸಿಗೆ ಬಂದತ್ತ ಪಯಣ. ಬೈರಾಗಿ ಬೇಕೆಂದೇ ವೆಂಕಟಿಸುಬ್ಬಯ್ಯನ ತಾಕ್ಕೆ ಯನ್ನು ಪರೀಕ್ಷಿಸುವಂತಿತ್ತು ಆತನ ಚಯ್ಯೆ. ಇವನ ಕೈಲಿ ಆತ ತಿರುಪೆ ಎತ್ತಿಸುವನು. ಕೈಕಾಲು ಒತ್ತಿಸಿಕೊಳ್ಳುವನು—ಈ ಸೇವೆ ಸಾಲದೆಂಬಂತೆ ಬಾಯಿಗೆ ಬಂದಹಾಗೆ ಬಯ್ಯವನು. ಆತನ ಚಚೆಯಿಂದ ವೆಂಕಟಿಸುಬ್ಬಯ್ಯನಿಗೆ ಒಂದು ಬಾರಿ ಸಿಟ್ಟು ಬರುವುದು; ಒಮ್ಮೆ ಬೇಸರ, ಒಮ್ಮೆ ದುಃಖ, ಮತ್ತೊಮ್ಮೆ ಕರುತ್ತ. ಏನೆಂದರೂ ಇದಿರಾಡದೆ ಹಿಂಬಾಲಿಸಿದ. ಯಾವಾಗಲಾದರೂಮ್ಮೆ ಅವನು ಹೆಂಡದ ಮತ್ತಿನಲ್ಲಿ, ಗಾಂಜಾದ ಅಮಲಿನಲ್ಲಿ ಹಾಡಲಾರಂಭಿಸುವನು. ಅವನ ಹಾಡುಗಾರಿಕೆಯೊಂದು ಮೋಹಿಸಿ ವಿದ್ಯೆ. ಹಾಡಲಾರಂಭಿಸಿದ ಕೂಡಲೇ, ಮಾಂತ್ರಿಕ ಸ್ವರ್ಥಕ್ಕೆ ಮರಳುಗಾಡೂ, ನಂದನವನವಾಗುವಂತೆ, ಅವನ ಅಸಹ್ಯ ನಡತೆ, ಹೊಲಸು ನಾಲಿಗೆ-ಎಲ್ಲವೂ ಮರಿಯಾಗಿ, ಹೊಸ ಜಗತ್ತಿಂದು ನಿರ್ವಾಣವಾಗುವುದು. ಮುಗ್ಧನಾಗಿ ಆದನ್ನು ಲಿಸುತ್ತು ಕುಳತು ಕೊಳ್ಳುವನು ವೆಂಕಟಿಸುಬ್ಬಯ್ಯ. ಹೀಗೇ ಕೆಲವು ತಿಂಗಳು ಕಳೆದವು. ನೂರಾರು ಉರು ಸುತ್ತಿದರು. ವೆಂಕಟಿಸುಬ್ಬಯ್ಯ ಕಾಣದ ಸೀಮೆಗೆ ಬಂದರು. ಆದರೂ ಆತ ಒಂದು ದಿನವೂ ವೆಂಕಟಿಸುಬ್ಬಯ್ಯನಿಗೆ ‘ಆಗಲಿ ನಿನಗೆ ಹಾಡು ಹೇಳಿಕೊಡುತ್ತೇನೆ’ ಎನ್ನಲಿಲ್ಲ; ‘ಇದನ್ನು ಕಲಿ’ ಎನ್ನಲಿಲ್ಲ; ‘ಆಯಿತು ನಿನ್ನನ್ನು ಶಿಷ್ಯನೆಂದು ಒಟ್ಟಿಕೊಂಡೆ’ ಎಂದೂ ಹೇಳಲಿಲ್ಲ. ಸುವ್ಯಾಸಿ ಗಾಣದ ಎತ್ತಿನಂತೆ ಸುತ್ತಿಸುತ್ತಿದ್ದ.

‘ವೆಂಕಟಸುಭ್ಯ ತಂದೆತಾಯಿಗಳ ಅಕ್ಷರೀಯ ಹೊ ಬುಟ್ಟಿ  
ಯಲ್ಲಿ ಚೇಳದವನು. ಈ ತಿರುಗಾಟ, ತಿರುಪೆಯ ಅನ್ನ ಯಾವುದನ್ನು  
ಅರಿಯದ ವೇಗ. ಬ್ರಿರಾಗಿಗೆಯಾವ ಯೋಚನೆಯೂ ಇಲ್ಲ. ಅಲೆದಲೆದು  
ಆತನ ವೈಜ್ಞಾನಿಕ ಕೌರಡಾಗಿತ್ತು. ತೀರಾ ದಣವಾದರೆ ಹೆಂಡವಿತ್ತು.  
ಆದರೆ ಇವನಿಗೆ? ಆ ಮೈ ತಾನೆ ಎಷ್ಟು ದಿನ ತಡೆದಿತು—ಈ ಅಭಿಜ್ಞಾನ  
ವಿಲ್ಲದ ಜೀವನದ ಕಾವನ್ನು. ಕಡೆಗೊಂದು ದಿನ ಹಗಲು, ಮೈ ಜಡವಾಗಿ  
ಕಣ್ಣ ಮಂಜಾಗಿ, ಉಸಿರು ಬಿಸಿಯಾಗಿ, ತಲೆ ಸುತ್ತಿ ಬಂದು, ನಡುಡಾರಿ  
ಯಲ್ಲಿ ಮೈಮರೆತು ಮಲಗಿಬಿಟ್ಟ ವೆಂಕಟಸುಭ್ಯಯೈ.

‘ಎಷ್ಟು ಹೊತ್ತು ಹಾಗೆ ಎಚ್ಚರಜಾರಿ ಮಲಗಿದ್ದನೋ ಏನೋ ವೆಂಕಟಸುಭ್ಯ,  
ತಣ್ಣನೆಯ ಗಾಳಿ ಸುಳಿದು ಎಚ್ಚರವಾದಾಗ, ಗುರುತ  
ರಿಯದ ನಿರ್ಜನಪ್ರದೇಶದಲ್ಲಿ, ತಾನೋಬ್ಬನೇ ಒಂಟಿಯಾಗಿ ಇರುವುದು ಆರಿ  
ವಾಯಿತು. ಎದ್ದು ಕುಳತುಕೊಳ್ಳಲು ಯತ್ನಿಸಿದ. ಆದರೆ ಬುಗುರಿ  
ಯಂತೆ ತಲೆ ಸುತ್ತಿಬಂದು, ಎದ್ದು ಕೂಡುವುದೂ ಆಗಲಿಲ್ಲ. ಜ್ಞರದ  
ತಾಪಕ್ಕೆ ಗಂಟು ತೇವ ಆರಿ, ಬಾಯಾರಿಕೆ ಒಳಗಿನ ಉರಿಯಂತೆ ದಹಿಸು  
ತಿತ್ತು. ತಾನು ಗುರುವೆಂದು ಹಿಂಬಾಲಿಸಿ ಬಂದಾತ, ಸುತ್ತು ಹತ್ತಿರದಲ್ಲಿ  
ಲಾಲಾದರೂ ಇರಬಹುದೆಂದು, ಮಲಗಿದಂತಿಯೇ ತಲೆ ತಿರುಗಿಸಿ ನೋಡಿದ್ದೇ.  
ಯಾರೂ ಕಾಣಲಿಲ್ಲ. ಮಸಕು ಸಂಜೀಯ ಮಬ್ಬಿಗತ್ತಿಲನಲ್ಲಿ ಕಳ್ಳನಂತೆ  
ಸುಳಿವ ಗಾಳಿಯೋಂದಿಗೆ ಪಿಸುಧನಿಯಲ್ಲಿ ಮಾತಾಡುವ ಮರದ ಎಲೆಗಳೇ  
ಸದ್ದಲ್ಲದೆ ಬೇರೀನೂ ಸದ್ದು ಕೇಳಿಸಲಿಲ್ಲ. ಆಗೋಮೈ ಈಗೊಮೈ,  
ಆಗಲೇ ಗೂಡು ಸೇರಿದ ಹಕ್ಕಿಗಳ ರೆಕ್ಕೆ ಕೂಡಹುವ ಸದ್ದು ಕತ್ತ  
ಲಿನ ಬರವನ್ನು ಸೂಚಿಸುತ್ತಿತ್ತು.

‘ಎತ್ತ ಕಡೆಗೋ ಹೋದ ತನ್ನ ಗುರು ಬರಬಹುದು, ಈ ಸ್ಥಿತಿಯಲ್ಲಿ  
ತನ್ನನ್ನು ಆತ ಒಂಟಿಯಾಗ ಬಿಟ್ಟಿ ಹೋಗಲಾರ ಎಂದು ನಂಬಿ, ಹಾರ  
ಲೀಳಸುವ ಎದೆಯನ್ನು ಬಿಗಿ ಹಿಡಿದು ಕಾದ. ಯಾವ ಕಾಡೋ, ಯಾವ  
ಉಗರಿನ ದಾರಿಯೋ, ಎಷ್ಟು ದೂರದ ದಾರಿಯೋ, ಎಂಥ ಸ್ಥಳವೋ ಒಂದೂ  
ಆತನಿಗೆ ತಿಳಿಯದ್ದು. ಕುರುಡನಂತೆ ಬ್ರಿರಾಗಿಯ ಬೆನ್ನು ಹತ್ತಿ ಬಂದಿದ್ದೆ.  
ಈಗ ಯಾರೂ ಇಲ್ಲ.

‘ಪದುವಲದ ಅಂಚಿನಲ್ಲಿದ್ದ ಕಡಿ ಬೆಳಕೂ ಕರಗಿ ಕತ್ತಲಾ ವರಿಸಿದಂತೆ, ಅವನ ಎದೆಯಲ್ಲಿದ್ದ ಆಲ್ವ ಸ್ವಲ್ಭ ಆಸೆಯೂ ನಂದಿ ಹೋಗಿ, ಎದೆಯಲ್ಲಿ ದಿಗಿಲು ಕವಿಯಿತು. ಆವರಿಸುವ ಕತ್ತಲಲ್ಲಿ ತನ್ನ ನೀಲಿಮೆಯನ್ನು ಕಳೆದುಕೊಂಡು ದಟ್ಟವಾದ ಇದ್ದಿಲ ಹೋಗೆಯಂತೆ ಕಪ್ಪಾದ ವೋಡದಲ್ಲಿ ಮಿನುಗುವ ನಕ್ಕತ್ತ, ಕರ್ಗಿ, ಆಕಾರ ಆಳಿದ ಮೂಕಮಾನವರಂತೆ ನಿಂತ ಮರಗಳು, ಎಲ್ಲೊಂದು ಬಿಸಿ ಎಲ್ಲೊಂದು ಕರಗುವ ರಾಳಿ-ಒಂದೊಂದೂ ಅವನೆಡೆಯ ಭಿತ್ತಿಯನ್ನು ಬಲಿಸಿದವು. ಆದರ ಕೊತ್ತಿಗೆ ನರನರವನ್ನೂ ಕಿತ್ತು ತಿನ್ನುವ ಜ್ಞರದ ತಾಪ, ದಾಹ-ಇದೇ ತನ್ನ ಕೊನೆಯೇ ಎನಿಸಿತು ಆತನಿಗೆ. ಸಂಗೀತ ಸಾಧನೆಯ ಬಂಗಾರದ ಕನಣ ಸನ್ನ ಬೆಷ್ಟುಟ್ಟಿದ ತನ್ನ ಬಾಳಿಗೆ ಇದು ಮುಕ್ತಾಯವೇ? ಆ ಗಳಿಗೆಯಲ್ಲಿ ಅವನಿಗೆ ತನ್ನ ಮನೆ, ತಂದೆ ತಾಯಿ, ಉರು ಕೇರಿ ನೆನಪಾಯಿತು. ಗುರು ತರಿಯದ ನಿಜನ ಪ್ರದೇಶದಲ್ಲಿ, ನರಿ ಹದ್ದುಗಳ ಪಾಲಾಗುವ ಭಿಕಾರಿ ಹೆಣದ ಗತಿ ಬಂತೇ ತನಗೆ ಎಂದು ಮರುಗಿದ. ಅಸಹಾಯಕತೆಯು ಬಿಸಿಯಾದ ಕಂಬನಿ, ಅಪ್ರಯತ್ನವಾಗಿ ಅವನ ಕಣ್ಣಿಂದ ಜಾರಿತು.

‘ಪಕೋ, ಅವನು ಬಯಸದೆಯೇ, ಆಗಳಿಗೆಯಲ್ಲಿ ಅವನಿಗೆ ತಿರುವಾಲ ಯ್ಯಾನ ಅವನ್ಯತ್ಯ ನೆನಪಾಯಿತು. ಆದರ ಪರಿಣಾಮವೇ ಇದು? ಏನೋ-ನೂರಾರು ಕರಾಳ ಹಸ್ತಗಳು ಸುಡುಗ್ಗೆಯಿಂದ ಅವನ ಮೆದುಳನ್ನು ಹಿಸು ಕುತ್ತಿದ್ದಂತೆ ತೋಚಿತು. ಗುರುದೋಹಿಗೆ ಬೇರೆಂಥ ಸಾವು? ಜ್ಞರ ತಾಪದಿಂದ ಪ್ರಕ್ಷುಬ್ಧವಾದ ಮೆದುಳಿಗೆ ಹಾಗೇ ಆಗುವುದೆಂದು ಎನಿಸಿತು. ಒಂದು ಗಳಿಗೆ ಗುರುತರಿಯದ ಭಿತ್ತಿಗೆ ಬೆದರಿದ ಮಗುವಿನರಿತಿ ಅತ್ತು ಚಿಟ್ಟ. ತೇವವಾರಿ ಒಣಗುತ್ತಿರುವ ಕಂಠಕ್ಕೆ ಆಳಲು ಕೂಡಾ ಶಕ್ತಿಯಿರಲಿಲ್ಲ. ಸದ್ದಢಿಗಿ ಬರಿ ಕಂಬನಿ ಹರಿಯಿತು. ಹೀಗೇ ಹೆದರಿ ಅತ್ತು ಸಾಯಚೇಕೇ?

‘ಸಾವು ಬರುವುದೇ ನಿಶ್ಚಯವಾದರೆ, ಶಾಂತವಾಗಿ ಧೀರತೆಯಿಂದ, ಸಾವಿನ ಶೀತಲ ಹಸ್ತಕ್ಕೆ ಜೀವವನ್ನೇಕೆ ಬಿಷಿಸಬಾರದು? ಹಾದು ಕಲಿಯಲೆಂದು ಬಂದವನು ತಾನು. ಹಾಡಹಾಡುತ್ತಲೇ, ಕೊನ್ನೆ

ಗಾಣದ ಕತ್ತಲಿಗೆ ಜಾರಬಾರದೇಕೇ ? ಯಾವ ಸೆರಪೂ, ಯಾವ ದಿಕ್ಕಾನ್ನಿಲ್ಲದ ಭಕ್ತ ಇಂಥ ಹೊತ್ತಿನಲ್ಲಿ ಏನು ಪ್ರಾರ್ಥಿಸುತ್ತಾನೆ ? ತಾನೂ ಸಾಯುವುದೇ ಸತ್ಯವೆಂದರೆ ಹೆದರಿ ಪರದಾಡುವುದಕ್ಕೀಂತ, ಭಗವಂತನೆ ಚಿಂತನೆವಾಡುತ್ತಾ ಕೊನೆಯುಸಿರೆಹೆಡರೆ ತಪ್ಪೇ ? ನಿಜ....ಹಾಡಬೇಕು, ಹಾಡಲೇಬೇಕು....ಕೊನೆಯುಸಿರು ಹಾಡಿನೋಂದಿಗೆ ಬೆರೆತು, ಗಾಳಿಯಲ್ಲಿ ಕರಗಿ ಮೋಗಲಿ....

‘ಮನಸಿನಲ್ಲಿ ಆ ಭಾವನೆ ಬಂದ ಕೂಡಲೇ, ಆರುವ ನೊಡಲು ದೀಪದಲ್ಲಿ ಕಾಂತಿ ಹೆಚ್ಚಾಗಿ ತುಳುಕುವಂತೆ, ಬಳಲಿದ ವೈಯ್ಯಲ್ಲಿ ಹೊಸ ಶಕ್ತಿಯೊಂದು ಸಂಚರಿಸಿದಂತಾಯಿತು. ವೈಯನ್ನು ಆವರಿಸಿದ ಜ್ವರ ವನ್ನು ದೂರ ಕೊಡಹುವನಂತೆ, ವೈಯನ್ನು ಕೊಡವಿ ಎದ್ದು ಕುಳಿತೆ.

‘ಎಲ್ಲೋ ಕಟ್ಟಿಗೆ ಕಾಣದೆ ಮಾಡಿಯುತ್ತಿರುವ ಅವ್ಯಾಕ್ತ ತಂಬಾರಿಯ ಶೃಂತಿಗೆ ಧನಿ ಗೂಡಿಸಿ, ಗಾಳಿಯಲೆಯ ಮೇಲಿ, ಕಂಠಸ್ವರದ ಹರಿಗೋಲಿ ನಲ್ಲಿ ಎದೆಯಳಲಿನ ಹೊರೆ ಹೇರಿ ತೇಲಿಬಿಟ್ಟ. ಏಳಿಲಾಗದಷ್ಟು ಭೂಳಲಿದ ವೈಯೋಳಗೆ ಆ ಶಕ್ತಿ ಎಲ್ಲಿ ಹುದುಗಿತ್ತೂ. ಎದೆಯೋಳಗಿನ ದುಃಖನೇ ಹಾಡಾಗಿ ಹರಿಯಲಾರಂಭಿಸಿತು. ಸುತ್ತುಲ ಕತ್ತಲಾವರಿಸಿದ ಮಾನಮಯ ನಿಜನ ಭೂಮಿಯ ಬಟ್ಟಲನ್ನು ತುಂಬ ತೊಡಗಿತು ಆತನ ತಬ್ಬಿ ಹಾಡು. ಯಾವ ರಾಗವೋ, ಯಾವ ತಾಳವೋ—ಒಂದರದೂ ಆತನಿಗೆ ಅರಿವಿಲ್ಲ.

‘ಹಾಡ ಹಾಡುತ್ತ ಕಟ್ಟಿ ನೋಟಿ ಮಂಜಾಗಿ, ತನ್ನ ಸುತ್ತಲೂ ಕೋಟಿ ತೆರಿಗಳನ್ನು ತುಳುಕಿಸುವ ಕಡಲು ಹರಡುತ್ತಿರುವಂತೆ ತೋರಿತು. ಮುಗಿಲಿನಿಂದ, ನೆಲದಿಂದ, ನಕ್ಷತ್ರದಿಂದ, ಕತ್ತಲಲ್ಲಿ ಕಡೆದ ಗಿಡಮರಗಳ ಎದೆಯಿಂದ, ಎಲ್ಲೋ ಮಿಣುಕುವ ಮಿಂಚುಹುಳುಗಳಿಂದ, ಜೀರುದುಂಭಿಯ ಏಕನಾದದಿಂದ; ಅಲೆಯಲೆಯಾಗಿ, ಗಳಿಗೆ ಗಳಿಗೆ ಉಕ್ಕಿ ಹೆಚ್ಚಿ, ನೆಲದಿಂದ ಮೇಲಿದ್ದು ಮುಗಿಲನ್ನು ಆವರಿಸುವಂತಿದೆ, ಆ ಕಡಲು. ಆವನ ಹೈದರಯದಿಂದಲೇ ಹೊಳೆ ಹೊಳೆವ ಪ್ರವಾಹವೋಂದು ಹೊರಬಂದು ಆ ಕಡಲನ್ನು ಬೆರೆತು; ಅದರ ಉಕ್ಕಿಗೆ ತೋಳುಹೊಟ್ಟು ಮೇಲಿತ್ತುತ್ತಿದೆ.

ಗಳಿಗೆ ಗಳಿಗೆ ಏರುತ್ತಿರುವ ಸಾಗರದ ಅಗಾಢ ಮುಖದಲ್ಲಿ ನೇಲ ಮುಗಿಲು ಮರೆಯಾಗುತ್ತಿನೆ. ಸುತ್ತು ಕವಿದ ಕತ್ತಲು ಬಂಗಾರದ ವೀರುಗುಕೊಳಟ್ಟಿಂತೆ ಹೊಳೆಯುತ್ತಿದೆ. ಎಲ್ಲ ಕಡೆಯಲ್ಲೂ ಬೆಳಕು; ಬೆಳಕೇ ಸಾಗರವಾಗಿ ಜಗತ್ತನ್ನು ನುಂಗುತ್ತಿದೆ. ಆ ಅಗಾಢ ಬೆಳಕಿನ ಆಮತ್ಯ ಪ್ರಕಾಶದಲ್ಲಿ ಕೊಡ್ದಿಸಿದ ಕಣ್ಣ ತಾನೇ ಮುಚ್ಚಿ ಸೋಲುತ್ತಿದೆ. ಎಲೆಗ್ಗೋ ಒಳಗೆ.... ಇನ್ನೂ ಒಳಗೆ... ಮತ್ತೂ.... ಒಳಗೆ... ಯಾವುದೋ ರುರಿಯೊಂದು ಅವ ನನ್ನ ಯಾವುದೋ ಪಾತಾಳದಾಳಕ್ಕೆ ವೇಗವಾಗಿ ಸೆಳಿದೊಯ್ಯುತ್ತಿದೆ. ಸುಳಯಲ್ಲಿ ಸಿಲುಕಿದ ಭಾರವಾದ ಸೀಸದಗುಂಡಿನಂತೆ, ಉಸಿರು ಸಿಕ್ಕಿಸುವ ವೇಗದಿಂದ ಕೆಳಗಿಳಿಯಂತ್ತಿದೆ ಅವನ ಚೇತನ. ಎಲ್ಲಿಗೆ.... ಎತ್ತಿ ಕಡಿಗೆ.... ಏನುಗುರಿ.... ಏನು ದಾರಿ?.... ಭಿತ್ತಿ.... ಅಸಹಾಯಕತೆ.... ಆರ್ಥತೆ. ಕರಣಗಣಗಳೆಲ್ಲಾ ಉಗ್ರವಾಗಿ ವಿ.೧೬೫ ವ ಬೆರಳನ ಓಟಕ್ಕೆ ಸಿಲುಕಿದ ವೀಕೆಯ ತಂತಿಗಳಂತೆ ಪ್ರಕ್ಷುಬ್ಧವಾಗಿ ಆಕ್ರಂದಿಸುತ್ತಿವೆ.... ತಾಯಿಯತೋ ಇನಂತೆ ಸೆಳಿದುಕೊಳ್ಳುತ್ತಿವೆ ಆ ತೆರಿಗಳು.... ಮಂದಹಾಸದ ಮಧುರ ಉಜ್ಜಲತೆಯ, ಬಂಗಾರದ ಬೆಳಕಿನ ತೆರಿಗಳು ತೊಟ್ಟಿಲಾಗಿ ತೂಗುತ್ತಿವೆ.... ಉರಿವ ಕಪೂರದಂತೆ, ಸಕ್ಕರೆಯ ಹಳುಕಿನಂತೆ ಅವನೊಳಗಿನ ಬೆಳಕು, ಆ ಬೆಳಕಿನ ಆತ್ಮೀಯವಾದ ತೆರಿಗಳಲ್ಲಿ ಕರಿಹೊಗುತ್ತಿದೆ... ಇದಕ್ಕಿದ್ದ ಹಾಗೆ ಎಲ್ಲ ಸದ್ದು, ಎಲ್ಲ ಬೆಳಕು, ಎಲ್ಲ ಆಕಾರ ಎಲೆಗ್ಗೋ ಕರಿಹೋಗಿ, ತೇಜೋಮಯವಾದ ಶೂನ್ಯ ಎಲ್ಲವನ್ನೂ ಆವರಿಸಿತು.... ಶೂನ್ಯ—ವಾನ, ಶೂನ್ಯ. ಬೆಳಕಿನಲ್ಲಿ ಬೆಳಕು, ಅಲೆಯಲ್ಲಿ ಅಲೆ, ನಾದದಲ್ಲಿ ನಾದ ಬೆರಿತು ಕರಿ—ಬರೀ ಶೂನ್ಯ. ಬಿರುಗಾಳಿಯಲುಗಿಸಿದಂತೆ ಅವನ ಮೈ ರ್ಮೂಳಿಸಿ. ನೇಲ ಮುಗಿಲು ಕಲಕಿ ಒಂದಾದವು.....

‘ಹಣಿಯ ಮೇಲೆ ತಣ್ಣೀರು ಚುಮುಕಿಸಿದಂತಾಗಿ, ವೆಂಕಟ ಸುಭ್ರಯ ಬೆಂಕಿಯ ನಾಲಗೆಯಂತೆ ಉರಿವ ಕಣ್ಣ ತೆರೆದು ನೋಡು ಇತ್ತಾನೆ—ತನ್ನನ್ನ ಕೈಬಿಟ್ಟು ಎಲೆಗ್ಗೋ ಹೋದನೆಂದುಕೊಂಡ ಚೈರಾಗಿ ತನ್ನ ತೊಡಿಯ ವೇಲೆ, ಅವನ ತಲೆಯನ್ನಿಂಟ್ಟುಕೊಂಡು, ಜ್ವರತಾಪ ದಿಂದ ಕುದಿಯುತ್ತಿರುವ ಅವನ ಹಣಿಗೆ, ಕಂಬನಿಯ ಶೈತ್ಯೋಪಚಾರ ಮಾಡುತ್ತಿದ್ದಾನೆ! ತನ್ನ ಕಣ್ಣನ್ನೇ ನಂಬಿವುದೂ ವೆಂಕಟಸುಭ್ರಯಸಿಗೆ

ಕಷ್ಟವಾಯಿತು. ಇದೂ ಭುಮೆಯೇ? ತನ್ನ ಹಣಿಯ ಮೇಲೆ ಆಡುತ್ತಿದ್ದ ಆತನ ಕೈಯನ್ನು ಹಿಡಿದು ನೋಡಿದ. ನಿಜ—ಆತನೇ. ಯಾರಿಗೆ ತನ್ನೊಂದಿಗೆ ಮಾತನಾಡುವುದೂ ಬೇಡವಾಗಿತ್ತೋ, ಯಾರು ತನ್ನಿಂದ ಆದವ್ಯು ದೂರವಿರಲೆತ್ತಿಸುತ್ತಿದ್ದರೋ, ಆತನ ತೊಡೆಯ ಮೇಲೆಯೇ ತನ್ನ ತಲೆ! ಇದೇನು ಪವಾಡವೇ? ಏನೋ ಮಾತಾಡಬೇಕೆನಿಸಿತು. ಆದರೆ ನಾಲಿಗೆ ಅಲುಗಲಿಲ್ಲ. ಬೈರಾಗಿಯೇ ಮಾತನಾಡಿದ:

‘ನಾನು ಮಹಾನೀಚ. ನನ್ನನ್ನು ಕ್ಷಮಿಸು ಕಂಡಾ. ಸಾವಿನ ಬಾಯಿಗೆ ನಿನ್ನನ್ನು ಬಿಟ್ಟು ಹೋದ ಕಟ್ಟಿಕ ನಾನು.!’ ಎದೆಯೊಳಗೆ ಹರಿವ ಕಣ್ಣೀರಿನಲ್ಲಿ ರೂಪಗಿಟ್ಟು ಹೊರಬಂತು ಮಾತು. ಕೃದಯಾಳದಲ್ಲಿ ಮೂಡಿದ ಆಕ್ಷರೆಯ ಜೀನಿನಲ್ಲಿ ಅದ್ದಿ ತೆಗೆದಂತಿತ್ತು. ಎಷ್ಟು ಬೇಗ, ಎಷ್ಟು ಆಶ್ಚರ್ಯಕರವಾದ ಪರಿವರ್ತನೆ! ಆ ವಿಸ್ತೃಯವೇ ಅವನು ಮಾತಾಡುವಂತೆ ಮಾಡಿತು.

‘ನನ್ನನ್ನು ಕೈಬಿಡಬೇಡಿ ಗುರು. ನಿಂದಿಲ್ಲದೆ ನನಗಾರೂ ದಿಕ್ಕಿಲ್ಲ.’

‘ನನ್ನನ್ನು ನಂಬಬೇಡ. ನಾನೆಂತಹ ಕಟ್ಟಿಕನೆಂಬುದು ನಿನಗೆ ತಿಳಿಯದು.’

‘ಉಹೂ. ನಾನಾಮಾತನ್ನು ನಂಬಲಾರೆ. ನಿಂದ ದಯಾ ಮಯರು.’

‘ನಾನು ದಯಾಮಯನೇ?’ ಕೆಹಿಯಾಗಿ ನಕ್ಕು ಆಬೈರಾಗಿ ಹೇಳಿದ. ‘ಈಗೊಂದು ಗಳಿಗೆಯ ಕೆಳಗೆ ನಿನು ಜ್ವರಿದ ತಾಪದಿಂದ ಪ್ರಜ್ಞತಪ್ಪಿಬಿದ್ದಾಗ, ಸತ್ತರೆ ಸಿಡಿ ಬಗೆಹರಿಯಿತು ಎಂದುಬಿಟ್ಟುಹೋದಿ. ಹೊರಟಿಕಾಗೇ ಹೋಗಿದ್ದರೆ ಹೋಗೇಬಿಡುತ್ತಿದ್ದೇನೇನೋ, ಯಾವುದೋ ಶತ್ರು ನಿಲ್ಲಿಸಿತು. ನಿನ್ನ ಕೊನೆಯಾದವೇಲೆ ಹೋಗುವುದೆಂದು ದೂರದಲ್ಲಿ ಅಡಗಿ ಕುಳತೆ. ನಿನ್ನ ಹಾಡುಗಾರಿಕೆ ನನ್ನನ್ನು ಎಳತಂದಿತು.’

‘ನಾನು ಹಾಡಿದನೇ?’ ಅಷ್ಟುರಿಯಲ್ಲಿ ಕೇಳಿದ ವೆಂಕಟಸುಬ್ಬಯ್ಯ.

‘ ಉಹೂ. ನೀನು ಹಾಡಿದೆ ಎನ್ನ ಲಾರೆ. ಮನುಷ್ಯಮಾತ್ರದವನು ಹಾಗೆ ಹಾಡುವುದು ಸಾಧ್ಯವಲ್ಲ.....’

‘ ಶ್ರೀತಿಗೆ ಆ ವರಾತು ಹೇಳುತ್ತೀರೆ. ನಾನಿನ್ನೂ ಹೆಸುಳಿ. ನೀವು ಹಾಡುವುದರಲ್ಲಿ ಸಾವಿರದಲ್ಲಿ ಸಾಸಿನೆಕಾಳಿನಷ್ಟು ಹಾಡುವುದು ಒಂದರೂ ನಾನು ಕೃತಾರ್ಥನಾಗುತ್ತೀನೆ. ಶಿಷ್ಯನನ್ನಾಗಿ ಮಾಡಿಕೊಂಡು ಅನುಗ್ರಹಿಸಿ.’

‘ ಗುರುವಾಗಬಲ್ಲವನು ನೀನು. ನೀನು ಶಿಷ್ಯನಾಗುವುದೇ?’

‘ ಆ ಗರ್ವವೇ ನನ್ನನ್ನು ತಿಂದದ್ದು....ನನ್ನಲ್ಲಿ ದಯೆ ತೋರಬೇಕು’ ಎಂದು ಹೇಳಿ, ಹಾಗೇ ಬೈರಾಗಿಯ ಪಾದಗಳನ್ನು ಮುಟ್ಟುದ ವೆಂಕಟಸುಭ್ಯಯೈ. ಅವನ ಹೃದಯದ ಹಂಬಲವೆಲ್ಲಾ ಮಾತಿನ ರೊಪುತಾಳಿ ಹರಿದಷ್ಟು ಉತ್ತೇಟವಾಗಿತ್ತು ಮಾತು.

‘ ದಯೆ ಮಾಡಬೇಕೇ? ನಾನು—ದಯೆಮಾಡಬೇಕೇ? ದಯೆ! ಕರುಣಿ! ಅನುಕಂಪ--ಎಲ್ಲಕೂ ಬೆಂಕಿ ಹಚ್ಚಿ ಬೈರಾಗಿಯಾಗಿದೇನೇ ನಾನು. ಹೃದಯವಿದ್ದವರಿಗೆ ಅದೆಲ್ಲಾ. ನಾನು ಹೃದಯಹೀನ. ನನ್ನದೆಯಲ್ಲಿ ಹೃದಯವಿಲ್ಲ, ನುಸಣವಿದೇ.’ ಕಟ್ಟಿವಾಗಿ, ಮುಳ್ಳಿನಂತಹ ಮಾತಾಡಿ, ನಿಟ್ಟಿಸಿರಿಟ್ಟು ಹೇಳಿದ ಬೈರಾಗಿ—‘ಒಂದು ದಿನ ಅದೆಲ್ಲವೂ ಇತ್ತು. ಇಂದಾವುದೂ ಇಲ್ಲ....ಹೂ. ಹೋಗಲಿ ಎಲ್ಲಿಯ ಹಾಳ್ಳಿ ಮಾತು. ಎಲ್ಲವನ್ನೂ ಮರೆತು ನಿದ್ರೆ ಮಾಡು. ಜ್ವರದ ತಾಪದಲ್ಲಿ ಮಾತಿನ ಬೇಗೆ ಏಕೆ?’

‘ ತಿಂಗಳು ಗಟ್ಟಲೆಯ ಅಲೆದಾಟದಲ್ಲಿ ಒಂದು ದಿನವೂ ಬೈರಾಗಿ ಅಷ್ಟು ಮಾತಾಡಿರಲಿಲ್ಲ. ಕತ್ತಲಲ್ಲಿ ಆತನ ಮುಖ ಕಾಣದಿದ್ದರೂ, ಮಾತಿನ ಕಾವಿನಿಂದ ಆತನ ಮನೋ-ಉದ್ದೇಂಗದ ಅನುಭವವಾಗುತ್ತು. ಆದರೂ ಆತನ ಮನಸು ಕರಗಿದ ಈ ಹೋತ್ತಿನಲ್ಲಿ ಬಿಟ್ಟರೆ ಮತ್ತೆಲ್ಲಿ ಬಿರುಸಾಗುತ್ತಾನೋ ಎಂದು ಬೆದರಿ, ವೆಂಕಟಸುಭ್ಯಯೈ ಹೇಳಿದ:

‘ ನೀವು ಮಾತುಕೊಟ್ಟರೆ ನಾನು ನಿದ್ರೆ ಮಾಡುತ್ತೀನೆ.’

‘ ಏನು ಮಾತುಕೊಡಬೇಕು’

‘ ಶಿಷ್ಯನಾಗಿ ಸ್ವೀಕರಿಸುತ್ತೇನೆಂದು ’

‘ ನನ್ನ ಶಿಷ್ಯನಾಗಬೇಕೆಂದು ಅಷ್ಟು ಇಷ್ಟೆಯೇ ?’

‘ ಹೂ. ನಿಮ್ಮಂತಹ ಗುರು ದೋರಿತಾರೇ ಎಂದು ಹಂಬಲಿಸುತ್ತಿದ್ದೆ. ಅಂದು ರಾತ್ರಿ ದುರ್ಗದಲ್ಲಿ ನಿಮ್ಮ ಹಾಡು ಕೇಳಿದಾಗಲೇ, ಗುರು ಎಂದು ಕಾಲು ಹಿಡಿದೆ. ನಿಮಗೆ ಶಿಷ್ಯನಾಗುವ ಯೋಗ್ಯತೆ ನನಗಿಲ್ಲ. ಆದರೂ ಕರುಣಿಸಬೇಕು’

‘ ಈ ಬಂಧನ ಬೇಡವೆಂದು ದೂರಮಾಡಿದ್ದೆ ಬಿಡುಗಡೆಯ ಕಾಲ ವಿನ್ಯಾಸ ಬಂದಿಲ್ಲವೆಂದು ಕಾಣುತ್ತದೆ. ದೈವೇಭಿ, ಹೇಗಿದ್ದರೆ ಹಾಗಾಗಲಿ.’

‘ ಹಾಗಾದರೆ ಇಂದಿನಿಂದ ನಾನು ನಿಮ್ಮ ಶಿಷ್ಯ.....?’

‘ ಹೂ. ಅದು ನಿನ್ನ ಹಣೆಯಬರಹ ’.

‘ ಅಲ್ಲ, ನನ್ನ ಪರಮ ಭಾಗ್ಯ !’

‘ಅಷ್ಟು ದಿನಗಳ ಅಲೆದಾಟಿ, ಬಯಕೆ, ಕಾತುರ—ಎಲ್ಲವೂ ಒಂದು ಗಳಿಗೆಯಲ್ಲಿ ತೇರಿದಂತಾಗಿ, ಎದೆ ಹಗುರಾಗಿ ಮಲಗಿದ ವೆಂಕಟಪುಬ್ಬಯ್ಯ. ಮರುದಿನನೂ ಜ್ಞರವಿದ್ದ ವೆಂಕಟಪುಬ್ಬಯ್ಯನಿಗೆ ಜ್ಯೇರಾಗಿಯೇ ಎಂಥಿಂದೋ ಹಸರುಮದ್ದು ಮಾಡಿಕೊಟ್ಟು, ಬೈಷಧೋವಚಾರ ಮಾಡಿದ. ಕೊಂಚೆಲ್ಲತ್ವಮ ಎಂದಾದಮೇಲೆ, ತಂಪುಹೊತ್ತಿನಲ್ಲಿ ನಿಧಾನ ಪ್ರಯಾಣ ಮಾಡಿ, ಇಬ್ಬರೂ ಹತ್ತಿರದ ಹಳ್ಳಿ ಸೇರಿದರು. ಅಲ್ಲೇ ಉರಮುಂದಲ ಗುಡಿಯಲ್ಲಿ ಕೆಲವು ದಿನ ವೆಂಕಟಪುಬ್ಬಯ್ಯನ ಸಂಗಿತದ ಅಭ್ಯಾಸ ನಡೆಯಿತು. ಇದು ವೆಂಕಟಪುಬ್ಬಯ್ಯನಿಗೆ ಗುರು ಸಿಕ್ಕೆ ಕಢಿ ಎಂದ ಚಿನ್ನಪ್ಪ.

ಅಷ್ಟು ಹೊತ್ತಿಗೆ ನಡುರಾತ್ರಿಯ ವೇళೆಯಾಗಿತ್ತು. ಕಢಿ ಹೇಳುವ ಚಿನ್ನಪ್ಪನ ಕಣ್ಣು ಕೆಂಪಾಗಿ, ನಿದ್ರೆ ಬತ್ತಿ ಬರುತ್ತಿರುವುದನ್ನು ಸೂಚಿಸುತ್ತಿತ್ತು.

‘ ನಿದ್ರೆ ಬರುತ್ತಿದ್ದೆಯೇ ಚಿನ್ನಪ್ಪ. ಹೊತ್ತು ಬಹಳ ಆಯಿತು ಎಂದೆ.

‘ಬೈಲು ನಾಟಕ ಕಲಸೋರೆ ಸೇರಿಕೊಂಡು ನಿದ್ದೆ ಕೆಡೋದು. ಅಭ್ಯಾಸ ಆಗಿಹೋಗಿದೆ. ನಿಮಗೆ ನಿದ್ದೆ ಬರೋದಾದ್ದೆ ಮಲಕ್ಕೊಳ್ಳಿ. ಉಳಿದದ್ದು ನಾಳೆ ಹೇಳ್ತೇನಿ’

‘ಇನ್ನೂ ಬಹಳ ಇದೆಯೇನು?’

‘ಹೇಳೋರೆ ಹೊರಟರೆ ಅದಕ್ಕೆ ಕೊನೆ, ಮಿತಿ ಎಲ್ಲಿ? ಬೆಳಗ್ಗುಂದ ಅನ್ನ, ನೇರಳು ಇಲ್ಲಿ ದಣಿದಿದೀರ. ನಿದ್ದೆ ಮಾಡಿ’.

‘ನನಗೂ ನಿದ್ದೆ ಕೆಡುವುದು ಅಭ್ಯಾಸವಾಗಿದೆ ಚಿನ್ನಪ್ಪ. ಹೆಚ್ಚಿನ್ನ ದಿದ್ದರೆ, ನಿಮಗೆ ತೊಂದರೆಯಾಗದಿದ್ದರೆ ಹೇಳಿ ಮುಗಿಸಿ ಬಿಡಿ. ಮುಂದೆ ಕೇಳಬೇಕೆನ್ನೋ ಆಸೇಲಿ ನನಗಂತೂ, ಮಲಗಿದರೂ ನಿದ್ದೆ ಬರೋಲ್ಲ’.

‘ಹಂಗಾದ್ರಿ ಕೇಳಿಬಿಡಿ.’

ಎಂದು ಹೇಳಿ ಚಿನ್ನಪ್ಪ ನೀರು ಕುಡಿದು ಬಂದು, ಬೀಡಿ ಸೇಡಿ ಮತ್ತೆ ಕಥೆ ಮುಂದುವರಿಸಿದ.

‘ವೆಂಕಟಸುಭ್ಯಯ್ಯನಿಗೆ ಗುರುವಾಗಿ ಸಿಕ್ಕು ಬೈರಾಗಿಯದೂ ವಿಚಿತ್ರ. ಜೀವನೆ. ಆತ ಧಾರವಾಡದ ಕಡೆಯವನು. ಉರು ಯಾವುದೋ ನನಗೆ ತಿಳಿಯದು. ಸದಾನಂದ ಬುವಾ ಅಂತ ಆತನ ಹೆಸರು. ಆ ಸೀನೆಯಲ್ಲಿ ಆತ ತುಂಬಾ ಹೆಸರುವಾಸಿಯಾದ ಸಂಗೀತಗಾರನಾಗಿದ್ದ ನಂತೆ. ಎಲ್ಲಾದರೂ ಆತನ ಸಂಗೀತ ನಡೆಯುತ್ತದೆ ಅಂದರೆ, ಸುತ್ತಲು ಹತ್ತಾರು ಉರುಗಳ ಜನ ಸೇರುತ್ತಿದ್ದರಂತೆ. ಹಾಡುತ್ತಾ ಕುಳಿತು ಬಿಟ್ಟರೆ ಮೂರು ದಿನವಾದರೂ ಸರಿಯೆ, ಆರು ದಿನವಾದರೂ ಸರಿಯೆ. ಇಡೀ ಕಳ್ಳೇರಿಗೆ ಒಂದು ರಾಗವೇ ಆದರೂ ಅಯಿತು. ಮನಸ್ಸು ಬಂದರೆ ಹಾಡಿದ. ಇಲ್ಲವಾದರೆ ವರ್ಷಗಟ್ಟಿಲೆಯಾದರೂ ಇಲ್ಲವೇ ಇಲ್ಲ. ಅಂಥು ಆಸಾಮಿ. ಹೇಶ್ತಿಗಳ ಆಸ್ಥಾನದವರಿಗೂ ಆತನ ಕೇರಿಫ ವಾಯಷಿತ್ತಂತೆ..

ಅವರೂ ಎಷ್ಟೋಬಾರಿ, ಈತನನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಳ್ಳುವುದು ಪ್ರಯತ್ನಮಾಡಿದರೂ ಅದು ಸಫಲವಾಗಲಿಲ್ಲ. ‘ಹಾಡೊ ಹಕ್ಕಿಗೆ ಅರಮನ್ನೇ ಪಂಜರವೇಕೆ? ಅರಸರ ಅಂಕ, ದೈವದ ಭಯ ಇಲ್ಲದ ಕಾಡೇ ಸರಿ. ಹಿಮಾಲಯ ಚಿನ್ನಾಗಿದೆ ಅಂತ ಹಿತ್ತಲಲ್ಲಿಟ್ಟುಕೊತ್ತಿರಾ. ಅಲ್ಲೀ ಹೋಗಿ ನೋಡಬೇಕು. ನನ್ನ ಸಂಗೀತ ಕೇಳಬೇಕೆಂದರೆ ನಾನಿದ್ದಲ್ಲಿಗೇ ಬನ್ನಿ’ ಎಂದು ಹೇಳಿ ಕಳಿಸಿಬಿಟ್ಟಿದ್ದ ನಂತೆ ಬುವಾ. ಇದರಿಂದಾಗಿ ಎಷ್ಟೋ ಜನಕ್ಕೆ ‘ಈತನಿಗೆ ಮಹಾ ದುರಹಂಕಾರ’ ಎನಿಸಿತ್ತು. ಆದರೂ ವಾಸ್ತವಿಕ ವಾಗಿ ಮನುಷ್ಯ ಅಹಂಕಾರಿಯಲ್ಲ. ಎಳೆ ಮಗು ಬಂದು ‘ಬುವಾ ಹಾಡ್ತಿರಾ? ಕೇಳಬೇಕು’ ಎಂದರೆ, ಅಲ್ಲೀ ಹಾಡುತ್ತಿದ್ದನಂತೆ. ಉರಲ್ಲಿ ಹೋಗುವಾಗ ಯಾರ ಮನೆಯಲ್ಲಾಡರೂ ಮಗು ಅಳುತ್ತಾ ಇದ್ದರೆ, ಈತ ಹಾಗೇ ಒಳಗೆ ಹೋಗಿ, ಹಾಡು ಹೇಳುತ್ತಾ ಮಗುವಿನ ತೊಟ್ಟಿಲು ತೂಗುತ್ತಿದ್ದನಂತೆ. ಇದೆಲ್ಲಾ ನೋಡಿ ಉರಿನ ಜನ ಆತನಿಗೆ ‘ಬುಯಾಲಿ ಬುವಾ’ ಎಂದು ಹೆಸರಿಟ್ಟಿದ್ದ ರಂತೆ.

‘ಸದಾನಂದ ಬುವಾಗೆ ಸಂಗೀತದ ಮೇಲಿನಸ್ತೇ ಪ್ರೀತಿಯಿದ್ದ ವ್ಯಕ್ತಿ, ಆತನ ಹೆಂಡತಿ. ಆಕೆ ತುಂಬಾ ಸುಂದರಿಯಂತೆ. ಇಂಥ ಬುಯಾಲಿ ಗಂಡನನ್ನು ಕಟ್ಟಿಕೊಂಡು ಆ ಹೆಣ್ಣು ಸಂಸಾರದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದೋ ಏನೋ. ಮನಸ್ಸು ಎಷ್ಟು ರೋಸಿತ್ತೋ. ಬುವಾಗೆ ಒಳ್ಳೆ ಸಂಗೀತಗಾರನೆಂದು ಹೆಸರಿತ್ತು, ಹೆಂಡತಿಯ ಮೇಲೆ ಪ್ರೀತಿ ಇತ್ತು. ಆದರೆ ಅದೆಲ್ಲಾ ಏನು— ಹೋಟ್ಟಿಗೆ ಅನ್ನವೇ, ಮೈಗೆ ಬಟ್ಟಿಯೇ ಏನಾಯಿತೋ ಏನೋ—ಒಂದು ದಿನ ಆಕೆ ಯಾರೋ ಬೇಕಾದವರೋಂದಿಗೆ, ಈತನನ್ನು ಬಿಟ್ಟು ಓಡಿಹೋದಳು.

‘ಅದು ಬುವಾಗೆ ಸಿಡಿಲಿನ ಏಟಾಯಿತು. ಮೂರುನಾಲ್ಕು ದಿನ ಪ್ರಜ್ಞ. ಇರಲಿ. ಉರ ಜನ ಅವನ ಸ್ಥಿತಿಯನ್ನು ಕಂಡು ಕನಿಕರಪಟ್ಟು, ಹಾಗೂ ಹೀಗೂ ವಾಡಿ, ಬುವಾನ ಜೀವ ಉಳಿಸಿದರು. ಅವೋತ್ತಿನಿಂದ ಬುವಾ ಉರು, ಮನೆ ಬಿಟ್ಟು ಬೈರಾಗಿಯಾಗಿ ಉರುರು ಅಲೆಯು ಲಾರಂಭಿಸಿದ. ಆತನ ಪಾಲಿಗೆ ಜಗತ್ತೀ ಶಾಸ್ಯವಾದಂತಿತ್ತು. ಮೊದಲೇ

ಅಯಾಲಿಯಾಗಿದ್ದವನು, ಮತ್ತನ್ನು ಖಯಾಲಿಯಾದ. ಹೆಂಡತಿಯು ಮೇಲಿನ ಸಿಟ್ಟನ್ನು ಜಗತ್ತಿನ ಮೇಲೇ ತೋರಿಸಿಕೊಡಿದ. ಎಲ್ಲರೂ ವೋಸಗಾರರು, ಎಲ್ಲರೂ ತನ್ನನ್ನು ಸುಲಿಗೆ ಮಾಡಲು ಬಂದವರು ಎಂಬ ಭಾವನೆ. ಹೆಂಡತಿಯಂತೆ, ತನ್ನಿಂದ ಸಂಗೀತ ಕಲಿತವರೂ, ಕೇಳಿದ ವರೂ ತನಗೆ ದ್ರೋಹ ಮಾಡುತ್ತಾರೆ ಎಂಬ ಕುರುಕು ಕೋಧ, ಹಗೆತನ. ತನಗೆ ಮನಸ್ಸು ಬಂದಾಗ ಹಾಡುವನು, ಅದನ್ನು ಯಾರಾದರೂ ಕೇಳುತ್ತಿದ್ದಾರೆಂದು ತಿಳಿದರೆ, ಅಲ್ಲೇ ನಿಲ್ಲಿಸಿಬಿಡುವನು. ಹುಣ್ಣಿಗಿ ರೇಗುವನು.

‘ಇಂಥವನಿಗೆ ನನಗೆ ಸಂಗೀತ ಕಲಿಸು ಎಂದು ವೆಂಕಟಸುಬ್ಬಯ್ಯನಿಗೆ ಗಂಟು ಬಿಡಿದ್ದೆ. ಯಾವ ಕರ್ಮಫಲವೋ, ಮನಸ್ಸು ಕರಗಿದ ಹೌತ್ತಿನಲ್ಲಿ ಆತನೂ ಒಪ್ಪಿಕೊಂಡ. ಅಷ್ಟು ಕಾಡಿಸಿದ ಮೇಲೂ ಒಪ್ಪಿಕೊಂಡದ್ದು ಆತನ ಪುಣ್ಯವೆನ್ನ ಬೇಕು. ಅಂತೂ ಅಂದಿನವರಿಗೂ ಬಿಟ್ಟಹೋದ ವೆಂಕಟಸುಬ್ಬಯ್ಯನ ಸಂಗೀತಾಭ್ಯಾಸ ಮತ್ತೆ ಆರಂಭವಾಯಿತು.

‘ಆ ಅಭ್ಯಾಸ ವೆಂಕಟಸುಬ್ಬಯ್ಯನಿಗೆ ಸರಿಯಾದ ಅಭ್ಯಾಸ. ಅದರಲ್ಲೇನು ಒಂದುಕ್ಕಮೇ, ಒಂದು ನಿಯಮವೇ? ಮನಸ್ಸು ಬಂದಾಗ ಇಪ್ಪತ್ತುನಾಲ್ಕು ಗಂಟೆಯೂ ಸಂಗೀತಾಭ್ಯಾಸ; ಇಲ್ಲವೇದರೆ ತಿಂಗಳು ಗಟ್ಟಿಲೆ ಏನೂ ಇಲ್ಲ. ತಿರುವೆಯ ಅನ್ನ, ಕಂಡವರ ಜಗಲಿಯೋ, ದೇವಾಲಯವೋ, ಭತ್ತವೋ ಎಲ್ಲಿದ್ದರಲ್ಲಿ ವಾಸ. ಸ್ವಲ್ಪ ದಿನವಾದರೂ ತಿರುಮಲಯ್ಯನಲ್ಲಿ ಸಂಗೀತ ಕಲಿತದ್ದು ಆಗ ವೆಂಕಟಸುಬ್ಬಯ್ಯನಿಗೆ ಸಹಾಯ ವಾಯಿತು. ಇಲ್ಲವಾದರೆ ಬುವಾನ ಪಾಠದ ಬಿರುಗಳಿಯಲ್ಲಿ ಸಿಕ್ಕಿ ವೆಂಕಟಸುಬ್ಬಯ್ಯ ದಿಗ್ಬೃಂತನಾಗಿ ಕಂಗಡಬೇಕಾಗಿತ್ತು. ಹಗಲಾದರೆ ಹೆಗಲು, ರಾತ್ರಿಯಾದರೆ ರಾತ್ರಿ—ಎವ್ವ ಹೊತ್ತಿನಲ್ಲಿ ಹೇಳಿಕೊಡಬೇಕೆನಿಸಿದರೆ, ಅಷ್ಟು ಹೊತ್ತಿನಲ್ಲಿ ಉಟ್ಟಿನಿಡ್ದೆಯನ್ನಾದರೂ ಬಿಟ್ಟು ವೆಂಕಟಸುಬ್ಬಯ್ಯ ಕಲಿಯಬೇಕು. ತಾಳ, ತಂಬೂರಿಯ ಬೆಂಬಲವೂ ಇಂಥಾನ್ನೇ ವೆಂಕಟಸುಬ್ಬಯ್ಯ ‘ತಂಬೂರಿ ಇಡಿದ್ದರೆ, ಶ್ರುತಿಗೆ ಅನುಕೂಲ ಹಾಗುತ್ತಿತ್ತೋ ಏನೋ’ ಎಂದದ್ದಕ್ಕೆ ಆತ—

‘ ತಂಬಾರಿ ! ಆದೇತಕ್ಕೆ ಬೇಕು. ನಾದದ ಶ್ರುತಿ ಹಿಡಿಯೋ ಯೋಗ್ಯತೆ ಇಲ್ಲದೋನಿಗೆ, ಆ ಬಹಿರಾಲಂಬನ ಬೇಕು. ಕಟ್ಟಿಲ್ಲದೊನಿಗೆ ಸುಲೋಚನ ಬೇಕಾಗೋ ಹಾಗೆ. ರಾಗದ ನಾದದಲ್ಲಿ ವೈ ಮರಿತಾಗ ಸಿನ್ನ ವೈಯೇ ತಂಬಾರಿಯಾಗಬೇಕು. ಶ್ರೀಕರಣಗಳೂ ತಂಬಾರಿಯ ಮೂರು ತಂತಿಗಳಾಗಿ ಮಿಡಿಯಬೇಕು. ಆ ಪರವಶತೆ ಬರದೆ ಹೋದರೆ ಸಂಗಿತ ಬರುತ್ತೇನು? ಶ್ರುತಿ ಶಂಧಿ ಇದ್ದರೆ, ಸಹಸ್ರರಗಳು ಕರೆದಾಗ ಬಂದು, ನುಡಿಸಿದಂತೆ ನುಡಿಯಬೇಕು. ಹಾಡುವಾಗ ಸುತ್ತಲ ಜಗತ್ತೇ ತಂಬಾರಿಯಾಗಿ ಮಿಡಿಯಬೇಕು. ಹಾಗೆ ಹಾಡುವುದನ್ನು ಅಭ್ಯಾಸ ಮಾಡು?’

‘ ಅದು ಹೇಗೆ ಸಾಧ್ಯ ಗುರುಗಳೇ ? ’

‘ ಹಾಲಿನಲ್ಲಿ ಬಿದ್ದ ಸಕ್ಕರೆ, ಕಟ್ಟಿಗೆ ಕಾಣುತ್ತದೆಯೇ ? ಹೂವಿ ನಲ್ಲಿ ಪರಿಮಳ ಎಲ್ಲಿದೆ ತೋರಿಸು ? ಅದು ಮನೋಗೋಚರವಾದದ್ದು, ಢುಗ್ಗೊಚರವಾದುದಲ್ಲ. ನಾದ ಸಮುದ್ರದಲ್ಲಿ ಸಹಸ್ರರಗಳೂ ಅಷ್ಟೇ. ಗುಡ್ಡದಲ್ಲಿ ಕಾಣುವ ಕಲ್ಲಿನ ಹಾಗೆ, ಅದನ್ನು ಒಂದು ಎರಡು ಮೂರು, ಇಲ್ಲಿ ಇಲ್ಲಿ ಇಲ್ಲಿ ಎಂದು ಕೈತೋರಿಸಿ ಎಣಿಸಲು ಸಾಧ್ಯವೇ ? ರಾಗದ ಎಳಿಯನ್ನು ಹತ್ತಿಯ ದಾರದ ಹಾಗೆ ಕತ್ತಲಿಸಿ, ಇದು ಸ, ಇದು ರ, ಇದು ಗ ಎನ್ನಲು ಸಾಧ್ಯವೇ ? ಹೊಳೆಯಂತೆ ನಾದ ಹರಿಯುವಾಗ, ಈ ಏರು ಸ, ಈ ಇಳುವು ರ, ಆ ನಿಲುಗಡೆ ಗ ಎಂತ, ಸ್ವಾಲವಾಗಿ ನಿದೀರ್ಶನ ಮಾಡಿದಾರೆ. ನೀರಿನಲ್ಲೇ ಅಲ್ಲಲ್ಲಿ ಕಟ್ಟಿಹಾಕಿ, ಹೆಸರು ಬರೆದಿಲ್ಲ. ಎಲ್ಲಿ ಯಾವೈದು ಎಂದು ಅನುಭವಜನ್ಮವಾಗಿ ತಿಳಿಯಬೇಕು. ಆ ಅನುಭವ ಇಂದ್ರಿಯದ್ವಲ್ಲ; ಇಂದ್ರಿಯಾತೀತವಾದದ್ದು. ನೀರಿನ ಏರು ಇಳುವು ನಿಲುಗಡೆ ಮುರಿತಗಳು ಅರಿವಾಗಬೇಕಾದರೆ, ನೀರಿನಲ್ಲೇ ಸಡೆಯಬೇಕಾದಂತೆ, ನಿನ್ನ ಚೇತನ ನಾದಲಹರಿಯಲ್ಲಿ ಮುಳುಗಿದಾಗ ಸೀನಗೇ ಅರಿವಾಗುತ್ತದೆ. ಆ ನೀರಿನಲ್ಲಿ ನೀನು ಮುಳುಗಬೇಕು, ವೈ ಮರಿಯಬೇಕು; ಇಲ್ಲವಾದರೆ, ಕಟ್ಟಿಕೊಟ್ಟಿ ಬುತ್ತಿಯಂತೆ, ಕಲಿಸಿ ಕೊಟ್ಟಿ ಸ್ವರಜ್ಞಾನವೂ ತಾತ್ಪಾಲಿಕವಾಗುತ್ತದೆ. ಆದ್ದರಿಂದ ನಾದದಲ್ಲಿ ಲೀನ ಸಾಗಲು ಅಭ್ಯಾಸಮಾಡು?’

‘ ಅದಕ್ಕೆ ದಾರಿ ? ’

‘ ದೈತ್ಯ ಬುದ್ಧಿ ತೊಲಗಬೇಕು. ಅದೈತ್ಯ ಸಾಧಿಸಬೇಕು.’

‘ ಅಂದರೆ ? ’

‘ಹಾಡು—ಹಾಡುವವನು ಬೇರೆ ಬೇರೆ ಎಂಬ ಭಾವನೆ ಹೋಗಬೇಕು. ಎರಡೂ ಒಂದಾಗಬೇಕು. ನಾನು—ನೀನು ಎಂಬ ದ್ವಂದ್ವ ಇರುವವರಿಗೂ ಜೀವನದಲ್ಲಿ ಸಮರಸ ಹೇಗೆ ಸಾಧಿಸುವುದಿಲ್ಲವೋ, ಹಾಗೇ ಸಂಗೀತದಲ್ಲಿ. ಒಂದು ವೇళೆ ಜೀವನದಲ್ಲಿ ದ್ವಂದ್ವ ಇದ್ದರೂ ನಡೆದಿತು. ಸಮರಸತೆಯೇ ಜೀವವಾದ ಸಂಗೀತದಲ್ಲಿ ಅದು ಕೂಡಲೇ ಕೂಡದು. ತಲ್ಲಿನತೆಯೋಂದೇ ಸಂಗೀತದಲ್ಲಿ ಸಿದ್ಧಿಗೆ ಹಾದಿ. ಹಾಡುತ್ತಿದ್ದೇನೆ ಎನ್ನುವ ಆರವು ಹಾಡುವಾಗ ಇರಬಾರದು’.

‘ ಹಾಗಿದ್ದರೆ ಅದರಿಂದ ತೊಂದರೆಯಾಗದೇ ? ’

‘ ಏನು ತೊಂದರೆ ? ’

‘ ರಾಗ ಹಾಡಿ ನಿಲ್ಲಿಸಿ, ಮತ್ತೊಂದು ರಾಗ ಆರಂಭಿಸಬೇಕು. ಎನ್ನುವಾಗ, ತಾಳಬದ್ದುವಾಗಿ ಹಾಡಬೇಕು ಎನ್ನುವಾಗ, ವ್ಯುಮರೆತರೆ ಶಾಸ್ತ್ರಭಂಗವಾಗಬಹುವುದಲ್ಲ ? ’

‘ ಶಾಸ್ತ್ರ ! ಯಾರುಮಾಡಿದ ಶಾಸ್ತ್ರ ? ಯಾವ ಶಾಸ್ತ್ರಕ್ಕೆ ಭಂಗ ಬರುತ್ತದೆ ? ಹರಿವ ನೀರಿಗೆ, ಇಳುಕಲಿನಲ್ಲಿ ವೇಗವಾಗಿ, ಸಮತಟ್ಟಿನಲ್ಲಿ ಶಾಂತವಾಗಿ ಹರಿಯಬೇಕು, ಎದುರು ಏರು ಅಳ್ಳಬಾದಾಗ. ಅಲ್ಲೇ ವಿಸ್ತಾರವಾಗಬೇಕು ಎನ್ನುವ ಸ್ವಭಾವಚಂಜನ್ಯವಾದ, ಪ್ರಕೃತಿಸಿದ್ಧವಾದ ನಿಯಮ ಹೇಗಿದೆಯೋ, ಸಂಗೀತಕ್ಕೂ ಅಪ್ಪೇ ನಿಯಮ. ಭಾವದ ಏರಿ ಉತಕ್ಕೆ ಅನುಗುಣವಾಗಿ ಹರಿಯುತ್ತದೆ. ತಾಳವೆನ್ನುವುದು ಇದಕ್ಕೇ. ರಾಗವೆಂದರೇನು ? ನಾದದಿಂದ ಪ್ರಕಾಶಿತವಾದ ಭಾವವೇ ರಾಗ. ಈಗ ಕೆಲಕೆಲವು ಹೊತ್ತಿನಲ್ಲಿ ಕೆಲವು ರಾಗ ಹಾಡಬಾರದು ಎನ್ನುತ್ತಾರೆ. ಅಲ್ಲವೇ ? ’

‘ ಅಹುದು.’

‘ ಅದು ಏಕೆ ಬಲ್ಲಿಯಾ ? ’

‘ ಹಾಗೆ ಹಾಡಿದರೆ ಅದು ಶ್ರೀಯಸ್ವರವಲ್ಲ ಎಂದು.’

‘ ಅದು ನಂಬಿಕೆ, ಸಂಪ್ರದಾಯ. ಅದಕ್ಕೆ ಕಾರಣವೇನು ? ’

‘ ನಾನರಿಯೆ ’

‘ ನೋಡು. ಮನುಷ್ಯನಲ್ಲಿ ಮೂರು ಬಗೆಯ ಗುಣಗಳವೆ. ಸತ್ಯ ರಚನೆಗೂಳು-ದಿನದಲ್ಲಿ ಹಾಗೇ ಮೂರು ಹೊತ್ತು; ಹಗಲು, ಮಧ್ಯಾಹ್ನ, ರಾತ್ರಿ. ಮನುಷ್ಯನಲ್ಲಿರುವ ಗುಣಗಳೂ, ಈ ಹೊತ್ತುಗಳೂ ಸಂಬಂಧವಿದೆ. ಒಂದೊಂದು ಹೊತ್ತಿನ ಪ್ರಭಾವದಿಂದ ಒಂದೊಂದು ಬಗೆಯ ಗುಣ ಕೆರಳುತ್ತವೆ. ರಾಗವೆಂದರೆ ನಾದದಿಂದ ಪ್ರಕಾಶಿತವಾದ ಭಾವ ಎಂದು ನಾನಾಗಲೇ ಹೇಳಲಿಲ್ಲವೇ ? ಭಾವವೆಂದರೂ ಒಂದೇ, ಗುಣವೆಂದರೂ ಆದೇ. ಈಗೇನಾಯಿತು - ಒಂದೊಂದು ಹೊತ್ತಿನಲ್ಲಿ, ಮನುಷ್ಯನಲ್ಲಿ, ಆ ಹೊತ್ತಿನ ಪ್ರಭಾವದಿಂದ ಒಂದೊಂದು ಬಗೆಯ ಭಾವ ಕೆರಳುತ್ತದೆ ಎಂದಾಗಲಿಲ್ಲವೇ ? ಆದುದರಿಂದ, ಆ ಹೊತ್ತಿನಲ್ಲಿ ಆ ಭಾವಕ್ಕೆ ಅನುಗುಣವಾದ, ಪ್ರಚೋದನಕಾರಿಯಾದ, ಸ್ವೇಷಕವಾದ ರಾಗವನ್ನು ಹಾಡಬೇಕು. ಆಗ ಅದು ರಂಜಿಸುತ್ತದೆ. ಈಗ ನೋಡು. ರಾತ್ರಿ ಹೊತ್ತಿಸುವ ದೀಪವನ್ನು ಹಗಲು ಹೊತ್ತಿಸಿದರೆ ಶೋಭಿಸುತ್ತದೆಯೇ ? ಅಳಬೇಕಾದಾಗ ನಕ್ಕರೆ ಅದು ಹಿತವೇ ? ಹಾಗಾಗಬಹುದು, ಅದರೆ ಅದು ಸಹಜವಲ್ಲ, ವಿಕಾರ. ಸಂಗೀತ ಹೃದಯ ಸಂಸ್ಕರಣ ಮಾಡುವಂಥದು, ಆಶ್ಲೇಷಾಲಾಸಕಾರಿಯಾದುದು. ಅದರಲ್ಲಿ ಈ ವಿಕಾರ ಕ್ರಿಯೆ, ಆಪರ ಸಂಧಾನ ಸರಿಯಲ್ಲ; ಮದುವೆಯಲ್ಲಿ ತಿಥಿ ಮಂತ್ರ ಹೇಳಿದ ಹಾಗೆ. ಆದುದರಿಂದ ಕೂಡದು. ಸಂಗೀತಗಾರ ಇದನ್ನು ಅರಿತಿರಬೇಕು. ಈ ಭಾವನೆ, ನೀನು ಹೇಳಿದ ಸಂಪ್ರದಾಯಕ್ಕೆ ಕಾರಣ. ವಿಚಾರ ಮಾಡಿದಜನ, ತಮ್ಮ ವಿಚಾರಜನ್ಯವಾದ ಸತ್ಯವನ್ನು ಸಂಪ್ರದಾಯವೆಂದು ನಮ್ಮ ಮುಂದಿಟ್ಟಿದಾರೆ; ಅಷ್ಟೆ. ರಾಗ ವಿಂಗಡನೆಯಾಗಿರುವುದೂ ಆದೇರೀತಿ ’

‘ ಹಾಗಾದರೆ ಈ ರಾಗಕ್ಕೇ ಇದೇ ಸ್ವರ ಸಂಚಾರ ಎನ್ನುತ್ತಾರಲಾ ರಾಗವನ್ನು ಹಾಡುವಾಗ ವ್ಯೇಮರಿತರೆ ಸ್ವರಭಂಗವಾದರೆ...?’

‘ ಈ ರಾಗಕ್ಕೆ ಈ ಸ್ವರಕ್ರಮ ಎನ್ನುವುದು ಮತ್ತೊಂದು ಸಂಪದಾಯ. ಅದು ಬಹು ಸ್ಥಾಲ. ಭಾವ ನಾದಸ್ವರಾವದಿಂದ ಹರಿಯ ವಾಗ, ಅದು ಎಲ್ಲೋ ಒಂದು ಕಡೆ ಇಳಿಯುತ್ತದೆ, ಎಲ್ಲೋ ಏರುತ್ತದೆ ಎಲ್ಲ ಸಂದರ್ಭಗಳಲ್ಲೂ ಅಷ್ಟೆ. ಸ್ವರವೆಂದರೆ, ನಾದದ ಏರಿಣಿ, ಆದ್ದರಿಂದ ಈ ಭಾವಕ್ಕೆ ನಾದಸ್ವರಾವ ಬಂದಾಗ, ಈ ಸ್ವರಗಳಲ್ಲಿ ಹರಿಯ ತ್ತದೆ ಎಂದು ಲೆಕ್ಕ ಹಾಕಿ, ಈ ಭಾವವನ್ನು ಮೂಡಿಸಬೇಕಾದರೆ, ಇಂಥ ಸ್ವರಸಂಚಾರಕ್ರಮದಿಂದ ಸಾಧ್ಯ ಎಂಬ ಸಿದ್ಧಾಂತಕ್ಕೆ ಬಂದರು. ಕಾನ್ವೆದ್ವೀ ವ್ಯಾಕರಣಕ್ಕೆ ಎಷ್ಟು ಬೆಲೆಯೋ, ಸಂಗೀತದಲ್ಲಿ ಈ ಸ್ವರ ತಾಳ ಶಾಸ್ತ್ರಕ್ಕೂ ಅಷ್ಟೇ ಬೆಲೆ. ವ್ಯಾಕರಣ ಪಂಡಿತರಾಗಿ, ಅಕ್ಷರಕ್ಕೆ ಅಕ್ಷರವನ್ನು ಮಾತ್ರಾಗಣಬದ್ಧವಾಗಿ ಹೊಲಿದರೆ, ಅದು ಹೇಗೆ ಕವಿತೆ ಎನ್ನಿಸಿಕೊಳ್ಳುವ ದಿಲ್ಲವೋ, ಹಾಗೇ ಸ್ವರ, ತಾಳಬದ್ಧವಾಗಿ ಹಾಡಿದ ಮಾತ್ರಕ್ಕೆ ಅದ ಸಂಗೀತ ಎನ್ನಿಸಿಕೊಳ್ಳುವುದಿಲ್ಲ. ಕವಿಗೂ ಸಂಗೀತಗಾರನಿಗೂ ನುಖ್ಯವಾಗಿ ಬೇಕಾದದ್ದು ಪ್ರತಿಭೆ. ಭಾವವನ್ನು ಅನುಭವಿಸುವ ಪ್ರತಿಭೆ ಭಾವವನ್ನು ಪ್ರಕಾಶಗೊಳಿಸುವ ಪ್ರತಿಭೆ.’

‘ ಅಂದರೆ ಶಾಸ್ತ್ರ ಬೇಡಲೇ ಬೇಡವೇ?’

‘ ಬೇಡವೆಂದಲ್ಲ; ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂಡಣ ವಿಟ್ಟಿಂತೆ. ಪ್ರತಿಭೆ ಇಲ್ಲದವನು ಶಾಸ್ತ್ರ ಪಾಂಡಿತ್ಯವಿದೆಯೆಂದು ಹಾಡಿಕೊರಟಿರೆ ಆಂಗವ್ಯಾಷ್ಟಿ ಇಲ್ಲದವನು ಕಸರತ್ತು ಮಾಡಿದಂತೆ, ಬರೀ ಆ ಹಾಸ್ಯಕ್ಕೆ ದಾರಿ.’

‘ ಪ್ರತಿಭೆ ಇದ್ದವನು ಶಾಸ್ತ್ರವನ್ನು ಮರೆತು ಹಾಡಬಹುದೇ?’  
ಅದು ಚೆನ್ನಾದಿತೇ?’

‘ ಏಕಾಗದು? ಕುಂಡಣವಿಲ್ಲದೆ ವಜ್ರ ಹೊಳೆಯುವುದಿಲ್ಲವೇ! ಅದರೆ ಹಾಗೆಂದು ಶಾಸ್ತ್ರವನ್ನು ತಳ್ಳಲಾಗದು. ಅದರಿಂದ ಪ್ರತಿಭೆ ಇಲ್ಲದ ಹಾಡುವವನ ಹಾಡುಗಾರಿಕೆಯಲ್ಲೂ, ಕಸಿವ್ಯಾಷ್ಟಿ ಗುಣವಾಡರೂ ಇದೆ! ಇರುತ್ತದೆ. ಎಲ್ಲಿಗೂ ಪ್ರತಿಭೆ ಇರುವುದಿಲ್ಲ.? ಅದರೆ ಹಾಡಬೇಕೆಂಬ ಜಪಲ ಇಲ್ಲದವರೇ ಇಲ್ಲ. ಆದ್ದರಿಂದ ಶಾಸ್ತ್ರ ಬೇಕಾಗದೆ. ಶಾಸ್ತ್ರ

ಎಳೆಯ ಮಗುವಿಗೆ ಕೈಹಿಡಿದು ನಡೆಸುವ ತಾಯಿ ಮುಂದೆ ಮಗು ತಾನೇ ತನ್ನ ಶಕ್ತಿಗನುಗುಣವಾಗಿ ನಡೆಯುವಂತೆ, ಪ್ರತಿಭೆಗನುಗುಣವಾಗಿ ಬೆಳೆಯುತ್ತದೆ. ಆ ಪ್ರತಿಭೆ ದೇವದತ್ತವಾದುದು. ಅದನ್ನು ನಾವು ಬೆಳೆಯುತ್ತೂ, ಬೆಳೆಸಿಕೊಳ್ಳಬೇಕು.’

‘ ಪ್ರತಿಭೆಯನ್ನು ಹೇಗೆ ಬೆಳೆಸಿಕೊಳ್ಳುವುದು? ದೇವದತ್ತವಾದ ಅದು ಬೆಳೆಯುತ್ತದ್ದೀಯೇ?’

‘ ಅನುಭವದಿಂದ. ನೀರು ಹಾಕಿ ಬೆಳೆಸಿದ ಬಳ್ಳಿ ಹೆಚ್ಚು ಹೂಕೊಡುವಂತೆ, ಕಡೆದ ವಜ್ರದ ಕಾಂತಿ ಹೆಚ್ಚುಗುವಂತೆ, ಅನುಭವದಿಂದ ಪ್ರತಿಭೆಯೂ ಬೆಳೆದು, ಉಪ್ಪಲವಾಗುತ್ತದೆ. ಆದರೆ ಆ ದಾರಿ ಗೊತ್ತಿರ ಬೇಕು’.

‘ ಅಂದರೆ.....’

‘ ಭೂಮಿಯ ಮೇಲೆ ಮಳೆ ಹುಯ್ಯುತ್ತದೆ. ಆದರಿಂದ ಸಸ್ಯ ಉತ್ಸತ್ತಿಯಾಗುತ್ತದೆ. ಅಲ್ಲವೇ?’

‘ ಹೌದು’.

‘ ಹಾಗೇ ಮಳೆಯ ನೀರು ಭೂಮಿಗೆ ಬಿದ್ದ ಗಳಿಗೆಯೋಳಗೆ ಆ ಹೋಗುತ್ತದೆ’

‘ ನಿಜ’

‘ ಅನುಭವವೂ ಮಳೆಯು ನೀರನಂತೆ. ಅನುಭವ ಆದಾಗ ಮನಸ್ಸಿನ ಮೇಲೆ ಏನೋ ಪರಿಣಾಮವಾಗುತ್ತದೆ; ಕೊಂಚ ಹೊತ್ತಾದ ಮೇಲೆ ಮರೀವಿನಲ್ಲಿ ಆರಿಹೋಗುತ್ತದೆ ಅದು. ಅಷ್ಟು ಪರಿಣಾಮಕಾರ್ಯಲ್ಲ. ತಾತ್ವಾಲಿಕ ಪರಿಣಾಮ ಅದರದು. ಆ ಪರಿಣಾಮ ಜಿರವಾ ಬೇಕಾದರೆ, ಪ್ರತಿಭೆಗೆ ಪೋಷಕವಾಗಬೇಕಾದರೆ, ಮಳೆಯು ನೀರನ್ನು ಕೇರುಲೊಂಗ್ಲೀ, ಭಾವಿಯಲೊಂಗ್ಲೀ ಸಂಗ್ರಹಿಸಿ, ಆರಿಹೋಗದಂತೆ ಇಟ್ಟುಕೊಂಡು, ಅಗತ್ಯವಾದಾಗ, ಬೇಕಾದುದಕ್ಕೆ ಬಳಸುವಂತೆ, ಅನುಭವವನ್ನು ಸಂಗ್ರಹಿಸಬೇಕು. ಆಗ ಅದು ಪ್ರತಿಭೆಗೆ ಪೋಷಕವಾಗುತ್ತದೆ

ಹೊಂದೆ ನಾನು ನಿನ್ನನ್ನು ಬಿಟ್ಟುಹೊಡ ರಾತ್ರಿ, ನಿನ್ನ ಹೃದಯಕ್ಕೆ ವೇದನೆ ಯಾಯಿತು, ದುಃಖವಾಯಿತು. ದಿಕ್ಕಿಲ್ಲದ ತಬ್ಬಲಿಯಂತೆ ಹಂಬಲಿಸಿ ಹಾಡಿದೆ. ಹಾಡು ಭವ್ಯವಾಗಿ, ದಿವ್ಯವಾಗಿ ಹಂದು ಬಂತು, ಬಳ್ಳಯಲ್ಲಿ ಹೊ ಅರಳಂತೆ. ಅದೊಂದು ಆನುಭವ. ಮುಂದೆ ಯಾವುದೋ ಸಂದರ್ಭದಲ್ಲಿ ಅಂದು ಹಾಡಿದ ರಾಗವನ್ನೇ ಹಾಡಬೇಕನಿಸಿತು. ಆಗ ಅಂದಿನ ಆನುಭವದ ನೇರವು ಪಡೆ. ಆಗಲೂ ಹಾಗೇ ಆಗಿದೆ ಎಂದು ಕೊಂಡು ಹಾಡು. ಆ ಭಾವದಲ್ಲಿ ತಲ್ಲಿನನಾಗು. ಆನುಭವದಿಂದ ನಿನ್ನ ಪ್ರತಿಭೆ ಕುಂದಣಿಟ್ಟು ರತ್ನದಂತೆ ಹೊಳೆಯುತ್ತದೆ. ಆ ಬಂದು ಆನುಭವ ಅಲ್ಲ, ಎಲ್ಲ ಆನುಭವಗಳನ್ನೂ ಹಾಗೇ ಶೇಖರಿಸು. ಹಾಗೇ ನಿನ್ನ ಆನು ಭವವನ್ನೇ ಅಲ್ಲ, ಇತರರ ಆನುಭವಗಳನ್ನೂ ನಿನ್ನ ದಾಗಿ ಮಾಡಿಕೋ.

‘ಅಂದರೆ.....?’

‘ಯಾರೋ ಒಬ್ಬ ಹೆಣ್ಣು ಗಂಡನನ್ನು ಕಳೆದುಕೊಂಡು ಅಳ್ತಿದ್ದೀ ಅನ್ನು. ಆ ದುಃಖವನ್ನು ನೀನು ಆ ಹೆಣ್ಣಾಗಿ ಆನುಭವಿಸು. ಆಗ ಅವಳ ಆನುಭವ ನಿನ್ನದಾಗುತ್ತದೆ’

‘ಆದು ಹೇಗೆ ಸಾಧ್ಯ?’

‘ಗಾಳಿ ಸುಳಿಯದ ಕಡೆ ಏರಿದು ಸಮಾನ ಶ್ರುತಿಗೆ ಸಿದ್ಧಗೊಳಿಸಿದ ತಂಬಾರಿಗಳನ್ನಿಟ್ಟು, ಬಂದನ್ನು ಮಿಡಿದರೆ, ಮತ್ತೊಂದು ತಾನೇ ಮಿಡಿಯುವುದಿಲ್ಲವೇ? ಹಾಗೇ ನೀನಾಗಬೇಕು. ಹಾಗೆ ನಿನ್ನ ಹೃದಯವನ್ನೂ, ಜಗದ ಭಾವನಾಟ್ಯಕ್ಕೆ ವಿಂಡಿಯುವಂತೆ ಶ್ರುತಿಗೊಳಿಸಬೇಕು’

‘ಆದಕ್ಕೇನು ದಾರಿ?’

‘ಸಹಾನುಭೂತಿ’

‘ಅಂದರೆ.....?’

‘ನಾನಾಗಲೇ ಹೇಳಲಿಲ್ಲವೇ ಅದ್ದೈತ. ಎಲ್ಲವೂ ನಾನೇ, ಎಲ್ಲರ ಸುಖದುಃಖವೂ ನನ್ನದೇ ಎಂಬ ಮನಸ್ಸು. “ಅಹಂ ಬ್ರಹ್ಮಾಸಿ” ಎಂಬ ಮನಸ್ಸಿನ ಪರಿಪಾಠ ಬರಬೇಕು.’

೨೬

‘ಆ ಮಾತು ಕೇಳಿ ವೆಂಕಟಿಸುಬ್ಬಯ್ಯನಿಗೆ ಅಶ್ವಯರ್ವಾಯಿತು— ಸಂಗೀತದ ಮಾತು, ವೇದಾಂತದ ಮಜಲು ಮಂಟಪದ್ಭಾವನ್ನು ಕಂಡು ಇಚ್ಛಿತನಾದ.

‘ಇದೇನು ವೇದಾಂತದ ಮಾತು ಹೇಳುತ್ತಿದ್ದೀರಲ್ಲಾ? ’ ಎಂದು ಕೇಳಿದ.

(‘ನಿಜ. ವೇದಾಂತವೂ ಅದೇ, ನಾದಾಂತವೂ ಅದೇ. ಏಂಜಾ ತೆದೆ ಹಾಡಿಯಲ್ಲಿ ನಡೆದರೆ ವೇದಾಂತ, ಹಾಡಿನ ದಾರಿಯಲ್ಲಿ ನಡೆದರೆ ಸಾದಾಂತ. ಎಲ್ಲದರ ಗುರಿಯೂ ಒಂದೇ—ಸಾಕ್ಷಾತ್ಕಾರ. ವೇದ ಬ್ರಹ್ಮ ಸಾದಬ್ರಹ್ಮ ಎರಡೂ ಒಂದೇ, ಬೇರೆಯಲ್ಲ. ಉಪಾಸನಾಮಾರ್ಗ ಬೇರೆ; ಸಿದ್ಧಿ ಒಂದೇ. ಉಪಾಸನೆಗೆ ಅನುಗುಣವಾದ ರೂಪದಲ್ಲಿ ಸತ್ಯ ಸಾಕ್ಷಾತ್ಕಾರವಾಗುತ್ತದೆ. ಆ ಸಾಕ್ಷಾತ್ಕಾರಕ್ಕೆ ಸಾಧನೆ ಮಾಡುವುದೇ ಗುರಿಯಾಗ ಬೇಕು.....’)

‘ವೇದಬ್ರಹ್ಮ, ಸಾದಬ್ರಹ್ಮ ಎರಡೂ ಒಂದೇನೇ?’

(‘ಹೂ. ಪರಮಾತ್ಮ ಪ್ರಣವ ಸ್ವರೂಪಿ ಎನ್ನುವುದಿಲ್ಲವೇ. ಓಂ ಕಾರನೇ ಪ್ರಣವ. ಆ ಉ ಅಂ ಸೇರಿ ಓಂಕಾರ. ಸಾ ಪಾ ಸಾ ಸೇರಿದರೂ ಓಂಕಾರವೇ. ಅಶ್ವರದಲ್ಲಿ ಆ ಉ ಅಂ ಆದುದು, ನಾದದಲ್ಲಿ ಸಾ ಪಾ ಸಾ ಆಗುತ್ತದೆ.....ಹೋಗಲಿ ಬಿಡು. ಎಲ್ಲಿಯ ಮಾತು ಎಲ್ಲಿಗೋ ಒಂತು. ಇದೆಲ್ಲವೂ ಇಂದಲ್ಲ ನಾಳಿ ನಿನಗೇ ಅನುಭವವಾಗುತ್ತದೆ. ಈಗ ಮನಸ್ಸಿಟ್ಟು ಕಲಿ’ ಎಂದು ಬುವಾ ಮಾತು ಮುಗಿಸಿದರು. ಆವರ ಮಾತಿನ ಸಂಪೂರ್ಣ ಅರ್ಥ ಪರಿಚಯ ಆದಿನ ವೆಂಕಟಿಸುಬ್ಬಯ್ಯನಿಗೆ ಅಗದೇ ಹೋದರೂ, ಕಣ್ಣಿದುರು ಎಂಥದೋ ಉಜ್ಜಲ ಬೆಳಕು ಮಿಂಚಿನಂತೆ ಚಿಪ್ಪು ಹೋದಂತಾಯಿತು.

‘ಎಂದೂ ಹೆಚ್ಚು ಮಾತನಾಡದ ಸದಾನಂದ ಬುವಾ, ಯಾವಂಗ ಶಾದರೀಂದ್ರಿಯನ್ನು ಮಾತನಾಡಿದಾಗ, ಹೀಗೆ ಬೆಳಕಿನಂಥ ಮಾತಾಪುರುಂ ಇವೊನ್ನು ಆವರಣೆವನದ ಕಹಿ ನೇನಷ್ಟು ಮರುಕಳಿಸಿದಾಗ—

‘ಹೆಣ್ಣುನಿಂದ ಅವಕ್ಕು ದೂರವಿರುವುದನ್ನು ಕಲಿ. ಹೆಣ್ಣು ಮಾರ್ಪಡಿ ಸಾಧಕರ ಸಿದ್ಧಿಯ ದಾರಿಯಲ್ಲಿ ಅಡ್ಡಗಲ್ಲ. ಹೆಣ್ಣುನ್ನು ಹಾವಿನಂತೆ ಅಡಿಸು ಬೇಕು. ನಿನ್ನ ಪುಂಗಿಯ ನಾಡಕ್ಕೆ ಅದು ಹೆಡಿ ತೂಗುವವರಿಗೂ ಅದು ಆಕರ್ಷಕ. ನಿನ್ನ ಹಿಡಿತ ಸದಲಿತೋ, ತೂಗುವ ಹೆಡೆಯೇ ಸಾವಿನ ಸಿಡಿಲಾಗುವುದು.’ ಎನ್ನುವರು. ಮತ್ತೊಮ್ಮೆ—

‘ಹೆಣ್ಣುಗಂತಲೂ ಫೋರೆ ಆಹಂಭಾವ. ಸಾಧಕನಿಗೆ ಅದು ರೊಂದಿಗೆ ಸರಸ ಸಲ್ಲುದು’ ಎಂದು ಬುದ್ಧಿವಾದ ಹೇಳುವರು. ಎಷ್ಟೋ ಸಲ ಸಂಗೀತಕ್ಕೂ ಈ ಎಲ್ಲ ಮಾತಿಗೂ ಏನು ಸಂಬಂಧ ಎಂದು ವೆಂಕಟೆ ಸುಭ್ರಯ್ಯನಿಗೆ ಬೇಸರಾಗುವುದು. ಆದರೆ ಒಮ್ಮೆ ಎದುರು ವಾತಾಡಿ ಕ್ಷೇಸುಟ್ಟುಕೊಂಡ ಆತ ಮತ್ತೆ ಎದಿರುವಾದಿಸುವ ತಂಬಿಗೆ ಹೋಗದೆ, ಹೇಳಿದುದನ್ನು ಕೇಳುವನು; ಮನಸಿಗೆ ಹಿಡಿಸಿದ ಮಾತಿಗೆ ಮೆಚ್ಚುವನು. ಅವನ ಗೀಳೆಲ್ಲಾ ಸಂಗೀತವನ್ನು ಕಲಿಯುವತ್ತು. ಅನಂತಯ್ಯ ಹೇಳಿದ ಮಾತನ್ನು ನೆನಪಿನಲ್ಲಿಟ್ಟುಕೊಂಡು, ತನ್ನ ಬಯಕೆಗಳನ್ನೆಲ್ಲಾ ಆ ಸಾಧನೆಗೆ ವಿಾಸಲು ಮಾಡಿ ಕಲಿಯುತ್ತಿದ್ದು.

‘ಒಮ್ಮೊಮ್ಮೆ ಸದಾನಂದ ಬುವಾ, ಆತನಿಗೆ ರಾಗ ಲಕ್ಷ್ಮಣ ಹೇಳಿ, ಅದನ್ನು ಹಾಡುವ ರೀತಿ ತೋರಿಸಿ, ಅದರಂತೆ ಅವನಿಂದ ಹಾಡಿಸುವರು. ಮತ್ತೊಮ್ಮೆ ಆವನನ್ನೇ ಹಾಡಲು ಬಿಟ್ಟು, ಆಗಾಗ ತಿದ್ದಿದ್ದ ದಾರಿ ತೋರಿಸುವರು. ಇನ್ನೊಮ್ಮೆ ಇಬ್ಬರೂ ಜೊತಿಗೆ ಹಾಡುವರು. ಹಾಡುತ್ತಾ, ಕಲಿಯುತ್ತಾ, ಹೊಟ್ಟೆಯ ಪಾಡಿಗೆ ಭಿಕ್ಕೆ ಬೇಡುತ್ತಾ, ಉರಿಂದೂರಿಗೆ ನಡೆದಿತ್ತು ಗುರು ಶಿವ್ಯರ ಸಂಸಾರ. ಹೀಗೆ ನಡೆಯುತ್ತಿರುವಾಗ ಯಾವುದೋ ಒಂದು ಉರಿನಲ್ಲಿ ಆಕಸ್ಮಾತ್ತಾಗಿ ಸದಾನಂದ ಬುವಾರ ಸಂಗೀತ ಕೇಳಿದ ಜನ, ಕಭೀರಿ ಮಾಡಿಸಿದರಂತೆ. ಆದಾದ ಮೇಲೆ ಏನು ಪ್ರತಿಫಲ ಕೊಡಬೇಕೆಂದು ಕೇಳಿದಾಗ ಬುವಾ ‘ಬೇರೇನೂ ಬೇಡ. ಒಂದು ಒಳ್ಳೆ ತಂಬಾರಿ ಕೊಡಿ, ಅದಿಭೂದೆ ನನ್ನ ಶಿವ್ಯ ಕೊಂಡರೆ ಪಡುತ್ತಿದಾನೆ’ ಎಂದು ಕೇಳಿದರಂತೆ. ಮೆಚ್ಚಿದ ಜನ, ಬೇಡಿದ ಮೆಚ್ಚಿ ಕೊಡುವಂಥ ಕಾಲ ಅದು. ಸೌಗಸಾದ ತಂಬಾರಿಯೇ ದೊರಕಿತು.

ಅದು ಬಂದವೇಲೆ ವೆಂಕಟಸುಭ್ಯಾನ್ ಸಾಧನೆಗೆ ರೀಕ್ಷೆ ಮೂಡಿ ದಂತಾಯಿತು.

‘ಹೀಗೇ ನಾಲ್ಕಾರು ವರ್ಷ ಸಾಧನೆ ನಡೆಯಿತು. ವೆಂಕಟ ಸುಭ್ಯಾನ್ ಕಲೆ ಪುಟಕ್ಕೆಟ್ಟ ಚಿನ್ನವಾಯಿತು. ಸಂಗೀತಕ್ಕೆ ಹೇಳಿ ಮಾಡಿಸಿದಂಥ ಶಾರೀರ; ಹಾಡುತ್ತಿದ್ದರೆ ತಂಬೂರಿಯ ನಾಡ ಬೇರೆ, ಕಂಠನಾಡ ಬೇರೆ ಎಂದು ಗುರುತಿಸಲಾಗದಪ್ಪೆ ಮಧುರವಾದ ಕಂಠ ಸೌಭಾಗ್ಯ. ಅದಕ್ಕೆ ಅನುಗುಣವಾದ ಮನೋಧಿವರ್ಷ; ರಾಗ ಹತ್ತು ಜನ ಹಾಡಿದುದಾದರೂ, ಅದರಲ್ಲಿ ಹೊಸತನ್ನು ಮೂಡಿಸಬಲ್ಲ ಕಲ್ಪನಾ ಶಕ್ತಿ; ಎಂಥ ಹೈದರಯವನ್ನೂ ಸೆಳೆಯಬಲ್ಲ ಆಕರ್ಷಕ ಶೈಲಿ; ದ್ರುತದಲ್ಲಾಗಲಿ, ವಿಳಂಬದಲ್ಲಾಗಲಿ ಎಲ್ಲಾ ನಡೆಯ ಜಾಡು ತಪ್ಪದ ಖಚಿತ ಸ್ವರ ಜ್ಞಾನ—ದಿನದಿನಕ್ಕೆ ಸಾಧನೆ ಹೆಚ್ಚಿದಂತೆ ಒಂದೊಂದಾಗಿ ಸಿದ್ಧಿಸಿದವು. ಹೇಳಿಕೊಡುತ್ತಿದ್ದ ಬುವಾ, ಹೇಳಿಕೊಡುವುದನ್ನು ಮರೆತು ಹಾಡುವವ ನನ್ನ ತಬ್ಬಿ ಆಶೀರ್ವಾದಾಶ್ರು ಸುರಿಸಃವಂತೆ ಮಾಡುತ್ತಿತ್ತು ವೆಂಕಟ ಸುಭ್ಯಾನ್ ಹಾಡುಗಾರಿಕೆ. ಹಾಡು ಹೇಳಿಕೊಡಲು ಆರಂಭಿಸಿದ ಬುವಾ, ಗಂಟಿಗಟ್ಟಲೆ ಅವನನ್ನೇ ಹಾಡಲು ಬಿಟ್ಟು ‘ಭೇಷಣ’ ‘ಶಾಭಾಸ’ ಎಂದು ತಲೆದೂಗುತ್ತಾ ಕುಳಿತುಬಿಡುವರು. ಅವರ ಅನಂದ ವೆಂಕಟ ಸುಭ್ಯಾನಲ್ಲಿ ಮತ್ತಪ್ಪು ಹುರುಪು ಹಂಟಿಸಿ, ಮತ್ತಪ್ಪು ಉತ್ಸಾಹ ದಿಂದ ಹಾಡುವಂತೆ ಮಾಡುವುದು. ಒಂದೊಂದು ದಿನ ಹಗಲು ರಾತ್ರಿ ತಿಳಿಯಡಿ, ಉಂಟ ನಿದ್ರೆ ಮರೆತು, ಹಾಡುತ್ತಾ ಕುಳಿತುಬಿಡುವರು.

‘ಕಡೆಗೊಂದು ದಿನ ವೆಂಕಟಸುಭ್ಯಾನ್ ಸಂಗೀತ ಕಲೆಯಲ್ಲಿ ಪರಿ ಇತನಾದನೆಂದು ಮನವರಿಕೆಯಾದ ಮೇಲೆ, ಸದಾನಂದ ಬುವಾ ಹೇಳಿದರು:

‘ಯಾವ ರಾಗವನ್ನಾದರೂ ಸುಮಾರಾಗಿ ಹಾಡಬಲ್ಲ ಶಕ್ತಿ ಈಗ ನಿನಗೆ ಬಂದಿದೆ. ಈಗ ಯಾವುದಾದರೂ ಒಂದು ರಾಗವನ್ನು ಒಲಿಸಿಕೊ’ ಎಂದು.

‘ಯಾವ ರಾಗ ಒಲಿಸಿಕೊಳ್ಳಲಿ?’ ಎಂದು ಹೇಳಿದ ವೆಂಕಟಸುಭ್ಯಾನ್.

‘ಯಾವುದೆಂದು ನಾನು ಹೇಗೆ ಹೇಳಲಿ? ಹಾಡಹಾಷ್ಟ್ತು ನಿನಗೇ ಇಂಥ ರಾಗ ನಿನಗೆ ಸಂ ಎಂದು ತೋರುವುದು. ಆಗ ಅದನ್ನು ಪಟ್ಟಿಹಿಡಿದು ಸಾಧಿಸು. ರಾಗವೂ ಒಂದು ದೇವತೆ. ಎಲ್ಲ ರಾಗಗಳೂ ಎಲ್ಲಿರಿಗೂ ಒಲಿಯುವುದಿಲ್ಲ.’ ಎಂದು ಹೇಳಿದರು.

‘ಅಂದಿನಿಂದ ವೆಂಕಟಸುಬ್ಬಯ್ಯನಿಗೆ, ರಾಗವನ್ನು ಒಲಿಸಿಕೊಳ್ಳುವ ಹೊಸ ಹುಚ್ಚು ಹಿಡಿಯಿತು. ದಿನವೂ ಅಭ್ಯಾಸ ಮಾಡುವಾಗ ಈ ರಾಗವೇ ಎಂದು ಯೋಚಿಸುವನು. ಹಾಡುವಾಗ ನೂತ್ರಿ ಒಂದು ರಾಗ ಮತ್ತೊಂದಕ್ಕೆಂತ ಸೋಗಸಾಗಿ ಕಾಣುವುದು. ಒಂದು ದಿನ ಒಂದು ರಾಗ ಚೆನ್ನು ಎನಿಸಿದರೆ, ಇನ್ನೊಂದು ದಿನ ಮತ್ತೊಂದು ರಾಗ ಚೆನ್ನು ಎನಿಸುವುದು. ಒಂದು ತನ್ನ ಕೋಮುಲತೆಯಿಂದ ಮನಸೆಳಿದರೆ, ಮತ್ತೊಂದು ತನ್ನ ಗಾಂಭೀರ್ಯದಿಂದ ಹೈದರ್ಯವನ್ನು ಗೆಲ್ಲಿವುದು; ಒಂದು ರಾಗ ನರನರವನ್ನೂ ಕೆರಳಿಸಿ ಕಾಗಿಸಿದರೆ, ಮತ್ತೊಂದು ಚಂದ್ರಿಕೆಯ ಪ್ರಶಾಂತ ಆಹಳ್ಳಿದವನ್ನು ನೀಡುವುದು. ಆರಿಸುವ ದೃಷ್ಟಿಯಿಂದ ಹಾಡಿದಾಗ ಒಂದೊಂದು ರಾಗದಲ್ಲಿ ಆಂದಿನವರೆಗೂ ಕಾಣದ ಹೊಸ ಸೋಬಗು ಕಾಣಬರುವುದು. ಎಪ್ಪೋಇ ವೇಳೆ ಈ ಬೇಟೆಯಲ್ಲಿ ದಾರಿಗಾಣದೆ ವಿಹ್ವಲ ನಾಗಿ ಉದ್ದಿಕ್ತನಾಗುವನು. ಆಗ ಅವನ್ನನ್ನು ನೋಡಿ ಬಾವಾ ನಗುತ್ತು ಹೇಳುವರು—

‘ಹಕೆ, ಯಾವ ರಾಗವೆಂದು ತಿಳಿಯಲ್ಲವೇ? ನೂರು ಜನ ಚಲಾವೆಯಲ್ಲಿ ಯಾರನ್ನು ಆರಿಸಲಿ ಎಂದು ಗೋಳಾಡುವ ಯುವಕನ ಹಾಗಾಗಿದೆಯಲ್ಲವೇ ನಿನ್ನ ಅವಸ್ಥೆ! ಅವಳ ತುಟಿ ಹವಳ, ಇವಳ ಕೆನ್ನು ಸೋಗಸು; ಅವಳ ಗಲ್ಲಿ ಗುಲಾಬಿ, ಇವಳ ಮೂಗು ಸಂಪಿಗೆ; ಇವಳದು ಕೇದಿಗೆಯಬಣ್ಣ, ಅವಳು ಅವೃತ್ತ ತಿಲಾ ಪ್ರತಿಮೆ; ಇವಳ ಕಣ್ಣ ನಕ್ಕತ್ತರ, ಅವಳದು ಹೂವು—ಯಾರನ್ನು ಬಿಡಲಿ, ಯಾರನ್ನು ಕಟ್ಟಿಕೊಳ್ಳಲಿ ಹೇಗೇ ಅಲ್ಲವೇ? ನಿನಗೆ ಬೇಕಾದ ರಾಗವನ್ನು ಆರಿಸಿಕೊ ಎನ್ನುವ ಮೊದಲು, ಎಲ್ಲ ರಾಗವೂ ಬೇಕಾಗತ್ತು. ಈಗ ಯಾವುದನ್ನಾದರೂ ಒಂದನ್ನು ಆರಿಸಿಕೊ ಎಂದಾಗ ತಾಪತ್ರಯ ಆರಂಭವಾಯಿತು. ಅಲ್ಲವೇ?’

‘ನಿಜ. ಹಾಗೇ ಆಗಿದೆ ನನ್ನ ಪಾಡು.’ ಎನ್ನುವನು ವೆಂಕಟ್ ಸುಬ್ಬಯ್ಯ

‘ಆಗಲಿ. ನಾಳೆ ಮದುವೆಯಾಗಲು ಹೆಣ್ಣಿರಸಲು ಒದ್ದಾಡ ಚೇಕಲ್ಲ. ಈಗ ಆ ಅನಃಭವವೂ ಸ್ವಲ್ಪ ಬಿಂದಮಾಗಾಗಲಿಲ್ಲವೇ? ಆದರೂ ನೀನು ಯಾವುದನ್ನಾದರೂ ಮೆಚ್ಚು, ಯಾವುದನ್ನಾದರೂ ಬಿಡು-ನಿನಗೆ ಸಿಗುವುದು ಸಿಕ್ಕೇ ಸಿಗುವುದು.’

‘ಹಾಗಾದರೆ ಈ ತೊಳಿಕೆ ವ್ಯಧವೇ?’

‘ಭಿ! ಉಂಟೇ? ಗಂಡಸಾಗಿ ಹುಟ್ಟಿದ ವೇಲೆ ಯಾರೋ ಒಬ್ಬ ಹುಡಿಗಿ, ಕೈ ಹಿಡಿದೇ ಹಿಡಿಯುತ್ತಾಳೆ. ಹಾಗೆಂದು ಇದಿರಾದ ಹೆಣ್ಣಿನ್ನು ನೋಡಿ, ಹೀಗಿದ್ದರೆ ಆಗಬಹುದು, ಹಾಗಿದ್ದರೆ ಬೇಡ ಎಂದು ನಿನ್ನ ಲೆಕ್ಕಾಚಾರ ನೀನು ಮಾಡುವುದನ್ನು ಬಿಡುವುದಕ್ಕಾಗುತ್ತದೆಯೇ? ನಮ್ಮ ಲೆಕ್ಕೆ ನವ.ಗೆ; ಬಂದದ್ದು ಬರಲಿ. ಹತ್ತು ನೋಡಿದ ಅನುಭವ ಕಣ್ಣಿಗೆ ಬೇಕು, ಹತ್ತು ಹಾಡಿದ ಅನುಭವ ಕಂಠಕ್ಕೆ ಬೇಕು’ ಎನ್ನುವರು ಬುವಾ, ಗಂಜಾದ ಜಿಲುವೆಯಿಂದ ಸೇದಿದ ಹೊಗೆಯನ್ನು, ನಿಧಾನವಾಗಿ ಬಾಯಿ ಮಾಗುಗಳಿಂದ ಹೊರಬಿಡುತ್ತಾ.

‘ಆ ಮಾತು ಕೇಳಿ ವೆಂಕಟ್ ಸುಬ್ಬಯ್ಯ ನಕ್ಕು ಸುಮ್ಮನಾದರೂ, ಆ ಮಾತುಗಳಲ್ಲಿಯ ಸತ್ಯ ಅವನಿಗೆ ಮನವರಿಕೆಯಾಗುವುದು.

‘ಸದಾನಂದ ಬುವಾ ವೆಂಕಟ್ ಸುಬ್ಬಯ್ಯನಿಗೆ ಒಲಿದಿದ್ದರೂ, ಆತನ ಶಿಶ್ಯತ್ವ ಹೂವಿನ ಹಾಸಿಗೆಯಾಗಿರಲಿಲ್ಲ. ‘ಅಡಿದರೆ ಅರಗಿಳ, ಕೂಡಿದರೆ ನಾಗರ’ ಎನ್ನುತ್ತಾರಲ್ಲಾ ಹಾಗಿದ್ದರು ಸದಾನಂದ ಬುವಾ. ಅದೂ ಯಾವ ಗಳಿಗೆ ಹೇಗೋ. ಆತ ನಕ್ಕರೆ ನಗಬೇಕು, ಹಾಡಿದರೆ ಹಾಡಬೇಕು, ಸುಮ್ಮನಿದ್ದರೆ ಸುಮ್ಮನಿರಬೇಕು; ಆತ ಹೇಳಿದ ಚಾಕರಿಯ್ಯ ಮೇಲು ಶೇಳಿಂದು ನೋಡಿದೆ ಮಾಡಬೇಕು. ಕೆಂಜ ಹೆಚ್ಚು ಕಡಮೆಯಾದರೆ, ಎಲ್ಲಾದರೂ ಹೇಳಿದೆ ಕೇಳಿದೆ ಹೊರಟಿಬಿಟ್ಟರೆ....? ಹೀಗೇ ಆರು ಪಷ್ಟ ಕ್ರತಿಯ ಮೇಲಿನ ಸಾಮಿನಂತೆ ನಡೆಯಿತು ವೆಂಕಟ್ ಸುಬ್ಬಯ್ಯನ ಶಿಶ್ಯತ್ವ.

‘ತು ಕಾಲದಲ್ಲಿ ತಾನು ಹಾಡಬೇಕು, ಹತ್ತು ಜನರ ಇದಿರು ಹಾಡಿ ಮೆಚ್ಚಿಗೆ ಗಳಿಸಬೇಕು, ಕೀರ್ತಿ ಸಂಪಾದಿಸಬೇಕು ಎಂಬ ಯಾವೋಂದು ಯೋಜನೆಯೂ ವೆಂಕಟಸುಭ್ಯಯ್ಯನಿಗೆ ಇರಲಿಲ್ಲ. ಹಾಗೇ ಇದ್ದಿದ್ದರೆ, ಇನ್ನು ಅಷ್ಟು ವರ್ಷ ಹಾಗೇ ಇದ್ದು ಬಿಡುತ್ತಿದ್ದನೋ ಏನೋ, ಆದರೆ ವಿಧಿಯ ಯೋಜನೆಯೇ ಬೇರೆಯಾಗಿತ್ತು. ಒಂದು ದಿನ ತಣ್ಣೀರಿನಲ್ಲಿ ಸ್ವಾನ ಮಾಡಿ ಬಂದ ಬುವಾ ಕೆಮ್ಮುತ್ತಾ ಮಳಿಗಾದವರು ಮೇಲೇಳಲಿಲ್ಲ. ಆರೆಂಟ್ ದಿನ ಕೆಮ್ಮು ಕೆಮ್ಮು ನವೆದು, ಬಳಿಯಲ್ಲಿ ಕಂಬನಿಗರೆಯುತ್ತಾ ಕುಳಿತ ವೆಂಕಟಸುಭ್ಯಯ್ಯನ ತಲೆಯನ್ನು ನೇವರಿಸಿ—

‘ನೋಡು-ನನ್ನದು ಸಂಗೀತದಲ್ಲಿ ಆರೆ ಬಾಳಾಯಿತು. ಯಾವುದೋ ಕೊರಗು ದಾರಿ ತಪ್ಪಿಸಿತು. ನಿನ್ನದಾದರೂ ಪ್ರಾಣಚೇವನವಾಗಲಿ. ದೇವರು ಯೋಗ್ಯತೆ ಕೊಟ್ಟಿದಾನೆ. ಅದನ್ನು ಉಳಿಸಿಕೊ. ಎನ್ನೋ ಶಲ ನಾನು ನಿನಗೆ ಅಯ್ಯೋ ಅನ್ನಿಸಿದೇನೆ. ಅದೆಲ್ಲ ಮರೆತಿ ಬಿಡು. ಸಂಗೀತಕ್ಕೆ ದೈತ್ಯಹ ಬಗೆಯಬೇದ’ ಎಂದು ಹೇಳಿ, ಕಡೆಯಬಾರಿಗೆ ಉಸಿರೆಳಿದು ಕಣ್ಣಿ ಮುಖ್ಯಿದರು. ವೆಂಕಟಸುಭ್ಯಯ್ಯ ತದೆಯ ನ್ನು ಕಳಿದುಕೊಂಡಂತೆ ದುಃಖಪಟ್ಟ, ಹಂಬಲಿಸಿ ಹೊರಳಾಡಿದ. ಸಾವಿನಿದಿರು ಅದಕ್ಕೆಲ್ಲಾ ಏನು ಬೆಲೆ. ಕಡೆಗೆ ಉರವರ ನೀರವಿನಿಂದ ಅಂತ್ಯಕ್ಕೆಯೆ ನಡೆಸಿ, ತಲೆಯ ಮೇಲೆ ಕೈ ಹೊತ್ತ ಕುಳಿತ.

‘ಆ ದಿನ ಆತನಿಗೆ ತಾನು ಬಿಟ್ಟು ಬಂದ ಮನೆಯ ನೇನಪಾಯಿತು. ಅದುವರಿಗೂ ಮನೆಯನ್ನು ಸಂಪ್ರಾಣವಾಗಿ ಮರತೇ ಬಿಟ್ಟಿದ್ದನೇಡಲ್ಲ. ಹಳೆಯ ಉಳುಕಿಸಂತೆ, ಯಾವಾಗಲಾದರೊಮ್ಮೆ ಮನೆಯ ನೇನಪಾಗಿ ‘ಅವರಿಗೆ ಹೇಳದೆ ಕೇಳದೆ ಬಿಟ್ಟು ಬಂದೆ. ಎಷ್ಟು ಒದ್ದಾಡಿದರೋ, ಎಷ್ಟು ವ್ಯಧಿ ಪಟ್ಟುಕೊಂಡರೋ’ ಎಂದು ಮರುಗುವನು. ಆದರೆ ಮರುಗಳಿಗೇಯೇ ಸಂಗೀತಾಭ್ಯಾಸದ ಉತ್ಸಾಹದಲ್ಲಿ ಆನ್ನೋವು ಮರೆಯಾಗುವುದು. ಮತ್ತೆ ಎಂದೋ ನೇನಪು, ಹೀಗೇ ಮರೆವು. ಆರು ವರ್ಷಕಾಲ ಹೀಗೇ ಕಳಿದು ಹೊಗಿತ್ತು. ಈಗ ಬುವಾ ಕೈ ಬಿಟ್ಟು

ಹೋದನೇಲೆ ಮನೆಯ ನೆನಪು ಮರುಕೆಳಿಸಿತು. ಅಲ್ಲಿದ್ದ ಮಾಡುವುದೇನು? ಅಭ್ಯಾಸಕ್ಕೆ ಯಾವ ಉರಾದರೇನು? ತಂದೆ ತಾಯಿಗಳ ಮುಖ ಸೋಡಿ, ಅವರ ಸೇವೆ ಮಾಡುತ್ತೆಲೇ, ಅಭ್ಯಾಸ ಮಾಡುವುದು ಎನಿಸಿತು. ಅಲ್ಲಿದ್ದ ತನ್ನ ಒಂದೇ ಆಸ್ತಿಯಾದ ತಂಬಾರಿಯನ್ನು ಹೊತ್ತು, ದುರ್ಗದ ಕಡೆಗೆ ಹೋರಟಿ ವೆಂಕಟಿಸುಬ್ಬಯ್ಯ.

‘ ಸುಮಾರು ಇಪ್ಪತ್ತು ದಿನಗಳ ಕಾಲು ನಡಿಗೆಯ ಪ್ರಯಾಣವನ್ನು ಮುಗಿಸಿ ವೆಂಕಟಿಸುಬ್ಬಯ್ಯ ಉರು ಸೇರಿದಾಗ ಮತ್ತೊಂದು ಆಫಾತ ಕಾದಿತ್ತು ಆತನಿಗೆ.

‘ ಯಾರಿಗೂ ಹೇಳದೇ ವೆಂಕಟಿಸುಬ್ಬಯ್ಯ ಉರು ಬಿಟ್ಟಿ ಬಳಿಕ, ಅವನ ಮನೆಯವರು ಆತನಿಗಾಗಿ, ಉರೊರು ಹುಡುಕಿಸಿದ್ದರು. ಎಲ್ಲಾ ದರೂ ಮಗನ ಸುಳವು ಕಂಡಿತೋ ಏನೋ ಎಂದು ಪಡಬಾರದ ಕಷ್ಟ ವನ್ನೆಲ್ಲಾ ಪಟ್ಟರು. ನರಸಿಂಹ ಜೋಯಿಸರೊಬ್ಬರೇ ಅಲ್ಲ, ಅವರ ನೆಂಟಿ ರಿಷ್ಟರು, ಆಪ್ತರು, ಮಿಶ್ರರು ಎಲ್ಲರೂ ಹೋದಲ್ಲಿ, ಬಂದಲ್ಲಿ ವೆಂಕಟಿಸುಬ್ಬಯ್ಯನ ಜಾಡು ಪತ್ತಿಯಾದಿತೋ ಏನೋ ಎಂದು ಪ್ರಯತ್ನ ಮಾಡಿದರು. ಬುವಾನೋಂದಿಗೆ ಯಾವುದೋ ಅಭುಕ್ತ ಮೂಲೆಯಲ್ಲಿ ಆಡಿದ ವೆಂಕಟಿಸುಬ್ಬಯ್ಯ ಯಾರ ಕಣ್ಣ ಕೀವಿಗೂ ಬಿಡ್ಡಿರಲಿಲ್ಲ. ದಿನವಾಯಿತು, ವಾರವಾಯಿತು, ತಿಂಗಳಾಯಿತು; ವರ್ಷಗಳೇ ಆದವು. ಒಂದುಗಳಿಗೆ ಕಣ್ಣ ಮರಿಯಾದರೆ, ತುಡಿದುಕೊಳ್ಳುವ ಹೆತ್ತೆ ಕರುಳಿಗೆ ವರ್ಷಗಟ್ಟಿಲ್ಲ ಸಮಾಚಾರವೇ ತಿಳಿಯದೆ ಹೋದರೆ ಏನು ವ್ಯಾಘಿಯಾಗಬೇಡ. ವೆಂಕಟಿಸುಬ್ಬಯ್ಯನ ತಾಯಿ ಜಾನಕಮ್ಮ ಮಗನ ಕೊರಗಿನಲ್ಲಿ ಸವೆದು ಕಡ್ಡಿಯಾದರು. ಮಗ ಕಣ್ಣಮರಿಯಾದ ವ್ಯಾಘಿ, ಹೆಂಡತಿ ಸವೆಯುತ್ತಿರುವ ಕಡ್ಡಿದುರಿನ ದಿನದ ಉರಿ-ಈ ಎರಡರ ತಾಪದಲ್ಲಿ ಗಂಡಸಾದ ನರಸಿಂಹ ಜೋಯಿಸರು, ತಮ್ಮ ಅಳಲು ಹೇಳಿಕೊಳ್ಳಲಾರದೆ ಒಳಗೇ ಸುಟ್ಟು ಹೋದರು. ಒಂದು ದಿನ ಅವಂತಯ್ಯನನ್ನು ಉರಿಗೆ ಕರಿಸಿಕೊಂಡು—

‘ ಅನಂತೂ, ನನಗಿನ್ನು ಹೆಚ್ಚಿದಿನ ಆಯಸ್ಸಿಲ್ಲ. ಅವಳಿಗಂತ ಜೋಡಲು ನನಗೆ ಸಾಪ್ತ ಬಂದರೆ, ಮಗನ ಕೈಲಿಟ್ಟ ನಿಕ್ಕಿಂತ

ಸಾಗಿ ಕಣ್ಣ ಮುಖ್ಯಬಹುದು ಎಂದಿದ್ದೆ. ದೇವರು ಅಪ್ಪನ್ನು ನಡೆಸೆ ಲಿಲ್ಲ. ಮಗನಿಂದ ಅಂತ್ಯಕ್ರಿಯೆ ಮಾಡಿಸಿಕೊಳ್ಳುವ ಯೋಗವೂ ನನಗೆ ಇದ್ದಂತಿಲ್ಲ. ಅವನು ಎಲ್ಲೋ ಇದಾನೆ. ಸತ್ತಿಲ್ಲ. ಇಂದಲ್ಲ ನಾಕೆ ಮನೆಗೆ ಬರುತ್ತಾನೆ. ಅಪ್ಪು ನನಗೆ ಗೊತ್ತು. ಎಂದಾದರೂ ಬರಲಿ-ಅವನು ಬರುವವರಿಗೂ ಜಾನಕಿ ನಿನ್ನ ಸ್ವತ್ತು. ತಮ್ಮನಾಗಿ ಹುಟ್ಟಿದೆ. ತಮ್ಮನಲ್ಲ ಮಗ ಎಂದು ಅವಳನ್ನು ಕಾಪಾಡಿಕೊಂಡು ಎಂದರು.

‘ಸಾಧಾರಣವಾಗಿ ಜೋಯಿಸರು ಆ ರೀತಿ ಮಾತನಾಡುವವರಲ್ಲ.. ಅವರ ಮಾತು ಕೇಳಿ ಅನಂತಯ್ಯನಿಗೂ ಜಂಫಾಬಲ ಉಡುಗಿಹೋಯಿತು. ಇಪ್ಪು ಅನಾಹುತಕ್ಕೂ ತಾನು ವೆಂಕಟಸುಭ್ಯಂತಿನನ್ನು ಪ್ರೋತ್ಸಾಹಿಸಿದ್ದೇ ಕಾರಣವೇನೋ ಎಂದುಕೊಂಡು ಅನಂತಯ್ಯ ವೈಧಿಪಟ್ಟಿ.

‘ನೀನು ಮೊದಲೇ ಹೇಳುತ್ತಿದ್ದೆ ಭಾವ— ಅವನನ್ನು ಅಪ್ಪು ಪ್ರೋತ್ಸಾಹಿಸಬೇಡ ಎಂತ. ಹೀಗಾಗುವುದು ನನಗೆ ಕಾಣಲಿಲ್ಲ. ನನ್ನದೂ ತಪ್ಪಾಯಿತು’ ಎಂದರು.

‘ಹೀಗಾಗುವುದೆಂದು ನೀನು ಕಂಡಿದ್ದಿಯಾ? ಅವನು ಮುಂದೆ ಬರಲಿ ಎಂದು ಹೇಳಿದೆ. ನಿನ್ನ ಪ್ರೋತ್ಸಾಹ ಅವನ ಕಲ್ಯಾಣಕ್ಕೆ ಕಾರಣವಾಗಬಹುದು. ಅದೆಲ್ಲಾ ಹಚ್ಚಿಕೊಳ್ಳಬೇಡ. ಆದದ್ದು ಆಗಿಹೋಯಿತು. ಅವನ ದಾರಿ ಅವನು ಅರಸುತ್ತಿದ್ದಾನೆ. ನಮ್ಮ ಅಧ್ಯಪ್ಪದ ದಾರಿ ನಮಗೆ’ ಎಂದರು ಜೋಯಿಸರು.

‘ಯಾವ ಹೊತ್ತಿನಲ್ಲಿ ಅವರು ಆ ಮಾತು ಆಡಿಸರೋ ಏನೋ, ಅವರು ಅಂದಂತೆಯೇ ಆಯಿತು. ಮಗ ಮನೆಗೆ ಬರುವ ಮೊದಲೇ ಜೋಯಿಸರು ಕಣ್ಣ ಮುಖ್ಯಿದರು. ಸಾಯಂ ಹೊತ್ತಿನಲ್ಲಿ ಹೆಂಡತಿಗೇ—

‘ಜಾನರೆ, ನಿನ್ನ ಮಗ ಬರುತ್ತಾನೆ. ಬಂದಾಗ ಅವನ ಮೇಲೆ ಸಿಟ್ಟಾಗಬೇಡ’ ಎಂದು ಹೇಳಿ, ತಮ್ಮ ಜೀವನ ಮುಗಿಸಿದರು. ಗಂಡ ಸೈಂದಿಗಿ ತಾವೂ ಸಹಗಮನ ಮಾಡುತ್ತೇನೆಂದು ಹಟ ಹಿಡಿದ ತಂಗಿ ಯನ್ನು ತಡೆಯಲು ಅನಂತಯ್ಯ ನಿಶ್ಚಯಿತ್ತು. ಮಾಡಿ ಉಳಿಸಿಕೊಳ್ಳಿ

ಚೇಕಾಯಿತು. ಆಗಲೂ ಮಗ ಬಂದಾನೇನೋ, ಒಂದು ಸಲ ಕಣ್ಣು ತುಂಬ ಅವನನ್ನು ನೋಡಿ, ಮಾತನಾಡಿಸಿ ಜೀವ ಬಿಡೋಣ ಎಂದು ಕಣ್ಣಲ್ಲಿ ಜೀವ ಹಿಡಿದು ಮಗ ಬರುವುದನ್ನೇ ಕಾಮುತ್ತಿದ್ದರು ಜಾನಕಮ್ಮು.

‘ತನ್ನ ಸಂಗೀತ ಸಾಧನೆಯನ್ನು ಎಲ್ಲಿರಿಗೂ ತಿಳಿಸಿ ಮನಸ್ಸಂತೋಷ ಪಡಿಸಬೇಕೆಂದು ಬಂದ ವೆಂಕಟಿಸುಬ್ಬಯ್ಯ, ವಿನೆಗೆ ಕಾಲಿದುತ್ತಿದ್ದಹಾಗೇ ಎದುರಿಗೆ ಬಂದ ವಿಧವೆಯಾದ ತಾಯನ್ನು ನೋಡಿ, ಸಿಡಿಲು ಬಡಿದಂತೆ ನೆಲಕ್ಕುರುಳಿದ. ಆ ಹೊತ್ತಿನಲ್ಲಿ ಅನಂತಯ್ಯ ಅಲ್ಲಿಲ್ಲದೆ ಹೊಗಿದ್ದರೇ, ತನ್ನ ದುಃಖ, ತನ್ನ ವೇಲಿನ ಕ್ಷುಧದಲ್ಲೇ ವೆಂಕಟಿಸುಬ್ಬಯ್ಯ ಏನಾಗು. ತ್ತಿದ್ದನೋ, ಏನುಮಾಡಿಕೊಳ್ಳುತ್ತಿದ್ದನೋ. ಪತಿಯನ್ನು ಕಳೆದುಕೊಂಡ ತಾಯನ್ನು ಕಾಷಾಡುವ ಜವಾಬದಾರಿಯನ್ನು ನೆನೆಸಿಗೆ ತಂದು, ಅನಂತಯ್ಯ ಆತನ ಕೈ ತಡೆದರು.

‘ಭಾವಿಬದುಕಿರಲಿ—ಸತ್ತಿರಲಿ, ಅವರು ಬಯಸಿದ್ದ ನೀನು ಮುಂದೆ ಬರಬೇಕು, ಮನೆಗೆ ಹೆಸರು ತರುವ ಶೇತ್ರವಂತನಾಗಬೇಕು ಎಂದು. ಸಾಯುವಾಗಲೂ ನಿನಗೆ ಅದೇ ಮಾತು ಹೇಳುವಂತೆ ಹೇಳಿ ಕಣ್ಣ ಮುಚ್ಚಿದರು. ನೀನಿಗ ಹುಚ್ಚನ ಹಾಗಾದರೆ, ನಿನಗೂ ಹಿತವಲ್ಲ. ಸತ್ತವರ ಆತ್ಮಕ್ಷಮ್ಮಾತಾಂತಿಯಿಲ್ಲ. ಪರಲೋಕದಲ್ಲಿರುವ ಅವರ ಆತ್ಮಕ್ಷಮ್ಮಿಯಾಗುವಂತೆ ಬಾಳು. ನೀನು ಮಾಡಬಹುದಾದುದು ಅಷ್ಟೇ’ ಎಂದು ಹೇಳಿ ಅನಂತಯ್ಯ ಉದ್ದೇಕದಲ್ಲಿ ಹುಚ್ಚಿದ ಆತನ ಬುದ್ಧಿಯನ್ನು ದಾರಿಗೆ ತಂದರು.

‘ಅವರ ಸಮಾಧಾನದ ಮಾತಿನಿಂದ, ವೆಂಕಟಿಸುಬ್ಬಯ್ಯನೇ ಉದ್ದೇಕ ಕೊಂಚ ಉಪಕರುವಾದರೂ, ಮನಸ್ಸಿನ ಮೇಲೆ ಆ ಅನಿರೀಕ್ಷಿತ ಆಘಾತದಿಂದಾದ ಗಾಯ ಪೂರಾ ಮಾಸಲಿಲ್ಲ. ಮೂರು ಹೊತ್ತೂ ಏನೋ ಒಂದು ತರಹ ಮಂಕು ಹಿಡಿದಂತಿರುವನು. ಗುರುವಿನ ಸಾವಿನಿಂದಾದ ನೋವು ಮಾಯವಾಗುವ ಮುನ್ನವೇ, ಎಡವಿದ ಕಾಲಿಗೇ ಹೆಟ್ಟಿ ಬೇಳುವಂತೆ ಬಿಡಿತ್ತು ಆ ಏಟು. ತಂದೆಯ ಸಾವಿಗೆ ತಾನೇ ಕಾರಣ ಸಾಯುವಾಗ ಅವರು ಎಷ್ಟು ಕೊರಗಿದರೋ, ಎಷ್ಟು ನೊಂದುಕೊರ್ತಿ

ಹೇಗೋ, ಮಗನಾಗಿ ಹುಟ್ಟಿದುದಕ್ಕೆ ಒಂದು ದಿನವಾದರೂ ಅವರ ಮನ ಸ್ವಿಗೆ ಸಂತೋಷ ಕೊಡಲಿಲ್ಲವಲ್ಲ ಎಂಬ ಹಲ ಬಗೆಯ ವ್ಯಾಖ್ಯೆ ಆತನ ಹೈದರ್ಯವನ್ನು ಹಿಂಡಲಾರಂಭಿಸಿತ್ತು. ಆ ಕುದಿಯಲ್ಲಿ ಯಾರೋಂದಿಗೂ ಬೆರಿ ಯದೆ, ಯಾರೋಂದಿಗೂ ಮಾತನಾಡದೆ, ಸುವ್ಯಾನೆ ಮನೇಯಲ್ಲಿ ಶುತ್ತು ಶುವನು, ಇಲ್ಲವಾದರೆ ಯಾವುದಾದರೂ ನಿರ್ಜನ ಸ್ಥಳಕ್ಕೆ ಹೋಗಿ, ಒಂಟಿಯಾಗಿ ಏನೋ ಚೆಂತಿಸುತ್ತಾ ಕುಳಿತುಬಿಡುವನು. ಆವನಿಗೆ ಬಹು ಸ್ವಿಯವಾದ ಸಂಗೀತವೂ ಬೇಡದಂತಾಗಿ ತಂಬೂರಿ, ನೂಲೆಯಲ್ಲಿ, ಗೌಸಿನಡಿಯಲ್ಲಿ ವೂಲಿಗಳಿಂದ ಧೂಳು ತಿನ್ನಲಾರಂಭಿಸಿತು.

‘ಹೋಗೇ ಬಿಟ್ಟಿಲೆ ಆತ ಮತಿವಿಕಳಸಾದಾನೇ ದು, ಅನ್ನತಯ್ಯ ಆವನ ಮನಸ್ಸನ್ನು ಸಂಗೀತದ ಕಡೆ ತಿರುಗಿಸಲೆತ್ತಿ ಸಿದ. ವೆಂಕಟಿಸುಬ್ಬಯ್ಯ ದುರ್ಗಾಕ್ಕೆ ಒಂದು ಒಂದು ತಿಂಗಳಾದ ನಂತರ, ಆವನಿಗೆ ತಿಳಿಸಿದೆಯೇ ಆವನ ಸಂಗೀತ ಸಭೆ ಏರ್ಪಡಿಸಿ, ಎಲ್ಲ ಸಿದ್ಧತೆಗಳೂ ಮಗಿದ ವೇಲೆ ಆ ವಿಚಾರವನ್ನು ವೆಂಕಟಿಸುಬ್ಬಯ್ಯನಿಗೆ ತಿಳಿಸಿದರು. ವೇದವೇದಲು ವೆಂಕಟಿಸುಬ್ಬಯ್ಯ ಆದಾವುದೂ ಬೇಡನೇ ದು ವಾದ ಮಾಡಿದ.

‘ಮಾನ, ನೀನು ಕೇಳುವುದಾದರೆ ನಾನು ಹಾಡ. ಹೇಳಲು ಇಲ್ಲವೆನ್ನು ಪುದಿಲ್ಲ. ಒಂದೆರಡು ದಿನ ತಡೆ. ಬದ್ಧಿ ಸ್ಥಿರಿಕ್ಕೆ ಇನರೆ, ಇನಗೆ ಸಾಕಾಗುವಷ್ಟು ಹಾಡು ಹೇಳುತ್ತೇನೆ ಈಗ ಬೇಡ’ ಎಂದ

‘ನನಗಾಗಿ ಹಾಡು ಎಂದು ನಾನು ಕೇಳುತ್ತೀಲ್ಲ ವೆಂಕಟಿಸುಬ್ಬ. ಯಾರೋ ‘ಇವ್ವು ವರ್ಷ ಅಲೆದು ಕಲಿತು ಬಂದದ್ದೇನು? ಎಂಬ ಪ್ರೋತ್ಸಾಹ ಅಲೆಯುತ್ತಿದ್ದನೋ’ ಎಂದು ಆಡಿಕೊಂಡರು. ಅದಕ್ಕೇ ನವ್ಯ ಹಡುಗನ ಯೋಗ್ಯತೆ ಉರಿ ಜನಕ್ಕೆ ತಿಳಿದು, ಸಲ್ಲದ ಮಾತಾದುವರ ಬಾಯಿ ಮುಖ್ಯಲ್ಲಿ ಎಂದು ಈ ಏರಾಟಿ ಮಾಡಿದೆ. ಹಟ ವಾಡಬೇಡ ಇಡೊಂದು ಸಲ ನಡೆದು ಹೋಗಲಿ. ಆ ವೇಲೆ ನಿನ್ನ ಪನಗಿಗೆ ಬಂದಾಗ ಹಾಡು’ ಎಂದು ಒತ್ತಾಯ ಮಾಡಿ, ಅನಂತಯ್ಯ ವೆ ಕಟಿಸುಬ್ಬ ಯ್ಯಾನನ್ನು ಕಳ್ಳೀರಿಗೆ ಒಟ್ಟಿಸಿದರು.

‘ಅದೆಂದಾಗಿ ನೂಲೆಯಲ್ಲಿ ಅವಿತ ವೆಂಕಟಿಸುಬ್ಬಯ್ಯ ಹೋರಿಗೆ ಇಲ್ಲಬೆಂದಾಯಿತು. ಆ ಒಂದು ಕಳ್ಳೀರಿಯಿಂದ ವೆಂಕಟಿಸುಬ್ಬಯ್ಯ ದುರ್ಗಾಡ

ಸಂಗೀತ ಪ್ರೇಮಿಗಳನ್ನು ಗೆದ್ದುಬಿಟ್ಟು. ಗುರುವಿನ ಹೆಸರುಳಸಬೇಕೆಂಬ ಬಯಕೆ, ತಂಡಿಗೆ ತಕ್ಕ ಮಗನಾದ ಅನ್ನಿಸಿಕೊಂಡು, ಕಂಬನಿಗರೆವ ತಾಯಿಯ ಹೈದರ್ಯಕ್ಕೆ ತಂಪರೆವ ಬಯಕೆ ಎಲ್ಲವೂ ಅಂದು ಆತನಿಗೆ ಸೇರಿವಾದವು. ಹಾಡುಗಾರಿಕೆ ಆರಂಭಿಸುವ ಮುನ್ನ ಇದ್ದು ನಿರುತ್ತಾಹೆ, ಜಡತೆ ಎಲ್ಲವೂ ಹಾಡಲಾರಂಭಿಸಿದ ಮೇಲೆ ಮರೆಯಾಗಿ, ಉತ್ತಮ ವಿಚ್ಛಿಂಭಿಸಿತು. ಒಬ್ಬಬ್ಯಾಪ್ತಿ ರು ವ್ಯಧಿರು— ‘ಇನ್ನೂ ತಾಳಜ್ಞನ ಸಾಲದು. ಆ ಹಿಡಿತ ಸಿಕ್ಕರೆ ಎಲ್ಲರನ್ನೂ ಮೀರಿಸುವ ಹಾಗಾಗುತ್ತಾನೆ’ ಎಂದುಕೊಂಡರೂ, ಅವನ ಹಾಡುಗಾರಿಕೆಯ ರಸವಾಹಿನಿಯಲ್ಲಿ ಮಿಂದು ಪುಳುತ್ತರಾಗವವರು ಒಬ್ಬರೂ ಆದಿನ ಇರಲಿಲ್ಲ. ಎಲ್ಲರೂ ಅವನನ್ನು ಹೊಗಳುವವರೆ.

‘ಆದಿನ ಸಭೆ ನಡೆದುದು, ಹಿಡಿದು ನಿಲ್ಲಿಸಿದ ನೀರನ್ನು ಅಡ್ಡಿ ಕಡಿದು ಹರಿಯಲು ಬಿಟ್ಟಿಂತಾಯಿತು. ಇಂದು ಇಲ್ಲಿ, ನಾಳೆ ಅಲ್ಲಿ ಎಂದು ಆತನ ಸಂಗೀತ ಸಭೆಗಳು ನಡೆದು, ಕಡೆಗೆ ಪಾಳಯಗಾರರ ಇದುರನ್ನಲೂ ಸಂಗೀತವಾಗಿ, ಅವರಂದಲೂ ಮೇಚ್ಚುಗೆ ದೊರೆತು, ಅಂದಿನಿಂದ ವೆಂಕಟ ಸುಬ್ಬ ಮೃನ್ಮಾನ ಆಸ್ಥಾನ ವಿದ್ವಾಂಸರಲ್ಲಿ ಒಬ್ಬನಾದ.

{‘ಕೇತೀ ಮಹಾರಾಜನಿದ್ದಂತಿ. ಧನ, ಗೌರವ ಎಲ್ಲವೂ ಅನುಷರಿತಂತೆ, ವಂಧಿಮಾಗಧರಂತೆ ಕೇತೀಯನ್ನು ಹಿಂಬಾಲಿಸುತ್ತವೆ.} ವೆಂಕಟ ಸುಬ್ಬ ಮೃನ್ಮಾನಿಗೂ ಹಾಗೇ ಆಯಿತು. ಒಂದರೆಡು ವರ್ಷವೇನ್ನು ವುದರೊಳಗೆ, ಸುತ್ತುಮೂತ್ತಲೂ ಆತನ ಖ್ಯಾತಿ ಹಬ್ಬಿ, ಉರಿನ ಹತ್ತಾರು ಜನ ಸಂಗೀತ ಗಾರರು, ಆತನ ಸೆರಗು ಹಿಡಿದು ಅಡ್ಡಾಡುವಂತಾಯಿತು. ಪಾಳಯಗಾರರಿಗಂತೂ ಆತನ ಹಾಡುಗಾರಿಕೆಯೆಂದರೆ ಹುಚ್ಚು. ರಾಜಾನುಗ್ರಹ ದೊರಕ ಮೇಲೆ, ಆತನ ಸಂಗೀತವನ್ನು ಟೀಕಿಸಲು, ಅದರಲ್ಲಿ ತಪ್ಪು ಕಂಡುಹಿಡಿಯಲು ಯಾರಿಗೂ ಢ್ಯೆಯುವಿಲ್ಲವಾಯಿತು. ಅಕಸ್ಮಾತ್ತಾಗಿಯಾರಾದರೂ, ಏನಾದರೂ ಹೇಳಿದರೂ, ಆದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಣಿ, ವೆಂಕಟಸುಬ್ಬಯ್ಯ ಅಷಕನೆಯಿಂದ ಅವರ ಮೇಲೆ ಬೀಳ ಹೋಗುವನು. ಶ್ರೋವನ, ಕೇತೀ, ರಾಜಾನುಗ್ರಹ, ಹಿಂಬಾಲಕರ ಹೊಗಳಕೆ ಯಾರ

ಮನಸ್ಸನ್ನ ಮದೊನ್ನತ್ತಾಗಿ ಮಾಡುವುದಿಲ್ಲ. ವೆಂಕಟಸುಭ್ಯಯ್ಯನಿಗೂ ಹಾಗೇ ಅಯಿತು. ಅವನ ಜೀವನ ನಿತ್ಯ ಮೇರವಣಿಗೆಯಾಯಿತು. ಆ ಅಟ್ಟು ಹಾಸದಲ್ಲಿ ಆತನಿಗೆ, ತಾನಿನ್ನೂ ಸಾಧಕನೆಂಬುದೂ, ಗುರು ಹೇಳಿದೆ ಮಾತುಗಳೂ ಮರೈತು ಹೋದವು. ಸಂಗೀತ ತಾನು ಕರೆದಾಗ ಬರುವ ದಾಸಿ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಿಗಿದ. ಅನಂತಯ್ಯ, ಸೋದರಳಿಯನನ್ನು ಒಂದೆರಡು ಬಾರಿ ಎಚ್ಚರಿಸಲು ಹೋಗಿ ವಿಫಲರಾದರು. ಹಾಗೇ ನಡೆದಿದ್ದರೆ ವೆಂಕಟಸುಭ್ಯಯ್ಯ, ಯಾವ ಕೊನೆ ಮುಟ್ಟುತ್ತಿದ್ದನೋ. ಆದರೆ ಆತನ ಕಣ್ಣ ತೆರಿಯುವ ಘಟನೆಯೊಂದು ನಡೆಯಿತು.

‘ ಉಳಿಯ ಪೆಟ್ಟು ಬೀಳದೆ ಕಲ್ಲು ವಿಗ್ರಹವಾಗುವುದಿಲ್ಲ ಎನ್ನತ್ತು ರಲ್ಲಾ ಆ ಮಾತು ಸತ್ಯ. ವೆಂಕಟಸುಭ್ಯಯ್ಯನವರಿಗೂ ಆಗ, ಕಲ್ಲನ್ನು ವಿಗ್ರಹಮಾಡುವಂಥ ಪೆಟ್ಟು ಬಿಡ್ಡಿತು.

‘ ರಾಜಾನುಗ್ರಹದಿಂದ ಕೇತ್ತಿಯ ಶಿಶಿರದಲ್ಲಿ ಕುಳಿತೆ ವೆಂಕಟ ಸುಭ್ಯಯ್ಯ, ರಾಜರಿವಿಯಿಂದಲೇ ವರ್ತಿಸುತ್ತಿದ್ದ. ಆತನ ಹಾಡು ಕೇಳಬೇಕೆಂದರೆ, ಆತ ಕೇಳಿದಷ್ಟು ಹಣ ಸಃರಿಯಬೇಕು; ಹೇಳಿದಂದನ್ನು ಹೇಳಿದಾದ ಕೇಳಬೇಕು. ಹಾಗೆ ಹಾಡುವಾಗಲೂ ಆನುಗ್ರಹವೆಂಬ ರೀತಿಯಲ್ಲಿ ಹಾಡುವನು. ಆತ ಎಲ್ಲಾದರೂ ಕಳೇರಿಗೆ ಹೊರಟಿರಿ, ಆತನ ಮುಂದೆ, ಪಾಳಿಯಗಾರರು ಮರ್ಯಾದದೆಯೆಂದು ಕೊಟ್ಟಿ ಹಗಲು ದೀವಟಿಗಿಯವನು, ಬೆಳ್ಳಿಯ ಕಟ್ಟಿಗಿಯವನು ಮುಂದೆ ಹೊರಡುವರು.. ಹೀಂಬಿಡಿಯಲ್ಲಿ ಜರತಾರಿಯ ಪಸ್ತೆದ ಗೌಸು ಹಾಕಿದ ತಂಬಾರಿಯನ್ನು ಹೊತ್ತಿವನನು, ವೀಳಿಯದ ಪೆಟ್ಟಿಗೆ ಹೊತ್ತಿವನು, ಬೆಳ್ಳಿ ಬಂಗಾರದ ನಕಾಸೆ ಕೆಲಸ ಮಾಡಿದ ದಂತದ ಹಿಡಿಯ ಆವರ ಖಾಸಾಕೋಲು ಹಿಡಿದವನು; ಸುತ್ತೆಲೂ ನಾಲ್ಕುರು ಜನ ‘ಮರಿ’ ಸಂಗೀತಗಾರರು-ಇವರ ನಡುವೆ, ಜರತಾರಿಯ ಹಂಚಿ, ತೆಳುವಾದ ರೀತಿಮೆಯ ಬಗಲುಗಿಂತಾಗಿ ತೊಟ್ಟು, ಆದರ ಹೇಳಿ ಜರತಾರಿಯ ಶಾಲು ಹೊದೆದು, ವೀಳಿಯದವನು ಮಡಿಸಿ ಕೊಡುವ ಕಪೂರ ವೀಳಿಯವನ್ನು ಮೆಲ್ಲುತ್ತಾ, ಮಂದಗಮನದಿಂದ

ನಡಿನ ವೆಂಕಟಸುಬ್ಬಯ್ಯ. ಉರ ಜನ ಇಬ್ಬದಿಯಲ್ಲಾ ನೀರೆದು ನೋಡು ಚೇಕು ಈ ವೈಭವನ್ನು. ಹೀಗತ್ತು.

‘ಹೀಗಿರುವಾಗ ಚಿತ್ತದುಗ್ರಹಿತ ಯಾವುದೋ ಉರಿನ ಸ್ವಾಮಿ ಗಳೊಬ್ಬರು ಬಂದರಂತೆ. ಸ್ವಾಮಿಗಳಿಂದರೆ ಆನೆಯವೇಲಿನ ಅಂಬಾರ ಯಲ್ಲಿ, ಬೆಳ್ಳಿಯ ಪಾಲಕಿಯಲ್ಲಿ ಬರುವ ಮಾಡಿಪತಿಗಳಲ್ಲ, ಬಿಡಿ ಸನ್ಯಾಸಿಗಳು. ಪೂಜೆಯ ಪೆಟ್ಟಿಗೆ, ಆದನ್ನು ಹೊತ್ತು ಒಬ್ಬ ಶಿವ್ಯ— ಅಷ್ಟೇ ಸ್ವಾಮಿಗಳ ಪರಿವಾರ. ಸದ್ಗದ್ದಲವಿಲ್ಲದ ಈ ಸ್ವಾಮಿಗಳು ಬಂದು, ಉರಿನ ಬ್ರಹ್ಮಣ ಮುಖ್ಯಸ್ಥರ ಮನೆಯಲ್ಲಿ ಬಿಡಾರ ಮಾಡಿ ದರು. ಪ್ರತಿದಿನ ಸಂಜೆಯೂ ಆವರ ಪೂಜೆಯ ವೇಳಿಗೆ ಉರಿನ ಕುತ್ತಾರು ಜನ ಸೇರಿ, ಸ್ವಾಮಿಗಳ ಪ್ರವಚನ ಕೇಳಿ, ತೀರ್ಥ ಪ್ರಸಾದ ಪಡೆದು ಹೋಗುವರು. ಆ ಹೊತ್ತಿನಲ್ಲಿ ಯಾರಾದರೂ ಭಾರತವನ್ನೇ ರಾಮಾಯಣವನ್ನೇ ಓದುವರು, ಮತ್ತಾರಾದರೂ ಬಂದಿರೆಡು ಹಾಡು ಕೇಳುವರು. ಸ್ವಾಮಿಗಳಿಗೆ ಸಂಗೀತವೆಂದರೆ ತುಂಬಾ ಪ್ರೀತಿ. ‘ಶಿವ ಸಂಗೀತ ಪ್ರಿಯ. ಸಂಗೀತ ಸೇವೆಯಿಂದ ಸ್ವಾಮಿಗೆ ಶೃಂಗಾರಾಗು ವಷ್ಟು ಮಟ್ಟಿಗೆ ಬೇರ ಯಾವುದರಿಂದಲೂ ಆಗದು’ ಎನ್ನುವರು. ಶಿಂಡೊಂದು ವೇಳಿ ತಾವೇ ಮದ್ದಲೆ ನುಡಿಸುವರು. ವೆಂಕಟಸುಬ್ಬಯ್ಯನ ಕೀರ್ತಿ ಆವರ ಶಿವಿಗೂ ಬಿತ್ತು. ‘ಬಂದು ದಿನ ಸ್ವಾಮಿಯ ಸನ್ನಿಧಿ ಯಲ್ಲಿ ಆವರ ಸೇವೆ ಆಗಬಾರದೇಕೇ?’ ಎಂದರು ಸ್ವಾಮಿಗಳು. ಹತ್ತಿರ ದಲ್ಲಿದ್ದ ಜನ ಸ್ವಾಮಿಗಳ ಬಯಕೆಯನ್ನು ವೆಂಕಟಸುಬ್ಬಯ್ಯನಿಗೆ ಮುಟ್ಟಿಸಿದರು.

‘ಆಗಬಹುದು. ಆದಕ್ಕೇನಂತೆ. ನೂರು ವರಹ ಕೊಟ್ಟಿರೆ ಖಂಡಿತವಾಗಿ ಬಂದು ಹಾಡುತ್ತಿನೆ. ಹಾಗಿಲ್ಲವಾದರೆ, ನಾನು ಬಂದು ಹಾಡುವಲ್ಲಿ ಸ್ವಾಮಿಗಳು ಕೇಳಬಹುದು’ ಎಂದು ಉತ್ತರಕಳಿಸಿದ ವೆಂಕಟ ಸುಬ್ಬಯ್ಯ. ಆತನ ಉತ್ತರವನ್ನು ಸ್ವಾಮಿಗಳಿಗೆ ಜನ ಹೆದರಿಕೊಂಡೇ ತಿಳಿಸಿದರು.

‘ಮನುಷ್ಯನಿಗೆ ಬಹಳ ಗರ್ವ ಬಂದಿದೆ. ತಾನೊಬ್ಬನೇ ವರಹದ ಮುಖ ಕಂಡಹಾಗೆ ಆಡುತ್ತಾನೆ’ ಎಂದು ಹೇಳಿದರು. ಆ ಮಾತು ಕೇಳಿ ಸ್ವಾಮಿಗಳು ನಕ್ಕು—

‘ವೆಂಕಟಸುಬ್ಬಯ್ಯನೋರು ಹೊಡ್ಡೆ ಸಂಗೀತಗಾರರು. ಅವರೇ ವಿದ್ಯೆಗೇ ಆ ಹಣ ಬೆಲೆಯಲ್ಲ. ಏನು ಮಾಡುವುದು? ನಮ್ಮ ದೇವರು ನನ್ನಹಾಗೇ ಬಡವ, ಅಷ್ಟು ಹಣ ಎಲ್ಲಿಂದ ತಂದಾನು. ಆತನ ಚಿತ್ತ ವಿದ್ದ ಹಾಗಾಗಲಿ’ ಎಂದು ಬಿಟ್ಟರು

‘ಈ ಫಟನೇ ನಡೆದ ಎರಡು ಮೂರು ದಿನಗಳಲ್ಲಿ, ಪಟ್ಟಣ ಶೆಟ್ಟರ ಮನೆಯಲ್ಲಿ ವೆಂಕಟಸುಬ್ಬಯ್ಯನ ಸಂಗೀತ ಏಪಾರಡಾಯಿತು. ಆ ವಿಚಾರ ಸ್ವಾಮಿಗಳಿಗೂ ತಿಳಿಯಿತು. ತಮ್ಮ ಶಿಷ್ಯನನ್ನು ಕರೆದು—

‘ಈ ದಿನ ವೆಂಕಟಸುಬ್ಬಯ್ಯನೋರ ಸಂಗೀತಕ್ಕೆ ನೀನು ಮದ್ದಲಿ: ಬಾರಿಸಬೇಕು’ ಎಂದರು. ಆ ಮಾತು ಹೇಳಿ ಎಂದೂ ತಬಲಾ ಮುಟ್ಟಿದ ಶಿಷ್ಯ ಗಾಬಿರ್ಯಾದ. ‘ಗುರುಗಳು ಕ್ರಮಿಸಬೇಕು. ಆ ಯೋಗ್ಯತೆ ನನ್ನ ದಲ್ಲಿ’ ಎಂದ ಶಿಷ್ಯ ಸ್ವಾಮಿಗಳ ಕಾಲಿಗೆ ಅಡ್ಡ ಬಿದ್ದು. ‘ನೀನೇನೂ ಹೆದರ ಬೇಡ. ನೀನೇ ಬಾರಿಸಬೇಕೆಂದು ಸ್ವಾಮಿಯ ಅಪ್ಪಣಿ ಆಗಿದೆ. ಸ್ವಾಮಿಯ ನೇಲೆ ಭಾರ ಹಾರಿ ಹೋಗು’ ಎಂದು ಹೇಳಿ ಅವನ ಹಣಿಗೆ ತಾವೇ ಕೈಯಾರ ಪ್ರಸಾದದ ವಿಭೂತಿಯಿಟ್ಟು ‘ಒಂದು ನೇಳಿ ಆತ: ಹುಡುಗ ನೀನೇನು ಬಾರಿಸಿಯ ಅಂದರೆ, ಅವಕಾಶಕೊಟ್ಟು ನೋಡಿ ಎನ್ನು’ ಎಂದು ಹೇಳಿ ಕಳಿಸಿದರು. ಶಿಷ್ಯ ಆಗಲೆಂದು ನಮಸ್ವರೂಪಾಡಿದ.

‘ಆ ದಿನ ಸಂಚೇ ಪಟ್ಟಣ ಶೆಟ್ಟರ ಮನೆಯಲ್ಲಿ ವೆಂಕಟಸುಬ್ಬಯ್ಯನ ಕಳೀರಿ. ಎತ್ತರವಾದ ನೇಡಿಕೆಯನೇಲೆ, ರಾಜುತ್ತಿವಿಯಿಂದ ವೆಂಕಟ: ಸುಬ್ಬಯ್ಯ ಮಂಡಿಸಿದಾನೆ. ಶ್ರೀಮಂತೋಚಿತವಾಗಿ ಆಲಂಕರಿಸಿದ ವಿಶಾಲವಾದ ಹಜಾರದಲ್ಲಿ ಉರಿನ ಮುಖ್ಯರು, ಸಂಗೀತಾಭಿಮಾನಿಗಳು. ಹಾಡುಕೇಳಲು ನೇರಿದಿದಾರಿ. ತಂಬಾರ ಶ್ರುತಿಯಾಗಿ ಮಿಡಿಯುತ್ತಿದೆ. ಮದ್ದಳೆಯವನೂ ಕುರತಿ ಸರಿಮಾಡಿಕೊಂಡು, ಸಿದ್ಧವಾಗಿದೇನೇ ಎಂದ. ಇನ್ನೇನು ಸಂಗೀತ ಆರಂಭವಾಗಬೇಕು. ಆ ಹೋತ್ತಿಗೆ ಸರಿಯಾಗಿ ಸ್ವಾಮಿಗಳ ಶಿಷ್ಯ ಎದ್ದುನಿಂತು—

‘ಮೊಡ್ಡೆ ವರು ಅಷ್ಟಾರವೆಂದು ಭಾವಿಸಬಾರದು. ಅಪ್ಪಣಿಯಾದರೆ: ಆರಿಕೆ ಮಾಡಿಕೊಳ್ಳುವುದಿದೆ’ ಎಂದ.

‘ ಸಭೆಯಲ್ಲಿ ಎದ್ದುಸಿಂತ ಹುಡುಗನನ್ನು ಮೊದಲಬಾರಿಗೆ ನೋಡಿದ್ದು ವೆಂಕಟಸುಬ್ಬಯ್ಯ. ಅವನು ಏನು ಕೇಳುತ್ತಾನೆಂದು ತಿಳಿಯಲಿಲ್ಲ. ‘ಅದೇನು ಹೇಳು’ ಎಂದ.

‘ ತಮ್ಮ ಹಾಡುಗಾರಿಕೆಗೆ ಮದ್ದಲೆ ಬಾರಿಸಲು ಅಪ್ಪತ್ತಿಯಾಗಿ ಬೇಕು’ ಹುಡುಗ ಹೇಳಿದ. ಹುಡುಗನ ಮಾತು ಕೇಳಿ ಸಭೆ ಆಶ್ಚರ್ಯದಿಂದ ಅವಾಕ್ಷಾಯಿತು. ವೆಂಕಟಸುಬ್ಬಯ್ಯ ಹುಡುಗನನ್ನು ದಿಟ್ಟಿಸಿ ನೋಡಿದ. ಹತ್ತು ಹನ್ನೆರಡು ವರುವದ ಸುಟ್ಟಿಯಾದ ಹುಡುಗ. ನೋಡಲು ಲಕ್ಷ್ಯವಾಗಿದಂತೆ. ಆದರೂ ಅವನ ಪ್ರಶ್ನೆ ಕೇಳಿ ವೆಂಕಟ ಸುಬ್ಬಯ್ಯನ ವನಸ್ಪತಿ ಮುಖ್ಯಾಯಿತು.

‘ ಎಲ್ಲಾದರೂ ಆಟ ಆಡಿಕೋರ್ ಹೋಗು. ಚೋಟುದ್ದೆ ಇದೀಯು ನಿನಗೇಕೆ ಮದ್ದಲೇ ಬಾರಿಸೋ ಆಧಿಕಪ್ರಸಂಗ’ ಎಂದ ವೆಂಕಟಸುಬ್ಬಯ್ಯ.

‘ ಹಿರಿಯರು ಕ್ವೈಸಬೇಕು. ವಯಸ್ಸನೋಡಿ, ನನ್ನ ಮಾತು ತಲ್ಲಿಹಾಕಬಾರದು. ವಿದ್ಯೆ ಇದ್ದರೆ ಒಪ್ಪಿಕೊಳ್ಳಿ. ಇಲ್ಲವಾದರೆ ಸಭೆ ಹೇಳಿದ ದಂಡ ಅನುಭವಿಸುತ್ತೇನೇ.’

‘ ಅಳುಕದೆ, ಬಳುಕದೆ ಸೆಟಿದುನಿಂತು ಹೇಳಿದ ಹುಡುಗ. ಸಭಿಕರಿಗೆಲ್ಲಾ ಇದೇನೋ ಒಂದು ಚೋದ್ಯವೇನಿಸಿತು. ಆದಕ್ಕೆಂತ ಹೆಚ್ಚಿನದೇನೂ ಅವರಿಗೆ ಕಾಣಲಿಲ್ಲ. ವೆಂಕಟಸುಬ್ಬಯ್ಯನ ರ್ಷಿದಯ ಮಾತ್ರ ಏಕೋ ಆಧಿರವಾಯಿತು.

‘ ವೆಂಕಟಸುಬ್ಬಯ್ಯನವರೇ ಹೇಳಲಿ. ನಾನು ಸರಿಯಾಗಿ ಬಾರಿಸಿದ್ದರೆ ನನಗೆ ಅವಮಾನ. ಸರಿಯಾಗಿ ಬಾರಿಸಿದರೆ ಸಭಿಗೆ ಸಂತೋಷ. ಅವಕಾಶ ಕೊಡಿದ್ದರೆ ನನ್ನ ಮಾತು, ನಡತಿ ವ್ಯಧಾ ನಗಿಗೇಡಾಗುತ್ತದೆ. ಆದ್ದರಿಂದ ಮತ್ತೊಮ್ಮೆಬೇಡುತ್ತೇನೇ.’

‘ ಹುಡುಗನಮಾತು ಕೇಳಿ ವೆಂಕಟಸುಬ್ಬಯ್ಯ ದಿಗಾಘರಂತನಾಡ. ವಿನಯದ ಮಾತಾದರೂ, ಅದರಲ್ಲಿ ಸವಾಲಿನ ಸೇಡಕಿದೆ. ಬೇಡ ಎಂದರೆ ವೆಂಕಟಸುಬ್ಬಯ್ಯ ಹುಡುಗನಿಗೆ ಹೆಣ್ಣಿದ ಎನ್ನೆಲಾರರೇ ಜನ? ಎದುರುಗೆಲ್ಲವಾದದೆ ಹೋಗಲಿ, ಹಿಂದಾಥರೂ ಆಡಿಕೊಳ್ಳಲಾರರೇ? ಹುಡುಗ

ಎನು ಬಾರಿಸಿಯಾನು ? ಆಗದವರು ಯಾರೋ ಚಿತ್ತವಣಿ ಮಾಡಿ ಕಳಿಸಿ ಹಾರೆ. ಒಂದು ನಿಮಿಷ ಬಾರಿಸಲು ಬಿಟ್ಟು, ಎದ್ದುಹೋಗು ಎಂದರಾ ಯಿತು ಎಂದು ಕೊಂಡು, ‘ಆಗಲಿ. ಬಾರಿಸು ಬಾ’ ಎಂದರು ವೆಂಕಟ ಸುಭ್ರಯ್ಯ.

‘ಹುಡುಗ ಧೀರ ನಡೆಯಿಂದ ವೇದಿಕೆ ಹತ್ತಿ, ಮಂದ್ರಳೀಯವನಿಂದ ಮಂದ್ರಲೆ ತೆಗೆದುಕೊಂಡು, ಒಂದು ಭಾವು ಹಾಕಿ ‘ನಡೆಯಲಿ’ ಎಂದ. ವೆಂಕಟಸುಭ್ರಯ್ಯ ರಾಗವನ್ನೇತ್ತಿಕೊಂಡು, ಆಲಾಪನೆ ಮುಗಿಸಿ, ತಾಳ ಸೂಚನೆ ಮಾಡಿ ಹಾಡು ಎತ್ತಿಕೊಂಡರು. ಹುಡುಗ ಗುರುಸ್ವರಣೆ ಮಾಡಿ ಮಂದ್ರಲೆಬಾರಿಸಲು ಆರಂಭಿಸಿದ. ಅದರ ನಡಿಗೆ ವೆಂಕಟಸುಭ್ರಯ್ಯ ತಬ್ಬಿ ಬ್ಬಿರಾದರು. ತಾಳವೇನೋ ಅವರು ಹೇಳಿದುದೇ. ಅದರೆ ಅದರ ಲೆಕ್ಕೆ ಶಾರವೇ ಅವರಿಗೆ ಅರ್ಥವಾಗುತ್ತಿಲ್ಲ. ಒಂದು ಅವಶ್ಯಕ ಹಾಡಿ ನಿಲುಗಡಿಗೆ ಬರುವಾಗ, ಇದು ತಾಳಕ್ಕೆ ಹೊಂದಿಕೊಳ್ಳುವುದಿಲ್ಲ. ಕೊಂಡ ಹಿಂಜೋ ಮುಂಜೋ ಆಗುತ್ತದೆ. ಒಂದು ಸಲ ಮುಗ್ಗಿರಿಸಿದಾಗ, ಹುಡುಗ ಅವರ ಮುಖ ನೋಡಿ ವಿಚಿತ್ರವಾಗಿ ನಿಕ್ಕು. ಎರಡನೇ ಬಾರಿಯೂ ಅದೇ ಹೆಣ್ಣಿ ಜಾರು. ಮಾರನೆಯ ಬಾರಿಯೂ ಹಾಗೇ. ವೆಂಕಟಸುಭ್ರಯ್ಯನ ವೈ ಬೆವರಿತು. ಆಗ್ನೋಂದಲದಲ್ಲಿ ಶ್ರುತಿಯೂ ಸೇರದು. ಅಭ್ಯಾಸವಿಲ್ಲದ ವನು, ಕಟ್ಟಿದ್ದ ತಂತಿಯು ಮೇಲೆ ನಡೆದ ಹಾಗಾಗುತ್ತದೆ.

‘ತಾಳದ ಜೋತಿಗೆ ಶೃಂತಿಯೂ ತಪ್ಪುತ್ತಿದೆಯಲ್ಲ ಸ್ವಾಮಿ. ಸಂಗೀತ ತಿಳಿದವರು ಹೀಗೆ ಹಾಡಬಹುದೇ ?’ ಎಂದ ಹುಡುಗ. ಸಭೆಯಲ್ಲಿ ಯಾರೋ ನಿಕ್ಕರು. ವೆಂಕಟಸುಭ್ರಯ್ಯ ಪಾತಾಳಕ್ಕೆಳಿದು ಹೋದ. ಅಪವಾಸದ ಕಾವಿಗೆ ಮುಖ ಬಾಡಿ ಹೋಯಿತು.

‘ಇದಕ್ಕೇನೇ ತಾವು ನನಗೆ ಅನುಮತಿಕೊಡಲು ಹಿಂದೆ ಮುಂದೆ ನೋಡಿದ್ದ್ದ ?’ ಹುಡುಗನ ಪ್ರಶ್ನೆ ಚಾವಟಿಯ ಏಟಿನಂತೆ ಬಿತ್ತು ವೆಂಕಟ ಸುಭ್ರಯ್ಯನ ಮೇದುಳ ಮೇಲೆ. ಚಾವಟಿಯ ಎಟು ತಿಂದ ಜಾತಿಕುದುರೆ ಯಂತೆ, ಒದ್ದಾಡಿದ. ಯಾರೋ ಹುಡುಗನ ಪ್ರಶ್ನೆಗೆ ಚೆಂಬಲ ಕೊಟ್ಟಿಂತೆ ಜಪ್ಪಾಳಿ ತಟ್ಟಿದರು. ವೆಂಕಟಸುಭ್ರಯ್ಯ ಅಲ್ಲಿ ಕುಳಿರಲಾರದಿ ಹೋದ.

ತಟಕ್ಕನೇ ಎದ್ದು ಸಭೆಯಿಂದ ಹೊರಟು ಹೋದ್. ಸಭೆಯಲ್ಲಿ ಯಾವಳೋ ನಕ್ಕ ಸದ್ಗು, ಅವನನ್ನು ಪಿಶಾಚದಂತೆ ಹಿಂಬಾಲಿಸಿತು.

‘విఐయదవను, దివప్పిగియవను—యారూ జోకిగి బరలు చిడదె, ఎల్లరన్నూ గదరికొండు వేగవాగి నడిద వెంకటసుబ్బయ్య. ఆతన గవగిరిగి సిడిలాఘాతవాగిత్తు. ఒల్లమోరగి ఉనిరు కట్టు వంధ కావు, గులిగెగళగొ హచ్చుగి కరడుత్తిత్తు. ముల్లిన వేలి వెదుళన్ను ఎళెదంతిత్తు. నగువిన కీచుఢ్చుని తంతియ భావప్పియుంతి, హోదత్త బందత్త జడియుత్తిత్తు. సుత్తల ప్రపంచక్కే చురుడాగి నడిద వెంకటసుబ్బయ్య—ఎత్త హోగువే సేంబ ఆరిషూ ఇల్లదే. వేటియల్లి ఓడాడువ జన ‘వెంకటసుబ్బయ్య నవరు హిగేకే, ఎల్లిగి హోగుత్తిద్దారే’ ఎందు విస్తృయదిండ సోదుత్తిద్దరు.

‘ ಇಲ್ಲಿಗೆ ನಿನ್ನ ಇತಿಹಾಸ ಮುಗಿಯಿತು. ಸಣ್ಣ ಹಡುಗನೊಬ್ಬಿ  
ನಿಗೆ ಸೋತು, ಇನ್ನೂ ಸಂಗೀತಗಾರನೆಂದು ಉರಿಸಲ್ಪಿ ಮುಖ ತೋರಿಸ  
ಲಿಕ್ಕುಂಟೇ? ಹೆಚ್ಚುಯಿಂದ ಹೇರೆಯುತ್ತಿದ್ದೆಯಲ್ಲ? ಇನ್ನೆಲ್ಲಿ ನಿನ್ನ  
ಹೆಚ್ಚು?’ ಎಂದು ಯಾರೋ ಆತನನ್ನು ಘಟಿಸಿ, ಘಟಿಸಿ ಕೇಳಿದಂತಾ  
ಗುತ್ತಿತ್ತು. ‘ನಿನ್ನ ಸಮಾನ ಇಲ್ಲವೆನ್ನುತ್ತಿದ್ದೆಯಲ್ಲ ಸಂಗೀತದಲ್ಲಿ,  
ಇಷ್ಟೇನೇ ನಿನ್ನ ವಿದ್ಯೆಯ ಆಳ. ಶಿವ್ಯನ ಶಿವ್ಯನಾಗುವ ಯೋಗ್ಯತೆ  
ಇಲ್ಲವವನು ಗುರುವೆಂದು ಅಹಂಕಾರ ಪಡುತ್ತಿದ್ದೆಯಲ್ಲ? ಈಗ ಏನು  
ವಾಡುತ್ತಿರು? ಅವರೂನದ ಉರಿ ಹೂರೆ ಹೂತ್ತು, ಶಿರೋಮಣಿ  
ಯನ್ನು ಕಳೆದುಕೊಂಡ ಅಶ್ವಧಾರ್ಮನಂತೆ, ದಿಕ್ಕಿಲಿಡೆ ಕಾಡುಮೇಡು  
ಆಲೆಯುತ್ತಿರು? ’ ಹೀಗೇ ಹತ್ತು ಸಾವಿರ ಪ್ರಶ್ನೆ ಆತನ ವಿದುಳಿನಲ್ಲಿ,  
ಸುಳಿಮುಳ್ಳಿ ಸಿಕ್ಕೆ ಎಲೆಗಳೆಂತೆ ಸುತ್ತುತ್ತಿದ್ದವೇ.

‘ ఈ చింతయల్లి కుదియాడ్తు లేఁ, జనర గలిబిలియింద్ డొర వాగి. సంతయ బాగిలన్ను దాటి, ఉఱ మోరగిన తోసిన బుల్లి బందిద్దను. నిజిన నిక్కబ్బవాద తోసిన తంపుగక్కలేయల్లి

ಹುಲ್ಲಿನ ಮೇಲೆ ಮಲಗಿಕೊಂಡ. ಹುಲ್ಲೂ ಬಿಸಿಯಾದಂತತ್ತು, ಎದೆಯೂ ಚೇಗುದಿಯಲ್ಲಿ. ಗಾಳಿಯೂ ನಿಟ್ಟುಸಿರನಂತೆ ಭಾರವಾಗಿ ಸುಡುತ್ತಿತ್ತು. ‘ಮುಂದೇನು ದಾರಿ?’ ಎಂಬ ಪ್ರಶ್ನೆ ಭೂತಾಕಾರವಾಗಿ ಕಣ್ಣವುಂದೆ ನಿಂತಿತ್ತು. ಇದ್ದರ್ಶಿದ್ದಹಾಗೇ, ಆ ಹೊತ್ತಿನಲ್ಲಿ ವೆಂಕಟಿಸುಬ್ಬಯ್ಯನಿಗೆ ತಿರುವಳಯ್ಯನ ಸಾವು ನೆನಪಾಯಿತು. ಮಲಗಿದವನು ಹಾವು ತಳಿ ದವನಂತೆ ಸಿದಿದು ಶುಳತ. ‘ಆ ಪಾಪ ಫಲವೇ ಇದು? ಅಂದು ಗುರುವಿನ ಮರ್ಯಾದಾಭಂಗ ವಾಡಿದುದರ. ಪರಿಣಾಮವೇ ಈ ಮಾತ್ರಭಂಗ? ನಿಜ-ಅದೇ ಇದು’ ಎನಿಸಿತು. ಅಂದು ಶಿಷ್ಯನಿಂದ ಮುಖಭಂಗ ವಾದ ತಿರುಮಲಯ್ಯ ಮತ್ತೆ ಯಾರಿಗೂ ಬದುಕಿ ಮುಖ ತೋರಿಸಿರಲಿಲ್ಲ. ಮಾನವಂತನಾದವನಿಗೆ ಬೇರೇನು ದಾರಿ? ಅವಮಾನದಿಂದ ಕಲಂಕಿತವಾದ ಮುಖ ಹೊತ್ತು ಜೀವಂತ ಶವವಾಗಿ ಬದುಕುವುದರ್ಶಿಂತ, ಸತತ್ತು ಬದುಕು ವುದೇ ವೇಲಲ್ಲವೇ? ‘ಅದೇ ಸರಿ, ಅದೇ ಸರಿ’ ಎಂದಿತು, ಸೋಲಿಗೆ ಹೇಸಿದ ಮಾನಸ್ಸು. ಕಣ್ಣನಿಂದ ಧಾರಾಕಾರವಾಗಿ ನಿರ್ದಿಷ್ಟವಾಗಿ ನನ್ನ ನನ್ನನ್ನು ನೆನಸಿಕೊಂಡು—‘ನನ್ನನ್ನು ಕ್ಷಮಿಸಿ. ಆರಿಯದೆ ಮಹಾಪರಾಧ ವಾಡಿದ ಅಜ್ಞ’ ಎಂದು ಕತ್ತಲಿಗೇ ಕೈ ಮುಗಿದ. ತಾಯಿಯನ್ನೂ, ಮಾವ ನನ್ನೂ ಎಲ್ಲರನ್ನೂ ನೆನಸಿಕೊಂಡ. ಗುರುಗಳನ್ನು ಜ್ಞಾಪಿಸಿಕೊಂಡು—‘ಗುರುಗಳೇ ನನ್ನನ್ನು ಕ್ಷಮಿಸಿ. ನಿಮಗೆ ಹೆಸರು ತರುವ ಶಿಷ್ಯನಾಗಲಿಲ್ಲ. ಮುಂದಿನ ಜನ್ಮಕ್ಕಾದರೂ ಆ ಯೋಗ್ಯತೆ ಬರಲೇಂದು, ಇದಲ್ಲಿಂದಲೇ ಹರಸಿ’ ಎಂದ ತಂದೆಗೂ ಕಂಬನಿಯ ಕ್ಷಮಾಭಿಕ್ರೇಷಣೆ ಬೇಡಿದ. ತೋರಿನ ಬಳಿಯ ಭಾವಿ ಅವನನ್ನು ಕರೆದಂತಾಯಿತು. ತಟಕ್ಕನೆ ತಾನು ಬಂದಿರುವುದೂ ತಿರುಮಲಯ್ಯ ತೇಲಿದ ಲಿಂಗಣ್ಣನ ವರತಿಯ ಬಳಿಯೇ ಎಂಬುದು ಆವಾಯಿತು. ವಿಧಿಯ ವಿಕಟಾಷ್ಟಿಕಾಸವನ್ನು ಕಂಡು ಗಡಗಡ ನಡುಗಿದ ವೆಂಕಟಿಸುಬ್ಬಯ್ಯ. ‘ಸರಿ, ಸರಿ ಈ ಜಲಕುಂಡದಲ್ಲೇ ಪ್ರಾಯಶ್ಚಿತ್ತವಾಗಬೇಕು’ ಎಂದುಕೊಂಡು, ಮೆಟ್ಟಲು ಭಾವಿಯ ಕಡೆ ಹೆಣ್ಣೆ ಹಾಡಿದ ಸಾವು ಸೆಳಿದವನಂತೆ. ಭಾವಿಯ ತಣ್ಣೀರು, ಸಾವಿನ ಕರ್ಮ ಕರ್ಮನಂತೆ, ಅವನನ್ನು ದಷ್ಟಿಸಿ ನೋಡಿತು.

‘ಇನ್ನೇನು ವೆಂಕಟಸುಭ್ಯಯ್ಯ ನೀರಿನಲ್ಲಿ ಹಾರಬೇಕು. ಅವ್ಯಾರಲ್ಲಿ ಯಾರೋ ಹಿಂದಿನಿಂದ, ಆತನನ್ನು ಹಿಡಿದು ಎಳಿದರು. ಏನೋ ಎಂದು ಒಂದು ಗಳಿಗೆ ಗಾಬರಿಯಾಯಿತು. ಹಿಂದಿರುಗಿ ನೋಡಿದ. ಕತ್ತಲಿನಲ್ಲಿ ಯಾರೆಂಬುದು ಸ್ವಷ್ಟವಾಗಿ ತಿಳಿಯದು, ಅಂತೂ ಯಾರೋ, ಅವನ ಕೈ ಹಿಡಿದಿದ್ದರು.

‘ಯಾರು ನೀವು? ’ ಎಂದು ಕೇಳಿದ ವೆಂಕಟಸುಭ್ಯಯ್ಯ, ನಿರಾತೆ, ವ್ಯಘಿ, ಅವಹನೆಗಳು ಬೆರೆತ ಧ್ವನಿಯಲ್ಲಿ.

‘ನನ್ನ ಪರಿಚಯ ನಿನಗಿಲ್ಲ. ನಿನ್ನನ್ನು ನಾನು ಬಲ್ಲಿ. ಹೀಗಾಗ ಬಹುದು, ನೀನು ಈ ಹೇಡಿ ಕೆಲಸಕೈ ವಾನ ಮಾಡಬಹುದು ಎಂದು ಉಣಿಸಿಯೇ ಹಿಂಬಾಲಿಸಿ ಬಂದೆ. ನನ್ನ ಉಹೆ ತಪ್ಪಾಗಲಿಲ್ಲ.’ ಅದ ರಿಚಿತ ವ್ಯಕ್ತಿ ಕಟ್ಟಿವಾಗಿ ಹೇಳಿತು.

‘ಇರಬಹುದು, ನನ್ನ ಪಾಡಿಗೆ ನನ್ನನ್ನು ಬಿಟ್ಟು ತಾವು ದಯಮಾಡಿಸು.’

‘ನಾನು ಹೇಳುವ ನಾಲ್ಕು ಮಾತು ಕೇಳು. ಬಳಿಕ ನೀನು ಮಾಡುವುದೇ ಸರಿ ಎನಿಸಿದರೆ ಹಾಗೇ ಮಾಡು.’

‘ಮೊದಲು ನೀವು ಯಾರೆಂದು ಹೇಳಿ.’

‘ನಾನೊಬ್ಬ ಬಡ ಸನ್ಯಾಸಿ. ನಿನ್ನ ಸಂಗೀತ ಕೇಳಬೇಕೆಂದು ಹೇಳ ಕಳಿಸಿದಾಗ ನೂರು ಪರಹ ಬೇಕು ಎಂದು ನೀನು ಯಾರಿಗೆ ಹೇಳ ಕಳಿಸಿದೆಯೋ ಆತನೇ ನಾನು. ನಿನ್ನ ಶೇತ್ರಯನ್ನು ಬಲ್ಲಿ, ನಿನ್ನ ಗುರು ವನ್ನನ್ನು ಬಲ್ಲಿ. ಇಂದು ನಿನ್ನ ಗರ್ವ ಮುರಿದವನು ನನ್ನ ಶಿವ್ಯ. ನಿನ್ನ ಕಣ್ಣ ತೆರಿಯಲೆಂದೇ ಹಾಗೆ ಮಾಡಿಸಿದೆ.’

‘ನಿಮ್ಮ ಮಾತು ನಾನು ನಡೆಸಲಿಲ್ಲ. ಅದಕ್ಕಾಗಿ ಸೇಡು ಶೀರಿಸಿದಿಂ. ಅಲ್ಲವೇ? ಸಂಕೋಣವಡಿ’ ವ್ಯಂಗವಾಗಿ ಹೇಳಿದ ವೆಂಕಟಸುಭ್ಯಯ್ಯ.

‘ಸೇಡು ಶೀರಿಸುವುದೇ ನನ್ನ ಉದ್ದೇಶವಾಗಿದ್ದರೆ, ಇಮ್ಮು ದೂರ ಬಂದು ನಿನ್ನ ಕೈ ಹಿಡಿಯುತ್ತಿರಲಿಲ್ಲ. ಮಾಯೆ ಮುಸುರಿದ ನಿನ್ನ ಕಣ್ಣ.

ಕಾಣವುದು ಸೇಡು ಎನ್ನುವಷ್ಟೇ ದೂರ. ಇನ್ನುವ್ವೆ ದೂರ ಕಾಣ  
ಮುದೇನೋ ನೋಡು?’

‘ಆಚೆ ಏನಿದೆ?’

‘ದೇವರು ನಿನ್ನಲ್ಲಿ ಅದ್ಭುತಶಕ್ತಿ ಇಟ್ಟಿದಾನೆ. ಅದರೆ ಕೇರಿಗಳಾಫ್  
ದೀಂದ ನಿನ್ನ ಕಣ್ಣ ಕುರುಡಾಗಿ, ನಾನು ಕಲಿಯುವುದು ಏನೂ ಇಲ್ಲ,  
ಘರಕಲ್ಲಾಪಂಡಿತ ಎಂಬ ಅಹಂಭಾವ ಬೆಳೆದು, ನೀನು ಹಾಖಾಗುತ್ತಿ  
ದ್ದೀರ್ಯ. ಯಾವುದು ದೈವಿಪ್ರಸಾದವಾಗಿ ಲಭಿಸಿತೋ ಅದನ್ನು ಕೇರಿ,  
ಧನಕ್ಕಾಗಿ ವೇಶ್ಯೀಯಂತೆ ವಿಕ್ರಯ ಮಾಡುತ್ತಿದ್ದೀರ್ಯ. ನಿನ್ನ ಬೆಳವಣಿಗೆ  
ಅಡ್ಡವಾದ ಅಹಂಭಾವವನ್ನು ಮುರಿಯಲೆಂದೇ ಇವತ್ತಿನ ಆಟ ಕಟ್ಟಬೇಕಾ  
ಯಿತು. ನಿನ್ನನ್ನು ಸೋಲಿಸಿದುದು, ನನ್ನ ಶಿಷ್ಯನ ಪಾಂಡಿತ್ಯವಲ್ಲ ....’

‘ಮತ್ತಾವುದು?’

‘ನಿನ್ನ ಅಹಂಕಾರ. ಮನುವ್ಯನಿಗೆ ಅವನ ಅಹಂಕಾರವೇ ಪರಮ  
ವೈರಿ. ಅಹಂಕಾರ ಭಂಗವಾಡಾಗ, ಆದು ತನ್ನಾಂದಿಗೆ ನಿನ್ನನ್ನೂ ಮುರಿ  
ಯಲೆತ್ತಿಸುತ್ತದೆ. ಆಗ ಅದಕ್ಕೆ ಬಾಗದೆ, ಮುರಿದ ಅದನ್ನು, ಪೂರಾ  
ಗೆದ್ದು ನಿಲ್ಲಿಸುವುದು ಪುರುಷ ಲಕ್ಷಣ. ಅಹಂಕಾರ ಒಂದು ಜಾಡ್ಯ, ಆತ್ಮ  
ನಾಶಿಯಾದ ರೂಗೆ. ಆ ರೂಗೆ ಹೋಯಿತೆಂದು ನಗದೆ, ಅಯೋ  
ಆದು ಹೋಯಿತಲ್ಲ ಎಂದು ಅದಕ್ಕಾಗಿ ಜೀವ ಕೊಡುವುದು ಮಾರ್ಬಿ  
ತನವಲ್ಲವೇ?’

‘ಮಾನ ಹೋದವೇಲೆ ಬದುಕಿ ಏನು ಸಾಧಕ?’

‘ಇದು ಮತ್ತಾಂದು ಬಗೆಯ ಮಾರ್ಬಿತನ. ಇಂದು ಹೋದುದು  
ಮಾನವೇ? ಅಲ್ಲ. ಅಹಂಭಾವ. ಎಂದು ನೀನು ನೂರು ವರಹಕ್ಕೆ  
ಹಾಡುತ್ತೇನೆ, ಬಂಗಾರದ ಕಪ್ಪಕ್ಕೆ ಹಾಡುತ್ತೇನೆ, ಹಗಲು ದೀಪಿಗಿಗೆ  
ಹಾಡುತ್ತೇನೆ ಎಂದೆಯೋ, ಎಂದು ನೀನೇ ನಿನ್ನ ಬೆಲೆ ಕಟ್ಟಿಕೊಂಡೆಯೋ  
ಅಂದು ನಿನ್ನ ಮಾನ ಹೋಯಿತು, ಇಂದಲ್ಲ. ನಿನ್ನ ಅಹಂಭಾವ, ಆ  
ಅಪಮಾನವೇ ಮಾನವೆಂಬ ಮಾಯಿಯನ್ನು ಕವಿಸಿತ್ತು. ಅಷ್ಟೇ?’

‘ಹೋಗೆ ಬದುಕಿದರೆ ಜನ ನಗುವುದಿಲ್ಲವೇ?’

‘ಹಾಗಾದರೆ ಅವರಿಗಾಗಿ ನಿನ್ನ ಬದುಕೇ? ನಿನ್ನಿಂದ ತಪ್ಪಾಯಿತು— ತಪ್ಪಾಯಿತು ಎನ್ನು. ಸತ್ಯ ಹೇಳುವುದು ಅಪಮಾನವೇ? ಒಂದು ವೇಳೆ ತಿಳಿಯದ ಜನ ಅರಿಯದೆ ನಕ್ಕರೆನ್ನ-ಅವರ ಮೂರ್ಖತೆಗೆ ನಿನ್ನ ಬಾಳಿನ ಬಲಿಕೊಡುತ್ತೀರೂ? ಈ ವ್ಯಾಘಾಭಿಮಾನ ಬಿಡು ನೀನಿನ್ನೂ ಬೆಳೆಯುವ ಗಿಡ. ಇನ್ನೂ ಬೆಳೆದು ಹೂ ಬಿಡಬೇಕು. ಆಹಂಕಾರ ಬೆಳೆವ ಗಿಡಕ್ಕೆ ಹತ್ತುವ ರೋಗ. ಅದನ್ನು ವೇಟ್ಟಿ ಬಾಳು. ಸಂಗೀತದಲ್ಲಿ ನೀನು ಸಾಧಿಸಿರುವುದು ಅಲ್ಲ. ಸಾಧಿಸುವುದು ಬೇಟ್ಟಿದಷ್ಟಿದೆ. ಅತ್ತು ಕಡೆ ಮನಸ್ಸು ಮಾಡು. ನಿನ್ನ ಗುರು ನಿನಗೆ ಏನು ಸಾಧಿಸಬೇಕೆಂದು ಹೇಳಿದ್ದರು. ಅದನ್ನು ನೀನು ಮಾಡಿದೆಯಾ? ಯೋಚಿಸು.’

‘ಆ ಮಾತು ಕೇಳ ವೆಂಕಟಸುಭ್ಯಯ್ಯನಿಗೆ, ತಾನು ಸಾಧನೆಯನ್ನೇ ಬಿಟ್ಟುದು ನೇನಪಾಗಿ, ನಾಚಿಕೆಯಾಯಿತು. ‘ರಾಗವು ಒಂದು ದೇವತೆಯಾವುದನ್ನಾದರೂ ಉಲಿಸಿಕೊಳ್ಳುವವರೆಗೂ ಸಂಗೀತಗಾರನ ಬಾಳು ಪೂರ್ಣವಲ್ಲ’ ಎಂದು ಬುವಾ ಹೇಳಿದುದು, ನಿಶ್ಚಯಲ್ಲಿ ಬಹು ಸ್ವಷ್ಟವಾಗಿ ಕೇಳಬರುವ ಫಂಟಾನಾದದಂತೆ ಕೇಳಿಸಿತು. ಹಾಗೇ ಯೋಚಿಸಿದ. ಇಷ್ಟ ದಿನ ಆತನಿಗದು ಮರೀತು ಹೊಗಿತ್ತು. ನಿಜ. ಕೇತ್ತಿರ್ವೋಹದಲ್ಲಿ ಕರುಡಾಗಿ ಅವಿವೇಕಿಯಾಗಿದ್ದೆ. ಸುಮ್ಮನೆ ಬಾಳು ವ್ಯಧ ಮಾಡಿದೆನಲ್ಲಾ ಎನಿಸಿತು. ಕೂಡಲೇ ಸ್ವಾಮಿಗಳ ಕಾಲಿಗೆ ಬಿದ್ದು ಹೇಳಿದ:

‘ಅಜ್ಞಾನದಲ್ಲಿ ಅಂಥನಾಗಿದ್ದ ನನಗೆ ಬೆಳಕಾಗಿ ಒಂದು ದಾರ್ಶನೀಯದಿರಿ ಗುರುಡೇವಾ’

‘ಇನ್ನು ಜ್ಞಾನಿಯಾಗಿ ಬಾಳು. ಕೇತ್ತಿರ್ವಲ್ಲ, ಸಂಗೀತಕ್ಕೆ ನಿನ ಬಾಳು ಮೀಸಲಾಗಲಿ. ಇವತ್ತೊಂದು ಮಾತು ಹೇಳುತ್ತೀನೆ—ಮರೀಯ ಬೇಡ.’

‘ಏನು?’

‘ನೋಡು ನಿನ್ನ ಕಲೆ ದೈವದತ್ತವಾದದ್ದು. ಕಡಲಿನಲ್ಲಿ ಹುಟ್ಟಿದ ನೋಡ, ಮಳೆಯಾಗಿ, ನದಿಯಾಗಿ, ಲೋಕಕ್ಕೆ ತಂಪುನಿಂಡ ಮತ್ತೆ ಹೇಗೆ.

ಕಡಲನ್ನು ಸೇರಿವುದೋ, ಕಲಾವಿದನ ಬಾಳೂ ಹಾಗೇ ಆಗಬೇಕು. ಹೂವು ತನ್ನ ಪರಿಮಳಕ್ಕೆ ಸುಂಕ ಕೇಳುತ್ತದೆಯೇ? ಹಾಗೆಯೇ ನೀನೂ, ಹೂವಾಗಿ ಅರಳು. ಯಾರು ಪರಿಮಳ ಹೀರಬೇಕೆಂದರೂ ಅಡ್ಡ ಬರಬೇಡ ಸೂರ್ಯ ಕಾಸುಕೊಟ್ಟಿರಿಗೆ ಬೆಳಕು ಕೊಡುತ್ತೇನೇ ಎನ್ನತ್ತಾನೆಯೇ? ಹಾಗೇ ನೀನ್ನ ಕೆಲೆ ಸೂರ್ಯಕಾಂತಿಯಾಗಲಿ; ಮಾರಿಗೆಯ ದೀಪವಾಗ ದಿರಲಿ. ಸೂರ್ಯನಾಗುವ ಶಕ್ತಿ ಸಾಧಿಸು.’

‘ನೀವು ತೋರಿದ ದಾರಿಯಲ್ಲಿ ನಡೆಯುತ್ತೇನೇ ಗುರುದೇವಾ’ ಎಂದ ವೆಂಕಟಸುಭ್ಯಂ.

‘ಸರಿ. ಹಾಗಾದರೆ ಮನೆಯ ಕಡೆ ಹೊರಡು. ಉರಲ್ಲಿ ನೀನು ಹೊರಟಿದ್ದನ್ನು ಕಂಡು ಗಲಿಬಿಲಿಯಾಗಿದೆ ನೀನ್ನ ತಾಯಿ ಎಷ್ಟು ಒದ್ದಾಡುತ್ತಿದ್ದಳೋ ಏನೋ’ ಎಂದರು ಸ್ವಾಮಿಗಳು. ಇಬ್ಬರೂ ತೋರಿ ನಿಂದ ಉರಿನ ಕಡೆ ಹೊರಟಿರು. ದಾರಿಯುದ್ದಕ್ಕೂ ವೆಂಕಟಸುಭ್ಯಂ ಮಾತನಾಡದೆ ಅವರು ಹೇಳಿದುದನ್ನೇ ಚಿಂತಿಸಬ್ಬಿದ್ದ. ಯೋಚಿಸಿದ ಹಾಗೆ ಹೇಳಿದ ಒಂದೊಂದು ಮಾತೂ ನಿಜವೆಂದು ತೋರಿ, ಆತ್ಮಹತ್ಯೆಗೆ ಮನಸು ಮಾಡಿದ ತನ್ನ ಸಣ್ಣ ತನಕ್ಕೆ ತನಗೇ ನಾಜಿಕೆಯಾಯಿತು. ಇದ್ದ ಕ್ಷೇದ್ದ ಹಾಗೇ ಏನೋ ಕೇಳಬೇಕೆನಿಸಿತು. ಕೇಳಿದ.

‘ನಿಮ್ಮ ಶಿಷ್ಟನಲ್ಲಾ ಆದ್ದುತಶಕ್ತಿಯಿದೆ.’

‘ಉಹೂ. ಅವನಲ್ಲಿ ಏನೂ ಶಕ್ತಿಯಿಲ್ಲ.’

‘ಹಾಗಾದರೆ ಅಷ್ಟ ಸೋಗಸಾಗಿ ಮದ್ದಲೆ ಹೇಗೆ ನುಡಿಸಿದಿ?’

‘ನೀನು ತಿರುಮಲಯನನ್ನು ಸೋಲಿಸಿದ ದಿನ ಹೇಗೆ ಹಾಡಿದೆ. ಕಲಿತ ವಿಧ್ಯೆಯೇ?’

‘ಉಹೂ. ಅಂದು ನಾನು ಹೇಗೆ ಹಾಡಿದೆನೆಂದು ನನಗಿನ್ನೂ ಅಧ್ಯಾವಾಗಿಲ್ಲ.’

‘ನನ್ನ ಶಿಷ್ಟ ಇಂದು ಮದ್ದಲೆ ಬಾರಿಸಿದುದೂ ಹಾಗೆಯೇ. ಸಾಧನೆ ಮಾಡಿ ಸಿಧ್ಧನಾಗು. ಬಳಿಕ ನಿನಗೆ ಅಧ್ಯಾವಾಗುತ್ತದೆ’ ಎಂದರು ಸ್ವಾಮಿ

ಗಳು. ಮಾತು ಮುಗಿಯುವ ವೇಳಿಗೆ ಅವರಬ್ಬರೂ ಸಂತೀಯ ಭಾಗಿಲ ಬಳಿ ಬಂದಿದ್ದರು. ಅಲ್ಲೇ ವೆಂಕಟಸುಬ್ಬಯ್ಯನನ್ನು ಹುಡುಕ ಹೊರಟೆ ಉರ ಜನಪೂ ಇದಿರಾದರು.

‘ಆ ಘಟನೆ ವೆಂಕಟಸುಬ್ಬಯ್ಯನವರ ಜೀವನದಲ್ಲಿ ಅದ್ದುತ ಪರಿ ಕೂಪುವನ್ನುಂಟುಮಾಡಿತು. ಅದಾದ ಕೆಲವು ದಿನಗಳಲ್ಲೇ ಪಾಳಯ ಗಾರರು ಕೊಟ್ಟಿ ಮರ್ಯಾದೆಗಳನ್ನೆಲ್ಲಾ ಹಿಂದಕ್ಕೆ ಕೆಳಸಿ, ವೈಭವಕ್ಕೆಲ್ಲಾ ತಿಲಾಂಜಲಿ ಕೊಟ್ಟಿ, ಮತ್ತೆ ಸಾಧಕರಾದರು. ಉರ ಜನಕ್ಕೆ ಅವರ ನಡತೆ ವಿಚಿತ್ರವಾಗಿ ತೋರಿದರೂ, ಯಾರೂ ಗಟ್ಟಿಯಾಗಿ ಆದುವ ಹೀಯ್ಯ ವಾಡಲಿಲ್ಲ. ಅಂದಿನವರೆಗೂ ಶ್ರೀಮಂತರಿಗೆ, ಅರಮನೆಯವರಿಗೆ ಮಾತ್ರ ಲಭ್ಯವಾಗಿದ್ದ ವೆಂಕಟಸುಬ್ಬಯ್ಯನವರ ಸಂಗೀತ, ಅಂದಿನಿಂದ ಎಲ್ಲರಿಗೂ ಲಭ್ಯವಾಯಿತು. ಯಾರು ಎಲ್ಲಿ ಕರೆದರೂ ಹೋಗಿ ಹಾಡುವರು. ಮೂರು ಹೊತ್ತೂ ತಮ್ಮ ಸಾಧನೆಯ ಚಿಂತೆ ಮಾಡುವರು.

‘ಆ ದಿನ ಅವರಿಗೆ ಬುವಾ ಹೇಳಿ, ಮರಿತು ಹೋಗಿದ್ದ ಮಾತು— ಯಾವುದಾದರೊಂದು ರಾಗವನ್ನು ಒಲಿಸಿಕೊ’ ಎಂಬುದು ನೇನಾಗಿತ್ತು. ಮತ್ತೆ ಆದರ ತೋರಿನೆಗೆ, ಸಾಧನೆಗೆ ತೋಡಿದರು. ಯಾವ ರಾಗವನ್ನು ಯಾವ ಹೊತ್ತು ಹೇಳಿಸಿಕೊ, ಆ ಹೊತ್ತಿನಲ್ಲಿ ಆದನ್ನು ಹಾಡುವರು. ರಾಗದ ಚಿಂತೆಯನ್ನೇ ಮಾಡುತ್ತಾ, ಆದರ ಅಧಿದೇವತೆಯ ಸ್ವರೂಪ ಏನಿ ರಬಹುದೆಂದು ಚಿಂತಿಸುವರು. ಪ್ರಣವ ಬ್ರಹ್ಮ ಸಾಧನೆಗೆ ನಾದೋವಾಸನೆ ಮಾಡಿಕೊಡಿದರು ವೆಂಕಟಸುಬ್ಬಯ್ಯ.

‘ಯಾರಾದರೂ ಉಪಾಸನೆ, ತಪಸ್ಸು ಮಾಡುತ್ತಿದ್ದರೆ, ಆದರ ಭಂಗಕ್ಕಾಗಿ ದೇವತೆಗಳು, ಅಪ್ಪರೆಯರನ್ನು ಕಳಿಸುತ್ತಾರೆ, ಆದನ್ನು ಗೆದ್ದು ತಪಸ್ಸಿ ಮಂಷಿಯಾಗುತ್ತಾನೆ ಎಂಬ ಪುರಾಣದ ಕಥೆ ಸುಳ್ಳಲ್ಲ ಸ್ವಾಮಿ. ವೆಂಕಟಸುಬ್ಬಯ್ಯನವರಿಗೂ ಹಾಗೇ ಆಯಿತು. ಇದ್ದಕ್ಕಿದ್ದ ಹಾಗೇ ಒಂದು ಸಂರ, ರಾಗದ ಹುಚ್ಚು ಬಿಟ್ಟು ಹೆಣ್ಣಿನ ಹುಚ್ಚು ಹೂಡಿದುಬಿಟ್ಟು, ಅವರಿಗೆ’ ಎಂದ ಚಿನ್ನಪ್ಪ.

ಆ ಮಾತು ಕೇಳಿ ನನ್ನ ಕೀವಿ ನಿಮಿರಿತು. ಚಿನ್ನಪ್ಪ ಹೇಳಿದ ಕಥೆ ಬುನ್ನು ಕೇಳಿ ನನ್ನ ಮನಸು ಪವಾಡ ಕಂಡ ಮಂಗಿವಿನ ಮನಸ್ಸಿನಂತೆ

ಮುಗ್ಧವಾಗಿತ್ತು. ಆ ಕುತೂಹಲ, ಉತ್ಸಾಹದಲ್ಲಿ ನಿದ್ರೆಯ ಸೇನವೇ ಹಾರಿಹೊಗಿತ್ತು.

‘ಕಥಿ ಹೇಳ್ತಾ ಹೇಳ್ತಾ ಹಗಲೇ ಅಗ ಹೋಯ್ತು’ ಎಂದು ಚಿನ್ನಪ್ಪ ಹೊತ್ತನ್ನು ಜ್ಞಾನಿಸಿದ. ಮುಂದೆ ಮಾಡಿದ ತಲೆ ಬಾಗಿಲಿನ ಕೆಂಡಿಯಲ್ಲಿ ಮುಂಜಾವಿನ ಸೂರ್ಯನ ಕೆಂಗಿರಣ ಇಟ್ಟಕುಹಾಕಿ ‘ನಿಜ, ಹಗಲಾಗಿದೆ’ ಎಂದಿತು. ನಿದ್ರೆಗಿಟ್ಟು ಕೆಂಪಾದ ಚಿನ್ನಪ್ಪನ ಕಣ್ಣ ಅದಕ್ಕೆ ಸಾಕ್ಷಿ ಹೇಳಿತು. ಆದರೂ ನನಗೆ ಕಥಿ ಹೇಳುವ ಉತ್ಸಾಹ ಕುಗ್ಗಿರಲಿಲ್ಲ.

‘ಹಗಲಾದರೆ ಅನುಕೂಲವೇ ಅಯಿತು. ನಿದ್ರೆಯ ಚಿಂತೆಯೇ ತಪ್ಪಿತು. ಮುಂದಿನದು ಈಗ ಹೇಳಿದುದಕ್ಕೆಂತ ಸ್ವಾರಸ್ಯವಾಗಿರಬೇಕು. ಅದನ್ನು ಹೇಳಿ ಮುಗಿಸಿಬಿಡಿ’ ಎಂದೆ

‘ದುರ್ಗದಲ್ಲಿ ಯಾರೂ ನಿಮಗೆ ಅದನ್ನು ಹೇಳಲಿಲ್ಲವೇ?’

‘ಉಂಟೂ’

‘ದುರ್ಗದಲ್ಲೇ ಒಬ್ಬರು ಆ ಕಥಿ ಹೇಳುವವರಿದ್ದಾರೆ. ಆವರಿಂದಲೇ ಕೇಳಿ.’

‘ಯಾರು?’

‘ಅದರೆ ಆ ಮನಿಗೆ ನೀವು ಹೋಗ್ಗಿರೋ ಇಲ್ಲವೋ?’

‘ಏಕೆ?’

‘ಆದು ಸೂಕ್ಷಿಯೋರ ಮನಿ. ಬುರಜನಹಟ್ಟೀಲಿ ವ್ಯಾಸರಾಯ ಮತ ಇಲಾಘಾ. ಅದರ ತಾವ ಇದೆ, ಪುಟ್ಟತಾಯಮೃನ ಮನಿ-ಆಕೇನೇ ಕೇಳಿ, ಚಂದಾಗಿ ಹೇಳ್ತಾಳಿ. ನಾನೂ ಆಕೆಯ ಬಾಯಿಂದ್ದೀ ಕೇಳಿದ್ದು’

‘ನಿಮಗೆ ಆಕೆಯ ಪರಿಷಯ ಇದೆಯೇ?’

‘ಚೆನ್ನಾಗಿದೆ’

‘ಹಾಗಾದರೆ ನನ್ನ ಜೊತೆಗೆ ನೀವು ಬಂದರೆ ಮೇಲು. ಈವೋತ್ತು ಬಿಡುವು ಮಾಡಿಕೊಂಡು ಬನ್ನಿ—ಕೆಟ್ಟುಹೋಗುವ ಕೆಲಸವಿಲ್ಲದಿದ್ದರೆ.’

‘ಅಂಥ ತಲೆ ಹೋಗೋ ಕೆಲಸವೇನೂ ಇಲ್ಲ. ಅದ್ದು ದುರ್ಗಕ್ಕೆ ಬಂದರೆ ವ್ಯಾಧಾ ಖಚು.’

‘ಅದರ ಚಿಂತೆ ನನ್ನದು. ಬರುತ್ತಿರಾ?’

‘ಹೂ, ಆದ್ದೆ ಮೊದಲು ಹೊಟ್ಟೀಗೇನಾರ ಇನ್ನು ನೋಡಿ ಕೊಳ್ಳೋಣ. ಸಿದ್ದೆ ಅಂತೂ ತಪ್ಪಿತು. ಇನ್ನೂ ದುರ್ಗಕ್ಕೆ ಹೋಗಬೇ ಕೆಂದರೆ ಹೆಣಾಬಿಳೋಯಾಗೆ ನಡೆಯಬೇಕು. ಹೊಟ್ಟಿಗೆ ಗಡದ್ದಾಗಿ ಬಿದ್ದರೆ ಆ ವೇಲೆ ಮುಂದಿನ ವಿಚಾರ’ ಎಂದ ಚಿನ್ನಪ್ಪ. ಆ ಮಾತಿಗೆ ನನ್ನದೂ ಪೂರ್ಣ ಸಮೃತಿ ಇತ್ತು.

## ೧೧

ಹೊಟ್ಟಿಯ ಚಿಂತೆ ತೀರಿಸಿಕೊಂಡು ಇಬ್ಬರೂ ದುರ್ಗದತ್ತ ಹೊರೆ ಟಿವೆ. ನನಗೆ ಸಂಗೀತದ ವಿಚಾರ ಹೆಚ್ಚೀನೂ ತಿಳಿಯಾದರೂ ಚಿನ್ನಪ್ಪ ಹೇಳಿದ ಕಥೆ ಕೇಳಿದಾಗಿನಿಂದ ಒಂದು ಸಂಶಯ ಮನಸ್ಸಿನಲ್ಲಿ ಸಣ್ಣಗೆ ಕೊರೆಯುತ್ತಿತ್ತು. ಆತ ಹೇಳಿದ, ವೆಂಕಟಸುಬ್ಬಯ್ಯನವರು ಕಲಿತ ಸಂಗೀತದ ವಿವರಣೆ ಕೇಳಿದಾಗ, ಅದು ನಾವು ಈಗ ಕನಾಂಟಿಕ ಸಂಗೀತ ಎಂದು ಕರೆಯುವ ರೀತಿಗೆ ಸರಿ ಹೋಗದೆ, ಉತ್ತರಾದಿ ಎಂದು ಕರೆಯುವ ಸಂಗೀತ ಪದ್ಧತಿಯನ್ನೇ ಹೋಲುತ್ತಿತ್ತು. ಹಾಗಾದರೆ ವೆಂಕಟಸುಬ್ಬಯ್ಯ ನವರು ಕಲಿತುದುದು ಉತ್ತರಾದಿ ಸಂಗೀತವೇ? ಚಿನ್ನಪ್ಪನನ್ನೇ ಕೇಳಿದರೆ ಹೆಚ್ಚು ಅಲ್ಲವಾದರೆ ಹೋಗಲಿ, ನನಗಿಂತ ಹೆಚ್ಚು ಸಂಗೀತದ ವಿಚಾರ ತಿಳಿದ ಆತ ಸಂಶಯ ನಿವಾರಣೆ ಮಾಡಬಹುದು ಎಂದು ತೋರಿ, ಆತ ನನ್ನೇ ಕೇಳಿದೆ—

‘ಅಲ್ಲ ಚಿನ್ನಪ್ಪ ವೆಂಕಟಸುಬ್ಬಯ್ಯನವರು ಕಲಿತುದು ಯಾವ ರೀತಿ ಸಂಗೀತ? ಉತ್ತರಾದಿಯೋ ದಕ್ಕಿಣಾದಿಯೋ?’

‘ ಉತ್ತರಾದಿಯೂ ಅಲ್ಲ, ದಕ್ಷಿಣಾದಿಯೂ ಅಲ್ಲ — ನಮ್ಮ ಸಂಗೀತವನ್ನೇ’ ಎಂದ ಬಿನ್ನಪ್ಪ ನಗುತ್ತಾ. ಆತನ ಮಾತಿನ ಆರ್ಥಿಕ ನನಗೆ ಆಗಲಿಲ್ಲ. ಹಾಗೆಂದರೇನು? ಉತ್ತರಾದಿ, ದಕ್ಷಿಣಾದಿ ಮಲ್ಲದೆ, ನಮ್ಮದೇ ಆದ ಸಂಗೀತ ರೀತಿಯೂ ಒಂದುಂಟಿ? ಹಾಗಿದೆ ಎಂದು ನಾನೆಲ್ಲೂ ಕೇಳಿರಲಿಲ್ಲ. ಇದೇನೋ ಹೊಸ ವಿಚಾರ ಹೇಳುತ್ತಿದ್ದನೇ ಎನಿಸಿತು.

‘ ಇದೇನು ಹೀಗೆ ಉತ್ತರ ಕೊಡುತ್ತೀರಿ?’ ಎಂದೆ.

ಹೌದು ಸ್ವಾಮಿ. ಸರಿಯಾದ ಉತ್ತರವನ್ನೇ ಕೊಟ್ಟೇ. ದಕ್ಷಿಣಾದಿ, ಉತ್ತರಾದಿ ಎಂದು ಕರೆಯುವುದೆಲ್ಲಾ ಈಗಿನದೂ. ಅಂದರೆ ತಾಫರಾಜ ಸ್ವಾಮಿಗಳು, ಶಾಮಾಶಾಸ್ತ್ರಿಗಳು, ದೀಕ್ಷಿತರ ಕಾಲದ ಸಂತರ ಬಂದ ಹೆಸರು. ಅವರೇ ಈ ಮಾರ್ಗ ಪರಿಷ್ವಾರ ಮಾಡಿದೋರು. ಅದಕ್ಕೆಂತ ನುಂಜಿ ಎರಡು ಪದ್ಧತಿಗಳೂ ಅಷ್ಟು ವ್ಯತ್ಯಾಸವಿರಲಿಲ್ಲ. ದೇರ ಕಾಲ ಕ್ಷೇತ್ರನುಸಾರವಾಗಿ ಕೊಂಚ ವ್ಯತ್ಯಾಸ ಇತ್ತೇನೋ ಇಷ್ಟೇ ಹೊಡರ. ಗಿನ ಹಾಗೆ ಅದೇ ಬೇರೆ, ಇದೇ ಬೇರೆ ಎನ್ನುವ ಹಾಗಿರಲಿಲ್ಲ. ನವ ಶ್ರೀರಂಧರ ವಾಸರು, ತಾಫರಾಜ, ದೀಕ್ಷಿತರಿಗಂತ ಹಿಂದಿನೋರು. ಕನಕರ ಸರು ಕಾಗಿನೆಲೆಯೋರು. ಅದಿರೊದು ಈಗ ಉತ್ತರಾದಿ ಹೆಚ್ಚು ಬಳಕೆ ಇರೋ ಉತ್ತರ ಕನಾರಟಿಕದಲ್ಲಿ. ಆದ್ದರಿಂದ ಆವರು ಹಾಕಿದ ರಾಗ ಯಾವ ಸಂಪ್ರದಾಯದ್ದು? ಸಂಗೀತದ ವಿಚಾರ ನನಗೂ ಹೆಚ್ಚು ತಿಳಿಯಿದು. ಅಷ್ಟೇ ಇಷ್ಟೇ ಓದಿಕೊಂಡಿದೀನಿ. ಹಳೆಯವರಿಂದ ಕೇಳಿ ತಿಳಿದು ತಿಳಿ ಕೊಂಡಿದೀನಿ. ಕೇಳಿದಿ ಶಿವಪ್ಪನಾಯಕ ಬರದಿರೋ ‘ಶಿವತತ್ವ ರತ್ನಾಕರದಲ್ಲಿ ಸಂಗೀತದ ವಿಷಯಾನೂ ಅಷ್ಟು ಬರ್ತದಿ. ಆತ ಬರದಿರೋ ರಿತಿಇ ಹಾಡಿದರೆ, ಆ ರಾಗಕ್ಕೂ, ಈಗ ಆ ರಾಗನೆಂದು ಕರೆಯುವುದಕ್ಕೂ ಎಷ್ಟೇ ಬಿಡ್ಡದೆ. ಉತ್ತರಾದಿ ಹಾಗೆ ನಮ್ಮ ರಾಗಗಳಗೂ ಆದರಲ್ಲಿ ಸ್ತ್ರಿ ರಾಗ, ಪುರುಷರಾಗ, ಅವುಗಳಲ್ಲಿ ಗಂಡ ಹೆಂಡತಿ, ಮಕ್ಕಳು ಮರಿ ಎಲ್ಲಾ ಹೇಳಿದಾನೆ. ‘ಶಿವತತ್ವ ರತ್ನಾಕರ’ ವೆಂಕಟಸಂಭೂತ್ಯನೋರ ಕಾಲೇ ಗ್ರಂಥ. ತಾಫರಾಜರು, ದೀಕ್ಷಿತರು ಎಲ್ಲಾ ವೆಂಕಟಸಂಭೂತ್ಯನೋರು.

ಕಾಲ ಆದವೇಲೆ ಬಂದೋರೋ, ಅಥವಾ ಆಕಾಲದಲ್ಲೇ ಇದ್ದೋರೋ. ಆದ್ದರಿಂದ ಅವರ ಕಾಲಕ್ಕೆ ಈ ವ್ಯತ್ಯಾಸ ಈಗಿನಷ್ಟು ರಲಿಕ್ಕೆಲ್ಲ.

ಚಿನ್ನಪ್ಪ ಕೊಟ್ಟ ಉತ್ತರ ಕೇಳಿ ನಾನು ಚರ್ಚಿತನಾದೆ. ಆತನಿಂದ ನಾನು ಈ ಬಗೆಯ ಉತ್ತರ, ಜ್ಞಾನವನ್ನು ನಿರೀಕ್ಷಿಸಿರಲಿಲ್ಲ. ಎಪ್ಪು ವಿವಯ ತಿಳಿದು ಕೊಂಡಿದಾನೆ ಈತ! ಇಂಥವರೂ ಹೊಟ್ಟಿಯ ಪಾಡಿಗೆ ಹೆಣಗಬೇಕೇ ಎನಿಸಿತು. ಆದರೆ ನಮ್ಮ ದೇಶದಲ್ಲಿ ಹೆಣಗದಿರುವವರು ಯಾರು? ಸಾಧ್ಯವಾದರೆ ಆತನಿಂದ ಮತ್ತಪ್ಪ ವಿವಯ ತಿಳಿದುಕೊಳ್ಳಬೇಕೇನಿಸಿತು.

‘ಹಾಗಾದರೆ ಆ ಕಾಲಕ್ಕೆ ಈ ಭೇದವೇ ಇರಲಿಲ್ಲವೇ?’

‘ಎನಿತ್ತೋ ಭಗವಂತನೇ ಬಲ್ಲ. ಈಗ ಯಾವುದೇ ರಾಗವನ್ನೋ ತಗೊಳ್ಳಿ. ಒಂದೇ ಸ್ವರ, ಒಂದೇ ತಾಳ, ಒಂದೇ ಕೃತಿ-ಆದರೂ ಒಬ್ಬರು ಹಾಡಿದ ಹಾಗೆ ಇನ್ನೊಬ್ಬರು ಹಾಡೋಲ್ಲ; ಒಬ್ಬರ ಬಾಯಲ್ಲಿ ನುಡಿದ ಹಾಗೆ ಇನ್ನೊಬ್ಬರ ಬಾಯಲ್ಲಿ ನುಡಿಯೋಲ್ಲ. ಉದಾಹರಣೆಗೆ ತ್ಯಾಗರಾಜರದೇ ಒಂದು ಉದಾಹರಣೆ ಹೇಳ್ತೇನಿ ನೋಡಿ. ಅವರದು. ‘ಮರಿಯಾದೆ ಗಾದಯ್ಯ’ ಅಂತ ಒಂದು ಕೃತಿ ಇದೆ. ಅದರಲ್ಲಿ ಆರಂಭ ಯಮನ್ ಕಲ್ಯಾಣಿಯಲ್ಲಿ, ಮುಂದಿನದು ಭೈರವಿ. ಜೀವಸ್ವರದಲ್ಲೇ ವ್ಯತ್ಯಾಸ ಇಟ್ಟಿದಾರೆ. ಎಪ್ಪು ಜನ ಆದನ್ನು ತಿಳಿದು ಹಾಡ್ತಾರೆ. ಅದು ಹಾಗೆ ಏಕೆ, ಏನು ಎಂತ ಎಪ್ಪು ಜನಕ್ಕೆ ಆರ್ಥವಾಗಿದೆ. ಅವರು ಹೇಗೆ ಹಾಡ್ತು ಇದ್ದೋ ಏನೋ ಅದೇ ಗೊತ್ತಿಲ್ಲ. ರಾಗದ ಹೆಸರು ನೋಡಿಕೊಂಡು ಹೀಗಿರ ಬಹುದು ಅಂತ ಹಾಡ್ತೇವಿ. ಕುರುಡು ಪಾಠ. ಅಲ್ಲದೆ ಅವರ ರಾಗಗಳೂ, ನಮ್ಮ ರಾಗಗಳೂ ಎಷ್ಟೋ ಹೆಸರು ವಿನಾ, ಬೇರೆಯೆಲ್ಲಾ ಒಂದೇ. ಅವರು ಮಾಲಕಂಸ ಅನ್ನೊಂದನ್ನು ನಾವು ಹಿಂದೋಳ ಅನ್ನೋವಿ, ಹನುಮ ತೋಡಿ ಅನ್ನೊಂದನ್ನು ಅವರು ಭೈರವಿ ಅನ್ನಾರೆ—ಹೀಗೇ. ಈಗ ಉತ್ತರಾದಿಯವರಿಗೆ ಶ್ರುತಿ ಅಂದರೆ ಪ್ರಾಣ, ನಮ್ಮವರಿಗೆ ತಾಳ ಮುಖ್ಯ. ಹೀಗಾಗಿ ಒಂದಕ್ಕೊಂದು ಬೇರೆ ಎನ್ನುವ ಹಾಗಾಗಿದೆ. ಹಿಂದೆ ಹೀಗಿದ್ದಿರ ಲಿಕ್ಕಿಲ್ಲ ಅನ್ನೊಂಹಂಗೆ ಕಾಣ್ತದೆ. ಅಷ್ಟ್ಯಾಕೆ ಸ್ವಾಮಿ, ಪುರಂಥರದಾಸರ

ಕೇರಣನೇಲೇ ಸುಳಾದಿ, ಉಗಾಭೋಗ ಅನ್ತಾರಲ್ಲಾ ಅದರ ಸ್ವರೂಪ ಹೀಗೇ ಅಂತ ಹಾಡೋರು ಯಾರಿದಾರೆ ಹೇಳ. ಎಲ್ಲಾ ಮರಿತು ಸಂತೋಷ ಕಾಗು ಕೊಗೋ ಜನಾ ಆಗಿ ಹೋಗಿದೀವಿ ನಾವು' ಎಂದ ಚಿನ್ನಪ್ಪ.

‘ನಿಜ, ನಿಮ್ಮ ಮಾತು’ ಎಂದು ತಲೆ ಹಾಕಿದೆ. ಬೇರೆ ದಾರಿಯೇ ಇರಲಿಲ್ಲ ನನಗೆ.

ಹೀಗೆ ಹತ್ತಾರು ಮಾತು ಆಡಿಕೊಳ್ಳುತ್ತಾ, ಬೇಳಗ್ಗೆ ಒಂಭತ್ತು ಗಂಟಿಯ ವೇಳಿಗೆ ದುರ್ಗವನ್ನು ಸೇರಿದೆವು. ಕುರುಮರಡಿಯಲ್ಲಿ ಹೊಟ್ಟಿಗೆ ಹಾಕಿದುದು ದುರ್ಗಕ್ಕೆ ಬರುವ ವೇಳಿಗೆ ಕರಗಿತ್ತು. ಉರಿಸೋಳಗೆ ಕಾಲಿ ಡುತ್ತಿದ್ದ ಹಾಗೇ ಮತ್ತೆ ಉದರೋವಚಾರ ಮುಗಿಸಿದ ಮೇಲೆ—

‘ಪುಟ್ಟತಾಯಮ್ಮನ ಮನೆಗೆ ಈಗಲೇ ಹೋಗೋಣವೇ?’ ಎಂದೆ.

‘ಹೂ, ಈಗ ಹೋಬ್ರೇನೇ ಒಳ್ಳೆದು. ಸಂಜೀವಾಂಶಾವಾರದಹೊತ್ತು. ಕೆಲಸವಿಲ್ಲದ ನಮ್ಮಂಥೋರು ಹೋಗಬಾರದು’ ಎಂದ ಚಿನ್ನಪ್ಪ. ನನಗೂ ಅದು ಸರಿ ಎಂದು ತೋರಿತು. ಇಬ್ಬರೂ ಬುರುಜಿನ ಹಟ್ಟಿಯತ್ತ ಹೆಚ್ಚೆ ಹಾಕಿದೆವು.

ಹಿಂದೊಂದು ಕಾಲಕ್ಕೆ ಬುರುಜಿನ ಹಟ್ಟಿ ಚಿತ್ರದುರ್ಗದ ರಸಿಕರ ಬೀದಿ, ವೇಶಾಂಶಾವಾಟಿ. ಸಂಜೀವ ಹೊತ್ತು ಬುರುಜಿನಹಟ್ಟಿಯ ಕಡೆ ಹೋಗಿ ಬರುವುದೆಂದರೆ, ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದಂತೆ—ಆಪವಾದಕ್ಕೆ ದಾರಿ. ಆದರೆ ಈಚೆಗೆ ಅಲ್ಲವ್ವು ವೇಶೀಯರು ಕಾಣುವುದಿಲ್ಲವಾದರೂ, ಬೀದಿಗೆ ಆ ಹೇಸರು ತಪ್ಪಿಲ್ಲ. ಅಲ್ಲಿಗೆ ಹೋಗಿ ಬಂದವನನ್ನು ‘ಬುರುಜಿನ ಹಟ್ಟಿಯ ಕಾಮ’ ಎಂದು ಕರೆಯುವುದನು ಬಿಟ್ಟಿಲ್ಲ. ಆದುದರಿಂದ, ಹಗಲು ಹೊತ್ತಾದುದರಿಂದ ಆವ್ಯಾ ಅಳುಕೆಲ್ಲದೇ ನಾನು ಚಿನ್ನಪ್ಪನ ಜೊತೆಯಲ್ಲಿ ಹೊರಟೇ.

ವ್ಯಾಸರಾಯ ಮರದಿಂದ ಇನ್ನೂ ಕೊಂಚ ಮುಂದೆ ಹೋಗಿ, ಎಡಪಕ್ಕದ ಗಲ್ಲಿಯೋಳಗೆ ತರುಗಿ ಎರಡು ಮನೆ ದಾಟದರೆ ಪುಟ್ಟತಾಯಮ್ಮನ ಮನೆ. ಆ ಗಲ್ಲಿಯೋಳಗೇ ಕಾಲಿದುವುದೇ ನನಗೆ ಕವ್ವೆ

ವಾಯಿತು. ಗ್ಲೆಲಿಯ ನಡುವಿನಲ್ಲೇ ನಾಲ್ಕುರು ಮನೆಗಳ ಬಚ್ಚುಗಳ ಸೀರು ಹರಿದು ಕೊಳ್ಳಿಯಾಗಿತ್ತು. ಅದರ ಇಬ್ಬದಿಯಲ್ಲೂ ಬಾಲ ಶೋಚ. ಅದರ ನಡುವೆ ಕಾಲು ಕೆಡಿಸಿಕೊಳ್ಳಬೇಕೆಂದು ನಡೆಯುವುದು ಸಾಮು ಮಾಡುವೆಂತಾಯಿತು.

‘ತುಂಬಾ ಹೊಲಸು ಬೀದಿ. ಇಂಥಕಡೆ ಜನಹೇಗೆ ಬರ್ತೂರೋ’ ಎಂಂತೆ.

‘ಹೇಗೆ ಅಂದ್ರೆ. ಕುರುಡಾಗಿ ಬರ್ತೂರೇ ಸ್ವಾಮಿ. ಅವರು ಬೀದಿ ಸೋಡೋಕೆ ಬರೊಳ್ಳಿ. ತೆವಲು ತೀರಿಸಿಕೊಂಡು ಹೋಗಾಕೆ ಬರ್ತೂರೇ.’

‘ಎನ್ನೋ. ಆ ವೃತ್ತಿಯಷ್ಟೇ ಹೊಲಸಾಗಿದೆ ಈ ಸ್ಥಳ. ಎಂದು ತೊಲಗುತ್ತೋ ಇದು’

‘ಲೋಕಾರೂಪಿ ಮಾತು ನೀವೂ ಆಡ್ಡಿರ. ಅವರೇನು ಖುಷಿಗೇ ಈ ಕಸಬು ಮಾಡ್ತಾರಾ ಸ್ವಾಮಿ. ಹೊಟ್ಟಿಗಿಲ್ಲದ್ದಕ್ಕೆ ಇದೂ ಒಂದು ಆಟ. ಇದು ವ್ಯಾಪಾರ; ಸಂಸಾರದಲ್ಲಿದ್ದ ಮಾಡೋದು ವ್ಯಾಖ್ಯಾತ. ಹೋಟಲು ತಿಂಡಿ ಬೇಕೂ ಅನ್ನೋ ಚವಲ ನಮಗೆ ಇರೋವರಿಗೂ ಹೋಟಲು ಹೇಗೆ ಹೋಗೊಲ್ಲಪೋ, ಹಾಗೇ ಇದು. ದುಡ್ಡಿದ್ದೋರಿಗೆ ಚವಲಕ್ಕೆ ಬೇಕು, ದುಡ್ಡಿಲ್ಲದ ನನ್ನಂಥವರಿಗೆ ಬೇರೆ ದಾರಿ ಇಲ್ಲದೆ ಬೇಕು. ಅಲ್ಲೇ ಹೇಳಿ? ಮದುವೆಯಾಗಿ, ಸಂಸಾರ ನಡೆಸೋಶ್ತೇ ಇಲ್ಲದ ನನ್ನಂಥೋರು ಏನು ಮಾಡಬೇಕು. ಕಂಡವರ ಸಂಸಾರ ಕೆಡಸೋಶಿಂತ ಇದು ಒಳ್ಳೇದಲ್ಲವೇ? ನಾನು ಹೇಳುತ್ತೇನಿ ಕೇಳಿ ಸ್ವಾಮಿ-ಬಡತನ ಹೋಗೋವರ್ತಾಗ್ಗೆ ಇದು ಹೋಗೊಲ್ಲ’

ಚಿನ್ನಪ್ಪನ ಮಾತು ಯಥಾರ್ಥವಾಗಿತ್ತು. ಅಪ್ಪು ಹೊತ್ತಿಗೆ ಪುಟ್ಟ ತಾಯವೃನ ಮನೆ ಬಂದುದರಿಂದ ಮಾತು ಬೆಳಸದೆ ಸುವೃನಾದೆ. ಮುಂದೆಮಾಡಿದ ಪುಟ್ಟತಾಯವೃನ ಮನೆ ಬಾಗಿಲು ತಪ್ಪಿದ್ದವು. ಯಾರೋ ಬಾಗಿಲು ತೆಗೆದರು. ಬಾಗಿಲ ದಾಟಿ ಒಳಗೆ ಹೋಗುತ್ತಿದ್ದ ಹಾಗೇಸಣ್ಣ ದಾದ ನಡುವನೆ. ನಡುವನೆಯಲ್ಲಿ ಕಾಲಿಟ್ಟುದು ಕೋಳಿಯ ಗೂಡಿನಲ್ಲಿ ಕಾಲಿಟ್ಟಂತಾಯಿತು. ಅಲ್ಲೇ ಕೂತಿದ್ದ ಆರೇಳು ಜನ ಹೆಂಗಸರು ಧಡಧಡ ಎದ್ದು

ಕೋಣೆಗಳಿಗೆ ಹೋಗಿ ಸೇರಿಕೊಂಡರು. ಸ್ವಲ್ಪ ವಯೋವೃದ್ಧಿಯಾಗಿ, ಎಲೆ ಅಡಿಕೆ ಮೆಲ್ಲಿತತ್ತ್ವ ಕುಳಿತಿದ್ದವರೊಬ್ಬಳು, ಚಿನ್ನಪ್ಪನನ್ನೂ, ನನ್ನನನ್ನೂ ನೋಡಿ—

‘ಟೀ. ಏನು ಚಿನ್ನೆಣ್ಣಿ. ಹಗಲೊತ್ತಾಗೇ ಬಂದಿಟ್ಟೆ. ಭಾಳ ದಿವ್ಯಾ ಆಗಿತ್ತು. ಇತ್ತಾಗೆ ಬರ್ದೆ. ಯಾರೋ ಸ್ವೇಹಿತರೂ ಕರೆಯುಂದು ಬಂದಿದೀಯಾ. ಒಂದೆಲ್ಲೂ ಹೊಸಾ ಮಾಲು ಬಂದವೇ. ಚೌಕಾಸಿ ಮಾತ್ರ ಮಾಡೊಕಾಗ್ಗೆ. ಕರೀಲೇನು?’ ಎಂದಳು.

‘ನಿನಗಂತೂ ಯಾವಾಗ್ನಿ ಅವಸರಾನೇ. ನಾವಿಗ ಆದಕ್ಕೆ ಬಂದಿಲ್ಲ.’

‘ಒಳ್ಳೆ ಗಂಡ್ಸು! ಮತ್ತೊಕೆ, ಕಣ್ಣಾಗೆ ನೋಡಿ ತೃಪ್ತಿ ಪಡಾಕೆ ಬಂದಾಷ್ಟು?’

‘ನಿನ್ನ ಮಾತೇ ನಿನಗಾಯ್ತು. ಪುಟ್ಟತಾಯಮ್ಮೆ ಇದಾಳಾ ಲಕ್ಷ್ಯವೇ?’

‘ಉಂ. ಇಲ್ಲಿ ಎಲೊಗ್ಗಾತ್ತಾಳಿ. ಒಳಗೆಲೊಗ್ಗೇ ಮಲಗಿರಬೋದು.’

‘ಸ್ವಲ್ಪ ನೋಡೊದಿತ್ತಲಾ? ರಾಯರು ಆಕೆ ಬಾಯಿಂದ ಚಂದ್ರ ವೈನ ಕಥೆ ಕೇಳಾಕೆ ಬಂದಿದಾರೆ?’

‘ಟೀ. ಅಪ್ಪೇನಾ?’ ಲಕ್ಷ್ಯವೈನ ಮಾತಿನಲ್ಲಿ ತೀವ್ರ ನಿರಾಶೆ ವಿಡಿಯಿತು. ‘ಇದೊರ ಮಾತು ಬಿಟ್ಟು ಸಹ್ಯೋರ ಕಥೆ ಕೇಳಾಕೆ ಕರೆಕೊಂಡು ಬಂದಾಷ್ಟು.....ಕುಚೋರಿ ಕೋಣೆಲಿ ಮಲಗವೇ. ಹೋಗಿ’

ನಡುಮನನೆಯ ಹಿಂಬದಿಯ ಬಾಗಿಲು ದಾಟಿ, ಒಳಗೆ ಪುಟ್ಟತಾಯಮ್ಮೆ ಮಲಗಿದ್ದ ಕೋಣೆಗೆ ಹೋದೆವೆ. ಹಗಲಿನಲ್ಲೂ ಕೋಣೆಯಲ್ಲಿ ಮಬ್ಬಿಗತ್ತಲು ತುಂಬಿತ್ತು. ನಾವು ಬಾಗಿಲು ತೆಗೆದ ಸದ್ದು ಕೇಳಿ ಒಳಗೆ ಮಲಗಿದ್ದಕೆ ‘ಯಾರದು?’ ಎಂದು ಕೇಳಿದಳು.

‘ನಾನೆಜ್ಜಿ, ಕುರುಮರಡಿ ಚಿನ್ನಪ್ಪ’ ಎಂದು ಹೇಳಿದ ಚಿನ್ನಪ್ಪ.

‘ನೀನೇನಾ? ಭಾಳ ದಿನಕ್ಕೆ ಬಂದ್ದಾಗಾಯ್ತು. ಸಂದಾರ್ಥಿಯಾ ಚಿನ್ನೆಣ್ಣಿ?’

‘ಹಿಂಗವ್ಯಾ; ನಮ್ಮ ರಾಯು ಕುರುಮರಡಿಗೆ ವೆಂಕಟಪುಬ್ಬಯ್ಯಾ ನೋರ ಕಥೆ ಕೇಳ್ಣೀಕೂಂತ ಬಂದಿದ್ದು. ಅಡ್ಡಿ ನಿನ್ನವ ಚಂದ್ರಪ್ರವಾಸ ಕಥೆ ಕೇಳ್ಣೀಂತ ಕರಕೊಂಬಂದೆ.’

‘ಎಂಗಾ. ಭಾಳ ಸಂತೋಷ’

‘ಎನು ಪೂರಾ ಮಲ್ಲಿ ಬಿಟ್ಟಿ’.

‘ಮಲ್ಲಿದ ಇನ್ನೇನ್ನೇತಿ. ವಯಸ್ಸಾಗೊಯ್ಯು. ಇನ್ನೇಲ್ಲಾ ದಿನ ಗಂಟೆ ಎಣಿಸೋ ಲಿಕ್ಕು. ಓಡಾಡೋಕೂ ಆಯಾಕೆಲ್ಲ. ಕೇಲೆಲಾ ಹಿಡೆಷ್ಟುಂಬಿಟ್ಟಿದೆ. ಇಲ್ಲೆಲ್ಲ ಕೂತ್ತೋತ್ತಿರ? ನೀನೇ ಹೇಳಿದ್ದಾಗ್ನಿ ರಲಿಲಾಪ್ಪ, ಈ ನರಕದಾಗೆ ಯಾಕೆ ಕರಕೊಂಬಂದೆ.’

‘ಮನುಷ್ಯರು ಮಾಡಿದ ನರಕ ಮನುಷ್ಯರು ನೋಡದೆ, ಮರ ನೋಡ್ತದಾ? ನೋಡಲೇಳು. ನಾನಾಗ್ನಿ ರಾಯರಿಗೆ ಹೇಳಿದೀನಿ. ಅವರೇ ಒಪ್ಪಿ ಬಂದವೇ. ನೀನೇನೂ ತಿಳಿಷ್ಟೇಬೇಡ.’

‘ನಿಜ ಪುಟ್ಟತಾಯವ್ಯ. ವಿವಯ ತಿಳಿದುಕೊಳ್ಳಬೇಕೊಂದರೆ, ಅದು ಇದ್ದಲ್ಲಿಗೇ ಹೋಗಬೇಕು. ನಾವಿದ್ದಲ್ಲಿಗೇ ಅದು ಬರಬೇಕೆಂದರೆ: ಸಾಧ್ಯವೇ? ನಾನು ಬಂದಿರೊದು ನಿಮಗೆ ತೊಂದರೆ ಕೊಡಲಿಕ್ಕೆ’

‘ಎಂಥ ತೊಂದ್ರಿ. ತಿಳಿದ ವಿಚಾರ ಹೇಳೋದೂ ತೊಂದ್ರಿಯಾ? ಏನಾದ್ದರಿಂದ ದೊಡ್ಡೋರು ಮನೆತನ್ನು ಬಂದದ್ದು ನಮ್ಮ ಪುಣ್ಯ ಎಂದಳು ಪುಟ್ಟತಾಯವ್ಯ.

‘ಹಾಗಲ್ಲ. ನಿಮಗೆ ಮೈಯಲ್ಲಿ ಚನ್ನಾಗಿಲ್ಲಾಂದಿರಿ. ತೊಂದರೆ ಯಾದರೆ ಮತ್ತೊಂದು ಸಲ ಬರುತ್ತೇನೆ. ಪರಿಜಯವಿರಲಿಲ್ಲಾಂತ ಚಿನ್ನಪ್ಪನನ್ನು ಕರೆದುಕೊಂಡು ಬಂದೆ’

‘ಹಂಗಿ ಹಂಗಲ್ಲಾ ಇತ್ತಲ್ಲಿ ಬರಬಾರ್ದು ನಿಮ್ಮಂಥೋರು. ಅರೀದ ಜನ ಅಡ್ಡೋತಾವೆ. ಈಗಿನ ಹುಡುಗೇರೂ ಅಪ್ಪೆ. ಕರೆಯೋ ತನಕ ದೂರ ಇರಬೇಕು ಅನ್ನೊಲ್ಲ. ಹಸಿದ ಬೆಕ್ಕಿನ ಹಾಗೆ ಮಾಡೇ

ಬೀಳ್ತನೆ. ಅವುತಾನೆ ಏನುಮಾಡಿಯಾವು ಪಾಪ! ಹೊಟ್ಟೆ ಅತುರ. ಅದ್ದೇ ವರ್ಷಸ್ವಿಗೆ ಬಂದ ಹುಡುಗು ಆದಷ್ಟು ದೂರ ಇರಬೇಕು.’

‘ಅದ್ದಲ್ಲಾ ಈಗಾಗುಕೆ ಹೇಳು.....’ ಚಿನ್ನಪ್ಪೆ ನಡುವೆ ಬಾಯಿ ಹಾಕಿ ಹೇಳಿದ.

‘ಹುಗಲ್ಲ ಚಿನ್ನಣ್ಣ, ನೀನೇನೇ ಹೇಳು. ಈಗ ಬರೋವು ಅದ್ದು ಕಸಬಿ ಕ್ಷುಡಿಗೇರು. ಕಸಬಿನ ವಾರವು ದೇನೇ ವರತವೆ. ಯಾರಾದೂ ಸಿಕ್ಕಿ ಶೇನೋ, ನಾಲ್ಕುಕಾಸು ಕಿತ್ತಿಳ್ಳಂಡು ತಿಂದೇವೇನೋಂತ ಬಾಯಿಬಿಡ್ತವ ನಮ್ಮ ಕಾಲ್ಪೆ ಇಂಗಿರಲಿಲ್ಲ.’

‘ನಿನ್ನಕಾಲಕ್ಕೆ ಮಾನ ಇತ್ತು, ಮರ್ಯಾದ ಇತ್ತು, ಕೈತುಂಬ ದುಡ್ಡ ಕೊಟ್ಟು ಸಾಕೋರೂ ಇದ್ದು. ಈಗೇನದೆ. ನಾಲ್ಕುಣಿ ಕೊಟ್ಟು, ಬರೋರೂ ತನ್ನ ತೆವಲು ತೀರಿಸ್ತೋಂಡು ಗುಡ್ಡಿಟ್ಟು ಅಂತ ಬ್ಯಾದು ಹೋಗು ತ್ತಾರೆ. ಎಲ್ಲಾ ಕಾಲಕ್ಕೆ ತಕ್ಕ ಹಾಗೆ ಇರ್ತದೆ.’

‘ಅದ್ದಿಜಾನ್ನು, ನಮ್ಮ ಕಾಲ್ಪೆ ಒಬ್ಬ ಧಣೀನ ನೆಚ್ಚೆಳ್ಳಂಡು, ತಾಳಿ ಕಟ್ಟಿಸಿಕೊಳ್ಳೆ ಇದ್ದು ಹೆಂಡತಿಹಂಗೆ ಇರ್ತಾ ಇದ್ದಿ. ಅವು ಹಂಗೇ ಸಾಕೋರು. ಈಗೇನದೆ? ಬಂದೊರ್ದಿಲ್ಲ ಬಾಳ್ಳಿ ಮಾಡಿದೂ ಒಷ್ಟುತ್ತಿನ ಕೊಳು ಬೇಯಾರೆಲ್ಲ. ಕಾಸು ವಿಷಾ ಆಗಿದೆ. ಬದುಕಿದ ಬಾಳಲ್ಲ, ಸತ್ತು ಸಾವಲ್ಲ’ ಪುಟ್ಟತಾಯಮ್ಮು ನಿಟ್ಟಿಸಿದಟ್ಟು ಹೇಳಿದಳು.

‘ಹೊಗ್ಗಿ, ಆ ಪುರಾಣ ಈಗಾಗುಕೆ. ಚಂದ್ರಪೂನ ಕಭೇಯೇಳು. ರಾಯ್ಯ ಕೇಳಿಳ್ಳಂಡು ಹೊಗ್ಗಿ. ಬಾಕಿ ಮಾತೆಲ್ಲಾ ನಿಥಾನವಾಗಿ ಅಡ್ಡೋ ಭೋದು. ನಿನ್ನೆಯಿಂದ ಅವುಗೆ ಉಂಟ ತಿಂಡಿ, ನಿದ್ದೆ ಯಾವ್ವು ಇಲ್ಲ.’

‘ಯಾಕೆ?’

ಚಿನ್ನಪ್ಪೆ ಆಕೆಗೆ ನಾನು ಕ.ರುಮಾರಡಿಗೆ ಬಂದದ್ದು, ಅಲ್ಲಿ ನಡೆದದ್ದು ಎಲ್ಲಾ ಹೇಳಿದ.

‘ಅಯ್ಯೋ ಶಿವನೆ ಅಂಗಾ. ನೊಳ್ಳೆ ಹೇಳಾರೆಲ್ಲಾ. ವಸಿ ಹಾಲಾದ್ದು ತರಸ್ತಿದ್ದೆ. ಏ....ಲಕ್ಷ್ಮೀ....ಲಕ್ಷ್ಮೀ.....’ ಎಂದು ಶಕ್ತಿಬಿಟ್ಟು ಕೂಗಿದಳು ಪುಟ್ಟತಾಯಮ್ಮು. ಆಕೆಯ ಕಾಗು ಕೇಳಿ ಲಕ್ಷ್ಮಣ ಅಲ್ಲಿಗೆ ಬಂದಳು.

‘ರಾತ್ರಿಂದ ಉಟ್ಟಾ ನಿಡ್ದೆ ಇಲ್ಲಿಂತೆ. ವಸಿ ಹಾಲಿದ್ದೆ ಕಾಯಿಸ್ತೋದು. ದೊಡ್ಡೀರ ಹೆಸರು ಕೇಳಿಷ್ಟಾಂದು ಬಂದವೇ. ಅಂಥೋರ ಮನೇಲಿ ಮಿಷ್ಟಿ ಹಾಲು ಹುಟ್ಟಿಲ್ಲ ಅಂದಾರು.’

ತನ್ನ ಹಿರಿಯರ ಬಗ್ಗೆ ಪುಟ್ಟತಾಯಮ್ಮೆ ವ್ಯಕ್ತಪಡಿಸಿದ ಅಭಿಮಾನ ವನ್ನು ಕಂಡು ನನಗೆ ತ್ವರಿತವಾಯಿತು. ತಟಕ್ಕನೆ ಲಿಂಗಾಜೋಯಿಸರ ಬಳಿ ಹೋದಾಗ ಅವರು ತೋರಿದ ತಾತ್ವಾರ ನೆನಪಾಯಿತು. ನಾವು ಶೇಳಿಂದು ಕರೆವವರಲ್ಲಿ ಎಂಥ ದೊಡ್ಡಗುಣವಿದೆ. ಮನಸಿನಲ್ಲೇ ಆಕೆ ಯಾನ್ನು ಮೆಚ್ಚಿಕೊಂಡೆ. ಸ್ವಲ್ಪ ಹೊತ್ತು ಚಿನ್ನಪ್ಪ, ಆಕೆ ಏನೇನೋ ಮಾತಾ ದುತ್ತಾ ಇದ್ದರು. ಅಪ್ಪು ಹೊತ್ತಿಗೆ, ಲಕ್ಷ್ಯಮ್ಮೆ ಹಾಲು ತಂದು ಕೊಟ್ಟಿಳು. ನಾವು ಹಾಲು ಕುಡಿದುದಾದ ಮೇಲೆ, ಪುಟ್ಟತಾಯಮ್ಮೆ ಚಂದ್ರನ್ನು ಕಢಿ ಹೇಳಲಾರಂಭಿಸಿದಳು.

‘ವೆಂಕಟಸುಬ್ಬಯ್ಯನೋರಿಗೆ ಹಾಡಿನ ಹುಚ್ಚು ಬಿಟ್ಟು ಚಂದ್ರ ಸಾನಿಯ ಹುಚ್ಚು ಹಿಡಿದದ್ದು ಹೀಗೆ.

‘ಚಿನ್ನಪ್ಪ ಹೇಳಿದ ಹಾಗೆ, ಸ್ವಾಮಿಗಳ ಶಿಷ್ಯನಿಂದ ಪರಾಭವ ಆಗಿ, ಕಣ್ಣ ತೆರಿದ ವೇಲೆ, ವೆಂಕಟಸುಬ್ಬಯ್ಯನವರಿಗೆ ರಾಗ ಸಾಧಿಸೋ ಹುಚ್ಚು ಹಿಡಿಯಿತು. ಹುಚ್ಚಿಂದರೆ ಅದು ಹುಚ್ಚೇ. ಹಿಂದಿನ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳೋಕೆ ತಪಸ್ಸು ಮಾಡ್ತಾ ಇದ್ರಂತಲ್ಲಾ ಹಾಗೆ, ಅವರು ರಾಗದ ತಪಸ್ಸು ಆರಂಭಿಸಿಬಿಟ್ಟಿರು. ಸೋಲಾದ ನುರುದಿನವೇ ಇನ್ನು ಯಾವುದಾದರೂ ರಾಗವನ್ನು ಒಲಿಸಿಕೊಳ್ಳಿದೆ, ಮತ್ತೆ ಕಾಡಿಗೆ ತಂಬಾರಿ ಹಿಡಿಯುವುದಿಲ್ಲ ಎಂದು ರವಧ ಮಾಡಿ, ಸಾಧನೆ ಆರಂಭಿಸಿದರು. ಆ ಸಾಧನೆಗೆ ಹೊತ್ತಿಲ್ಲ, ಗೊತ್ತಿಲ್ಲ. ಇಷ್ಟತ್ತನಾಲ್ಕು ಗಂಟೆಯ ಕಾಲವೂ ಅದೇ ಧಾರ್ಘನ. ಸಂಗೀತಶಾಸ್ತ್ರದ ಮೇಲಿನ ಹೆಳಿಯ ಗ್ರಂಥಗಳನ್ನೋದಿ, ಯಾವ ರಾಗಕ್ಕೆ ಯಾವ ಹೊತ್ತು, ಯಾವ ದೇವತೆ ಎಂದ

ರಿತು, ಆ ಹೊತ್ತಿನಲ್ಲಿ ಎಲ್ಲಾದರೂ ನಿರ್ಜನ ಸ್ಥಳ ಸೇರಿ, ಆ ರಾಗ ಧ್ವನಿ ಮಾಡಲಾರಂಭಿಸುವರು. ಒಂದು ದಿನ ಹೀಗೇ ಭೈರವೀ ರಾಗ ಧ್ವನಿ ಮಾಡಬೇಕು ಎನಿಸಿತು. ಭೈರವ ಪೂರ್ವಯಾಮದ ರಾಗ. ಸೂರ್ಯ ಮೂಡುವ ವೊದಲು ಅದನ್ನು ಹಾಡಬೇಕು. ಹಾಗೆ ಹಾಡಿದರೆ ಆ ರಾಗ ಸಿದ್ಧಿ ಸುತ್ತುದೇ ಎನ್ನುತ್ತಾರೆ. ವೆಂಕಟಸುಬ್ಬಯ್ಯನವರು, ಆ ದಿನ ಹಿಂದಿನ ರಾತ್ರಿಯೇ ಮನೆಬಿಟ್ಟು, ಉರ ಹೊರಗಿರುವ ಕೇಶವ ದೇವರ ಗುಡಿಯಲ್ಲೇ ಮಲಗಿದರು. ಸರಿಯಾದ ಹೊತ್ತಿಗೆ ಎದ್ದು ರಾಗಾಧ್ವನಿ ಮಾಡಬಹುದೆಂದು. ಅದರ ಚಂತೆಯಲ್ಲಿ ನಿದ್ದೆಯೇ ಬರಲಿಲ್ಲ ಅವರಿಗೆ. ಹಾಗೇ ಹೊರಳಾಡುತ್ತಿದ್ದು, ಬೆಳ್ಳಿ ಮೂಡುವ ಹೊತ್ತಿಗೆ ಎದ್ದು, ದೇವಾಲಯದ ಹಿಂದಿನ ಕೊಳದಲ್ಲಿ ಮುಖ, ಕೈಕಾಲು ತೊಳೆದುಕೊಂಡು ಬಂದು ಆಲ್ಲೇ ಬಳಿಯಲ್ಲಿದ್ದವ ಆದ್ದಿ ಹೊನಿನ ಮರದಿಯಲ್ಲಿ ಕುಳಿತ್ತಿದ್ದರು— ಸರಿಯಾದ ಹೊತ್ತು ಬರುವುದನ್ನು ಕಾಯುತ್ತಾ.

‘ ಕಣ್ಣ ಮುಂಚ್ಚಿ ರಾಗಧ್ವನಿ ಮಾಡುತ್ತಾ, ಜಗತ್ತನ್ನೇ ಮರೆತು ಕೂತಿದ್ದರು ವೆಂಕಟಸುಬ್ಬಯ್ಯ. ಇದ್ದಕ್ಕಿಂದ ಯಾಗಿ ಬಳಿಯ ಕೊಳದೆಡಿಯಿಂದ ಯಾರೋ ಹೆಗಸು ಹೆದರಿ, ಚೀರಿದ ಧ್ವನಿ ಕೇಳಿಸಿ, ಧಡಕ್ಕನೇ ಮೇಲೆದ್ದು ಕೊಳದ ಬಳಿ ಓಡಿದರು. ಯಾರೋ ಹೆಗಸ, ಕಾಲಂಡಾರಿ ಕೊಳದಲ್ಲಿ ಬಿದ್ದು, ಮುಳುಗಿ ಮೇಲೆದ್ದು, ಮತ್ತೆ ಮುಳುಗುವುದರಲ್ಲಿದ್ದಳು. ಹಿಂದೆ ಮಂದಿ ಯೂಚಿಸದೆ, ವೆಂಕಟಸುಬ್ಬಯ್ಯ ಕೊಳಕ್ಕು ರಾರಿ, ಮುಳುಗಲಿದ್ದ ಹೆಗಸನ್ನು ದಡಕ್ಕೆ ತಂದರು. ಆ ಹೇಳಿಗೆ ಆಕೆಗೆ ಪ್ರಜ್ಞತ್ವಿತ್ತು. ನೀರಬದಿಯ ಮೆಟ್ಟಲಮೇಲೆ, ಆಕೆಯ ಒಣಗಿದ ಸೀರೆ, ಇರಿಸಿನ ಕುಂಕುಮ ಕಾಣಿಸಿತು. ಆಗ ಆದು ಮಾಘಮಾಸವೆಂದೂ, ಆಕೆ ಯಾರೋ ಸಾನ್ವನಕ್ಕೆ ಬಂದು ಕಾಲು ಜಾರಿರಬೇಕೆಂದೂ ಅರ್ಥವಾಯಿತು. ಹಾಗೇ ಆಕೆಯನ್ನು ಹೊತ್ತು ತಂದು, ಕೊಳದ ದಡದ ಮಂಟಪದಲ್ಲಿ ಮಲಗಿಸಿದರು.

‘ ನೀರಿನಲ್ಲಿ ಮುಳಗಿದ ಹೆಂಗಸು ಆಗಲೇ ಸಾಕಷ್ಟು ನೀರು ಕುಡಿದ್ದಳು. ಆಕೆಯನ್ನು ಬೆನ್ನುಮೇಲಾಗಿ ಮಲಗಿಸಿ, ಹೊಟ್ಟಿಯನ್ನು

ಹಿನುಕಿ ಕುಡಿದ ನೀರು ಹೊರಡಿಸಿದರು. ತಾವು ಭಳಿಗೆ ಕಾವಲೆಂದು ಹೊತ್ತಿಸಿ ಕೊಂಡಿದ್ದ ಬೆಂಕೆಯ ಬಿಸಿ ಬೂದಿಯನ್ನು ತಂದು, ಆಕೆಯ ಒದ್ದೆ ಬಟ್ಟೆ ಸರಿಸಿ, ಅಂಗಾಂಗಗಳಿಗೆ ಚೆನ್ನಾಗಿ ತಕ್ಕೆ, ಮೈಯಲ್ಲಿ ಬಿಸಿ ಹುಟ್ಟಿದ ಮೇಲೆ, ಆಕೆ ತಂದ ಒಣ ಸೀರೆಯನ್ನು ಹೊದಿಸಿ, ಹತ್ತಿರದಲ್ಲೇ ಕೂಡಿರು.

‘ಅಲ್ಲಿಯವರೆಗೂ ಜೀವ ಉಳಿಸುವ ಆತುರದಲ್ಲಿ ಆಕೆ ಹೆಂಗಸು ಎಂಬುದೂ ಆವರಿಗೆ ಎಚ್ಚರವಿರಲಿಲ್ಲ. ಜೀವಕ್ಕೆ ಭಯವಿಲ್ಲ ಎಂದು ಇಫ್ರವಾಗಿ, ಉಸಿರಾಡಿಸಿಕೊಳ್ಳಲು ಬಿಡುವಾದಾಗ, ತಾವು ಬದುಕಿಸಿದ ಜೀವ ಹೆಣ್ಣು ಎಂಬುದು ಅರಿವಾಯಿತು.

‘ಆಗ ಆವರಿಗೆ ಒಳ್ಳೀ ಇಪ್ಪತ್ತನಾಲ್ಕು-ಇಪ್ಪತ್ತೆಪ್ಪು ದು ವರ್ಷದ ಪ್ರಯ. ಶಿದ್ದಾ ಶದ್ವ.ವರೆಗೂ ತಾಯಿಯನ್ನುಲ್ಲದೆ ಬೇರೋಬ್ಬ ಹೆಣ್ಣುನ್ನು ತಲೆಯೆತ್ತಿ ಸೋಡಿರಲಿಲ್ಲ. ಹೆಣ್ಣುನ ಚಿಂತೆಯೇ ಆವರಿಗೆ ಬಂದಿರಲಿಲ್ಲ. ಆ ದಿನ ಹೊಡಲ ಬಾರಿಗೆ, ಆವರಿಗೆ ನಗ್ನ ಸ್ತ್ರೀ ಸೌಂದರ್ಯದ ದರ್ಶನ ವಾಯಿತು. ತಾವೇ ಹೊದಿಸಿದ ತೆಳುವಾದ ಸೀರೆಯಡಿಯಲ್ಲಿ ಮಲಗಿದ ಹೆಣ್ಣುನ್ನು ದಿಟ್ಟಿಸಿ ಸೋಡಿದರು. ಕಣ್ಣ ತೆದೆಯಾಚ ಮಲಗಿದ ರೂಪ ಜ್ವಾಲೆ ಮಿಂಚಿನಂತೆ ಆವರ ಮೈಯಲ್ಲಿ ಹರಿಯಿತು. ಆಯಾಸದಿಂದ ಭಾರವಾಗಿ ಎಳೆವ ಉಸಿರಿಗೆ ಏರಿಳಿವ ಎದೆಯ ಮಿಡಿತ, ಆವರ ಮೈಯ ನರನರಪನ್ನೂ ಬೆಂಕೆಯ ಬೀರಳಿಸಿಂದ ಮಿಡಿದು, ಅವರನ್ನು ವಿಹ್ವಲಗೊಳಿಸಿತು. ಅದುವರೆಗೂ, ಆವರಿಗೆ ಆರಿವಾಗದ, ಯಾವುದೋ ಪ್ರಖರ ಭಾವ ಹುಟ್ಟು ಹೊಳೆಯುಂತೆ, ಮೊರೆಯತೊಡಗಿತು. ಕಣ್ಣ ಮಾರು ಮಲಗಿದ ವಿಲಾಸದ ಹೊಳೆಯಲ್ಲಿ ಮೈಯನ್ನು ತೂರಿಬಿಡಬೇಕು ಎನ್ನಿಸಿ, ಮೈ ಬಿಗಿದು ಕಾವಾಯಿತು.

ಮರುಗಳಿಗೆಯೇ, ಒಂದು ಕ್ಷಣ ಕಣ್ಣ ಮರೆಯಾದ ವಿವೇಚನೆ ‘ಭಿ! ಇದು ಪಾಪ ಯೋಚನೆ. ಪರಸ್ಪೀಯ ಬಗ್ಗೆ ಇಂಥ ಕೇಳು ಯೋಚನೆ ಸಲ್ಲದು. ಯಾವ ಮನೆಯ ಮಂಗಳ ದೀಪವೋ ಆಕೆ. ಜೀವ ಉಳಿಸಿ ಈ ಆಲೋಚನೆ ಮಾಡುವುದೇ, ನೀಚೆ ಎಂದಿತು. ಕೂಡಲೇ

ಮಂಟಪದಿಂದ ಹೊರಗೆ ಬಂದು, ತಂಗಾಳಯಲ್ಲಿ ಕುಳಿತ್ತರು. ಕೆಣ್ಣು ತೆರೆಯಲು ಕೂಡಾ ಧೈಯರ್ ವಿರಲಿಲ್ಲ. ಕಾಡು ಕುದುರೆಯಂತೆ ಕುಣಿವ ಮನಸ್ಸಿಗೆ ಸಂಯವುದ ಕಡಿವಾಣ ಬಿಗಿಯುತ್ತಾ, ಹೆಣ್ಣುನ್ನ ಮರೆಯ ಲಿತ್ತಿನುತ್ತಾ ಕೂತಿದ್ದರು.

‘ಸ್ವಲ್ಪ ಹೊತ್ತಾದಮೇಲೆ, ಒಳಗೆ ಪಾಲಗಿದ ಹೆಣ್ಣು, ಅಲುಗಾಡುವ ಸದ್ದಾಯಿತು. ಆವರ ಮನಸ್ಸು ಒಂದೊಂದು ಗಳಿಗೆಯಾ, ಈಗ ಆಕೆ ಏನು ಮಾಡುತ್ತಿರಬಹುದು ಎಂದೇ ಉಂಟಿಸುತ್ತಿತ್ತು. ಹಾಗೇ ಹತ್ತು ಗಳಿಗೆ ಕಳೆದಮೇಲೆ, ಆಕೆ ಎದ್ದು ಓಡಾಡುವ ಸದ್ದು ಕೇಳಿಸಿತು. ಮೆಂಟಪ ಸುಭ್ಯಾ ಕೆಣ್ಣುನ್ನ ಮತ್ತೆಪ್ಪು ಬಿಗಿಯಾಗಿ ಮುಚ್ಚಿದರು. ಆಕೆ ಮಂಟಪ ದಿಂದ ಹೊರಬರುವ ಸದ್ದಾಯಿತು.

‘ಈದಿನ ನನ್ನ ಜೀವ ಉಳಿಸಿದಿರಿ. ಎಂದೂ ನಿಮ್ಮ ಉಪಕಾರ ಮರೆಯಲಾರೆ.’

‘ಹೆಣ್ಣು ಆತನ ಕಾಲು ಹಿಡಿದು, ಕಾಲಿಗೆ ಹಣ ಸೋಕಿಸಿ ಹೇಳಿತು. ತೆರೆಯದ್ದರೆ ಸಿಡಿಯುವೆನೆಂಬ ಕೆಣ್ಣುನ್ನ ಮುಚ್ಚಲಾರದೆ ನೆಂಕಟ ಸುಭ್ಯಾನವರು ಕೆಣ್ಣು ತೆರೆದು ಸೋಡಿದರು. ಆಗತಾನೇ ಕೆಂಪಾಗು ಶ್ರೀರಂ ಮೂಡಲಿನ ಮುಂಜಾವಿನ ಬೆಳಕಿನಲ್ಲಿ ಆವರ ಮುಖವನ್ನೇ ಕೃತ ಜ್ಞಾತೆಯಿಂದ ದಿಟ್ಟಿಸುತ್ತಿರುವ ಹೊಳಪುಗಣ್ಣುನ್ನ ಸೋಡಿದರು. ಮಂಟಪ ದೊಳಗಿನ ಕತ್ತಲಿನಲ್ಲಿ ಆಕೆ ರೂಪವತ್ತಿಯಿಂದು ತಿಳಿದಿತ್ತು. ಮೂಡಲ ಕೆಂಬೆಳಕು, ಆ ರೂಪಕ್ಕೆ ಮೇರಗು ಕೊಟ್ಟಿತ್ತು. ಆಯಾಸದಿಂದ ಬಳಲಿದರೂ, ತುಂಬು ಯೋವನದ ಉಜ್ಜಲತೆಯಿಂದ ಪ್ರಖ್ಯಾತವಾದ ಹೆಣ್ಣು ಸಹಜ ಸೌಂದರ್ಯ ಆವರ ಕೆಣ್ಣು ಕುಕ್ಕಿತು. ನಾಲಿಗೆಗೆ ಮಾತನಾಡುವ ಶಕ್ತಿಯೇ ಇರಲಿಲ್ಲ. ಹಾಗೂ ಪ್ರಯತ್ನಪಟ್ಟು ಹೇಳಿದರು.

‘ನಿಮ್ಮ ಜೀವ ಉಳಿಸಿದವನು ನಾನಲ್ಲ, ನಿಮ್ಮ ವಾಲಿನ ದೇವರು ಕಾವಾಡಿದ.’

‘ನಿಜ, ನಿಮ್ಮ ರೂಪದಲ್ಲಿ ಬಂದು ಕಾವಾಡಿದ, ನನ್ನ ವಾಲಿನ ದೇವರು.’

‘ಎನ್ನೋ. ಆದರೂ ಹೊತ್ತಲ್ಲದ ಹೊತ್ತಿನಲ್ಲಿ ಹೀಗೆ ಒಂಟಿಯಾಗಿ ಸ್ವಾನಕ್ಕೆ ಬರಬಾರದು.’ ಮುಖವನ್ನು ಎತ್ತಲೇಂದ್ರಿ ತಿರುಗಿಸಿ ಹೇಳಿದರು ವೆಂಕಟಸುಭುಯ್ಯ.

‘ದಿನಪ್ರಾ ಮಾಥ್ಸಸ್ವಾನಕ್ಕೆ ಇಲ್ಲಿಗೆ ಬರುತ್ತಿದ್ದೆ. ಈ ದಿನ ಬೆಳ್ಳಿಯ ಚೆಳಕು ಮೋಸವಾಡಿತು. ಹೊತ್ತು ತಿಳಯದೆ ಬಂದೆ. ಕತ್ತಲಿನಲ್ಲಿ ಕಾಲು ಜಾರಿತು.’

‘ವೆಂಕಟಸುಭುಯ್ಯನವರ ಮನಸ್ಸು ಮಾತು ಕೇಳದೆ, ಮಾತಿನ ಮಾಧುರ್ಯವನ್ನೇ ಸವಿಯುತ್ತಿತ್ತು. ಆದ್ದರಿಂದ ಆಕೆ ಏನು ಹೇಳಿದಳೆಂದು ತಿಳಯದೆ. ಸುವ್ಯಾಸೆ ‘ಹೂ’ ಎಂದರು,

‘ನನ್ನ ಪುಣ್ಯವಶಾತ್ ನಿವೃ ಇಲ್ಲಿದ್ದು ದರಿಂದ ಬದುಕಿದೆ.’

‘ಹೂ....ಆದರೆ ಹೆಚ್ಚು ಹೊತ್ತು ಭಳಗೆ ವೈ ಬಿಡಬೇಡಿ. ಮನೆಗಿ ಮೋಗಿ. ಜೊತೆಗೆ ಅಷ್ಟು ದೂರ ಬರಲೆ?’

‘ಬೇಡಿ. ನಾನೇ ಹೊಗುತ್ತೇನೆ. ನಿಮಗೇಕೆ ವೃಥಾ ತೊಂದರೆ. ಎನ್ನೋ ಯೋಚಿಸುತ್ತಿದ್ದೀರೆಂದು ಕಾಣಿತ್ತದೆ.’

‘ಹೂ.’

‘ಮಾತಾಡಿ ನಿವ್ಯಾ ಯೋಚನೆಗೆ ವಿಫ್ಯಾವಾಗಲಾರೆ. ನಾನಿನ್ನ ಬರಲೆ?’

‘ಎಂದು ಹೇಳಿ ಹೆಣ್ಣು ವಾತ್ಮನ್ನವೈ ಅವರಿಗೆ ನಮಸ್ಕರಿಸಿತು. ಆಕೆಯ ಕೈ ಸೋರಿದ ವೈ ಕೆಡಿಸೋರಿದ ಕಪ್ರೋರದಂತೆ ಉರಿಯಿತು.

‘ಹೂ. ಹೊಗಿ ಬನ್ನಿ.

‘ಹೆಣ್ಣು ಒದೆಯ ಬಟ್ಟೆ, ಅರಿತಿನ, ಕುಂಕುಮದ ಬಟ್ಟೆಲುಗಳನ್ನು ತೆಗೆದುಕೊಂಡು ಮೂರಟಿತು. ಆಕೆಯ ಕಣ್ಣ ಮರೆಯಾಗಿ, ಬೆನ್ನು ಕಂಡ ಕೂಡಲೇ ಆಕೆಯನ್ನೇ ನೋಡತೊಡಗಿದರು ವೆಂಕಟಸುಭುಯ್ಯ. ಸದಲಿದ ಜಡೆ, ಮಾಡಿಯಿಂದ ನಡುವಿನವರೆಗೂ ಹರಡಿ, ಬಳ್ಳವೈಯ ನಡಿಗೆಯ ತಾಳಕ್ಕೆ ನಾಟ್ಯವಾಡುತ್ತಿದೆ. ಆಕೆ ಗಳಿಗೆ ಗಳಿಗೆ ತನ್ನಿಂದ ದೂರವಾಗು

ತ್ರಿದ್ವಾಳಿ ಎಂಬುದು ಅರಿವಾಡಾಗ, ‘ಆಕೆ ಯಾರೆಂದು ಕೇಳಲಿಲ್ಲವಲ್ಲಾ, ಹೆಸರು ಕೂಡಾ ತಿಳಿದುಕೊಳ್ಳಲಿಲ್ಲವಲ್ಲಾ’ ಎಂಬುದು ತಟಕ್ಕನೆ ತಿಳಿದು, ಎದ್ದು, ಆಕೆಯ ಗಮನ ಸೆಳಿಯಲು ಕೈ ಚಪ್ಪಾಳಿ ತಟ್ಟಿ, ನೇಗವಾಗಿ ಆಕೆಯತ್ತ ಹೆಜ್ಜೆ ಹಾಕಿದರು.

‘ಅವರ ಕೈಸದ್ದು ಕೇಳಿ ಆಕೆ ತಿರುಗಿ ನಿಂತಳು. ಅವರ ನಡಿಗೆಯ ವೇಗವನ್ನು ಕಂಡು ಆಕೆಯ ಕಣ್ಣಲ್ಲಿ ಭೀತಿ ಕವಿಯಿತು.

‘ಕ್ಕುಮಿಸಿ. ಎಲ್ಲೊಂದು ಧ್ವನಿ ಸದಲ್ಲಿ ನಿಮ್ಮ ಹೆಸರು ಕೇಳುವುದೂ ಮರೆತು ಹೋಯಿತು. ಅದಕ್ಕೇ ನಿಲ್ಲಿಸಿದೆ.’

‘ಅವರ ಪ್ರಶ್ನೆ, ಆದನ್ನು ಅವರು ಕೇಳಿದ ರೀತಿಂಂದ್ದು ಕಂಡು ಆಕೆಯ ಕಣ್ಣಲ್ಲಿ ಕವಿದ ಭೀತಿ ತೊಲಗಿ, ಮೃದುಹಾಸ್ಯ ಮಿಂಚಿತು.

‘ನನ್ನ ಹೆಸರು ಚಂದ್ರಾ....ನಿವ್ಯಾನ್ನು ನಾನು ಹೆಸರುಕೇಳಿ ಬಲ್ಲೆ.’

‘ಆ! ನಿನ್ನ ಹೆಸರು ಏನೆಂದೆ?’

‘ಚಂದ್ರಾಸಾನಿ ! ’

‘ಹಣ್ಣಿ ನಾಚಿ ನುಡಿಯಿತು ತನ್ನ ಹೆಸರನ್ನು. ಹೆಸರ, ಹೇಳುವಾಗ ಮುಖ ಅರಕ್ತವಾಯಿತು. ಈ ಹೆಸರು ಕೇಳಿ ವೇಂಕಟಸುಭ್ರಯನವರೂ ಮಾತು ಸೋತವರಂತೆ ನಿಂತಿದ್ದರು.

‘ನಾನಿನ್ನ ಬರಲೆ? ಅಪ್ಪಣಿ ಕೊಡಬೇಕು.’ ಎಂದುಹೇಳಿ, ಅವರು ಅಪ್ಪಣಿಕೊಡುವವರೆಗೂ ಕಾಯದೆ, ಬೇಗ ಹೇಗ ಹೆಚ್ಚೆಹಾಕಿ ಹೋದಳು ಆಕೆ. ಅಪ್ಪಣಿರ ಹೋಗಿ ಏಕೋನೇ ತಿರುಗಿ ಸೋಡಿದಳು. ಸೇಲಕ್ಕೆ ಕಾಲು ಶೀಲಿಸಿದವನಂತೆ, ವೇಂಕಟಸುಭ್ರಯ ಬಿಟ್ಟಿ ಕಣ್ಣಿನಿಂದ ಆವಳ ಕಡೆಯೇ ಸೋಡುತ್ತಾ ನಿಂತಿದಾರೆ ಮತ್ತೆ ಆಕೆ ಹೀಂತರುಗಿ ಸೋಡಲಿಲ್ಲ. ಮುಂಜಾವಿನ ಹೋಂಬೆಳಕಿನಲ್ಲಿ ಸುಂದರ ಕಸಸಿನಂತೆ ಕರಗಿ ಹೋದಳು.

‘ಚಂದ್ರಾ....ಚಂದ್ರಾ....’

‘ನಾಡಿಯ ಮಿಡಿತಕೆಳ್ಳಂದು ಬಾರಿ ವೇಂಕಟಸುಭ್ರಯನವರ ಮನಸ್ಸು ಆ ಹೆಸರನ್ನು ನುಡಿಯುತ್ತಿತ್ತು. ಹತ್ತು ಕಡೆಯಿಂದ ಬೀಳುತ್ತಿ

ರುವ ಕಲ್ಲಿನ ಸುರಿಮಳೆಯಲ್ಲಿ ಪ್ರಕ್ಷುಭ್ವಾದ ಕೊಳದ ನೀರಿನಂತಹ ಅವರ ವಿನಿಸ್ಸು.

‘ ಜಂದ್ರಾಸಾನಿಯನ್ನು ಅದುವರೆಗೂ ವೆಂಕಟಸುಬ್ಜಯ್ಯನವರು ನೋಡಿದ್ದರೂ, ಆಕೆಯ ಹೆಸರು ಕೇಳಿದ್ದರು—‘ನಗರದ ವೇಶೀಯರಲ್ಲಿ ಅತ್ಯಂತ ಚಲುವೆ’ ಯಿಂದು. ಓ! ಎಂಥ ಸೌಂದರ್ಯ. ಅವರ ಕಲ್ಪನೆ, ಆ ಸಚೀವ ಸೌಂದರ್ಯದ ಅಂಚನ್ನೂ ಮುಟ್ಟಿರಲಿಲ್ಲ. ತನಗೆ ದರ್ಶನ ಕೊಡಲೆಂದೇ, ಈ ಅವಸ್ಥೆಯಲ್ಲಿ, ನಿರಾಭರಣ ಸಹಜತೆಯಲ್ಲಿ ಕೊಳದ ನೀರಿನಲ್ಲಿ ಮೂಡಿ ಬಂದಳೇ ಈ ರೂಪಲಕ್ಷ್ಮಿ! ಅವಳ ಅವಯವ ಸೌಭಾಗ್ಯ ವನ್ನು ಸ್ವತ್ಸಿಸಿದ ವೈ, ನೆನಪಿನಲ್ಲಿ ಪುಳಕಿತವಾಗಿ ಉತ್ಸಾಹಿತವಾಯಿತು. ಕಣ್ಣ ಮರೆಯಾದ ರೂಪವನ್ನು ಕರೆಕರೆದು ಚಿಂತಿಸಿತು ಮನಸ್ಸು. ಅದು ವರೆಗೂ ಅವರ ಬಾಳಿನಲ್ಲಿ ಎಲೆಲ್ಲೋ ಅಡಗಿದ ಬಯಕೆ, ಉನ್ನತವಾಗಿ ವಿರ್ಯುಂಭಿಸಿ ಶೈಪ್ಪಿಯ ಸುಂಕ ಬೇಡಿತು.

‘ ಹುಷ್ಪಾದ ಮನಸ್ಸನ್ನು ಹತ್ತೊಟಿಗೆ ತರಲೆತ್ತಿಸಿದರು ವೆಂಕಟ ಸುಬ್ಜಯ್ಯ; ಸಾಗಲಿಲ್ಲ. ಸಂಗೀತದ ಅಭ್ಯಾಸದಲ್ಲಿ ಈ ಸಲ್ಲದ ಬಯಕೆಯನ್ನು ತುಳಿಯಲೆತ್ತಿಸಿದರು. ನೀರಿನಲ್ಲಿ ತುಳಿದ ಹಂಗರಾದ ಚೆಂಡಿನಂತೆ ಮತ್ತೆ ಹೊರಹಾರುತ್ತಿತ್ತು ಅದಮ್ಮೆ ಆಕಾಂಕ್ಷೆ. ಬಂದು ದಿನವಾಯಿತು, ಎರಡು ದಿನವಾಯಿತು—ಅದೇ ರೂಪ ದಾಹ. ಎಷ್ಟೆಷ್ಟು ಮರೆಯಲೆತ್ತಿಸಿದರೂ, ಚೆಂಡಿ ಹಿಡಿದ ಮಗುವಿನಂತೆ, ಮುಜ್ಜಿದ ಕಣ್ಣ ಆದನ್ನೇ ಕಾಣುತ್ತದೆ—

‘ ಕೇಡಿಗೆಯ ಕಾಂತಿಯಲ್ಲಿ ಗುಲಾಬಿಯ ಹೊಳಪನ್ನು ಬೆರಿಸಿದ ದಂತದಲ್ಲಿ ಕೆತ್ತಿದ ವೈ; ಬಯಕೆಯ ಹೂ ಅರ್ಜಿದಂತೆ ಬಿರಿದ ಚೆಂದುಟಿ; ಚೆಂದುಟಿಗೆ ತೋರುಬಿರಳಂತೆ ರಂಜಿಸುವ ಎಸಳಾದ ನಾಸಿಕ; ಯೋವನ ಭಾರದಿಂದ ಮತ್ತುವಾಗಿ, ಕಾಮಕಾಂತಿಯಿಂದ ಉಂಟುಲವಾಗಿ, ಮನಿಸಿನ ಚಿಲುಮೆಯಂತೆ, ಬಿಳಸ್ಯೆದಿಲೆಯ ತೋಳಲ್ಲಿ ಸೆರಿಸಿಕ್ಕು ದುಂಬಿ ಯಂತೆ ಸಂಚಲಿಸುವ ಚಂಚಲ ನೇತ್ರ; ಮಂಜಿನ ಮೇಲೆ ಗುಲಾಬಿಯ ದಳಗಳ ಜೋಡಿ ಗೋಪುರ ಕಟ್ಟಿ, ಹವಳದ ಕಲಶವಿಟ್ಟಂತೆ ಕಂಗೊಳಿಸಿ, ಮದನನ ಉಯ್ಯಾಲೆಯಂತೆ ತೂಗುವ ವಕ್ಕಷಳಿ....

‘ ಕಣ್ಣಿನಿದುರು ಸದಾ ಆ ಚಿತ್ರ. ಮನಸಿನಲ್ಲಿ ಆ ಹೇಸರು, ಚೆಲುವಿನ ಹೊಳೆ ತುಳುಕಿಸುವ ಹೇಸರು—ಚಂದ್ರಾ! ಸಪ್ತಸ್ವರಗಳ ಸಮಸ್ತ ಮಧುರತೆ ಆ ಹೇಸರಿನ ಎರಡುರಗಳಲ್ಲಿ ಭಟ್ಟಿ ಇಳಿಸಿದಂತೆ ತೋರಿತು. ಅವರಿಗೆ. ಅವಳ ತುಷಿಯ ಹವಳದ ತೊಟ್ಟಿಲಿನಲ್ಲಿ ಕೋಟಿರಾಗಗಳ ಸಮೌಕ್ತಿಕತೆ ಮಲಗಿ ಕರೆದಂತೆ ಕೇಳಿಸಿತು. ಅವಳ ವಿದ್ಯುತ್—ಸಾಮೀಪ್ಯವಿಲ್ಲದ ಬಾಳು, ಬೇಸರದ ಶೂನ್ಯವೆನಿಸಿತು. ಅವರ ವ್ಯೋಮೋಳಿಗೆ ಕುದಿವ ರಕ್ತ, ಅವಳಿದೆಯ ತಿಳಿಗೊಳದಲ್ಲಿ ಮಿಂದುಲೇಳಿಸಿತು.

‘ ಈ ಬಯಕೆಯ ಬೇಟಿಯಲ್ಲಿ ಬಲಿಯ ಪಶುನಾಗಿ, ನಾಲ್ಕುರು ದಿನ ಉನ್ನತ್ತನಂತೆ ಆಲೆದರು ವೆಂಕಟಸುಭ್ಯಯ್ಯ. ಕಡೆಗೊಂದುದಿನ ಅವರ ಎಲ್ಲ ನಿವೇಚನೆಯೂ ಸೋತು, ಕಾಲು ತಾನೇ ಅವರನ್ನು ಚಂದ್ರಾ ಸಾನಿಯ ಮನೆಯ ಬಾಗಲಿಗೆ ನಡೆಸಿತು.

‘ ಚಂದ್ರಾಸಾನಿ ಚಿತ್ರದುಗ್ರಾಹ ವೇಶ್ಯಾವಾಟಿಯಲ್ಲಿ ನಾಯಕರತ್ವ. ಆಕೆಯ ಸೌಂದರ್ಯದ ವಿಚಾರದಲ್ಲಿ ಸಾವಿರ ಕಥಗಳು ಉಂಟಿಲ್ಲ ಹಬ್ಬಿದ್ದರೂ, ಆಕೆಯನ್ನು ಕಂಡವರು ಬಹಳ ಸ್ವಲ್ಪ ಜನ. ಆಕೆ ಮನೆಬಟ್ಟು ಬರುವುದೇ ಆಪರಾಹ. ಬಂದರೂ ರೇಶಿಮೆಯ ತೆರೆಮುಖ್ಯದ, ಚಿತ್ರಗೆಲ ಸದ ಮಾರ್ಯಾನಾದಲ್ಲಿ ಬರುವಳು. ಗಾಳಿಗೆ ತೆರೆ ಸರಿದಾಗ, ಹಗಲಿನ ಮಿಂಚಿನಂತೆ ಎಲ್ಲೋ ಕೊಂಚ ಕಂಡು ನಾಯವಾಗುವುದು ಆಕೆಯ ಮುಖ ಚಂದ್ರ. ಭರತನಾಟ್ಯದಲ್ಲಿ, ಸಂಗಿತದಲ್ಲಿ ಆಕೆ ಚದುರೆ. ಆಕೆಯ ಮನೆಯಲ್ಲಿ ಆಗಾಗ ಅವುಗಳ ಪ್ರದರ್ಶನವಾಗುವುದು. ಅದನ್ನು ಸೋಡಲು ಹೋಗಲೂ, ಸೂರ ವರಹ ಕೊಡಬಲ್ಲವರಿಗೆ ನೂತ್ರ ಸಾಧ್ಯ. ಅಲ್ಲಾರ ತೇಳುವಾದ ಜವನಿಕೆಯ ಮರಿಯಲ್ಲಿ ಆಕೆಯನ್ನು ಕಾಣಬೇಕು. ಹೆಚ್ಚಿನ ಸುಖ ಬೇಕೆಂದರೆ ಸಾವಿರ ಹೊನ್ನು ಸುಂಕ. ಅದೂ ಆಕೆ ಒಷ್ಟದರೆ-ಇಲ್ಲವೆಂದರೆ ಕೋಟಿ ವರಹ ತಂದವರೂ, ಬಾಗಿಲು ಸೋಡಿ ಬಿಂದಿರುಗ ಬೇಕು.

‘ ಆಕೆ ವಿಲಾಸವತಿಯಾದರೂ, ದೇವರನ್ನು ಮರೆತವಳ್ಳ. ದೇವರು ಎಂದರೆ ತುಂಬಾ ಭಕ್ತಿ. ದಿನವೂ ಪೂಜೆ ಪುನಸ್ಯಾರ ಮಾಡುವಳು..

ಪ್ರತ, ನೇಮಗಳನ್ನು ನಡೆಸುವಳು. ಅದೆಲ್ಲವೂ ಮನೆಯಲ್ಲಿ. ಉರಿನೆ ಎಲ್ಲ ದೇವಾಲಯಗಳಿಂದಲೂ ಆಕೆಗೆ ಪ್ರಸಾದ ಬರುವುದು. ಮಾಫ್ ಮಾಸದಲ್ಲಿ ಮಾತ್ರ ಕೇಶವ ದೇವರ ಗುಡಿಯ ಬಳಿಯ ಕೊಳೆದಲ್ಲಿ ಸ್ವಾನ ಮಾಡಿ, ದೇವರ ದರ್ಶನ ಮಾಡಿ ಬರುವಳು. ಆದೂ ಯಾರಿಗೂ ತಿಳಿಯದಂತೆ, ಇತರರು ಬರಿನ ವೋದಲು; ಆಕಸ್ಥತ್ವಾಗಿ ಯಾರಾದರೂ ಆಕೆಯನ್ನು ಕಂಡರೂ ಇಂಥವೇ ಎಂದು ಉಹಿಸಲಾಗದಷ್ಟು ಸಾದಾ ಉಡಿಸಿನಲ್ಲಿ. ಆಕೆಯ ದೈವಭಕ್ತಿಯೇ ವೆಂಕಟಸುಬ್ಧಿಯ್ಯನವರು ಆಕೆಯನ್ನು ನೋಡಲು ಕಾರಣವಾಯಿತು. ಆಕೆಗೆ ಆಗ ಇಪ್ಪತ್ತಿರದು, ಇಪ್ಪತ್ತುಮೂರರ ಪ್ರಾಯ.

‘ಚಂದ್ರಾಸಾನಿಯ ಮನೆಯೆಂದರೆ ರಾಜ ಭವನ. ಅಂತಿಂಥವರು ಆದರ ಬಳಿ ಸಂಖಾರಿಸುವುದೇ ಬಿಗಿ. ಹಿಂದು ಮುಂದು ತಿಳಿಯದ ವೆಂಕಟ ಸುಬ್ಧಿಯ್ಯ ಹ.ಜ್ಞನಂತತ್ತಲೀಗೆ ಬಂದಿದ್ದರು. ಮನೆಯ ಮುಂದಿನ ಉದ್ಯೋಗ ನದ ಬಾಗಿಲಿಸಲ್ಲೇ ಆಳು ಆವರನ್ನು ತಡೆದ.

‘ನಾಗಬೇಕು ನಿಮಾಗೀ?’

‘ಚಂದ್ರಾಸಾನಿಯನ್ನು ನೋಡಲು ಬಂದಿದ್ದೇನೇ.’

‘ಯಾರು ನೀವು?’

‘ನಾನು—ವೆಂಕಟಸುಬ್ಧಿಯ್ಯ

‘ಆ ಹೆಸರು ಕೇಳಿ, ಆವರ ಹೆಸರು—ಕೇತ್ತಿ ಕೇಳಿದ ಆಳಿಗೆ ಆವರನ್ನು ತಡೆಯುವ ದೈಯರ್ ವಾಗಲಿಲ್ಲ.

‘ಒಳಗೆ ಹೋಗಿ ದಾಸಿಯನ್ನು ವಿಕಾರಿಸಿ’ ಎಂದ ಆಳು. ವಿದ್ಯುದಾಕಣಿತನಂತೆ ವೆಂಕಟಸುಬ್ಧಿಯ್ಯ ಒಳಗೆ ಸುಗ್ರಿ ‘ಚಂದ್ರಾ..... ಚಂದ್ರಾ.....’ ಎಂದು ಕೂಗಿದರು. ಆವರ ಕೂಗು ಕೇಳಿ, ನಾಲ್ಕುರುಜನ ದಾಸಿಯರು ಓಡಿ ಬಂದು, ಆವರ ಕೂಗು ತಡೆದು—

‘ಕೂಗಬೇಡಿ! ಇದು ಸಂತೇಯ ಮಾಳವಲ್ಲ’ ಎಂದು ಹೇಳಿದರು.

‘ಚಂದ್ರಾಸಾನಿಯನ್ನು ನೋಡಬೇಕು.’

‘ನೋಡಲು ಇದು ಸಮಯವಲ್ಲ. ಏನಾಗಿಬೇಕೆಂದುಹೇಳಿದರೆ ತಿಳಿಸುತ್ತೀನೆ.’

‘ನೀವೇ ತಿಳಿಸುತ್ತೀರಾ? ನಾನೇ ಹೇಳಿಕೊಡದೇ?’

‘ಅಹುದು. ಅದು ಈ ಮನೆಯ ಮರ್ಯಾದದೆ.’

‘ನಾನು ಹೇಳಿದುದನ್ನು ಹೇಳುತ್ತೀರಾ?’

‘ಆಗಬಹುದು.’

‘ವೆಂಕಟಿಸುಬ್ಜಯ್ಯ ಪ್ರಣಯ ಭಿಕ್ಷುಕನಾಗಿ ಬಂದಿದಾಸೆಂದು ಹೇಳಿ.’

‘ಇಲ್ಲಿ ಭಿಕ್ಷುಕರಿಗೆ ತಾಪಿಲ್ಲ. ಪ್ರಣಯಕ್ಕೆ ಸಾವಿರ ಹೊನ್ನು ಬೆಲೆ. ತಂದಿದೀರಾ?’

‘ಆ ಪ್ರಶ್ನೆ ಕೇಳಿ ವೆಂಕಟಿಸುಬ್ಜಯ್ಯ ಅವಾಕ್ಷಾದ. ಸಾವಿರ ಹೊನ್ನು! ಅವರ ಪೆಚ್ಚುಮಾಡು ಕಂಡು ದಾಸಿಯರು ಸದ್ಗಾಗದಂತೆ ನಕ್ಕರು. ಒಂದುಗಳಿಗೆ ನಿರಾತೆ ಕವಿಯಿತು ವೆಂಕಟಿಸುಬ್ಜಯ್ಯನ ಹೈದರ್ ಯಾದಲ್ಲಿ. ಅಷ್ಟು ಹಣ ತರಬುದು ಸಾಧ್ಯಾರಾದಿತೆ? ಹಾಗೆಂದು ಬಯ ಕೆಯನ್ನು ಸಮಾಧಿ ಮಾಡಿ ಹೋಗುವುದೇ? ಏನೋ ಧೈರ್ಯ ಸಾವಿರ ಹೊನ್ನು ತರಬಹುದಾಗಿ ಎಂದಿತು.

‘ತಂದರೆ ಆಕೆಯನ್ನು ನೋಡಬಹುದೇ?’

‘ಆಗತ್ಯವಾಗಿ’

‘ಹಾಗಾದರೆ ಸಾವಿರ ಹೊನ್ನಿನೊಂದಿಗೆ ನಾನು ಬರುವುದಾಗಿ ಹೇಳಿ.’

‘ಯಾವಾಗ?’

‘ನಾಳೆಯ ಸಂಜೀ’

‘ಆಗಲಿ.’

‘ಅಷ್ಟುಹೇಳಿದವರೇ ವೆಂಕಟಿಸುಬ್ಜಯ್ಯ ಆಲ್ಲಿಂದ ಹೊರಟುಬಿಟ್ಟಿರು. ದಾಸಿಯರು ವೆಂಕಟಿಸುಬ್ಜಯ್ಯನ ಮಾತು ನಂಬದೆ ಹೋದರೂ, ವಿನೋದವೆಂದು ಅದನ್ನು ಚಂದಾಸಾನಿಗೆ ತಿಳಿಸಿದರು.

‘ದಂತದ ಕೆತ್ತನೆಗೆಲಸದ, ಹಂಸಾಕಾರದ ಸೀತದ ಮೇಲೆ, ಜರತಾರಿಯ ಕಸೂತಿ ಚಿತ್ರದ ಮೆತ್ತೆ ಹಾಕಿದ ವಿರಾಮಾಸನದ ಮೇಲೆ, ಮೈಚಾಚೆ, ಮಲಗಿದ ಚಂದ್ರಾಸಾನಿ, ದಾಸಿ ಹೇಳಿದುದನ್ನು ಕೇಳಿ, ತಟಕ್ಕನೆ ಎದ್ದು ಕುಳಿತಳು—

‘ಬಂದಿದ್ದವರು ಯಾರೆಂದೆ?’

‘ವೆಂಕಟಪುಣಿಯ್ಯನವರು.’

‘ಯಾರು, ಸಂಗೀತ ವಿದ್ವಾಂಸರೇ?’

‘ಹೂ. ಅವರೇ.’

‘ಏಕೆ ಬಂದಿದ್ದರಂತೆ. ಒಳಗೇಕೆ ಕರೆತರಲ್ಲಿ?’

‘ಪ್ರಣಯ ಭಿಕ್ಕೆಗೆ ಬಂದಿದ್ದೇನೆ ಎಂದರು. ಸಾವಿರ ಹೊನ್ನು ತಂದಾಗ ಬನ್ನಿ ಎಂದೆ’

‘ಎನು ಆಡಬಾರದ ಮಾತಾಡಿದೆಯೇ ನಿಭಾರ್ಗೀ! ಸಿಟ್ಟ್ವಾಗಿ ಹೋದರೇ ಅವರು?’

‘ವೆಂಕಟಪುಣಿಯ್ಯನವರು ಚಂದ್ರಾಸಾನಿಯ ಜೀವ ಉಳಿಸಿದ ವರೆಂಬುದನ್ನಿರಿಯದ ದಾಸಿ, ಆಕೆಯ ಮಾತು ಕೇಳಿ ಚಕೆತಳಾದಳು. ಏನು ಉತ್ತರ ಕೊಡಬೇಕೆಂದು ಆಕೆಗೆ ತೋಚಲಿಲ್ಲ.

‘ಮತ್ತು ಬರುವುದಾಗಿ ಹೇಳಿದರೇ ಆವರು?’ ಕಾತುರತೆಯಿಂದ ಕೇಳಿದಳು ಚಂದ್ರಾಸಾನಿ.

‘ಹೂ, ನಾಳಿ ಸಂಜೆ ಬರುವುದಾಗಿ ಹೇಳಿದರು?’

‘ನಾಳಿ ಸಂಜೆ ಬಂದರೆ, ಹಣತರಲಿ, ಬಿಡಲಿ ಇಲ್ಲಿಗೆ ಕರೆದುತ್ತಾ ’

‘ಆ ಮಾತು ಕೇಳಿ ದಾಸಿ ಮತ್ತುವ್ಯ ಚಕೆತಳಾದಳು- ಆದರೆ ಕಾರಣವನ್ನು ಕೇಳುವವ್ಯ ಧೈರ್ಯವಿರಲಿಲ್ಲ. ಏನಾದರೆ ತನಗೇನು, ಹೇಳಿದವ್ಯ ಮಾಡಿದರಾಯಿತು ಎಂದು ಸುವ್ಯಾನಾದಳು.

‘ದಾಸಿ ಇದುರನಿಂದ ಹೋದಮೇಲೆ, ಚಂದ್ರಾಸಾನಿ ಚಂತಾ ಮಗ್ನಾದಳು. ವೆಂಕಟಪುಣಿಯ್ಯನವರು, ಆವರ ಹಾಡುಗಾರಿಕೆಯ

ವಿಚಾರ ಆಕ್ಷೇತನದಲ್ಲಿ ಅವರ ಕಥೆಯಾಗಿ ಹರಡಿದ ಅವರ ಜೀವನದ ವಿಷಯ ಅವಳ ರೆಂದಿಗೆ ಬಿದ್ದು, ಅವರ ಬಗ್ಗೆ ತುಂಬಾ ಗೌರವವಿತ್ತು. ಅಂಥವರು ತನ್ನ ಮನ ಬಾಗಲಿಗೆ ಪ್ರಣಯ ಭಿಕ್ಷುಕನಾಗಿ ಬಂದಸೆಂದರೆ, ಸಂಬಂಧದೇ ಕಷ್ಟವಾಯಿತು. ಸುಮೃನೆ ನೋಡಲು ಬಂದು, ದಾಸಿಯರು ತಡೆದು ದರಿಂದ, ಸಿಟ್ಟಾಗಿ ಹಾಗೆ ಹೇಳಿ ಹೋದರೋ ಏನೋ? ಜೀವ ಉಳಿಸಿದಾತ ಸಿಗೆ, ತನ್ನ ಮನೆಯಲ್ಲೇ ಇಂಥ ಆನಾದರ ನಡೆಯಿತಲ್ಲಾ ಎಂದು ಕುದ್ದು ಕೊಂಡೆಳು. ದಾಸಿಯ ಕೈಲಿ ‘ತಪ್ಪಾಯಿತು ಬಣ್ಣ’ ಎಂದು ಹೇಳಿಕಳ್ಳಿ ಸಲ್ಲೇ ಎಂದು ಯೋಚಿಸಿದೆಳು. ಏನು ಮಾಡುವುದೂ ಆಕೆಗೆ ತೋಚಲಿಲ್ಲ. ‘ಚಂದ್ರಾ, ಚಂದ್ರಾ’ ಎಂದು ಒಂದೇ ಸಮನೆ ಕೊಗುತ್ತಿದ್ದ ಪಂಜರದ ಗಳಿಯನ್ನು ಗದರಿಸಿ, ಹೇಗೂ ನಾಳಿ ಸಂಜೆ ಬರುವೆನೆಂದು ಹೇಳಿದಾರಲ್ಲಾ, ಬಂದಾಗ ತಪ್ಪಾಯಿತು ಎನ್ನುವುದು; ಒಂದು ವೇಳೆ ಬರದಿದ್ದರೆ ಹೇಳಿ ಕಳಿಸುವುದು ಎಂದುಕೊಂಡು ಸುಮೃನಾದೆಳು.

‘ಚಂದ್ರಾಸಾನಿಯ ಮನೆಯಿಂದ ಹಿಂದಿರುಗಿದ ವೆಂಕಟಿಸುಬ್ಬಯ್ಯ ಏನು ಮಾಡುವುದೆಂದು ಮೆದಳನ್ನು ಕಡೆದರು. ತಪ್ಪಾ ಬಯಕ್ಕೊಂಡು ಶೈಲಿಗೂ ನಡುವೆ ಹೊಸ್ಸಿನ ಗೋಡೆ ಅಡ್ಡಬರಬಹುದೆಂದು ಅವರು ಉಂಟಿಸಿರಲಿಲ್ಲ. ಅದನ್ನು ಸೆನೆಸಿಕೊಂಡಾಗ, ಜೀವ ಉಳಿಸಿದ ಕೃತಳ್ಳತೆ ಯಿನ್ನು ಮರೆತು, ಮುಖವನ್ನೂ ತೋರಿಸದೆ ಹಣದ ಅಡ್ಡವಿಟ್ಟು ಚಂದ್ರಾ ಸಾನಿಯ ಮೇಲೆ ಸಿಟ್ಟು ಬರುವುದು. ಮರುಗಳಿಗೆಯೇ ‘ಆಕೆಯಲ್ಲಿ ಹೇಳಿದುದು, ಆಕೆಯ ದಾಸಿಯರು. ಅವರೂ ಮಾನೂಲಿನ ಮಾತಾ ಡಿದರು’ ಎಂದುಕೊಳ್ಳುವರು. ಚಂದ್ರಸಾನಿಯ ಮುಖ, ಸೀರಿನಲ್ಲಿ ತೇಲಿ ಬರುವ ಹೂವಿನಂತೆ ಸೆನಪಿನಲ್ಲಿ ತೇಲಿಬಂದು, ಉಳಿದೆಲ್ಲವನೂ ಮರೆತು ಹುಚ್ಚಾಗುವರು. ಆದರೆ ಸಾವಿರ ಹೊನ್ನು ಎಲ್ಲಿಂದ ತರುವುದು? ಐದು, ಹತ್ತಾಗಿದ್ದರೆ ಹೇಗಾದರೂ ಮಾಡಬಹುದಿತ್ತು. ಹತ್ತಿಲ್ಲ, ಸೂರ್ಯ-ಸಾವಿರ ಬೇಕು. ಆದರೆ ಯಾರು ಕೊಡುವರು? ಒಂದು ಕ್ಕಣ ತಾಯಿಯ ಬಳಿ ಇರುವ, ಒಡನೆಗಳನ್ನು ಎಲ್ಲಾದರೂ ಒತ್ತಿಇಟ್ಟು ತರುವುದು

ಅಂದುಕೊಂಡರು. ನಿಜ. ಈಗ ಆಕೆ ಅದನ್ನು ತೊಡುತ್ತಿಲ್ಲ. ಅದರೂ ಏತಕ್ಕೆಂದು ಹೇಳಿ ಕೇಳುವುದು? ಹಣದ ಚಿಂತೆ ಹೆಚ್ಚಿದಾಗ ಈ ಬಯ ಕೆಂಪೇ ಬೇಡ ಎನಿಸುವುದು. ಅದರೆ ಮರುಗಳಿಗೆಯೇ ಆ ಸೌಂದರ್ಯಕ್ಕೆ ಇನು ಎಲ್ಲಿಯು ಬೆಲೆ? ಇಷ್ಟಕ್ಕೆ ಹೆದರಿ ಅದರಿಂದ ದೂರವಾಗಬೇಕೇ ಎನಿಸಬುವುದು. ಎಷ್ಟು ಹತ್ತಿರ, ಅದರೆ ಎಷ್ಟು ದೂರ ಆಕೆಯ ಪ್ರೇಮ! ಹೇಗೆ ಮಾಡುವುದೆಂದು ತೋಚದೆ, ಕಣ್ಣ ಮುಖದೆ ರಾತ್ರಿ ಕಳೆದರು. ಹಗಲು ಹರಿಯಲ್ಲಿ ಮುಂದೆ ನೋಡೋಣ ಎಂದುಕೊಂಡರು.

‘ಹಗಲಾಯಿತು, ಅದರೆ ಸಮಸ್ಯೆ ಮಾತ್ರ ತೀರಲಿಲ್ಲ. ಕಡೆಗೆ ಬೇರಾವ ದಾರಿಯೂ ತೋಚದೆ, ತನ್ನಲ್ಲಿ ವಿಶ್ವಾಸವಿದ್ದ ಪಟ್ಟಣ ಶಿಟ್ಟಿರನ್ನು ಕೇಳುವುದು ಎಂದುಕೊಂಡು, ಅವರ ಬಳಿ ಹೋದರು. ಕರೆಸದೆ ಎಂದೂ ಯಾರ ಮನೆಗೂ ಬರದ ವೆಂಕಟಿಸುಬ್ಬಯ್ಯ ತಾವೇ ಬಂದು ದನ್ನು ಕಂಡು ಪಟ್ಟಣ ಶಿಟ್ಟಿರಿಗೆ ಆಶ್ಚರ್ಯವಾಯಿತು. ಸಂಗೀತ ಪ್ರಿಯ ರಾದ ಇವರಿಗೆ, ವೆಂಕಟಿಸುಬ್ಬಯ್ಯನವರಲ್ಲಿ ಪರಮ ವಿಶ್ವಾಸ. ಅವರೇ ಬಂದುದೂ ಆಶ್ಚರ್ಯದೊಂದಿಗೆ ಸಂತೋಷವ್ಯಾ ಆಯಿತು.

‘ಬರಬೇಕು’ ಎಂದು ಕರೆದು ಆಸನವಿತ್ತು ಗೌರವಿಸಿದರು.

‘ವಿರೂಪಾಕ್ಷವು. ಇಂದು ಸಿನ್ಯುಂದ ನನಗೆ ಬಂದು ಕೆಲಸವಾಗ ಬೇಕಾಗಿದೆ’.

‘ಆಪ್ತಜಣಿಯಾಗಲಿ. ಕೈಲಾದುದನ್ನು ಮಾಡಲು ಸಿದ್ಧವಾಗಿದ್ದೇನೆ. ಏನೆಂದು ತಿಳಿಸಬೇಕು.’

‘ನನಗೇಗ ಒಂದು ಸಾವಿರ ಹೊನ್ನು ಬೇಕಾಗಿದೆ. ಕೊಡುತ್ತೀರಾ?’

‘ಆಮಾತು ಕೇಳಿ ಶ್ರೀಮಂತರಾದ ಅವರಿಗೂ ಆಶ್ಚರ್ಯವಾಯಿತು. ಸಾವಿರ ಹೊನ್ನು ಕಡವೆಯಿಲ್ಲ. ಒಬ್ಬ ಆಳು ಹೊರುವಷ್ಟು ಹಣ. ಅಪ್ಪೇಕೆ ಬೇಕಾಯಿತು ಇವರಿಗೆ?’

‘ಹಣವೇನ್ನೇ ಕೊಡಬಹುದೂ. ಯಾವಾಗ ಬೇಕಿತ್ತು?’

‘ಈ ಸಂಜೀವೇ. ಕೊಡುವುದಾದರೆ ನಾನೇ ಬಂದು ತೆಗೆದು ಕೊಂಡು ಹೋಗುತ್ತೀನೆ.’

‘ಅದೇನು ಇಷ್ಟು ಹಣದ ಅವಸರ?’

‘ಎನೆಂದು ಕೇಳಬೇಡಿ. ಹೇಳಲಾರೆ. ಕೊಡಲು ಸಾಧ್ಯವೇ?’

‘ಪಟ್ಟಣ ಶಿಟ್ಟಿರಾದ ವಿರೂಪಾಕ್ಷಪ್ರನವರಿಗೆ ಸಾವಿರ ಹೊನ್ನು ಕೊಡುವುದು ಅಸಾಧ್ಯವೇನಲ್ಲ. ಆದರೆ ವೈವಹಾರಸ್ಥರಾದ ಅವರ ಮನಸು, ಯಾವ ಆಧಾರದ ಮೇಲೆ ಕೊಡುವುದು ಎಂದು ಚಿಂತಿಸಿತು. ನೂರಾದರೂ ಮಾತನಾಡದೆ ಕೊಡಬಹುದು, ಸಾವಿರ ಕೊಡುವುದು ಸುಲಭವಲ್ಲ. ವೆಂಕಟಸಂಭುಯ್ಯನವರಲ್ಲಿ ವಿಶ್ವಾಸವಿದ್ದರೂ, ವಿಶ್ವಾಸಕ್ಕೂ ವೈವಹಾರಕ್ಕೂ ತಳಕುರಾಕಲು ಮನಸ್ಸಾಗಲ್ಲ. ಹಾಗೆಂದು ಇಲ್ಲವೆನಲೂ ಮನಸು ಬರಲಿಲ್ಲ.

‘ನಿಮಗೆ ಇಲ್ಲವೆನಲಾರೆ. ಆದರೂ ಈಗಲೇ ಹಣ ನನ್ನು ಬಳಿಲ್ಲ. ಬೇರೆ ಕಡೆ ತರಬೇಕು. ಆದಕ್ಕೂ ಆಧಾರವೇನಾದರೂ ಕೊಡಬಲ್ಲಿರಾ?’

‘ನನ್ನು ಬಳಿ ತೀರಿಸುವ ನಂಬಿಕೆಯಲ್ಲದೆ ಬೇರೇನು ಇದೆ? ಸ್ವಯಂ ಜೀತವೆಂದು ನನ್ನು ಬಳಿ ಇರುವುದು ಸಂಗೀತವ್ಯೋಂದೇ. ಆದರೆ ಆದು ಆಸ್ತಿಯಲ್ಲ. ತಾಯಿಯ ಒಡವೆಯನ್ನು ಕೊಡಲಾರೆ. ತಾಯಿಗೆ ತಿಳಿಸದೆ, ತಂದೆ ಗಳಿಸಿದ ಯಾವುದನ್ನೂ ಇಡವು ಇಡಲಾರೆ. ಈಗ ಯಾರಿಗೂ ದೇಶವಂತಿಲ್ಲ. ನನ್ನ ನಂಬಿಕೆಯ ಮೇಲೆ ಕೊಡಬೇಕು. ಹೀಗೇ ಇಂದಲ್ಲಿ ನಾಳೆ ತೀರಿಸುತ್ತೇನೆ. ನನ್ನಲ್ಲಿ ನಂಬಿಕೆಯಿದ್ದರೆ ಕೊಡಿ.’

‘ಪಟ್ಟಣಶಿಟ್ಟಿರಿಗೆ ಇದೊಂದು ದೊಡ್ಡ ಸಮಸ್ಯೆಯಾಯಿತು. ನನ್ನದೇನೂ ಇಲ್ಲ ಎನ್ನುವವರಿಗೆ ಯಾವ ಆಧಾರದ ಮೇಲೆ ಕೊಡುವುದು. ಈಗ ಅವರು ಹಾಡುವುದನ್ನು ಬಿಟ್ಟಿದಾರೆ. ಮತ್ತೆ ಕಳೆರಿ ಮಾಡಿದರೆ ಸಾವಿರ ಹೊನ್ನು ತೀರಿಸುವುದು ಅವರಿಗೆ ಹೃದೋಡ್ಡದಲ್ಲ. ಏನೇನೂ ಯೋಚಿಸಿ, ಕಡೆಗೆ ಹೇಳಿದರು—

‘ಒಂದು ಮಾತು. ತಾವು ಅನ್ಯಥಾ ಭಾವಿಸಬಾರದು. ತಮ್ಮ ಮಾತಿನಲ್ಲಿ ನನಗೆ ನಂಬಿಕೆಯಿದೆ. ಒಂದು ಮಾತಿಗೆ ತಾವು ಒಷ್ಣಿದರೆ, ಹಣ ಜೋಡಿಸಿಕೊಡುತ್ತೇನೆ.’

‘ನಿನು ಹೇಳಿ?’

‘ಇದು ಯಾರೂ ಮಾಡದ ವ್ಯವಹಾರ. ನಿಮ್ಮ ಮೇಲಿನ್ನ  
ನಂಬಿಕೆಯಿಂದ ನಾನು ಈ ವ್ಯವಹಾರ ಮಾಡುತ್ತಿದ್ದೇನೆ. ನನ್ನ ಹಣಕ್ಕೆ  
ಆಧಾರ ಕೊಡಲು ನಿಮ್ಮ ಬಳಿ, ನಿಮ್ಮದಾಗಿ ಸಂಗೀತವಲ್ಲದೆ ಬೇರೆನೂ  
ಇಲ್ಲವೇಂದಿರಿ. ಅದನ್ನೇ ಆಧಾರವಾಗಿಟ್ಟಿರೆ ಹಣ ಕೊಡುತ್ತೇನೆ’

‘ಅಂದರೆ?.....’

‘ನಿಮ್ಮ ಪ್ರೀತಿಯ ರಾಗಗಳಲ್ಲಿ ನಾನು ಕೇಳಿದ ಎರಡು ರಾಗಗಳನ್ನು  
ಒತ್ತಿ ಪಡಬೇಕು. ನನ್ನ ಹಣ ತೀರಿಸುವವರೆಗೂ ಆ ರಾಗಗಳನ್ನು ಎಲ್ಲಾ  
ಹಾಡಬಾರದು. ಹಾಗೇಂದು ಬರೆದುಕೊಡಬೇಕು. ಆದಿತ್ಯಿ?’

‘ಆ ನಾತು ಕೇಳಿ ವೆಂಕಟಸುಭ್ಯಯ್ಯನವರಿಗೆ ಚೂರಿಯಿಂದ ಇರಿ  
ದೆತಾಯಿತು. ಯಾವುದು ತನ್ನ ದೇವರೆಂದು ತಿಳಿದಿದ್ದರೋ, ಅದನ್ನೇ  
ಒತ್ತಿ ಇಡುವುದೇ? ಅದು ಬಿಟ್ಟಿರೆ ಬೇರೇನು ದಾರಿ? ಬೇರೆ ದಾರಿ ತಿಳಿ  
ಯಾದೆ, ಪಟ್ಟಣ ಶೆಟ್ಟಿರ ಮಾತಿಗೆ ಬಪ್ಪಿದರು. ಆವರೇ ಆರಿಸಿದ ಎರಡು  
ರಾಗಗಳನ್ನು ಆಧಾರವಾಗಿಟ್ಟು ಪತ್ರ ಬರದು ಕೊಟ್ಟು, ಸಂಜೀಗೆ ಬಂದು  
ಹಣ ತಿಗೆದುಕೊಂಡು ಹೋಗುವುದಾಗಿ ಹೇಳಿ ಹೋದರು.

‘ಹಣ ಸಿಗುವುದೆಂದು ಖಚಿತವಾದವೇಲೆ, ಅದಕ್ಕಾಗಿ ರಾಗವನ್ನು  
ಒತ್ತಿಯಿಟ್ಟಿದು ಮುಳ್ಳನಂತೆ ಅಳುಕುತ್ತಿದ್ದರೂ, ತನ್ನ ಬಯಕೆಯ ಶೈಲಿ  
ಸಾಧ್ಯವಾಯಿತಲ್ಲ ಎಂದು ಸಂತೋಷವಾಯಿತು. ಹೊತ್ತು ಸರಿದಂತೆ  
ಬಯಕೆ ಬಲಿತು, ಬೇರೆಲ್ಲವೂ ಮರೆಯಾಯಿತು.

‘ವೆಂಕಟಸುಭ್ಯಯ್ಯನವರ ಬಯಕೆ ಹಣ್ಣಿದಂತೆ, ಪಡುವಲು  
ಕೆಂಪಾಗಿ, ಸಂಜೀ ಬಳಿ ಸಾರಿತು. ಕೆಂಪು ಆರಿ, ಮಾಸಿದ ಮುತ್ತಿನ ಬಣ್ಣ  
ವಾಗಿ ಮುಗಿಲು ಕವ್ವಾಗುತ್ತಿದ್ದ ಹಾಗೆಯೇ ವೆಂಕಟಸುಭ್ಯಯ್ಯ ಹಣ  
ದೊಂದಿಗೆ ಚಂದ್ರಸಾನಿಯ ಮನೆಯತ್ತ ಹೊರಟಿರು.

‘ಚಂದ್ರಸಾನಿಯ ಮನೆ ಆವರ ಸ್ವಾಗತಕ್ಕೆ ಸಿದ್ಧವಾಗಿತ್ತು. ಹಿಂದಿನ ದಿನದಂತೆ ಉಪಾಧಿಸುವ ಬಾಗಿಲ ಆಳು ಏಕ ಬಂದಿರೆಂದು ಕೇಳಿದೆ, ನಮ್ಮ ಸ್ವರಿಸಿ, ತಲೆಬಾಗಿಲವರೆಗೂ ದಾರಿ ತೋರಿಸಿ ಕರೆದೊಯ್ದು. ಬಾಗಿಲ ಬಳಿಯಲ್ಲಿ ದಾಸಿಯರು ಆವರನ್ನು ಇದರುಗೊಂಡು, ಒಳಗೆ ಕರೆದೊಯ್ದು ಕೂಡಲು ವಿರಾಮಾಸನ ತೋರಿದರು. ವೆಂಕಟಸುಭ್ಯಯನವರಿಗೆ ಆವರ ಸ್ವಾಗತವಾಗಲಿ, ಉಪಚಾರವಾಗಲಿ ರೂಪುದೂ ಚೀಕಾಗಿರಲಿಲ್ಲ. ಚಂದ್ರಾ ಸಾನಿಯ ದರ್ಶನಕ್ಕೆ ಆವರ ಹೃದಯ ಹುಚ್ಚಾಗಿ ಹಂಬಲಿಸುತ್ತಿತ್ತು. ಬಯಕ್ಕೆಯ ತೀವ್ರತೆಯಲ್ಲವರು, ಅಮಲೇರಿದಂತಿದ್ದರು. ಹಣದ ಚೀಲ ಗಳನ್ನು ದಾಸಿಯರ ಇದಿರು ಕಸದಂತೆ ಬಿಸುಟ್ಟು—

‘ಚಂದ್ರಾಸಾನಿ ಎಲ್ಲಿ?’ ಎಂದು ಕೇಳಿದರು.

‘ನಿಮಗಾಗಿ ಕಾಯುತ್ತಿದ್ದಾರೆ.’

‘ಎಲ್ಲಿ, ಮೊದಲು ದಾರಿ ತೋರಿಸು.’

‘ಅಪ್ಪು ಆವಸರವೇಕೆ? ಬಿಸಿನೀರು ಸಿದ್ಧವಾಗಿದೆ. ಮೀಯುವ ದಿಲ್ಲವೇ?’

‘ಸ್ವಾನವೂ ಬೇಡ, ಪಾನವೂ ಬೇಡ. ನಿಮ್ಮ ಪೂರ್ವಾತ್ಮಕಾಳಿ ಬೇಕಿಲ್ಲ. ಆಕೆ ಎಲ್ಲಿ?’ ಆತುರದ ಅಸಹನೆಯಿಂದ ಸಿಡಿದು ಕೇಳಿದರು.

‘ಮಹಡಿಯ ಹೇಳಿ. ಬಂದೆ-ದಾರಿ ತೋರಿಸುತ್ತೇನೇ.’ ಎಂದಳು ದಾಸಿ.

‘ದಾಸಿ ತೋರುವವರೆಗೂ ಕಾಯುವಷಟ್ಟು ಛಾಕ್ಕಿ ಇರಲಿಲ್ಲ. ಆ ಎದುರು ಕಾಣುವ ಮಹಡಿಯ ಹೆಚ್ಚಿಲನ್ನು ಬಿರುಗಾಳಿಯಂತೆ ಏರಿಸಿಗೆದರು. ಹಲಿಗೆಯ ಹೆಚ್ಚಿಲನ್ನು ಆವರು ಏರಿದ ಹೇಗದ ಸದ್ಗೆ ಮನಯೇ ಸಡುಗುವಂತಿತ್ತು.

‘ಮಹಡಿಯ ಹೇಳಿನ ಸರ್ವನ ಶಾಲೆಯ ಅಂದವಾಗಲಿ, ಓರಣ ವಾಗಲಿ ಯಾವುದೂ ಆವರ ಕಣ್ಣಿಗೆ ಕಾಣಲಿಲ್ಲ. ಸರ್ವನ ಶಾಲೆಯ ಇದಿರು ಬದಿಗೆ, ತೇಳುವಾದ ರೇಶಿಮೆಯ ತೆರೆ ಹಾಕಿದ ಬಾಗಿಲ ಮರೆ

ರುಂದ ಮಬ್ಬಾಗಿ ಬರುವ ಬೆಳಕು ಇವರನ್ನು ಆಕರ್ಷಿಸಿತು. ‘ಚಂದ್ರಾ ಎಂದು ಕೂಗಿ ಒಳ ನುಗ್ಗಿದರು. ಬಾಗಿಲು ದಾಟಿದವರೇ ಒಳಗೆ ನೋಡಿ, ವಿಗ್ರಹದಂತೆ ನಿಂತುಬಿಟ್ಟಿರು.

‘ಕೋಣೆಯ ಒಳಗಿದ್ದ ಚಂದ್ರಾಸಾನಿ, ಅವರ ಕೂಗು ಕೇಳಿ ಕುಳಿ ತಿದ್ದವಳು ಎದ್ದು ನಿಂತಿದ್ದಳು. ಸ್ವರ್ಗದಿಂದಿಳಿದು ಬಂದ ಅಪ್ಪರೆ ಕಣೆ ದ.ರು ನಿಂತಂತಿತ್ತು, ಆಕೆಯು ನಿಲವು. ಕೋಣೆಯನ್ನೆಲ್ಲ ತುಂಬಿ ದಂತಿತ್ತು ಆಕೆಯ ಲಾವಣ್ಯ ಕಾಂತಿ. ಆಲ್ಲಲ್ಲಿ ನಕ್ಕತ್ರದಂತೆ ಜರತಾರಿಯು ಎಳೆಗಳು ಹೊಳೆವ ಬಹು ನವರಾದ, ಮುಗಿಲ ಬಣ್ಣದ ಸೀರೆಯುಟ್ಟಿದ್ದಳು ಚಂದ್ರಾಸಾನಿ. ಅದಕ್ಕೆ ಒಪ್ಪುವ ತೆಳುಹಸಿರು ಬಣ್ಣದ ಕುಪ್ಪನ ತೋಳು, ಎದೆಯನ್ನು ಬಿಗಿದು, ಅಂಗ ಸೌಷ್ಟವವನ್ನು ಎತ್ತಿ ತೋರಿಸುತ್ತಿದೆ. ಆಗಲ ವಾದ ಪಜ್ಜಿಯ ಪದಕದ-ಮುತ್ತಿನಹಾರ, ಕಣ್ಣನ್ನು ಕೆಣಕಿ ಎದೆಯನೇಲೆ ಏರಿಳಿದು ಹರಿದಿದೆ. ನಡುವಿನಲ್ಲಿಸಣ್ಣ ದೀಪದಂತೆ ಹೊಳೆವ ಪದ್ದರಾಗ ಪದಕದವಾಬು. ಮುಡಿಯನೇಲೆ ಮುತ್ತಿನ ತುರಾಯಿ. ನೇಲಕ್ಕೆ ಹಾಸಿದ ವ್ಯಾದಿವಾದ, ಹಾಲುನೋರೆಯ ಬಣ್ಣದ ರತ್ನಗಂಬಳಯನೇಲೆ, ದಂತದಲ್ಲಿ ಕಡೆದು ಸಿಂಗಾರವಾದ ರತ್ನಿಯ ವಿಗ್ರಹದಂತೆ ನಿಂತಿದಾಳಿ ಚಂದ್ರಾಸಾನಿ. ಎಲ್ಲೋ ಹೊತ್ತಿಸಿ, ಕೋಣೆಯಲ್ಲಿ ಹಗುರಾಗಿ ಹರಡಿದ ಉದುಬತ್ತಿಯ ಕೋಂಡಿಗೆ ಬೆರಿತು, ಕೋಣೆಗೆ ಕನಸಿನ ಬಣ್ಣ ಕಟ್ಟಿದೆ.

‘ಕೋಳದ ತಡಿಯಲ್ಲಿ ವೆಂಕಟಃಪುಣ್ಯ ಚಂದ್ರಾಸಾನಿಯ ಸಹಚಸ್ಯಾಂದಯುವನ್ನು ಕಂಡೇ ಮಾರುಹೋಗಿದ್ದರು. ಇಲ್ಲದು, ಶ್ರಂಗಾರಾ ಭರಣ ಪ್ರೋಷಿತವಾಗಿ, ಮದನನ ಮಸೆದ ಕರವಾಳವಾಗಿದೆ. ಅವರು ಕನಸು ಮನಸಿನಲ್ಲಿಯೂ ಉಹಿಸದ ಆ ಲಾವಣ್ಯದ ಪ್ರಕಾಶ ಅವರ ಕಣ್ಣ ಕೋರ್ಕಿಸಿತು. ಉಸಿರು ಬಿಗಿದಂತಾಯಿತು

‘ಚಂದ್ರಾ.....’ ಎಂದು ಕೂಗಿ, ಆಕೆಯ ಬಳಿಗೆ ಸಾರಿ, ಬಯ ಕೆಯ ಭಾರ ತಾಳಲಾರದವರಂತೆ, ಆಕೆಯ ಕಾಲ ಬಳಿ ಕುಸಿದರು.

‘ಅವರ ಭಾವೋದ್ದೈಕವನ್ನು ಕಂಡು ಚಂದ್ರಾಸಾನಿ ಚಕೆತ ಖಾದಳು. ಕೆದರಿದ ತಲೆ, ಮಾಸಿದ ಬಟ್ಟಿ, ರಾಗಾವೇಶದಿಂದ ಬಿಗಿದ

ಮೋರೆಯನ್ನು ಕಂಡು ಕನಿಕರವಾಯಿತು ಅವಳಿಗೆ. ಕೇಳಿಗೆ ಕುಸಿದೆ. ಅವರನ್ನು ಮೃದುವಾಗಿ ಮೇಲೆತ್ತಿ ನಿಲ್ಲಿಸಿದಳು. ನಿಲ್ಲಲೂ ಅವರಿಗೆ ಶಕ್ತಿ ಇದ್ದಂತಿರಲ್ಲ. ಹಾಗೇ ಆಕೆಗೆ ಒರಗಿಸಿಂತರು. ಮಾತಾದುವ ಶಕ್ತಿಯೂ ಉಂಡುಗಿದಂತತ್ತು. ಅವರ ಕೆದರಿದ ತಲೆಗೂದಲನ್ನು ಮೃದುವಾಗಿ ಸೇವರಿಸುತ್ತಾ ಕೇಳಿದಳು ಚಂದ್ರಾಸಾನಿ—

‘ದಾಸಿಯ ಮನೆಗೆ ದೊರೆ ಹೀಗೆ ಬರುವುದೇ?’

‘ಆ.....’ ಆಕೆಯ ಮಾತು ತಿಳಿಯದವರಂತೆ ಕೇಳಿದರು ವೆಂಕಟಿಸುಬ್ಬಯ್ಯ.

‘ಇದೇನು ವೇಣ ??’

‘ಬಟ್ಟೆಯೇ ??’

‘ಬಟ್ಟೆಯೊಂದೇ ಆಲ್ಲ, ಮುಖ ಸೋಡಿಕೊಳ್ಳಿ. ಈ ಕೆದರಿದ ತಲೆಯೇನು? ಇದೇನು ಉದ್ದೇಕ ??’

‘ನನಗೇನೂ ತಿಳಿಯಲಿಲ್ಲ. ಮೂರುದಿನದಿಂದ ಸಿಸ್ತನ್ನು ಸೋಡಿವ ಹುಣ್ಣಿನಲ್ಲಿ ಇದಾವುದೂ ಗೊತ್ತಾಗಲಿಲ್ಲ.’ ಎಂದು, ಎಳೆಯ ಮಗುವಿನಂತೆ ಹೇಳಿ ‘ನಾನು ಹೀಗೆ ಬರಬಾರದಾಗಿತ್ತೇ?’ ಎಂದು ಕೇಳಿದರು. ಆ ಮಾತು, ಆದನ್ನಾಡಿದ ಮುಗ್ಧರಿತಿ, ಅವಳ ಹೃದಯವನ್ನು ಏಡಿಯಿತು.

‘ಪೂರ್ವಿಂದರೆ ನಾನು? ಸನ್ನ ದೊರೆ ಹೇಗೆ ಬಂದರೂ ನನಗೆ ಚಂದವೇ. ಅದರೂ ಇಷ್ಟು ಹುಣ್ಣಿ?’

‘ನೀನರಿಯೆ ಚಂದ್ರಾ.....ನಿನ್ನನ್ನು ಸೋಡಿದಂದಿನಿಂದ ನನಗೇನೋ ಆಗಿಹೋಗಿದೆ. ನಾನು ಮನುಷ್ಯನಲ್ಲ.’

‘ಹಾಗಾದರೆ ಮತ್ತೇನು?’

‘ನಿನ್ನ ಸೌಂದರ್ಯದ ಬಂದಿ, ಲಾವಣ್ಯದ ಗುಲಾಮ. ನನ್ನನ್ನು ಸ್ವೀಕರಿಸುತ್ತೀಯಾ ಚಂದ್ರಾ’

‘ ವೇತ್ಯಿಯಾದ ಚಂದ್ರಾಸಾನಿಯನ್ನು ಹಣಕೊಟ್ಟು ಬಂದವರಾರೂ ಈ ರೀತಿ ಕೇಳಿರಲಿಲ್ಲ. ವೆಂಕಟಸುಭೃಯ್ಯನವರ ಹ್ಯಾದಯಾಳದಿಂದ ಸಹಜವಾಗಿ ಮೂಡಿಬಂದ ಪ್ರಣಯಾರ್ಥ ಧ್ವನಿ ಅವಳ ಹ್ಯಾದಯವನ್ನು ಹೀಂಡಿತು. ಕಣ್ಣಲ್ಲಿ ಕಂಬನಿ ಒಡೆಯಿತು. ಹೀಂದೆಂದೂ ಅವಳು ಆನುಭವಿಸದ ಹೊಸ ಭಾವನೆಯೊಂದು ರ್ಯುಂಕಾರ ಮಾಡಿತು.

‘ ಏನು ಮಾತು ದೊರೆ? ನನ್ನನ್ನು ನೀವು ಬೇಡುವುದೇ? ’ ಅವಳ ಮಾತೂ ಕಂಬನಿಯಲ್ಲಿ ತೋಯ್ಯು ವ್ಯಾದುವಾಗಿತ್ತು.

‘ ಬೇಡದೆ ಮತ್ತೀನು ಮಾಡಲಿ?’

‘ ಏಕೆ?’

‘ ನಿನ್ನ ಚೆಲುವು, ಜಗತ್ತಿನ ರಾಣಿ. ಅದರಿದುರು ನಾವೆಲ್ಲರೂ ದಾಸರು, ಚಂದ್ರಾ, ಭಿಕ್ಷೆ ಬೇಡಿ ಬಂದ ಭಿಕಾರಿಗಳು. ಇಂದು ನನ್ನ ಸಾವು—ಬದುಕು ನಿನ್ನದು.’

‘ ಸತ್ಯದ ಸಹಜ ತೀವ್ರತೆಯಿಂದ ಒಡಮೂಡಿದ ಆ ಮಾತಃ ಕೇಳಿ ಚಂದ್ರಾಸಾನಿಯ ನೈಸ್ಯ ನಡುಗಿತು. ತನ್ನ ಎದೆಯೊರಗಿ ನಿಂತಿರುವುದು ಮಾನವನಲ್ಲ, ಬೆಂಕೆ ಎನಿಸಿತು.

‘ ಆ ಮಾತು ಬಿಡಿ. ನಾನು ನಿಮ್ಮವಳು. ಇಲ್ಲವೇ?’

‘ಚಂದ್ರಾಸಾನಿಯನ್ನು ತೋಳಲ್ಲಿ ಬಿಗಿಯುತ್ತಾ ಹೇಳಿದರು ವೆಂಕಟ ಸುಭೃಯ್ಯ—

‘ನಿಜ, ನೀನು ನನ್ನವಳು ಚಂದ್ರಾ....ನನ್ನವಳೀ. ಇಂದಿಗೇ ಅಲ್ಲ, ಎಂದೆಂದಿಗೂ’ ಸತ್ಯವನ್ನು ಸಾರುವ ಪ್ರವಾದಿಯ ಧ್ವನಿಯಲ್ಲಿ ಹೇಳಿದರು. ಅದನ್ನು ಕೇಳಿ ಚಂದ್ರಾಸಾನಿಗೆ ಆ ಮಾತು ಮುಂದುವರಿಸಲು ಏಕೋ ಹೆದರಿಕೆಯಾಯಿತು. ಆ ಮಾತು ಮರೆಸಲು ಹೇಳಿದಳು—

‘ ಏಳಿ. ಮಾತಿನಲ್ಲಿ ಹೊತ್ತು ಕಳೆಯುತ್ತಿದೆ. ಸ್ವಾನಮಾಡಿ, ಬೇರಿ ಬಟ್ಟಿಯಟ್ಟು ಬನ್ನಿ. ಉಂಟ ಮುಗಿಸಿ, ಮಲಗಿ ಮಾತನಾಡೋಣ.’

‘ ಸ್ವಾನ ಉಂಟ, ಮಾತು ನಿಡ್ರೆ ಯಾವುದೂ ನನಗೆ ಬೇಡ.’

‘ಹಾಗಾದರೇನು ಬೇಕು?’

‘ಹೀಗೇ ನಿನ್ನನ್ನು ನೋಡುತ್ತಾ ಇದ್ದು ಬಿಡುತ್ತೇನೆ. ಏಕೋ ನನಗೆ ಹೆದರಿಕೆಯಾಗುತ್ತಿದೆ ಚಂದ್ರಾ.’

‘ಏಕೆ?’

‘ಇಂಥ ಸೌಂದರ್ಯ, ಈ ಭೂಮಿಯಲ್ಲಿರುವುದು ಸಾಧ್ಯವೇ? ಕಣ್ಣ ಮುಚ್ಚಿದರೆ ಎಲ್ಲಿ ದೇವತೆಗಳು ಕದ್ದು ಪೂರ್ವಾಯವಾಡುತ್ತಾರೋ ಎಂದು ದಿಗಿಲಾಗುತ್ತಿದೆ. ಬೇರೇನೂ ಬೇಡ ಚಂದ್ರಾ....ಹೀಗೇ ನಿನ್ನನ್ನು ನೋಡುತ್ತಾ ಇದ್ದು ಬಿಡುತ್ತೇನೆ.’ ಅಕೆಗೂ ಹಾಗೇ ಇದ್ದು ಬಿಡಬಹುದಾದರೆ ಎಪ್ಪು ಸೂರ್ಯನು ಎನಿಸಿತು. ಆದರೆ ಇರುವುದು ಸಾಧ್ಯವೇ.

‘ಒತ್ತಾಯ ಮಾಡಿ ಆವರಿಗೆ ಸ್ವಾನ, ಉಂಟ ಮಾಡಿಸಿ, ಬಳಿಕ ಕೇಳಿ ದಳು—

‘ನಾಟ್ಯವನ್ನು ನೋಡುತ್ತೀರಾ?’

‘ಬೇಡ. ನಿನ್ನ ಕಣ್ಣ ವಿಂಚಿನ ಕುಣಿತದ ಇದಿರು ಬೇರಾವ ನಾಟ್ಯವೂ ಬೇಡ’ ಎಂದರು.

‘ಹಾಗಾದರೆ ಮಲಗಲು ಹೋಗೇಣವೇ?’

‘ಹೂ.’

‘ಶಯ್ಯಾಗೃಹ ಇಂದ್ರನ ವಿಲಾಸಕ್ಕೆಂಬಂತೆ ಸಚ್ಚಾಗಿತ್ತು. ತೆಳು ವಾದ ತೆರೆ ಕಟ್ಟಿದ, ವಿಶಾಲವಾದ ಕರಿಯ ಮರದ ಮಂಚದ ಮೇಲೆ ಬೆಳ್ಳಿದಂಗಳನ್ನು ಹರಡಿದೆಂತಿರುವ ಶುಭ್ರ ಬಿಳಿಯ. ಹಾಸು ಹೊದೆಸಿದ ಹಾಸಿಗೆಯ ಮೇಲೆ, ವಾಸನೆಗೆಂದು ಜಾಜಿಯ ಹೂವು ಹರಡಿದ್ದರು. ಆಳಿತ್ತರದ ಕಂಚಿನ ಸ್ತ್ರೀ ವಿಗ್ರಹದ ಕ್ಷೇತ್ರದಲ್ಲಿ ಸಣ್ಣಾಗಿ, ಆದರೆ ಹೋಳಿ ಪಾಗಿ ಉರಿವ ಗಂಧದಿಷ್ಟೆಯ ದೀಪ, ಮಂಚದತ್ತ ದಾರಿ ತೋರಿಸುತ್ತಿದೆ. ಆ ಮಂಚದ ಬಳಿ ಅವರನ್ನು ಬಿಟ್ಟು—

‘ಸ್ವಲ್ಪ ವಿಶ್ವಾಂತಿ ತೆಗೆದುಕೊಳ್ಳಿ. ಉಂಟಿ ಬದಲಿಸಿ ಬರುತ್ತೇನೆ’ ಎಂದು ಹೇಳಿ ಪಕ್ಕದ ಕೊರಡಿಗೆ ಹೋದಳು ಚಂದ್ರಾಸಾನಿ. ಮಂಚದ

ಪಕ್ಕದಲ್ಲಿ ನಿಂತ ವೆಂಕಟಪುಬ್ಬಯ್ಯ ಮಲಗದೆ ಹಾಗೇ ನಿಂತಿದ್ದರು. ಅವರ ಕಣ್ಣು, ಮಂಜದ ಪಕ್ಕದಲ್ಲಿದ್ದ ಕೀಲು ಗೊಂಬೆಯ ಕೈಯ ಬೀಸೋಗೆಯ ಗಾಳಿಗೆ ಸಣ್ಣ ದಾಗಿ ಪರಿಮಳ ಕೆದರುತ್ತಾ, ನೆಲಕ್ಕೆ ಬಿದ್ದ ತಾರೆಗಳಂತಿರುವ ಜಾಜಿಯ ಹೂವಿನ ಮೇಲಿತ್ತು. ಒಂದು ಹೂವನ್ನು ಕೈಲಿ ತೆಗೆದು ಕೊಂಡು ನೋಡಿದರು. ಎಪ್ಪು ಕೋಮಲವಾದ ಹೂವು, ಎಂಥ ಸೌರಭ! ಈ ಸುಮದ ಸೌಂದರ್ಯ, ಕೋಮಲತೆ, ಕಮನೀಯ ಕಂಪು-ಎಲ್ಲವೂ ಮೈಬಿಸಿಗೆ, ಯಾರದೊಂದಿಲಾಸ ಮೈಭವಕ್ಕೆ ಬಾಡಿ ಬಳಲ ಬೇಕೇ? ಎಂಥ ಕೃತ್ಯ. ಅವರ ಕರುಳು ಹಿನ್ನಕೆ ದಂತಾಯಿತು ಗಟ್ಟಿಯಾಗಿ ಮುಟ್ಟಿ ದರೆ ಹೂವಿಗೆ ಎಲ್ಲಿ ನೋವಾಗುವುದೊಂದಿಲ್ಲ ಎಂಬಂತೆ, ಮೃದುವಾಗಿ ಒಂದೊಂದಾಗಿ ಆ ಹೂವುಗಳನ್ನು ಎತ್ತಲಾರಂಭಿಸಿದರು.

‘ಉಡುಪು ಬದಲಿಸಲೆಂದು ಹೋದ ಚಂದ್ರಾಸಾನಿ ಉಡುಪು ಬದಲಿಸಿ ಒಂದು ನೋಡಿದಳಿ-ಅವರು ಮಾಡುತ್ತಿರುವುದನ್ನು.

‘ಮಲಗುವುದನ್ನು ಬಿಟ್ಟು ಇದೇನು ಮಾಡುತ್ತಿದೀರೇ?’

‘ವೆಂಕಟಪುಬ್ಬಯ್ಯ ತಲೆಯೆತ್ತಿ ಚಂದ್ರಾಸಾನಿಯನ್ನು ನೋಡಿದರು ಅವರಕಣ್ಣಲ್ಲಿ ಹೂಳಿವ ಕಂಬನಿಯನ್ನು ಕಂಡ, ಆಕೆಗೆ ಆಶ್ಚರ್ಯವಾಯಿತು.

‘ಇದೇಕೆ ಕಣ್ಣೀರಿರೇ?’

‘ಹಾಸಿಗೆಯ ಮೇಲೆ ಹಾಕಿದ ಹೂವನ್ನು ನೋಡಿದೆ ಚಂದ್ರ. ಮೃಧೀಯಾಯಿತು.’

‘ಪಕೆ?’ ಮತ್ತಪ್ಪು ಚಕೆತಳಾಗಿ ಕೇಳಿದಳು.

‘ಸೌಂದರ್ಯದ ವಾಡಿಯೇ. ರಿಯೋ, ಭಗವಂತನ ಪಾದಸೇರಿಯೋ ಪುನೀತವಾಗಬೇಕಾದ ಹೂವು, ಭೋಗದ ಕಾವಿಗೆ ಸಿಕ್ಕಿ ಮಡಿಯಬೇಕೇ? ಎಂಥ ದುರಂತ. ಆ ಹೂವಿನ ಮನಸಿಗೆ ಎಪ್ಪು ನೋವಾಗಬೇಡ. ದಿನವೂ ಹೀಗೇಯೇ ಹೂವು ಬಾಡಿಸಬ್ತೀಯಾ ಚಂದ್ರಾ? ಈ ಹಿಂಸೆ ಮಾಡಬಾರದು.’

‘ಅದಕ್ಕಾಗಿ ಕಣ್ಣೀರಿಟ್ಟಿರಾ?!’

‘ ನಿನಗೂ ಕಂಬನಿ ಬರುವುದಿಲ್ಲವೇ? ಹೆಸುಗೂಸಿನಂತೆ ಹೊವು ಗಳು. ಅವನ್ನು ನಲಿಸಬೇಕು, ಬಾಡಿಸಬಾರದು.’

‘ ಇನ್ನು ಮೇಲೆ ಹೀಗೆ ಮಾಡುವುದಿಲ್ಲ. ಬಿಡಿ—ನಾನೇ ತೆಗೆಯು ತ್ತೀನೇ’ ಎಂದು ಚಂದ್ರಾಸಾನಿ ತಾನೇ ಹೊವುಗಳನ್ನೆಲ್ಲ ಆರಿಸಿ ತೆಗೆದಳು.

‘ ಹೋಗಲಿ. ಈಗಲಾದರೂ ಮಂಗಿ.’

‘ ವೆಂಕಟಸುಭುಯ್ಯ ಆಕೆಯನ್ನೇ ದಿಟ್ಟಿಸಿ ಸೋಡುತ್ತಿದ್ದರು. ಹಾವಿನ ಪ್ರೋರೆಯಪ್ಪ ತೆಳುವಾದರಿಬಳಿಯ ರೇತಿಮೆಯ ಸೀರೆಯಾಟ್ಟು, ಅಪ್ಪೇ ತೆಳುವಾದ ಆದೇ ಬಣ್ಣದ ಕುಪ್ಪನ ಧರಿಸಿ, ಮಂತ್ರಿಸ ಹಾರನೋಂದಲ್ಲದೆ ಬೇರಾವ ಆಭರಣವೂ ಇಲ್ಲದೆ, ಮುಡಿಯ ಮುಲ್ಲಿಗೆಯು, ಮೃಗೆ ಶೊಡಿದ ಗಂಧದ ನರು ಗಂಪು ಬೀರುವ, ಅವುತ್ತ ತಿಲೆಯಲ್ಲ ಕಡೆದ ವಿಗ್ರಹ ದಂತಿರುವ ಚಂದ್ರಾಸಾನಿಯಲ್ಲಿ ಅವರ ಕಣ್ಣ ಕೇಲಿಸಿತ್ತು. ತಿದ್ದಿದ ಕುಡಿ ಹುಬ್ಬಿ, ಕಾಡಿಗೆ ಹಚ್ಚಿ ಹೋಳಿವ ಅಗಲವಾದ ಮಿಂಚಿಗಣ್ಣಿ, ಗುಲಾ ಬಿಯ ಬಣ್ಣದ ವೃದುವಾದ ತುಟಿಯನ್ನು ದಿಟ್ಟಿಸಿ ಸೋಡಿದರು. ರೇತಿ ಮೆಯಪ್ಪ ಮೃದುವಾಗಿ, ಸಡಿಲವಾಗಿ ಜಾರಿದ ಕಪ್ಪಾಗಿ ಹೋಳಿನ ಕೇಶ ರಾಶಿಯನ್ನು ಸೀವರಿಸಿದರು. ಮಾಯವಾದ ಕಂಬನಿ ವ.ತ್ತೇ ನಿಧಾನವಾಗಿ ಅವರ ಕಣ್ಣಲ್ಲಿ ಮೂಡಿತು.

‘ ಮತ್ತೀಕೆ ಕಣ್ಣೀರು ?’

‘ ನನ್ನ ಕರೋರತೆಗಾಗಿ ಚಂದ್ರಾ.’

‘ ಸೀವೇನು ಮಾಡಿದಿರಿ ?’

‘ ಹೊವು ನಲುಗಿತಲ್ಲಾ ಎಂದು ವ್ಯಧಿಪಟ್ಟಿ ಚಂದ್ರಾ...ಸೀನೂ ಒಂದು ಹೊಣೇ. ನಿನ್ನನ್ನು ಹೇಗೆ ನಲುಗಿಸಲಿ ಚಂದ್ರಾ? ಕಾವೂಧನಾಗಿ ಸಿನ್ನನ್ನು ಬಯಸಿದ ನಾನು ಹಕ್ಕು....ಹಾಯಾಗಿ ಹ. ಗ. ತಂದ್ರಾ....ನಾನು ಬರುತ್ತೀನೇ.’ ಬಾಗಿಲ ಕಡೆ ತಿರುಗಿ ಹೇಳಿದರು ವೆಂಕಟಸುಭುಯ್ಯ.

‘ ಚಂದ್ರಾಸಾನಿ ಎಂದೂ ಅಂಥ ಮಾತು ಕೇಳಿರಲಿ. ಏಕೋ ಅವಳ ಎಡೆ ಆ ಮಾತಿಗೆ ಸೋತುಹೋಯಿತು. ಒಂದು ಗಳಿಗೆ ಹಾಗೇ

ವೆಂಕಟಸುಭ್ಯ ಯ್ಯಾನವರನ್ನು ನೋಡಿದಳು. ಅವಕ್ಕಿಂದೂ ಅರಿಯದೆ ಅಪೂರ್ವ ಮಧುರ ಯಾತನೆಯ ಹೊಳೆ ಅವಳ ವ್ಯೇಯಲ್ಲಿ ನೇರಿಯಾಗಿ ಹರಿಯಿತು. ತಟಕ್ಕನೆ ಅವರನ್ನು ತೋಳಲ್ಲಿ ಬಾಚಿ, ಎದೆಗೆ ಬಿಗಿದು ಕೊಂಡು ಹೇಳಿದಳು—

‘ನನ್ನನ್ನು ಬಯಸಿ ನೀವು ನೋಯಿಸುತ್ತಿಲ್ಲ ದೊರೆಯೇ, ಆ ಮಾತಾ ಡಿ ಕೊಲ್ಲಿತ್ತದ್ದಿರ. ಬೇಡಿ....ಮತ್ತೆ ಆ ಮಾತಾಡಬೇಡಿ.’

‘ನನ್ನನ್ನು ಬಿಡು ಚಂದ್ರಾ....ಮತ್ತೆ ಬಯಕೆಕೆರಳಿ ಪಶುವಾದೇನು’ ಅವಳ ತೋಳು ಬಿಡಿಸಿಕೊಳ್ಳುತ್ತಾ ಬೇಡಿದರು.

‘ಉಹೂ ನೀವು ಹೋಗಕೂಡು.’

‘ಆ ಮಾತಾಡಬೇಡ ಚಂದ್ರಾ....ನನ್ನನ್ನು ಬಿಡು.’

‘ನನ್ನ ದೊರೆಗೆ ನಾನಿಪ್ಪು ಬೇಗ ಬೇಡವಾದೇನೇ?’ ಬಿಕ್ಕುತ್ತಾ ಕೇಳಿ ದಳು ಚಂದ್ರಾಸಾನಿ. ‘ಯಾವುದೋ ಪುಣ್ಯದಿಂದ ನಿಮ್ಮ ದರ್ಶನವಾಯಿ ತೆಂದಿದ್ದೆ. ನನ್ನ ಪಾಪವೇ ಗೆದ್ದಿತು. ಬಯಸಿ ಬಂದ ನಿಮಗೆ ಬೇಡ ವಾದೆ. ಹೂವಿನ ಮೇಲೆ ಕರುಣಾವಿರುವ ನಿಮಗೂ ನನ್ನ ಮೇಲೆ ಕರುಣ ಬರಲಿಲ್ಲ.’

‘ಹೆಣ್ಣಿನ ಕಣ್ಣ ಕಂಬನಿಯ ಇದಿರು ವೆಂಕಟಸುಭ್ಯ ಯ್ಯಾನವರ ನಿಧಾರ ಸಡಲಿತು.

‘ನನ್ನ ಮಾತಿನಿಂದ ನಿನಗಿಪ್ಪು ನೋವಾಗುವುದೆಂದು ನಾನರಿಶಿರ ಲಿಲ್ಲ ಚಂದ್ರಾ, ನನ್ನನ್ನು ಕೈಮಿಸು. ನಿನ್ನನ್ನು ನೋಯಿಸಲು ಆ ಮಾತಾ ಡಲಿಲ್ಲ.’

‘ಅದು ನಿಜವಾದರೆ ಮುತ್ತು ಕೊಟ್ಟು ಹೇಳಿ.’

‘ತೋಳಲ್ಲಿ ಅವರನ್ನು ತಬ್ಬಿ, ತುಟಿಯ ಬಳ ತುಟಿಯೊಯ್ದು ಕೇಳಿ ದಳು ಚಂದ್ರಾಸಾನಿ. ಕಂಬನಿ ಕಂಬನಿಯೋಂದಿಗೆ ಬೆರಿತು, ತುಟಿಗೆ ತುಟಿ ಹೇರಿತು. ಬಯಕೆ ಮೈಗಳನ್ನು ಬಿಸೆಯಿತು.

‘ನನ್ನ ಬಾಳು ಇಂದು ಧನ್ಯವಾಯಿತು ಚಂದ್ರಾ.’

‘ನನಗಾದ ಲಾಭ ನಿಮಗೆ ತಿಳಿಯದು ಪ್ರಭು.’

‘ನಿನಗೇನು ಲಾಭವಾಯಿತು ಚಂದ್ರಾ. ಲಾಭ ನನ್ನದು.’

‘ಅಲ್ಲ ದೊರೆ. ಎಲ್ಲರಂತೆ ನೀವೂ ಕಾಮತ್ಯಪ್ರಸಿದ್ಧಿ ಬಯಸಿ ಬಂದೆ ವರ, ಎ ದಿದ್ದೆ. ವಿಲಾಸದ ಅಮಲಿನಲ್ಲಿ ಕುರುಡಾದ ಪ್ರೇಮದೆ ಕಣ್ಣಿಗೆ ಬೆಳಕಿತ್ತು ಉದ್ದಾರ ಮಾಡಿದಿರಿ. ಇಂದಿನಿಂದ ನನ್ನ ಬಾಳು ನಿಮಗೆ ವೀರಳು. ನಾನು ನಿಮ್ಮ ಚರಣದಾಸಿ’ ಎಂದು ಹೇಳಿ, ಚಂದ್ರಾ ಸಾನಿ, ಅವರ ಕಾಲ ಧೂಳನ್ನು ಹಣಿಗೆ ತೊಡಿದುಕೊಂಡಳು.

‘ನಿಜವೇ ಚಂದ್ರಾ, ನಾನನ್ನು ಭಾಗ್ಯವಂತನೇ?’ ಆ ಮಾತು ನಂಬಿ ದವನಂತೆ ಕೇಳಿದರು ವೆಂಕಟಸುಭ್ಯಯ್ಯ.

‘ವೇಶ್ವಿಯ ಮಾತಿಂದು ನಂಬಲು ಕಷ್ಟವೇ? ಸಂದೇಹ ಬೇಡಿ. ನಾನು ನಿಮ್ಮವಳು.

‘ಖಂಡಿತವಾಗಿಯೂ.’

‘ನನ್ನ ಕೊರಳಾಣಿಯಾಗಿಯೂ. ನನ್ನ ಮಾತಿಗೆ ಏಕನಾಥೇಶ್ವರ ಯೇ ಸಾಕ್ಷಿ’

‘ಹಾಗಾದರೆ ಆ ಶಿಟಿಕಿ ಮುಚ್ಚಿಬಿಡು.’

‘ಹಕೆ?’

‘ನೀನು ನನಗೇ ವಿಾಸಲು ಎನ್ನ ಲಿಲ್ಲವೇ?’

‘ಹೂ.’

‘ಕಳ್ಳಿ ಚಂದ್ರ ನನ್ನೊಂದಿಗೆ ನಿನ್ನ ರೂಪ ಸವಿದು, ನಿನ್ನ ಮಾತು ಸೆಳ್ಳುಮಾಡುತ್ತಿದ್ದಾನೆ! ನನಗೂ ಅಸೂಯೆಯಿದೆ ಚಂದ್ರಾ. ಚಂದ್ರನಿಗೇ ಆದರೂ ನಿನ್ನ ಸೌಂದರ್ಯದ ಸವಿಯನ್ನು ಹಂಚಿಕೊಡಲಾರೆ.’ ನಗುತ್ತಾ ಹೇಳಿದರು ವೆಂಕಟಸುಭ್ಯಯ್ಯ. ಅವರ ಮಾತು ಕೇಳಿ ಚಂದ್ರಾಸಾನಿಗೂ ನಗುಬಂತು. ಆ ಮಾತ್ರಾದಿದ ಅವರ ವೇಲೆ ಒಲವಿನ ಆಭಿಮಾನ ಉಕ್ಕೆ ಬಂತು. ಸಣ್ಣಿಗೆ ಅವರ ಶುಟಿ ಕಣ್ಣಿ ಹೇಳಿದಳು:

‘ ನೀವು ಸಂಗೀತಗಾರರಿಂದು ಕೇಳಿದ್ದೆ. ಕವಿಗಳಿಂದು ಗೊತ್ತಿರಲಿಲ್ಲ.’

‘ ಹಾಗಾಗಿದ್ದರೆ ಆದು ನಿನ್ನ ಸಹವಾಸ ದೋಷ’ ಎಂದರು ವೆಂಕಟ್‌  
ಸುಭ್ಯಾ, ಆಕೆಯನ್ನು ತಬ್ಬಿಕೊಂಡು.

‘ ಅಂದಿನಿಂದ ಅವರಿಬ್ಬರ ಬಾಳು ಒಂದಾಗಿ ಹೋಯಿತು.

‘ ಅಂದಿನಿಂದ ಚಂದ್ರಾಸಾನಿಯ ಬಾಳು ಬೇರೆ ದಾರಿ ಹಿಡಿಯಿತು.  
ಚಂದ್ರಾಸಾನಿ, ವೆಂಕಟಸುಭ್ಯಾನವರ ‘ಚಂದ್ರ’; ಬೇರೆಯವರಿಗೆ  
ಚಂದ್ರವ್ವ. ಬೇರೆಯವರ ಪಾಲಿಗೆ ಆಕೆಯ ಮನೆ ಬಾಗಿಲು ಮುಚ್ಚಿ  
ಹೋಯಿತು. ವೆಂಕಟಸುಭ್ಯಾನವರ ಪ್ರೇಮ, ಕಾಮದ ಕೈಗೊಂಬೆ  
ಯಾದವಳನ್ನು ಪ್ರೇಮ ಪ್ರಜಾರಿಯಾಗಿ ಮಾರ್ಪಡಿಸಿತು. ಅವಳ ಪಾಲಿಗೆ  
ಅವರು ಪ್ರಿಯತಮನಲ್ಲ, ನಲ್ಲಿನ ರೂಪತಾಳಿ ಬಂದ ದೇವರು. ಎಷ್ಟು  
ಬಗೆಯಲ್ಲಿ ಅವರ ಸೇವೆ ಮಾಡಿದರೂ ಅವಳಿಗೆ ತ್ವರ್ಪಿಯಿಲ್ಲ. ಅವಳ  
ತನು, ಮನ, ಧನಗಳು ಅವರ ಸೇವೆಗೆ ಏಸಲಾಯಿತು. ವೆಂಕಟಸುಭ್ಯಾ  
ನವರೂ ಆಷ್ಟೆ-ತಮ್ಮನ್ನು ಶಾವೇ ಆಕೆಗೆ ಅರ್ಥ ಸಿ ಬಿಟ್ಟಿದ್ದರು. ಕನಸಿ  
ನಲ್ಲಿದ್ದವರಂತೆ, ದೇಶಕಾಲಗಳನ್ನು ಮರಿತು, ಪ್ರಣಯೋದ್ಯಾನದ ಪತಂಗ  
ಗಳಾಗಿ ವಿಹರಿಸುತ್ತಿದ್ದರು. ಕೆಲವು ಕಾಲ ರಹಸ್ಯನಾಗಿದ್ದ ಅವರ ಸ್ನೇಹ-  
ಉರ ಜನಕ್ಯೈಲಾಲ್ಲಿ ಗೊತ್ತಾಯಿತು. ವೆಂಕಟಸುಭ್ಯಾನಿಗೆ ಬಂದಿ  
ದರು; ಚಂದ್ರಾಸಾನಿಗೂ ಇದು ಅಲ್ಲ ಎಂದರು. ಆಪಹಾಸ್ಯ ಮಾಡಿ  
ದರು, ಆಳಕದ ನಗೆ ನಕ್ಕರು, ತಿರಸ್ವಾರವಾಗಿ ಕಂಡರು- ಯಾವುದೂ ಪಥ್ರ  
ವಾಗಲಿಲ್ಲ. ವೆಂಕಟಸುಭ್ಯಾನವರ ಹಾಯಿಗೂ ಈ ವಿಚಾರ ತಿಳಿಯಿತು.  
ಅವರೂ ಕಣ್ಣೀರಿಟ್ಟು ಹೇಳಿದರು. ಆಕೆಗೂ ‘ಇದೊಂದು ಮಾತಿನಲ್ಲಿ  
ಅಡ್ಡಿ ಬರಬೇಡ’ ಎಂದುಬಿಟ್ಟಿರು ಅವರು. ಜಾನಕಮ್ಮಾ ಮನೆಗೆ ಬಂದ  
ತಮ್ಮನೊಂದಿಗೆ; ತಮ್ಮ ದುಃಖವನ್ನು ತೋಡಿಕೊಂಡು ಆತ್ಮರು. ‘ಆನಂ  
ತೂ, ಈ ಸಂಕಟದಿಂದ ಹೇಗಾದರೂ ಇರಿಸಿದ್ದು. ಮಗ ಹೀಗಾ  
ದರೆ ನಾನು ಹೇಗೆ ಜೀವ ಖಿಡಿದಿರಲಿ?’ ಎಂದರು. ‘ನಾಲ್ಕುದಿನ ತಡಿ  
ಜಾನಕಿ. ಇನ್ನೂ ಹೊಸ ಹುಣ್ಣಿ. ಯಾರ ಮಾತೂ ನಾಟಿಸುದಿಲ್ಲ.  
ಈಗ ಬುಂದಿ ಹೇಳಿಹೋದವರು ಕೆಟ್ಟಿವರಾಗಬೇಕಾಗುತ್ತದೆ.’ ಎಂದು  
ಸಮಾಧಾನ ಹೇಳಿದರು ಅನಂತಯ್ಯ.

‘ವೆಂಕಟಸುಬ್ಬಯ್ಯ ಹೇಣ್ಣ ಮೋಹಕ್ಕೆ ಬಲಿಯಾದುದು ಅನಂತಯ್ಯ ನವರಿಗೆ ಅಷ್ಟು ದುಸ್ಪರಹವಾಗಿ ತೋರಿಲಿಲ್ಲ. ‘ನಾಲ್ಕು ದಿನದ ಹುಚ್ಚು, ಸದೆಯಲ್ಲಿ’ ಎಂದಿದ್ದರು. ಆದರೆ ಅವರಿಗೆ ಯಾತನೆಯನ್ನುಂಟು ಮಾಡಿದುದು, ಈ ವಿಲಾಸದಲ್ಲಿ ವೆಂಕಟಸುಬ್ಬಯ್ಯ ಸಂಗಿತವನ್ನು ಮರೆತದ್ದು. ‘ಕಾಮದ ಅಗ್ನಿ ಕುಂಡದಲ್ಲಿ ಕಲೆಯ ಬಲಿ ಕೊಡುತ್ತಿದ್ದಾನಲ್ಲಾ’ ಎಂದು ಮರುಗಿದರು. ಒಂದೆರಡು ಬಾರಿ ಆ ವಿಷಯದಲ್ಲಿ ಅವರನ್ನು ಎಚ್ಚರಿಸಿದರು.

‘ನನವ್ವು ವೆಂಕಟಸುಬ್ಬು, ಸಂಗಿತಕ್ಕೆ ತಿಲಾ-ಜಲಿಕೆಟ್ಟು ಬಿಟ್ಟೆಯಾ? ನೀನು ಆಕೆಯ ಸಹವಾಸ ಮಾಡಿದ್ದಕ್ಕೆ ನಾನೇನೂ ಇನ್ನುವುದಿಲ್ಲ. ಆದರೆ ಆ ವ್ಯಾಮೋಹ ಇದಕ್ಕೆ ಅಡ್ಡಿಯಾಗಬಾರದು.’

‘ಇಲ್ಲ ಮಾವ ಸಂಗಿತವನ್ನು ಮರೆತಿಲ್ಲ’ ಎನ್ನುವರು ವೆಂಕಟ ಸುಬ್ಬಯ್ಯ. ಆ ಮಾತು ಕೇಳಿದಾಗ ರಾಗಗಳನ್ನು ಒತ್ತೆ ಇಟ್ಟುದು ನೇನು ಪಾಗುವುದು. ತಾನು ಮಾಡಿದುದು ಸರಿಯೇ ಎಂದು ಸಂಶಯವಾಗುತ್ತದು. ಆದರೆ ಮರುಗಳಿಗೆಯೇ ‘ಚಂದ್ರಾ ತನ್ನ ಬಾಳಸ್ಸೇ ನನಗೆ ಅರ್ಥಸಿದಾಗ, ಆಕೆಗಾಗಿ ನಾನು ಎರಡು ರಾಗ ಒತ್ತೆ ಇಟ್ಟುದು ಹೆಚ್ಚೆ. ಆದರೂ ಆದನ್ನು ಬಿಡಿಸಿಕೊಳ್ಳಬೇಕು’ ಎಂದು ಕೇಂದ್ರವರು. ಮತ್ತೆ ಅವಳ ದರ್ಶನವಾದ ಕೊಡಲೇ ಆದು ಮರೆತು ಹೋಗ ಸ್ವಾಧು ಹೀಗೇ ಎಹ್ಮೇಯೇ ತಿಂಗಳು ಕಳೆಯಿತು.

‘ತಾನು ಪಟ್ಟಣಶಿಟ್ಟಿ ವಿರುಪಾಕ್ಷಪ್ಪನವರ ಬಳಿ ರಾಗವನ್ನು ಒತ್ತೆಯಿಟ್ಟುದನ್ನು ವೆಂಕಟಸುಬ್ಬಯ್ಯ ಯಾರಿಗೂ ತಿಳಿಸಿರಲಿಲ್ಲ. ಚಂದ್ರಾ ಸಾನಿಗೆ ಕೊಡಾ ಹೇಳಿರಲಿಲ್ಲ. ಒಂದು ದಿನ ಆಕೆಸ್ತೀಕವಾಗಿ ಈ ವಿಚಾರ ಅನಂತಯ್ಯನವರಿಗೆ ತಿಳಿಯಿತು.

‘ಒಂದು ದಿನ ಹೇಳಿಯಲ್ಲಿ ಅನಂತಯ್ಯನವರಿಗೆ ಸಿಕ್ಕಿದ ವಿರೂಪಾಕ್ಷಪ್ರ ಆ ಮಾತು, ಈ ಮಾತು ಆಡುತ್ತಾ, ಮಾತು ವೆಂಕಟಸುಬ್ಬಯ್ಯನವರ ವಿಚಾರಕ್ಕೆ ಬಂದಾಗ—

‘ತಾವು ನನ್ನನ್ನು ಬಯ್ಯಬಹುದು ಅನಂತಯ್ಯನವರೆ. ಆದರೂ ಇದ್ದ ವಿಚಾರ ಹೇಳುತ್ತೇನೆ. ವೆಂಕಟಸುಬ್ಬಯ್ಯನವರು ಕೆಡಲು ನಾನೇ ಕಾರಣವಾದ ಹಾಗಾಯಿತು’ ಎಂದರು. ಅನಂತಯ್ಯನವರಿಗೆ ಆ ಮಾತು ಕೇಳಿ ಆಶ್ಚರ್ಯವಾಯಿತು.

‘ಏಕೆ, ನೀವೇನು ಮಾಡಿದಿರಿ?’

‘ಆ ಪ್ರಶ್ನೆಗೆ ಉತ್ತರವಾಗಿ ವಿರೂಪಾಕ್ಷಪ್ರ ವೆಂಕಟಸುಬ್ಬಯ್ಯನವರು ಸಾವಿರ ಹೊನ್ನಿನ ಸಾಲಕ್ಕೆ ಬಂದದ್ದು, ತಾನು ರಾಗಗಳನ್ನು ಒತ್ತೇ ಇಟ್ಟಿಕೊಂಡು ಸಾಲ ಕೊಟ್ಟಿದ್ದು ಹೇಳಿ—

‘ಹೀಗೆ ಎಂದು ತಿಳಿದಿದ್ದರೆ ಕೊಡುತ್ತಿರಲಿಲ್ಲ ಸ್ವಾಮಿ. ನಾನೇ ಬೆಳೆಯೋ ಗಡಕ್ಕೆ ಕೊಡಲಿ ಹಾಕಿದ ಹಾಗಾಯಿತು’ ಎಂದರು.

‘ಆತ ಹೇಳಿದುದನ್ನು ಕೇಳಿ ಅನಂತಯ್ಯನವರಿಗೆ ಸಿಡಿಲು ಬಡಿದ ಹಾಗಾಯಿತು. ಆದರೆ ಅದನ್ನು ತೋರಿಗೊಡದೆ—

‘ಇರಲಿ. ಇದನ್ನು ನೀವು ಯಾರವುಂದೂ ಹೇಳಬೇಡಿ. ಹೀಗೆ ಸರಿಮಾಡಬಹುದೋ ನೋಡೋಣ’ ಎಂದರು. ಅವರೂ ಆ ವಿಷಯ ವನ್ನು ಯಾರಿಗೂ ಹೇಳಲಿಲ್ಲ. ಆದರೂ ಆ ನೋಹಕ್ಕೆ ಬೇಗ ಮದ್ದು ಮಾಡಲೇಬೇಕು ಎಂದು ಹಟ ಹಟಿ, ದುರ್ಗದಲ್ಲೀ ಕೂತರು. ಹೀಗೆ ಮಾಡಬೇಕು, ಯಾರಿಂದ ಹೇಳಿಸಿ ಕಣ್ಣತೆರಿಸಬೇಕು ಎಂದು ಯೋಚಿಸಿ, ಯೋಚಿಸಿ ಕಡೆಗೆ ವೆಂಕಟಸುಬ್ಬಯ್ಯನವರ ಬುದ್ಧಿಯನ್ನು ತಿರುಗಿಸಲು ಶಕ್ತಿಯಿದ್ದ ಚಂದ್ರಾಸಾನಿಯಿಂದಲೇ ಹೇಳಿಸಿ ನೋಡಬೇಕೆಂದು ಲೆಕ್ಕ ಹಾಕಿದರು. ಅದಕ್ಕೆ ಮೊದಲು ಆಕೆ ಹೇಗೆಂದು ಅವರು ತಿಳಿದು ಕೊಳ್ಳಬೇಕಾಗಿತ್ತು. ಅದಕ್ಕಾಗಿ ಅವರು ಒಂದು ದಿನ ವೆಂಕಟಸುಬ್ಬಯ್ಯನವರನ್ನೇ ಕೇಳಿದರು.

‘ ಏನವ್ಯಾ ವೆಂಕಟಸುಬ್ಬ. ಮಾರು ಹೊತ್ತೂ ನೀನಾಯಿತು, ನಿನ್ನ ರಾಣಿಯಾಯಿತು. ಏನಾದರೂ ಕೇಳಿದಂತಿ ಅವಕೇ ನನ್ನ ಹೆಂಡತಿ ಎನ್ನುತ್ತೀರು. ಹಾಗೂ ಆಗಲಿ. ಒಂದು ಸಲ ಆಕೆಯ ಮುಖವನ್ನು ದರೂ ಹೋರಿಸುತ್ತಿಯೋ ಇಲ್ಲವೇ?’

‘ನಿಮಗೆ ಅಡ್ಡಿಯೇ ಮಾನ? ನನ್ನ ಬಾಳಿಗೆ ಎರಡು ದೀಪಸ್ತಂಭ— ಒಂದು ನೀವು, ಇನ್ನೊಂದು ಚಂಡ್ರಾ. ನಾನೇ ಕರೆದುಕೊಂಡು ಹೋಗಬೇಕೆಂದಿದ್ದೆ. ಆದರೆ ಕರೆಯಲು ಧೈರ್ಯ ಬರಲಿಲ್ಲ. ಯಾವಾಗ ಬೇಕಾದರೂ ಕರೆದುಕೊಂಡು ಹೋಗುತ್ತೇನೆ’

‘ಹಾಗಾದರೆ ಯಾವಾಗ ಹೋಗೋಣ’

‘ನಾಳೆಯೇ ಹೋಗೋಣ’ ಎಂದರು ವೆಂಕಟಸುಬ್ಬಯ್ಯ.

‘ವೆಂಕಟಸುಬ್ಬಯ್ಯನವರಿಂದ ಅನಂತಯ್ಯನವರ ವಿಚಾರವನ್ನು ಆಗಾಗ ಕೇಳಿದ ಚಂಡ್ರಾ, ಅವರನ್ನು ತನ್ನವರು ಎಂಬವ್ಯ ವಿಶ್ವಾಸದಿಂದ ಆದರಿಸಿದಳು, ಅವರು ಮನೆಗೆ ಬಂದಾಗ. ಆಕೆಯ ಮಾತು ಕಥೆ, ನಡೆ ತೆಯ ಸಜ್ಜನಿಕೆ, ಸ್ವೀಹಪರತೆಯನ್ನು ಕಂಡು ಅನಂತಯ್ಯನವರಿಗೂ ವೆಂಕಟಸುಬ್ಬಯ್ಯ ಆಕೆಯಲ್ಲಿ ಅನುರಕ್ತನಾದುದು ತಪ್ಪಲ್ಲ ಎನಿಸಿತು. ಬಂಗಾರದ ಹೊವಿಗೆ ಪರಿಮಳ ಬಂದಾಗ ಆದಕ್ಕೆ ಮಾರುಹೋಗದವರೂ ಉಂಟಿ? ಆಕೆಯ ಆದರದಲ್ಲಿ, ಅಂತಃಕರಣಕ್ಕೆ ಸೋಕುವ ಮಾತಿನ ರಿತಿಯಲ್ಲಿ ಕೃತ್ರಿಮವೇನೂ ಕಾಣಲಿಲ್ಲ. ಆದಕ್ಕೆ ಬದಲು ಬಂದೊಂದು ಮಾತಿನಲ್ಲೂ, ಸೋಟದಲ್ಲೂ ಆಕೆಯ ಬಾಳು ವೆಂಕಟಸುಬ್ಬಯ್ಯನವರ ಬಾಳನೊಂದಿಗೆ, ಹಾಲಿನಲ್ಲಿ ಬೆರಿವ ಸಕ್ಕರೆಯಂತೆ ಬೆರಿಕಿರುವುದು ಕಾಣುತ್ತು. ಆಕೆಗೆ ಮನನೋಯಿಸುವ ಮಾತನ್ನು, ‘ನಿನ್ನಿಂದ ಆತನ ಸಂಗೀತದ ಬಾಳು ಕುಂಳಿತವಾಗಿದೆ’ ಎಂದು ಹೇಗೆ ಹೇಳುವುದು ಎನಿಸಿತು. ಆದರೆ ಕರ್ತವ್ಯ ಕಟುವೆಂದು ನಿರ್ವಹಿಸದೆ ಉಂಟಿ? ಆ ದಿನ ಆದ ಪರಿಚಯದ ಬಲದ ಮೇಲೆ, ನಾಲ್ಕುರು ದಿನ ಕಳೆದ ಸಂತರ, ವೆಂಕಟಸುಬ್ಬಯ್ಯ ಇಲ್ಲದ ಹೊತ್ತನ್ನು ಸಾಧಿಸಿ, ಆಕೆಯ ಮನೆಗೆ ಹೋಗಿ ಕಂಡರು ಅನಂತಯ್ಯ.

‘ ಬಸಿ. ಅವರು ಮನೆಯಲ್ಲಿಲ್ಲ. ~ ಬೇಗ ಬರಬಹುದು’.

‘ಒಂಟಿಯಾಗಿಬಂದ ಅವರನ್ನು ಕಂಡು, ಚಂದ್ರಾಸಾನಿ ಹೇಳಿದಳು.

‘ ಅವನನ್ನು ನೋಡಲು ಬರಲಿಲ್ಲ. ನಿಮ್ಮನ್ನೇ ನೋಡಲು ಬಂದೀ?’  
ಎಂದು ಅನಂತಯೈ ಪೀಠಿಕೆ ಹಾಕಿದರು.

‘ ಸನ್ನಿಂದ ಏನಾಗಿಂದು ಹೇಳಿ?’

‘ ಆ ಪ್ರಶ್ನೆಗೆ ತಟಕ್ಕನೆ ಉತ್ತರ ಹೇಳಿದೆ, ಒಂದುಗಳಿಗೆ ಆಕೆಯನ್ನು  
ದುರಃಗಾಷ್ಟ ನೋಡಿದರು. ಆ ನೋಟಿದ ತೀವ್ರತೆಯ ಅನುಭವವಾಗಿ  
ಆಕೆಗೆ ಪಕ್ಷೇ ದಿಗಿಲಾಯಿತು.

‘ ಕೆಲವು ವೇಳೆ ಕಟ್ಟಿವಾದರೂ, ಸತ್ಯವನ್ನು ಮರೆಮಾಚದೆ ಹೇಳು  
ಷ್ವದು ಆಪ್ತರ ಕರ್ತವ್ಯ. ಇಲ್ಲವೇ ತಾಯಿ?’

‘ ಆ ಮಾತಿಗೆ ಸಮೃತಿ ಸೂಚಿಸಿ ತಲೆ ಹಾಕಿದಳು ಚಂದ್ರಾ.

‘ ನಿಮ್ಮಬ್ರಿಗೂ ಒಬ್ಬರಲ್ಲಿಬ್ಬಿರಿಗೆ ತುಂಬಾ ಪ್ರೇಮವಿದೆ. ಜನ  
ವನು ಹೇಳಿದರೂ ನನಗೇನೋ ತುಂಬಾ ಸಂತೋಷ. ಇದೇ ನಿಜವಾದ  
ದಾಂಪತ್ಯ. ಅವನು ನನಗೆ ಮಾರ್ಗ ಆದರೆ, ಸೀನು ಸೊಸೆ. ಆದ್ದ  
ರಿಂದಲೇ ಸಲಿಗೆ ವರ್ಷಿಸಿ ಒಂದು ಮಾತು ಹೇಳಬೇಕೆಂದು ಬಂದೆ.’

ಅವಳ ಎದೆಯಲ್ಲಿ ಕವಿದ ದಿಗಿಲು ಹೆಚ್ಚಾಯಿತು. ಮಾತು  
ನಾಡದೆ ಹೆದರಿದ ಹಕ್ಕಿಯಂತೆ, ಆಗಲವಾದ ಕಣ್ಣ ತೆರಿದು ಅವರನ್ನು  
ನೋಡಿದಳು.

‘ವೆಂಕಟಸಂಖ್ಯಾವಿನಮೇಲೆ ನಿನಗೆ ತುಂಬಾ ಪ್ರೇಮವಿದೆಯಲ್ಲವೇ?  
ಇದೆ. ಆ ಪ್ರಶ್ನೆಯನ್ನು ಕೇಳಬೇಕಾದುದೇ ಇಲ್ಲ. ಪ್ರೇಮವಿದೆ ಎನ್ನು  
ವುದಕ್ಕೆ, ಅವನ ಹೆಸರು ಕೇಳಿದ ಕೂಡಲೇ ಹೊಳೆವ ನಿನ್ನ ಕಣ್ಣಗಳೇ  
ಸಾಫ್ತೀ. ಆದರೆ ಪ್ರೇಮಕಣ್ಣ ಕಾಮಕಣ್ಣ ಇರುವ ನಡುವಿನ ಅಂತರ  
ಬಹುನವಿರುತ್ತಾಯಿ. ಅದನ್ನು ಯೋಚನೆ ಮಾಡಿದೀಯಾ?’

‘ಉಂಹೂ’

‘ನಾನು ಬಲ್ಲಿ. ಯಾರೂ ಆದನ್ನು ಯೋಚಿಸುವುದಿಲ್ಲ. ಹೊಚ್ಚಿಯಲ್ಲಿ ಮುಳುಗಿದವರು ಆ ನೀರು ಉಪ್ಪೇ, ಸಿಹಿಯೇ ಎಂದು ಯೋಚಿಸುವುದಿಲ್ಲ. ಹಾಗೇ ಪ್ರಣಯಾದ ಹೊಳೆಯಲ್ಲಿ ಮುಳುಗಿದವರೂ ಕೂಡಾ. ಆದರೂ ತಿಳಿದುಕೊಳ್ಳಬೇಕೆಂದರೆ ಒಂದು ದಾರಿಯಿದೆ.’

‘ಹನು?’

‘ಪ್ರೇಮ ತನ್ನ ಕೃಪೆಗೆ ಪಾತ್ರನಾದ ವ್ಯಕ್ತಿಯನ್ನು ಉದ್ದಾರ ಮಾಡುತ್ತದೆ; ಕಾಮ ಪಾತಾಳಕ್ಕೆ ತಳ್ಳುತ್ತದೆ. ಒಂದರಲ್ಲಿ ಅರಿವು ಅರಳಿದರೆ, ಇನ್ನೊಂದರಲ್ಲಿ ವಿಸ್ತೃತಿ ಕವಿಯುತ್ತದೆ. ಮೊಗ್ಗನ್ನು ಅರಳಿಸಿ ಜಗತ್ತಿಗೇ ಆದರ ಸೌಂದರ್ಯ, ನರಾಗಂಪನ್ನು ನೀಡುವುದು ಪ್ರೇಮ; ಅರಳಿದ ಹೂನನ್ನು ಬಾಡಿಸಿ ಕೊಲ್ಲಿವ ಬಿಸಿಲು ಕಾಮ. ನಿಮ್ಮ ಪ್ರಣಯ ಎಂಥಿಂದೂ ಯೋಚಿಸಿ ನೋಡು ತಾಯಿ’

‘ನಾನು ಅರಿಯದ ಹೆಣ್ಣು. ತಾವೇ ಹೇಳಬೇಕು.’

‘ಹೇಳಲೇ. ಕಟ್ಟಿವಾದರೆ ಕ್ವಮಿಸುತ್ತೀರೂ?’

‘ಹೇಳ’ ಎದೆನಡುಗುತ್ತಿದ್ದರೂ ಕೇಳಿದಳು ಚಂದರ್.

‘ನಿನ್ನದು ಪ್ರೇಮವಿರಬಹುದು ತಾಯಿ ಆದರೆ ನೆಂಕಟಿಸುಬ್ಬ ವಿನದು ಕಾಮ. ಅದು ಅವನನ್ನು ಪಾತಾಳಕ್ಕೆ ತುಳಿಯುತ್ತಿದೆ. ಕರ್ತವ್ಯ ಭೂಷ್ಣ ನಾಗಿದಾನೆ ಅವನು; ಅವನನ್ನೇ ಅವನು ಮರೆತಿದಾನೆ. ಸಂಗೀತ ತನ್ನ ಬಾಳ ಉಸಿರು ಎಂದುಕೊಂಡವನು ಅವನು. ಅವನಿಗೆ ಯಾರೂ ಆಡ್ಡ ಪಾಗಲಿಲ್ಲ. ಇವನು ಅವನ ತಂಡಿಗೆ ಇದ್ದ ಒಬ್ಬನೆ ವಂಗ. ತಮ್ಮದಾರಿಗೆ ಬರದಿದ್ದದನ್ನು ಕಂಡು ಕೊರಗಿ, ಆದರೂ ಅವನಿಗೆ ಆಡ್ಡಿಯಾಗದೆ ಮುಂದೆ ಬರಲಿ ಎಂದು ಕಣ್ಣ ಮುಚ್ಚಿದರು. ನಾವು-ಅವನ ಆಪ್ತರು ಇಷ್ಟರು, ಎಲ್ಲರೂ ಅವನ ದಾರಿಯಲ್ಲಿ ಅವನು ಮುಂದೆ ಬರಲಿ ಎಂದು ಹಾರ್ಡಿಸಿದೆವು. ಬೇರೇನೂ ಬಯಸಲಿಲ್ಲ. ಅವನಿಗಿದ್ದೂ ದೂ ಅದೊಂದೇ ಬಯಕೆ. ಈಗ-ಎಲ್ಲರ ಬಯಕೆಯೂ ನೋಹದ ಜಿತೆಯ ವೇಲೆ ಮಲಗಿದೆ. ನಿನ್ನ ಸಂಗದಲ್ಲವನು ಎಲ್ಲವನ್ನೂ ಮರೆತಿದಾನೆ. ಈಗ ಅವನು ಸಂಗಿತಾಭಾಷ್ಯಕ ಮಾಡುತ್ತಿದಾನೆಯೇ ಎಂದು

ವಿಚಾರಿಸಿದೆಯೂ ನೀನು?....ಅಷ್ಟೇ ಅಲ್ಲ, ಇನ್ನೂ ದೂರ ಹೋಗಿದೆ ಅವನು ಇಳತ. ನೀನರಿಯೀ. ನಿನಗೂ ಅವನು ಹೇಳಲ್ಲ. ನಿನಗಾಗಿ ಅವನು ಮಾಡಬಾರದುದನ್ನು ನಾಡಿದಾನೆ....'ಅನಂತಯ್ಯನವರ ಮಾತು ಗಳಿಗೆ ಗಳಿಗೆ ಚಿರುಸಾಗುತ್ತಿತ್ತು.

' ಏನು ? ಏನುಮಾಡಿದರು ಅವರು?' ಭೀತಿ ಕಾತುರಳಾಗಿ, ಬಿಗಿದ ಧ್ವನಿಯಲ್ಲಿ ಕೇಳಿದಳು. ಬರಿಮನೆಯಲ್ಲಿ ಕವಿವ ಕತ್ತಲೆಯಂತೆ, ಅವಳ ಎನಯಲ್ಲಿ ಭೀತಿ ಬಲಿಯುತ್ತಿತ್ತು. ಉಸಿರು ಹತ್ತಿ ಬಂದಂತಾಯಿತು..

' ನಿನ್ನ ಬಳಿಗೆ ಬರುವಾಗ ಸಾವಿರ ಹೊನ್ನು ತರಲಿಲ್ಲವೇ?'

' ತರಬೇಕೆಂದು ನಾನು ಹೇಳಲಿಲ್ಲ.'

' ಇರಬಹುದು. ಆದರೆ ಆ ಹಣ ಎಲ್ಲಿಂದ ಬಂದಿತು ಗೊತ್ತಿ? - ಹಣಕ್ಕಾಗಿ ಪಟ್ಟಣ ಶಟ್ಟಿ ವಿರೂಪಾಕ್ಷಪ್ರನವರ ಬಳ ರಾಗಗಳನ್ನು ಒತ್ತಿ ಯಿಟ್ಟು ತಂದಿದಾನೆ. ಆ ಹಣ ತೀರುವಂತಿಲ್ಲ, ಅವನಿನ್ನು ಆ ರಾಗಗಳನ್ನು ಹಾಡುವಂತಿಲ್ಲ. ಸಂಗೀತವೇ ಹೇಡವಾದವನಿಗೆ ರಾಗದ ಜಿಂತೆ ಯೇಕೆಂದು ಎಲ್ಲಕ್ಕೂ ಎಳ್ಳು ನೀರು ಬಿಟ್ಟಿದಾನೆ. ಈಗ ಹೇಳು ಈ ಪೇಮು ದಿಂದ ಅವನ ಉದಾಧರವಾಗಿದೆಯೋ, ಅಂಥಃಪತನವಾಗಿದೆಯೋ?'

' ಅನಂತಯ್ಯನವರು ಹೇಳಿದುದನ್ನು ಕೇಳಿ ಆಕಿಗೆ ಉಸಿರು ತಿರುಗಿಸಲು ಅವಕಾಶ ಕೊಡದೆ ಕೆನ್ನೆಗೆ ಹೊಡಿದೆಂತಾಯಿತು.

' ನಿಜವೇ ನೀವು ಹೇಳುವ ಮಾತು? ರಾಗಗಳನ್ನು ಒತ್ತೆಯಿಟ್ಟಿರೇ ಅವರು?'

' ಈ ಜೀವಕ್ಕೆ ಸುಳಾಡಿ ಅಭ್ಯಾಸವಿಲ್ಲ.'

' ಅಯ್ಯೋ - ಇದೇನು ಮಾಡಿದರು....ನನಗಾದರೂ ಒಂದು ಮಾತು ಹೇಳಲಿಲ್ಲ.' ಎಂದು ಚೆಂದೂ ತಲೆತಗ್ಗಿಸಿ, ಕಂಬನಿಗರೆಯುತ್ತಾ ಕುಳಿತಳು.

'ಉರಲ್ಲಿರುವ ಜನ ಏನಾಡುತ್ತಾರೆಂದು ಗೊತ್ತಿ-ಚಂದ್ರಾಸಾನಿ ವೆಂಕಟಸುಭಯ್ಯನನ್ನು ಹಾಳು ಮಾಡುತ್ತಿದಾಳೆ. ಅವಳಿಗೆ ಹಣ ಒದಗಿಸಲು ಇವನು ರಾಗಗಳನ್ನು ಒತ್ತಿ ಇಡಲೂ ಹೇಸಲಿಲ್ಲ.....'

‘ನೀವೂ ನಂಬಿದಿರಾ ಆ ಮಾತನ್ನು....ನಿಮ್ಮಾಣಿ....ನನ್ನಾಣಿ....ಆವರ ಹಣ ಬೇಡ. ಸೀತಿಯೊಂದು ಸಾಕು. ಅದಕ್ಕಾಗಿ ಬೇಕಾದು ದನ್ನು ಮಾಡಲು ಸಿದ್ಧವಾಗಿದೇನೆ....ಹೋಗಿ ಆ ರಾಗಗಳನ್ನು ಬಿಡಿಸಿ....’ ಎಂದು ಚಂದ್ರಾಸಾನಿ ತನ್ನ ಕತ್ತಿನಲ್ಲಿದ್ದ ಹಾರ, ಕೈಯಲ್ಲಿದ್ದ ವಜ್ರದ ಕಂಕಣವನ್ನು ತೆಗೆದು ಅನಂತಯ್ಯನವರ ಕಾಲ ಬಳಿ ಸರಿಸಿದಳು....‘ತೆಗೆದುಕೊಂಡು ಹೋಗಿ....ನಾನು ಕೊಟ್ಟಿನೆಂದು ಅವರಿಗೆ ಹೇಳಬೇಡಿ. ಸಿಟ್ಟಿದಾರು’

‘ನಾನೂ ನಿನ್ನಿಂದ ಬೇಡಲೇ ಬಂದಿದ್ದ ತಾಯಿ. ಅದರೆ ಹಣ ವನ್ನಲ್ಲ....’

‘ಏನು ಬೇಕು ಹೇಳಿ, ಕೊಡಲು ಸಿದ್ಧವಾಗಿದೇನೆ.’

‘ಖಂಡಿತನೇ ಆ ಮಾತು?’

‘ಸೂರ್ಯ ಚಂದ್ರರೇ ಸಾಕ್ಷಿ’

‘ಮಾತುಕೊಟ್ಟು ಹಿಂಜರಿಯಕೂಡದು.’

‘ಇಲ್ಲ. ಎಂದೆಂದಿಗೂ ಇಲ್ಲ.’

‘ಸರಿ. ಇಗೋ ತಾಯಿ—ನಾನು ಬಾಹ್ಯಾಣ. ಅದರೂ ಎಂದೂ ಕೈಚಾಚಿ ಯಾರಲ್ಲೂ ಬೇಡಿದವನಲ್ಲ. ಇಂದು ಬೇಡತ್ತಿದ್ದೇನೆ—ಭಿಕ್ಕೆ ಎಂದು ಅವನನ್ನು ನನ್ನ ಖಡಿಯಲ್ಲಿ ಹಾಕು.’

‘ಸಿಡಿಲನ್ನು ಸೆಳೆದು ಬಿಟ್ಟಿಂತಾಯಿತು, ಆಕೆಗೆ ಆ ಮಾತು ಕೇಳಿ.

‘ಆಯ್ದೋ, ಇದೇನು ಭಿಕ್ಕೆ ಬೇಡಿದಿರಿ?.....’

‘ನನಗಾಗಿ ಅವನ್ನು ನಾನು ಬೇಡತ್ತಿಲ್ಲ ತಾಯಿ, ಅವನಿಗಾಗಿ ನಿನ್ನಿಂದ ಅವನನ್ನು ಬೇಡತ್ತಿದೇನೆ. ನಿನ್ನ ಷ್ವಾಫೆಯನ್ನು ನಾನು ಬಲ್ಲಿ ತಾಯಿ, ನಿನ್ನನ್ನು ಅಗಲಿದ ಅವನಿಗೂ ಎಷ್ಟು ಷ್ವಾಫೆಯಾಗುವುದೆಂದು ಬಲ್ಲಿ. ಅದರೆ ತ್ಯಾಗದ ಮೂಸೆಯಲ್ಲಿ, ಯಾತನೆಯ ರಚ್ಚಿನಲ್ಲಿ ಬೇಯದೆ ಕಾಮ, ಪ್ರೇಮವಾಗದು. ಭಿಕ್ಕೆ ನೀಡು ತಾಯಿ.’

‘ಆಗಲಿ. ಅವರನ್ನು....ಕೆಳಸುತ್ತೇನೇ....’ಎದೆಯ ಕರುಳನ್ನೇ ಕಿತ್ತು ಹೊರಚೆಲ್ಲಿದಂತೆ ನುಡಿದು, ಕೆಳಗುರುಳಿದಳು ಚಂಡ್ರ. ಉಗ್ರವ್ಯಧೀಯ ದಾವಾನಲದಲ್ಲಿ ಸಿಲುಕೆ, ಬೆಂಕಿಯಲ್ಲಿ ಸಿಕ್ಕೆ ಹಕ್ಕಿಯಂತೆ ಹೊಯ್ದಾಡು ತ್ತಿದ್ದುಭಾಕೆ. ಅನುಂತರ್ಯಾನವರಿಗೂ ಅದನ್ನು ಸೋಡುವುದಾಗಲಿಲ್ಲ. ಕಂಬನಿ ತುಂಬಿ ಕಣ್ಣು ಮಂಜಾಯಿತು. ಆಕೆಯ ಬಳಿಯಲ್ಲಿ ಕುಳತು ತಲೆಯನ್ನು ಮೃದುವಾಗಿ ನೇವರಿಸಿ—

‘ತಾಯಿ, ನೀನು ಈ ಲೋಕದ ಮನುಷ್ಯಳಲ್ಲ, ದೇವತಾ ಸ್ತ್ರೀ’ ಎಂದು ಹೇಳಿ, ಉತ್ತೀ ಬರುವ ಆಳುವನ್ನು ಬಿಗಿಹಿಡಿಯುತ್ತಾ ‘ನನ್ನನ್ನು ಕ್ರಮಿಸು ತಾಯಿ....ನಾನು ಚಂಡಾಲ....’ ಎಂದು ನುಡಿದು, ಆಲ್ಲಿ ನಿಲ್ಲಿಲಾ ಗದೆ ಹೋಗಿಬಿಟ್ಟಿರು.

‘ಎಷ್ಟು ಹೊತ್ತು ಹಾಗುರುಳಿದ್ದ ಹೋ ಏನೋ ಚಂಡ್ರ....ಎದ್ದಾಗ ಅವಳ ಎದೆ ಮನಣವಾಗಿತ್ತು. ಕರೋರ ಕರ್ತವ್ಯವಾಲನೆಯ ಧ್ವಂಸಿಧಾರ ಅವಳ ಮುಖದಲ್ಲಿ ಚಿತಾಗ್ರಿಯಂತೆ ಉರಿಯುತ್ತಿತ್ತು. ಮಂಕಾದ ಕಣ್ಣಿನಿಂದ, ಬರಿ ಮುಗಿಲನ್ನು ದಿಟ್ಟಿಸುತ್ತಾ ಕುಳಿದ್ದು, ಸ್ವಲ್ಪ ಸಮಯಾನಂತರ ದಾಸಿಯನ್ನು ಕೂಗಿ ಹೇಳಿದಳು—‘ಹಿಂದೆಂದೂ ಇರದಪ್ಪ ಸೋಗಸಾಗಿ ಇಂದು ಶಯಾಗ್ನಹವನನ್ನು ಸಿಂಗರಿಸು.’

‘ಹೊತ್ತಾಗಿದೆ. ನೀವು ಶ್ರಂಗಾರ ಮಾಡಿಕೊಳ್ಳುವುದಿಲ್ಲವೇ ತಾಯಿ.’

‘ನನಗೆ ಶ್ರಂಗಾರ....ಹೂ....ನಾಳೆ ಮಾಡುವೆಯಂತೆ....’

‘ಏಕೆ ತಾಯಿ ಆತ್ತ ಹಾಗಿದೆ?....’ ಕಂಬನಿಯ ಕರೆಗಟ್ಟಿದ ಮುಖ ವನ್ನು ಸೋಡಿ, ಆಕೆಯ ಮಾತಿನ ವಿಚಿತ್ರಧ್ವನಿ ಕೇಳಿ ಚರೀತಾಗಿ ಕೇಳಿ ದಳು ದಾಸಿ.

‘ಆ ಮಾತಿಗೆ ಉತ್ತರ ಕೊಡದೆ ಚಂಡ್ರ ದಾಸಿಯ ಬೆನ್ನನ್ನು ನೇವರಿಸಿದಳು.

×      ×      ×      ×      ×

‘ಆ ದಿನ ಶಯಾಗ್ನಹವನನ್ನು ಹೊಕ್ಕಾಗ ವೆಂಕಟಸುಭೂಯ್ಯ ಆದರ ಶ್ರಂಗಾರ ವೈಭವವನ್ನು ಕಂಡು ಬೆರಗಾದರು. ಹಿಂದೆಂದೂ ಹಾಗೆ

ಸಿಂಗರಿಸಿರಲಿಲ್ಲ, ಅದನ್ನು. ಕಾಲಿಟ್ಟರೆ, ಎಲ್ಲಿ ಆ ಸೌಂದರ್ಯ ಮುಕ್ಕಾಗುವುದೋ ಎನಿಸಿತು. ಮೃದುವಾಗಿ ಹೆಚ್ಚೆಂದು ನಡೆದು ಮಂಜದ ಬಳಿ ಸಾರಿದರು. ಮಂಜದ ಮೇಲೆ, ಹಾಸಿಗೆಯ: ಬದಲು ಜಾಜಿಯ ಹೂವನ್ನೇ ಹಾಸಿದಂತಿದೆ. ಅದನ್ನು ನೋಡಿ ಅವರಿಗೆ ನೋಡಲ ರಾತ್ರಿಯ ನೇನವಾಯಿತು. ಅಂದೇ ಹೂವು ಹಾಸಿಗೆಯಾಗಬಾರದು ಎಂದಿದ್ದರು. ಅಂದಿಸಿಂದ ಅದು ತಪ್ಪಿತ್ತು. ಇಂದೇಕೆ ಮತ್ತಿದು? ಬೇಡವೆಂದುದನ್ನು ಮಾಡುವ ಹಟಪೇ? :

‘ ಚಂದ್ರಾ....ಚಂದ್ರಾ....’ ಅಸಹನೆ ತುಳುಕುವ ಧ್ವನಿಯಲ್ಲಿ ಕೂಗಿದರು ವೆಂಕಟಸುಭ್ರಯ್ಯ. ಕರೆವ ನೋಡಲೇ ತೋಳೊಳಗಿರುವ ಹೆಣ್ಣು, ಇಂದು ಕರೆದರೂ ಬರದೆ ತಡಮಾಡಬುದೇಕೆ? ನಿಜ. ಸಂಚಯಿಂದಲೂ ಹಾಗೇ. ದಿನದ ಉಲ್ಲಾಸವಿಲ್ಲ, ಏನೋ ಮೂಲ್ಯನತೆ ಕವಿದಿದೆ. ಕಥೆಣ್ಣಿಳಗೆ ಬಂಧಿಸಿದ ಕಂಬನಿ ಹೊಳೆಯುವಂತೆ ಕಾಣಬ್ರಹ್ಮದೆ. ಮಾತು ಏಕೋ ಬಿಗಿದು ಬರುತ್ತಿತ್ತು. ಏಕೆ? ತನ್ನ ಮೇಲೆ ಸಿಟ್ಟೇ? ಏನು ಕಾರಣ? ಅದಕ್ಕಾಗಿ ಮಾಡಬೇಡವೆಂದುದನ್ನು ಮಾಡಬೇಕೇ? ಮತ್ತೊಮ್ಮೆ ಈಗಿದರು, ಆಕೆಯನ್ನು. ಮಳೆತುಂಬಿದ ನೋಡ ನಿಧಾನವಾಗಿ ಚಲಿಸಿ ಬರುವಂತೆ ಬಂದಳು ಚಂದ್ರಾ. ಬಂದರೂ ಹತ್ತಿರ ಬರದೆ ಅಷ್ಟು ದಾರ ನಿಂತಿದಾಳೆ.

‘ ಇದೇನು ವಿಚಿತ್ರ ಈ ದಿನ ಚಂದ್ರಾ?’

‘ ಏನೂ ವಿಚಿತ್ರವಿಲ್ಲ.’ ಬೇಡವೆಂದು ಆಡುವಂತಿದೆ ಆ ಮಾತು.

‘ ಇದೇನು ಮತ್ತೆ ಹಾಸಿಗೆಯ ಮೇಲೆ ಹೂವು. ಅಂದೇ ಬೇಡವೆನ್ನಲಿಲ್ಲವೇ?’

‘ ಹೂವು ಹಾಸಿದರೇನಾಯಿತು?’

‘ ಹೂವು ವೈಕಾವಿಗೆ ಬಾಡಬಾರದೆಂದು ಹೇಳಲಿಲ್ಲವೇ? ತಿಳಿಯ ದಂತಿ ಕೇಳುತ್ತೀಯಲ್ಲಾ?’

‘ ಹೂವು ಬಾಡಲಿ, ಹಾಳಗಲಿ, ಬೆಂಕಿಗೆ ಬಿದ್ದು ಉರಿದು ಬಾಡಿಯಾಗಿ ಹೋಗಲಿ. ಏನಾದರೆ ನಿಮಗೇನು? ತಮ್ಮ ಬೆಲೆಯೇ ತಮಗೆ

ತಳಯದವರಿಗೆ ಹೊವಿನ ಬೆಲೆಯೇನು ಗೊತ್ತು? ಮಾತು ಏಟಿನಂತೆ ತಗುಲಿತು ಆವರಿಗೆ. ಚುರುಕು ತಗುಲಿದ ಜಾತಿ ಕುದುರೆಯಂತೆ ಸೆಬೆದು ಕೇಳಿದರು:

‘ನಿನ್ನ ಮಾತೇ ನನಗೆ ಅರ್ಥವಾಗುತ್ತಿಲ್ಲ ಚಂದ್ರಾ....’

‘ಹೇಗಾಗುವುದು ಹೇಳಿ. ಹೊವಿಗಾಗಿ ಅಳುತ್ತಿರಾ? ನಿಮಗಾಗಿ ಅಳುವುದಿಲ್ಲವೇ?....’

‘ವೆಂಕಟಿಸುಬ್ಬಿಯ್ಯ ಮುಂಚಿನಂತೆ ಉರಿವ ಆಕೆಯ ಕಣ್ಣಗಳನ್ನೇ ನೋಡುತ್ತಿದ್ದರು.

‘ನಿವ್ಯಾ ಬಾಳಿಗೆ ಬೆಂಕಿ ಹೊತ್ತಿಸಿಕೊಂಡು ಹೊವಿಗಾಗಿ ಕಂಬನಿಗರೆ ಯುತ್ತಿರಾ? ನಿವ್ಯಾ ಬಾಳು, ಆಸೆ, ಕನಸು ಎಲ್ಲಕ್ಕೂ ಸೂಡಬಟ್ಟಿ ಹೇಗೂ ಬಾಡುವ ಹೊವಿಗೆ ಮರುಗುತ್ತಿರಾ?....ಎಲ್ಲಾ ನಟನೇ...ಸುಳ್ಳ....ನಿವ್ಯಾ ಪ್ರೀತಿಯೂ ಸುಳ್ಳ. ಸೂಕೆಯ ಪ್ರೇಮಕ್ಕೆ ಸುಳ್ಳಿನ ಬೆಲೆ ಕೊಟ್ಟಿರು ನೀವು....’

‘ಚಂದ್ರಾ....ನಿನಗೆಲೊಂಗ್ಗೇ ಹುಚ್ಚು ಐದಿದಿದೆ....ಏನು ಮಾತಾಡು ಶ್ರದ್ಧಿಯ....ನಿನಗೆ ಯಾರೋ ಏನೋ ಹೇಳಿದಾರೆ. ನನ್ನ ಪ್ರೀತಿ ಸುಳ್ಳಲ್ಲ ಚಂದ್ರಾ....ಆಪಾತಾಡಿ ನನ್ನ ಕರುಳಿಗೆ ಉರಿ ಹತ್ತಿಸಬೇಡ.’ ವಿಹ್ವಲ ವಾಗಿ ಕೂಗಿದರು ವೆಂಕಟಿಸುಬ್ಬಿಯ್ಯ.

‘ಸುಳ್ಳಲ್ಲ, ನೋಸ? ಸಂಗೀತದ ಮೇಲೂ ನಿಮಗೆ ಪ್ರೀತಿ ಇತ್ತುಲ್ಲವೆ? ಆದರೂ ನನಗಾಗಿ ರಾಗಗಳನ್ನು ಒತ್ತೆಯಿಟ್ಟಿರಿ. ತಾಯಿಯನ್ನು ಒತ್ತೆ ಇಟ್ಟಿರಿ. ಒತ್ತೆ ಇಟ್ಟು ಮರೆತು ಬಿಟ್ಟಿರಿ. ನಿಮ್ಮ ಪ್ರೇಮಕ್ಕೆ ಆಷ್ಟೇ ಬೆಲೆ. ರಾಗವನ್ನು ಒತ್ತೆ ಇಡುವಾಗ ದುಃಖವಾಗಲಿಲ್ಲವೇ ನಿಮಗೆ? ನಿಮ್ಮ ಕಲಿಗೆ ಮೋಹದ ಉರಿ ಹೊತ್ತಿದಾಗ ಕಂಬನಿಯೇಕೆ ಕರೆಯಲಿಲ್ಲ....ಹೊವಿಗಾಗಿ ಕಂಬನಿಗರೆಯುತ್ತಿರಾ? ಸಂಗೀತಕ್ಕೆ ಗೋರಿ ಕಟ್ಟಿದಮೇಲೆ, ನಿನ್ನಲ್ಲಿ ಎಲ್ಲರೂ ಇಟ್ಟು ಕನಸಿಗೆ ಬೆಂಕಿ ಇಟ್ಟು ವೇಳೆ, ಇದಕ್ಕೇಕೆ ಅಳುತ್ತಿರಾ? ತುಳಿದು ಬಿಡಿ, ನಿರ್ದಯವಾಗಿ ತುಳಿದು ಬಿಡಿ, ಈ ಹೊವನ್ನು

....ನನ್ನನ್ನೂ ತುಳಿದು ಬಿಡಿ....' ಎಂದು ಚೆಂದಾರು ಅವರೆ ಕಾಲ ಮೇಲೆ ಉರುಳಿದಳು.

' ಕಾಗಾರಲದ ಸೋಕ್ಕಿನಲ್ಲಿ ಮಲೆತು ಭೋಗರೆವ ಜಲವಾತದಂತೆ ಮಾತು ಸುರಿಯಿತು. ಗರಬಿಡಿದವರಂತೆ ನಿಂತು ಕೇಳಿದರು ವೆಂಕಟಪ ಸುಭ್ರಯ್ಯ. ಏನೋಇ ಮಿಂಚು ಹೊಳೆದಂತಾಯಿತು....ತಲೆ ಸುತ್ತಿಬಂತು. ಒಂದು ಗಳಿಗೆ ತಲೆ ಸಿಡಿದು ಹೋಗುವುದೇನೋಇ ಎನಿಸಿತು. ಹಾಸಿಗೆ ಯಲ್ಲಿ ಹಾಸಿದ ಹೂವು ಅವರನ್ನು ನೋಡಿ ಅವಹಾಸ್ಯ ಮಾಡಿ ನಕ್ಕಂತಾಯಿತು. ನೆಲದ ಮೇಲೆ ಭಗ್ಗು ದೇವತಾವಿಗ್ರಹದಂತೆ ಉರುಳಿದ ಚಂದ್ರ ಇನ್ನು ನೋಡಿದರು. ಕಣ್ಣಿನಲ್ಲಿ ಕಂಬನಿ ಕೋಡಿಯಾಗಿ ಹರಿಯಿತು.

' ನೀನಾಡಿದುದು ನಿಜ ಚಂದಾರು—ನಾನು ದೋಹಿ....ತಾಯಿಗೆ ದೋಹಿಕ ಮಾಡಿದೆ...ನಾನಾವುದಕ್ಕೂ ಅಹ್ರಸಲ್ಲಿ; ನಿನ್ನ ಪ್ರೀತಿಗೂ ಅಹ್ರಸಲ್ಲಿ.... ಚಂದಾರು ನೀನು ಬೆಳಕಾಡೆ.... ಬರುತ್ತೇನೇ ಚಂದಾರು... ದೋಹಿಕ ಮಾಡಿದ ಮುಖ ನಿನಗೆ ತೋರುವುದಿಲ್ಲ'

'ಮುಖ ಮುಚ್ಚಿ ಬಾಗಿಲ ಕಡೆ ಹೊರಟಿರು ವೆಂಕಟಪ ಸುಭ್ರಯ್ಯ. ಚಂದಾರು ಅವರ ಕಾಲನ್ನು ಬಿಗಿಯಾಗಿ ಹಿಡಿದಿದ್ದಳು. ಹಾಗೇ ಅವರ ಕಾಲನ್ನು ಕಂಬನಿಯಿಂದ ತೊಳೆಯುತ್ತಾ—'

'ನನ್ನ ದೋರಿಯೇ, ನನ್ನನ್ನು ಹೈವಿಸಿ. ನಿಮ್ಮ ಮನ ನೋಯಿ ಸಿದೆ ನಾನು.'

'ನಿನ್ನನ್ನು ಹೈಮಿಸಬೇಕೇ? ಕುರುಡನಿಗೆ ಕಣ್ಣ ಕೊಟ್ಟಿ ನಿನ್ನನ್ನು ಹೈಮಿಸಬೇಕೇ? ಚಂದಾರು ನೀನು ನನ್ನ ಗುರುವಾಡೆ. ದಾರಿ ತೋರಿಸಿದೆ ಚಂದಾರು.... ಈ ಪಾಪಿಯನ್ನು ಉದ್ದಾರ ಮಾಡಿದೆ. ನನ್ನ ಕಾಲು ಬಿಡು ಚಂದಾರು.... ಇಲ್ಲಿ ನಿಂತು ಈ ಪ್ರೇಮದ ಪವಿತ್ರ ಮಂದಿರವನ್ನು ನನ್ನ ಉಸುರಿಯಿಂದ ಕಲುಷಿತಗೊಳಿಸಲಾರೆ....'

'ಹೋಗು ನನ್ನ ದೋರಿ.... ಜಗತ್ತನ್ನು ಗೆದ್ದು ಬಾಳಬೇಕಾದವರು ಹೊಣ್ಣಿನ ಆಳಾಗಬಾರದು. ದಾಸಿಯ ಒಂದು ಮಾತು ನಡೆಸಿ ಕೊಡು ಶ್ರೀರಾ?'

‘ ಏನು? ಏನು ಬೇಕು ಕೇಳು ಚಂದ್ರಾ....’

‘ ನನ್ನ ದೊರೆಗಿಂದು ಎಷ್ಟು ದುಃಖವಾಗುತ್ತಿದೆಯೆಂದು ಬಲ್ಲಿ....ಈ ದುಃಖದಲ್ಲಿ ಜೀವಕ್ಕೆ ಅಪಾಯ ಮಾಡಿಕೊಳ್ಳುವುದಿಲ್ಲವೆಂದು ಮಾತು ಕೊಡಬೇಕು. ಆ ಮಾತು ಕೊಡುವವರಿಗೂ ಕಾಲು ಬಿಡುವುದಿಲ್ಲ.’

‘ ಆ ಮಾತು ಕೇಳಿ ವೆಂಕಟಿಸುಬ್ಬಯ್ಯನವರ ವೈ—ಮನಸಿಗೆ ಒವ್ವೆಲ್ಲೆ ಉರಿ ಹತ್ತಿಸಿದಂತಾಯಿತು.

‘ ಚಂದ್ರಾ....ನಿನಗೆ ನನ್ನ ವೇಲೆಷ್ಟು ಪ್ರೀತಿ....ಅಗಲೂ ನನ್ನ ಚಿಂತೆಯೇ?’

‘ ಮಾತುಕೊಡಿ ದೊರೆ.’

‘ ಈ ಪಾಪಿಯ ಜೀವಕ್ಕೆ ಇಷ್ಟು ಬೆಲೆಯೇ? ದೇವತೆ ಕಾಲುಕಟ್ಟಿ ಬೇಡಬೇಕೇ? ಅಗಲಿ ಚಂದ್ರಾ....ನಿನ್ನ ಮಾತಿಗೆ ಇಲ್ಲವೆನ್ನುಲಾರೆ.’

‘ ಆ ಮಾತುಕೇಳಿ ಚಂದ್ರಾ ಮೇಲೆದ್ದು ನಿಂತು ಹೇಳಿದಳು—

‘ ಇನ್ನು ಹೋಗಿ....ಈ ಕೂಪದಿಂದ ಹೋಗಿ....ಆದರೆ....ಹೊಗುವ ಮುನ್ನ ಕಡೆಯ ಬಾರಿಗೇ....’

‘ —ಎಂದು ಆ ಮಾತು ಆಡಲಾಗದೆ ಚಂದ್ರಾ ತುಟಿಯೊಡ್ಡಿದೆಳು. ತನ್ನ ಜೀವನವನ್ನೇ ಧಾರೆ ಎರಿದಂತೆ, ಮುತ್ತಿಟ್ಟು ವೆಂಕಟಿಸುಬ್ಬಂ ನಿಲ್ಲಿಲಾರದೆ ಓಡಿದರು. ಕುರುಡನಂತೆ, ಗೋಡೆ, ಬಾಗಿಲು ಕಾಣದೆ ತಡವರಿಸುತ್ತಾ ಓಡಿದರು....

ಸಿಡಿಲು ಹೊಡಿದ ಮರುಗಳಿಗೆಯಂತೆ, ಧಿಗ್ಗನೆ ಮಾನಕವಿಸಿತು ಕೋಣಿಯಲ್ಲಿ, ಆಕೆಯ ಬಾಳಿನಲ್ಲಿ. ಬರಿದಾದ ಬಾಳಿನಲ್ಲಿ ರುದ್ರವೌನದ ಪ್ರಜಯ ತಾಂಡವ ನಡೆಯಿತು. ಒಂದು ಗಳಿಗೆ ಬರಿದಾದ ಬಾಗಿಲನ್ನು ದಿಟ್ಟಿಸುತ್ತಾ, ಎಚ್ಚರದಪ್ಪಿದಂತೆ ನಿಂತಿದ್ದೇ ಇಂದ್ರಾ ಚಂದ್ರಾ. ಇದ್ದಕ್ಕಿದ್ದ ಹಾಗೇ ಕತ್ತಲ ಮಳೆ ಸುರಿದಂತಾಗಿ, ಹುಬ್ಬಾಗಿ ಕೋಣಿಯನ್ನೆಲ್ಲಾ ದಿಟ್ಟು ಸಿದಳು....

‘ ಮಂಚ....ಹೊಮಾಲೆ....ಕಂಚಿನ ವಿಗ್ರಹ....ಪರಿಪಾಳ ಧೂಪ....ಅಗ್ನಿಚಕ್ರದಂತಿ ಸುತ್ತಿ, ಅವಳಿದೆಯ ಮೇಲೆ ಎರಗತು. ಆ ಹೊಡಿತ ವನ್ನು ತಾಳಲಾರದಂತಿ, ತತ್ತ್ವರಿಸಿ ರೂಂಪಿಸಿ ಕೆಳಗೆ ಬಿದ್ದ ಇಂ. ಹೆಪ್ಪು ಗಟ್ಟಿದ ವೂನ, ಕಿಡಿ ಸೋರೆದ ಮದ್ದಿನಂತಿ ಆಸ್ತ್ರೋಪಿನವಾಗಿ ಇಂ ಹೊರ ಹೊನ್ನಿತು.

‘ ಚಂದ್ರ ಬಿಕ್ಕೆ ಬಿಕ್ಕೆ ಅತ್ತ ಇಂ, ನೆಲದಲ್ಲಿ ಹೊರಳಾಡಿದಳು—ಹುಟ್ಟಿ ಯಂತಿ ಮಂಚವನ್ನು, ವಿಗ್ರಹವನ್ನೂ, ನೆಲವನ್ನೂ ತಬ್ಬಿ ಅತ್ತ ಇಂ. ವೃದು ವಾದ ರತ್ನಗಂಬಳಯಲ್ಲಿ ಆತನ ಹೆಚ್ಚಿಯ ಗುರುತಿದ್ದ ಕಡೆ ಹೊವು ಹಾಕಿ ಮುತ್ತಿಟ್ಟಿಂ. ಮಂಚಕ್ಕೆ ಹಾಕಿದ ಹೂ ಮಾಲೆಗಳನ್ನು ಕಿತ್ತು ವೈ ಮೇಲೆ ಹಾಕಿಕೊಂಡಳು. ಓಡಿ ಹೋದ ಆವರನ್ನು ಹಿಡಿಯುವಂತೆ ಓಡಿದಳು. ಗೋಡಿಗೆ ಹಣ ಘಟ್ಟಿಸಿದಳು. ‘ನೀವಿಲ್ಲದೆ ನಾನು ಬದುಕ ಲಾರೆ ದೊರೇ....’ ಎಂದು ಚೀರಿ ಕೆಳಗುರುಳಿದಳು—ಕೀಲು ಕಳಚಿದ ತಾರೆ ಯಂತಿ.

×                    ×                    ×                    ×

‘ ಮರುದಿನ ಚಂದ್ರಾಸಾನಿ ಮೂಗುಚೊಟ್ಟಿನ ವಜ್ರವನ್ನು ಆರೆದು ಕುಡಿದು ವೃತ್ತಳಾದಳೆಂದು ತಿಳಿದು, ಉಂಟಿನ ಜನ ವೃಥಿ ಪಟ್ಟಿರು. ಅನಂತಯ್ಯ ಮೂರು ದಿನ ವೆಂಕಟಸುಬ್ಬಯ್ಯನವರನ್ನು ಮನೆಯಿಂದ ಹೊರಗೆ ಬಿಡಲಿಲ್ಲ. ಉಟ, ನಿದೆಯನ್ನು ಬಿಟ್ಟು ನಾಲ್ಕಾರು ದಿನಸುಮೃಸ್ಯಿ ಕಂಬನಿಗರೆಯತ್ತಾ ಶಿಲಾವಿಗ್ರಹದಂತಿ ಕುಳಿತಿದ್ದ ಆವರು ಹೇಳಿದರು—

‘ ಹೆದರ ಬೇಡಿ ಮಾವ, ನಾನು ಸಾಯುವುದಿಲ್ಲ. ನನ್ನ ದೇವತೆಗೆ ಮಾತು ಕೊಟ್ಟಿದೇನೆ.’

‘ ಏನೆಂದು?’

‘ ನನ್ನ ಕೈಯಾರೆ ಜೀವಕ್ಕೆ ಅಪಾಯ ಮಾಡಿಕೊಳ್ಳುವುದಿಲ್ಲವೆಂದು. ತಾನು ಸಾಯುವ ನಿಶ್ಚಯ ಮಾಡಿ, ನನ್ನ ಬದುಕಿಗೆ ಭದ್ರತೆ ಮಾಡಿದಳು ನನ್ನ ಚಂದ್ರಾ....’

‘ಆ ಮಾತು ಕೇಳಿ ಅನಂತಯ್ಯನವರಿಗೂ ತಡೆಯಲ್ಲ. ಮಗು ವಿನ ಹಾಗೆ ಅತ್ಯು ಹೇಳಿದರು.

‘ಆಕ ಈ ಲೋಕದ ಹೆಣ್ಣಲ್ಲ, ದೇವತೆ.’

## ೨೫

‘ಹೀಗೆ ಎಲ್ಲರ ಕೈಲಾ ದೇವತೆ ಎಂದು ಹೊಗಳಿಸಿ ಕೊಂಡು, ಪುಣ್ಯತೆಗಿತ್ತಿ ಕೈಲಾಸ ಸೇರಿದಳು.’ ಎಂದಳು ತಾನೂ ಆಳುತ್ತೆ ಲೇ ಕಢಿ ವುಗಿಸುತ್ತಾ ಪುಟ್ಟತಾಯಮ್ಮ. ಅದನ್ನು ಕೇಳುತ್ತಿದ್ದ ನಮ್ಮ ಕಣ್ಣಿ ತೇವನಾಗಿತ್ತು.

‘ನನಗಂತೂ ಆ ಕಢಿ ಕೇಳಿದ ಮೇಲೆ ಯಾವುದೋ ಪರಿಮಳಮಯ ಪವಿತ್ರ ಕಾಂತಿಯುತ ಲೋಕದಿಂದ, ಕೊಳಚೆಗೆ ಇಳಿದಂತಾಯಿತು, ಈ ಲೋಕದ ಆರಿವು. ಆ ಕತ್ತಲೆಯಲ್ಲಿ ಕೂತಿರಲಾರದೆ, ಪುಟ್ಟತಾಯಮ್ಮ ಸಿಗೆ ಸಮಸ್ಯಾಗ ಹೇಳಿ, ಎದ್ದು ಹೊರಬಂದೆ. ಬಿಂದಿಯ ಬಾಗಿಲ ಬಳ ಕ್ಕೆ ತಿದ್ದ ಲಕ್ಷ್ಯವೇ—

‘ಎನ್ನಣಣ ಮನೆಗೆ ಬಂದು ಅಂಗೇ ಒಗ್ಗಿರಾ. ಓಗ್ಗಿ, ಎಲಡಕೇ ಗಾದ್ದು ಎಲ್ಲಾಂ ಕೊಡಲಾಗ್ತಿ? ’ ಎಂದಳು. ಆಕೆಯನ್ನೇ ದಿಬ್ಬಿಸಿ ಸೋಡಿದೆ. ಜಂದಾಸಾನಿಯಲ್ಲಿ, ಆ ವಂಶದಲ್ಲೇ ಹುಟ್ಟಿದ ಲಕ್ಷ್ಯವೇ ಎಲ್ಲಿ. ಏಕೋ ಕನಿಕರವಾಯಿತು. ನನ್ನ ಮೇಲೆ ನನಗೇ ಸಿಟ್ಟು ಬಂತು. ಮಾತ ನಾಡಿ, ಜೀಬಿನಲ್ಲಿದ್ದಪ್ಪು ಚಿಲ್ಲರೆಯಾನ್ನು ಆಕೆಯ ಕೈಗೆ ಹಾಕಿ, ಹೊರಬಂದು, ಚಿನ್ನಪ್ಪೆ ಬರುವುದನ್ನೇ ಕಾದೆ.

ಸ್ವಲ್ಪ ಹೊತ್ತಿನಲ್ಲಿ ಚಿನ್ನಪ್ಪನೂ ಹೊರಗೆ ಬಂದ. ಆ ತನ ಮುಖವೂ ಭಾರವಾಗಿತ್ತು. ಮಾತನಾಡಿ ಬಿಂದಿ ಎಳಿಯುತ್ತಾ ನಡೆದ. ನನಗೂ ಅದೇ ಸರಿ ಎನ್ನಿಸಿತು. ತಲೆ ಬಗ್ಗಿಸಿ ಹೆಚ್ಚಿ ಹಾಕಿದೆ. ಅಪ್ಪು ಹೊತ್ತಾದ ಮೇಲೆ, ಮೋನವೂ ಏಕೋ ದುಸ್ಪಹವಾಗಿ ಹೇಳಿದೆ—

‘ ಕಢಿ ಕೇಳುವವನ್ನು ಹೊತ್ತೂ ಎಲ್ಲೋ ಕನಸಿನಲ್ಲಿದ್ದೀಂತಿತ್ತು’  
ಎಂದೆ.

‘ ದೊಡ್ಡೋರ ಬಾಳನ ಸಮಾಚಾರವೇ ಹಾಗೆ. ಕೇಳಿದರೆ ಕಢಿಯೇ ಕನಸೋ ಅನ್ನುವ ಹಾಗಿರುತ್ತದೆ.’

‘ಚಂದ್ರಾಸಾನಿ—ವೆಂಕಟಿಸುಬ್ಬ, ಯ್ಯಾ ಇವರ ಕಢಿ ಕೇಳಿದಾಗ ಯಾರು ದೊಡ್ಡವರು ಎಂದು ಹೇಳುವುದೇ ಕಷ್ಟವಾಗುತ್ತದೆ. ಅಂತೂ ತನ್ನ ಪ್ರೀತಿಗೆ ಬಾಳನ್ನೇ ಬಲಿ ಕೊಟ್ಟಿಳಲ್ಲ ತಾಯಿ.’

‘ ಅವರೂ ಅಷ್ಟೇ. ಆಕೆ ಇದ್ದಾಗ ಇರಲಿ, ಸತ್ತಮೇಲೂ ಆಕೆಗೇ ತಮ್ಮ ಬಾಳು ಮೀಸಲು ಮಾಡಿದರು’

‘ ಅಂದರೆ?’

‘ಆದೆಲ್ಲ ನಿಧಾನವಾಗಿ ಹೇಳೋದು ಈಗ ಬ್ಯಾಡಿ. ಉಟ ಮುಗಿಸಿ ಮೈಗಷ್ಟ ವಿಶ್ವಾಸಿ ಕೊಡಿ.’

‘ ಒಂದು ಕೆಲಸ ಮಾಡೋಣವೇ ಚಿನ್ನಪ್ಪ?

‘ ಏನು ಹೇಳಿ?’

‘ ಹೇಗೂ ಇಲ್ಲಿಯವರೆಗೂ ಬಂದಿದೀರ. ಇವೊತ್ತು ನಮ್ಮ ಮನೆಯಲ್ಲೇ ಇದ್ದು ಬಿಡಿ. ಜೊತೆಗೇ ಉಟ ಮಾಡೋಣ. ಆಮ್ಮೇಲೆ ವೆಂಕಟಿಸುಬ್ಬ ಯ್ಯಾನವರ ಕಢಿ ಪೂರಾ ಹೇಳಿ ಉರಿಗೆ ಹೋಗುವಿರಂತೆ. ಆಗಬಹುದೇ?’

‘ಆಗಲೇಳಿ. ನನಗೇನು—ತೆಟ್ಟಿ ಬಿಟ್ಟಲ್ಲೇ ಬಿಡಾರ’

ಮುಂದಿನ ಕಢಿ ಕೇಳುವ ಉತ್ಸಾಹದಿಂದ ಬೇಗ ಮನೆಗೆ ಹೋಗಿ, ‘ರಾತ್ರಿ ಎಲ್ಲಿ ಹೋಗಿದ್ದೆ, ಎಲ್ಲಿ ಮಲಗಿದ್ದೆ, ಈತ ಯಾರು?’ ಎಂಬ ಮನೆಯವರ ನೂರು ಪ್ರಶ್ನೆಗಳಿಗೆ ಅಸಹನೆಯ ಉತ್ತರಕೊಟ್ಟು, ಹೇಗೇ ಉಟ ಮುಗಿಸಿ, ಮತ್ತೆ ಕಢಿ ಕೇಳಲು ಕುಳಿತೆ. ಪಾಪ! ನಿದ್ರೆ ಬರು.

ತ್ತಿತ್ತೊ ಏನೋ ಚಿನ್ನಪ್ಪನಿಗೆ. ಆದರೂ ನನ್ನ ಉತ್ಸಾಹಕ್ಕೆ ತಾನೂ ಬಲಿಯಾಗಿ, ಚಿನ್ನಪ್ಪ ಕಢಿ ಮುಂದುವರಿಸಿದ.

×      ×      ×      ×      ×

‘ಚಂದ್ರಾಶಾನಿಯ ಸಾವು, ಆಕೆ ಇದ್ದಾಗ ಮರೆತುಹೋದ ಸಂಗೀತದ ಹುಳ್ಳನ್ನು ಮತ್ತೆ ಬಲವಾಗಿ ಹಿಡಿಸಿತು. ಆಕೆಗೆ ತಮ್ಮ ಬಲವನ್ನು ಅರ್ಪಿಸಿದಂತೆ, ಸಂಗೀತಕ್ಕೆ ತಮ್ಮ ಹೃದಯವನ್ನು ಅರ್ಪಿಸಿರು. ಆಗಾಗ ಹಾಡ ಹಾಡುತ್ತಾ ಆಕೆಯ ನೆನಪು ಉಕ್ಕೆಬಂದು, ಹಾಗೇ ಕಂಬನಿಗರೆಯುತ್ತಾ ಹೈಯ ತಂಬೂರಿ ಜಾರಿ ಹೋದುದನ್ನೂ ಗಮನಿಸದೆ, ‘ಚಂದ್ರಾ....ಚಂದ್ರಾ...’ ಎಂದು ತಾಯನ್ನು ಕಳೆದು ಕೊಂಡ ಎಳಗರುನಿನಂತೆ ಹುಂಟಿಸುವರು. ಮತ್ತೆ ಕೆಲವು ಭಾರಿ, ಮಲಗಿದಾಗ ಆಕೆಯ ನೆನಪಾಗಿ ವಿಯೋಗ ವ್ಯಾಘೆಯ ದಳ್ಳುರಿಯಲ್ಲಿ ಬೇಯಲಾಗದೆ, ಆದನ್ನು ಮರೆಯಲು ತಂಬೂರಿ ಹಿಡಿದು ಹಾಡಲಾ ರಂಭಿಸುವರು. ಹಾಗೇ ಹಾಡಹಾಡುತ್ತಾ ಆರೆಮರೆವಾಗಿ, ಆಕೆ ಬಂದು ಅವರನ್ನು ನೇವರಿಸಿ ಸಂತ್ತೇಷಿದಂತಾಗುವುದು. ತಂಬೂರಿಯನ್ನೇ ತಬ್ಬ ಮಲಗುವರು.

‘ಹೀಗೇ ಬಿಟ್ಟರೆ ಆವರಿಗೆ ಬುದ್ಧಿ ಕೆಡಬಹುದೆಂದು ಮನೆಯಲ್ಲಿ ಆವರಿಗೆ ಮದುವೆ ಮಾಡುವ ಯೋಜನೆ ಮಾಡಿದರು—ಆದರೆ ಏನೆಂದರೂ, ಎಷ್ಟು ಹೇಳಿದರೂ ಆದಕ್ಕೆ ವೆಂಕಟಸುಭೂತ್ಯಾನವರು ಒಪ್ಪಲಿಲ್ಲ.

‘ಅವಳ ಬಾಳು ನನಗಾಯಿತು. ನನ್ನ ಬಾಳ.. ಅವಳಿಗೆ ಏನೆಸಲು. ಬೇರಿ ಹೆಣ್ಣಿಲ್ಲ ನನಗೆ ತಾಯಿದಿರು. ಆಕೆಯ ಮಾತಿಗಾಗಿ ಜೀವ ಹಿಡಿದಿದೇನೆ. ಆಕೆಯ ಆಸೆ ಸಾಧಿಸಲು ಬದುಕುತ್ತೇನೆ’ ಎಂದು ಬಿಟ್ಟರು.

‘ಆದನ್ನು ಸಾಧಿಸುವುದಕ್ಕೇ ಎಂಬಂತೆ, ಸಂಗೀತಾಭ್ಯಾಸಕ್ಕೆ ತೊಡಗಿದರು. ಬರಿ ಅಭ್ಯಾಸವಲ್ಲ, ಆದು ತಪಸ್ಸು. ವಂಚಾಗ್ನಿಯ ಮಧ್ಯ ಕುಳಿತು ತಪಸ್ಸು ಮಾಡುವ ಖುಷಿಯರಿತಿ, ವೆಂಕಟಸುಭೂತ್ಯಾನಿಯೋಗ ವ್ಯಾಘೆಯ ದಳ್ಳುರಿಯ ಮೇಲೆ ಕುಳಿತು, ಸಂಗೀತ ತಪಸ್ಸಿಗೆ

ತೊಡಗಿದರು. ಬರಬರುತ್ತಾ ಸಂಗೀತ ಸಾಧನೆಯಲ್ಲಿ ಆಕೆಯ ಮೈಯ ನೇನಪು ಮಾಸಿ, ನಿರಾಕಾರವಾದ ಬಲವೇ ನಾದರೂಪ ತಾಳಿ ಸಂಗೀತ ವಾಯಿತು. ಹಾಡುವಾಗ, ಹಾಡುವಷ್ಟು ಕಾಲವೂ ಆಕೆಯ ಸಾಮೀಪ್ಯದಲ್ಲಿದ್ದಂತಾಗುವುದು. ಅವರಿಗೆ ಒಂದೊಂದು ವೇಳೆಯಂತೂ, ಮೈಮರೆತು ಹಾಡುವಾಗ, ಆಕೆ ಮೈದಾಳಿ ಒಂದು ಎದೆಯೋರಿಗಿ ಕುಳಿತಂತೆ ಭಾಸವಾಗುವುದು. ಆ ಹೊತ್ತಿನಲ್ಲಿ ಹಾಡುವುದನ್ನು ಮರೆತು, ಈ ಅನುಭವ ಏಕಾಯಿತೆಂದು ಚಿಂತಿಸುವರು. ಹಾಗೆ ಚಿಂತಿಸುವಾಗ ಒಮ್ಮೆ ಇದ್ದಕ್ಕಿದ್ದ ಹಾಗೇ ಅನಂತಯ್ಯ ಹಿಂದೆ ಹೇಳಿದುದು, ‘ನಿನ್ನ ಬಯಕೆಯೊಂದು ಶಕ್ತಿ, ಪ್ರಬು ಶಕ್ತಿ. ಆದು ತೀವ್ರವಾದವ್ಯಾಖ್ಯಾ, ಉತ್ತರಣವಾದವ್ಯಾಖ್ಯಾ ಪರಿಜ್ಞಾಮಾಕಾರಿಯಾಗುತ್ತದೆ’ ಎಂದು ನೀನವಾಗಿ ಕತ್ತಲಲ್ಲಿ ಬೆಳಕು ಹೊಳೆದಂತಾಯಿತು. ಅವರ ಸಂಗೀತಾಭ್ಯಾಸದಲ್ಲಿ ಹಿಂದೆ ಕಾಣದ ಉತ್ತರಣತೆ ಕಾಣಿಸಿತು. ಸಂಗೀತವನ್ನು ಸಾಧಿಸಿಕೊಂಡರೆ, ಆಕೆಯನ್ನು ಸಾಧಿಸಿ ಕೊಂಡೇನೇನೋ ಎಂದು ಸಾಧನೆಗೆ’ ತೊಡಗಿದರು. ಒಂದೊಂದು ಸ್ವರವನ್ನೂ ಸಾಧಿಸಲು ಹೊರಟಿರು. ಒಂದೊಂದು ಸ್ವರವೂ, ರಾಗದಲ್ಲಿ ಕೊಮುಲವಾಗಲಿ, ತೀವ್ರವಾಗಲಿ, ಶುದ್ಧವಾಗಿ ನುಡಿಯಬೇಕು—ಓಂಕಾರನುಡಿವ ಗಂಟಿಯಂತೆ. ಗಂಟಿಗಟ್ಟಿಲೇ, ಏಕೆ, ದಿನಗಟ್ಟಿಲೇ ಒಂದೊಂದೇ ಸ್ವರ ಸಾಧಿಸುತ್ತಾ ಕೊಳತು ಬಿಡುವರು. ಒಮ್ಮೆ ಅದು ಖಚಿತವಾಗಿ ನುಡಿಯಿತೆಂದು ಮನಸಿಗೆ ಬೋಧಿಯಾದಾಗ, ಸುತ್ತಿ ಸುತ್ತಿ ಮತ್ತೆ ಆದೇ ಸ್ವರವನ್ನು ನುಡಿಯವರು—ಸುತ್ತಲೂ ಬಲೆ ಹಾಕಿ, ಮಿಗ ತಪ್ಪಿಸಿಕೊಳಿದಂತೆಮಾಡಿ ಹಿಡಿವ ವ್ಯಾಧನಂತೆ. ಹಾಗೆ ಸ್ವರ ಶುದ್ಧವಾಗಿ ರೂಪಗೊಂಡಾಗ, ತಟಕ್ಕನೆ ಅವರ ಕಣ್ಣಿದುರು ಕೆಡಿ ಹಾರಿದಂತಾಗುವುದು. —

‘ಸಾಧನೆ ಬಲಿತಂತೆ, ಅವರ ಕಲ್ಪನೆಯೂ ಚೆಳೆಯಿತು. ಚಿತ್ತ ಭಾವದಿಂದ ರಂಗಾದುದೇ ರಾಗವಲ್ಲವೇ? ನಾದದಲ್ಲಿ: ಆ ಭಾವಶಕ್ತಿಯನ್ನು ತುಂಬ ತೊಡಗಿದರು. ಸ್ವರ ಖಚಿತವಾಗಿ ಮೂಡಬೇಕು, ಹಾಗೆ ಮೂಡಿದುದು, ಭಾವವನ್ನು ಬಿತ್ತರಿಸಬೇಕು. ಕ್ಷೇದಯದ ವೇದನೆ ಕಂಬನಿಯಾಗಿ ಇವತರಿಸುವಂತೆ, ಅನಂದ ಮಂದಹಾಸವಾಗಿ ನೂಡನಂತೆ—ಹಾಡೂ

ಕಂಬನಿಯಂತೆ, ಮಂದಹಾಸದಂತೆ ನುಡಿ ಬರಬೇಕು. ಅದು ಅದೇ ಎಂದು ಕುರುತ್ವಿಗೂ ಅರಿವಾಗಬೇಕು. ಭಾವ ನಾದಗಳ ಸಮಸ್ಯೆಯ ಮಾಡಿ, ನಾದಚಿತ್ರ ರಚಿಸುವ ದಾರಿಯಲ್ಲಿ ಅವರ ಸಾಧನೆ ಮುಂದು ವರಿಯಿತು—

ಅಂಥ ಹೊತ್ತಿನಲ್ಲಿ ಅವರು ಹಾಡುವುದನ್ನು ಕೇಳಿದಾಗ, ಕೇಳುವವರಿಗೆ ಹುಟ್ಟು ಹಿಡಿದಂತಾಗುವುದು. ವೆಂಕಟಸುಬ್ಬಯ್ಯನವರ ಎದೆಯನ್ನು ದಹಿಸುವ ವ್ಯಾಖೆ ಅವರದಾಗಿ, ಅವರೂ ‘ಅಯ್ಯ್ಯೇ’ ಎಂದು ಹಂಬಲಿಸುವರು. ಹಾಡು ಬೆಂಕೆಯಾಗಿ ಅವರ ಎದೆಯನ್ನು ದಹಿಸುವುದು.

‘ಆಬ್ಬಾ! ಇದೇನು ಆದ್ದುತ್ತ’ ಎಂದುಕೊಳ್ಳುವರು ಅದರೆ ಅವರಿಗೆ ಮಾತ್ರ ತೃಪ್ತಿಯಿಲ್ಲ. ತುಂಬಾ ಹೊಳಿಯ ನಡುವೆ ಬೆಟ್ಟಿಗಲದ ಜಾಗ ಬತ್ತಿದಂತೆ, ಏಕೋ ಅರಕೆ ಕಾಣುವುದು.

‘ಒಂದು ದಿನ ಹೀಗೇ ಹಾಡುತ್ತಾ ಕುಳಿತಿದಾರೆ—ತೋಡಿ ರಾಗ ವನ್ನು. ’ ಇಂತೆ ಸುಂದರಿಯಾದ ಜಗನ್ನಾತೀಯ ವೀಕಾನಾದವನ್ನು ಕೇಳಿ, ಜಿ ’ ಹಿಂಡು ಆಕೆಯ ಬಳಿ ಬಂದು ಮುತ್ತುನುದಂತೆ ಆ ರಾಗ ರಾಡಿದಾಗ. ಅಂದು ಅವರ ಬಾಯಲ್ಲಿ ಆ ರಾಗವನ್ನು ಕೇಳುತ್ತಿರುವವರಿಗೂ ಹಾಗೇ ಆಗಿತ್ತು. ರಾಗ ತನ್ನ ಶಿಖರ ಮುಟ್ಟಿದೆ ಎನ್ನ ವಾಗ, ತಂಬಾರಿ ಅವರ ಕೈಯಿಂದ ಜಾರಿ, ಕಂಬನಿ ಹರಿಯತೊಡಗಿತು. ಸುಮ್ಮನೆ ಅಳತೊಡಗಿರು. ಕೇಳಿ ಬಂದವರಿಗೆ ಆ ಆವಸ್ಥೆಯಲ್ಲಿ ಅವರನ್ನು ಮಾತನಾಡಿಸಲು ಧೈರ್ಯ ಸಾಲದೆ, ಸದ್ಗು ಮಾಡದೆ ಎದ್ದು ಹೋದರು. ಆ ದಿನ ಆನಂತಯ್ಯನವರೂ ಅಲ್ಲಿದ್ದರು. ಎಲ್ಲರೂ ಹೋದ ಮೇಲೆ, ಅನಂತಯ್ಯ ತಂಬಾರಿಯಲ್ಲಿ ಮುಖ ನುರೆಸಿ, ಹೆಸುಳಿಯಂತೆ ಅಳುತ್ತಿದ್ದ ಸೋದರಳಿಯನನ್ನು ಎಬ್ಬಿಸಿ—

‘ಎನಾಯಿತು ವೆಂಕಟಸುಬ್ಬಾ. ಈ ಅಳುವೇಕೆ’ ಎಂದು ಕೇಳಿದರು.

‘ಕೈಗೆ ಬಂದ ತುತ್ತು ಬಾಯಿಗಳ್ಲ ಮಾವಾ. ನೇಲಕ್ಕೆ ತಲೆ ಹೊಡಿದುಕೊಂಡು ಪ್ರಾಣ ಒಪ್ಪಿಸಬೇಕೆನ್ನುವವ್ಯು ನ್ಯಾಫೀಯಾಗುತ್ತದೆ.’

‘ಏಕೆ?’

‘ಹಾಡುವಾಗ ಎಡೆಯಲ್ಲಿ ಸಾವಿರ ಭಾವ ಚಿಮ್ಮುತ್ತವೆ. ಎಲ್ಲ ವನ್ನೂ ಹಾಡುತ್ತೇನೆ ಎಂದು ಹೊರಟರೆ ಹತ್ತು ಸಿಗುತ್ತವೆ, ನೂರು ಜಾರಿಕೊಳ್ಳುತ್ತವೆ. ಹಾಳು ಕಂಠ ನುಡಿಯಲು ಸೋಲುತ್ತದೆ.... ನುಡಿಯದ ನರವನ್ನು ಹರಿದುಬಿಡಬೇಕು ಎನಿಸುತ್ತದೆ.’ ಉದ್ದೇಷದಿಂದ ಹೇಳಿದರು ವೆಂಕಟಸುಬ್ಬಯ್ಯ.

‘ಇರಲಿ ಬಿಡು, ತಪ್ಪಲ್ಲ. ಸಾತ್ವಿಕ ಅತ್ಯಷ್ಟ ಪ್ರಗತಿಯ ಶಾಯಿ. ಕಂಠ ಇನ್ನೂ ಪಳಗಲಿ.’

‘ಕಂಠದ್ವೀಂದೇ ಅಲ್ಲ ಮಾವ ....’

‘ಮತ್ತೆ?’

‘ರಾಗವೂ ಅಷ್ಟೇ. ಏನೋ ಸಾಲದು ಎನಿಸುತ್ತದೆ’

‘ಬಹುಶಃ ನಿನ್ನ ಸಾಧನೆಯಲ್ಲಿ ಲೋಪವಿರಬೇಕು.’

‘ಅಂದರೆ.....’

‘ನಿನ್ನ ಮನಸಿನಲ್ಲಿ ಇನ್ನೂ ಹಿಸಿ ಇದೆ. ನಾನು ಬಲ್ಲಿ, ವೆಂಕಟ ಸುಬ್ಬ. ಇನ್ನೂಂದು ಮೆಟ್ಟಲು ನೀನು ಮೇಲೇರಬೇಕು.’

‘ಹಾಗಂದರೇನು ಮಾವ? ಏನು ಹಿಸಿ ಇದೆ ನನ್ನಲ್ಲಿ.....’

‘ನಿನ್ನ ಭಾವನೆಗಳು ವ್ಯಕ್ತಿ ಮೆಟ್ಟವನ್ನು ಬಿಟ್ಟು ವಿಕ್ರದ ಮೆಟ್ಟಕ್ಕೆ ಏಂಲ್ಲ; ಮಾನವತ್ವದ ಮೆಟ್ಟಲು ದಾಟಿ ದೇವತ್ವದ ಮೆಟ್ಟಲು ಸೇರಿಲ್ಲ.’

‘ನಿನ್ನ ಮಾತು ಅರ್ಥವಾಗದ ಒಗಟಿಯಂತಿದೆ ಮಾವ. ಕೊಂಚೆ ಬಿಡಿಸಿ ಹೇಳಬಾರದೇ?’

‘ಹೇಳಿಕೊಟ್ಟು ಕಲಿಸುವ ಕಾಲವೂ ಇತ್ತು ವೆಂಕಟಸುಬ್ಬ, ಈಗ ನೀನೇ ಸ್ವಾನುಭವದಿಂದ ಕಲಿಯುವ ಕಾಲ. ಯೋಚಿಸಿ ನೋಡು..

ನಿನಗೇ ತಿಳಿಯುತ್ತದೆ. ನಿನ್ನ ಹೃದಯದಲ್ಲಿರುವ ಸೌಂದರ್ಯ, ಪ್ರೇಮದ ಬಯಕೆ ಎಲ್ಲವೂ ಅಣಾವಿನಿಂದ ಬ್ಯಾಹತ್ತಾಗಲಿ. ಕೆರೆಯನ್ನು ಬಿಟ್ಟು ಕಡಲಿಗಳಿ. ಮನುಷ್ಯ ಕೊಡಬಹುದಾದುದು ಒಪ್ಪತ್ತಿನ ಉಂಟ. ಹಸಿ ವನ್ನೇ ತೀರಿಸುವ ಅವಶ್ಯತ ದೇವರೇ ಕೊಡಬೇಕು. ಅಲ್ಲವೇ? ಎಂದರು ಅನಂತರ್ಯಾ. ಆ ಮಾತು ಕೇಳಿ ವಂಕಟಸುಭ್ಯಾನವರಿಗೆ, ಏನೋ ಮನಸಃಸಕಾಗಿ ಕಂಡಂತಾಯಿತು.

‘ರಾಗಧ್ಯಾನದೊಂದಿಗೆ, ಆ ಮಾತಿನ ಚಿಂತನೆಗೂ ತೊಡಗಿದರು ಅವರು. ಅಣಾ ಬ್ಯಾಹತ್ತಾಗುವುದು, ವ್ಯಕ್ತಿ ವಿಶ್ವವಾಗುವುದು ಎಂದರೇನು? ಏನು ದಾರಿ ಹಾಗಾಗಲು? ತಮ್ಮ ಅಂತರಂಗವನ್ನೇ ಮಧಿಸಿದರು. ತಮ್ಮ ಬಯಕೆಯನ್ನು ಎಳೆಳಿಯಾಗಿ ಹಿಂಜಿ ನೋಡಿದರು. ಎಷ್ಟೋ ತಿಂಗಳು ನಡೆಯಿತು ಈ ಮನೋಮುಖನೆ.

‘ಒಂದು ದಿನ ಅವರು ಏಕೋ ತಮ್ಮ ಕೋಣೆಯಲ್ಲಿ ತಾಗಾಡು ಶ್ರೀದ್ವ ಕನ್ನಡಿಯಲ್ಲಿ ಕಾಣುವ ತಮ್ಮ ಪ್ರತಿಬಿಂಬವನ್ನು ನೋಡಿದರು. ಆ ಕನ್ನಡಿಯಲ್ಲಿಸೇ ಅಲ್ಲ, ಅದರ ಇದಿರು ಬದಿಯ ಗೋಡೆಯಲ್ಲಿದ್ದ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ಕಾಣುತ್ತದೆ. ಹತ್ತು ಕನ್ನಡಿಗಳಿದ್ದರೆ ಹತ್ತರಲ್ಲಾ ಕಾಣುತ್ತತ್ತು. ತಾವು ಇರುವುದೊಬ್ಬರು. ಆದರೆ ಕನ್ನಡಿಯಲ್ಲಿ ಹತ್ತಾಗಿ ಕಾಣುತ್ತಾರೆ. ಈ ಹತ್ತರ ಮೂಲವೂ ಒಂದೇ. ಜಗತ್ತಿನಲ್ಲಿ ಸಾವಿರವಾಗಿ ಕಾಣುವುದರ ಮೂಲವೂ ಒಂದೇ. ಹಾಗೇ ಮನಸು ಚಿಂತನೆ ಮಾಡಿತು. ಅಲ್ಲೂ ಅದೇ ಏಕಮೇವಾದ್ವಿತೀಯವಾದ ಸತ್ಯ ಗೋಚರಿಸಿತು. ಆ ಮಾತು ಅಂವಾಗಿ ಮೇಲೇರಲು ಏಣಿ ಸಿಕ್ಕಂತಾಯಿತು. ಎಲ್ಲೆಡೆಯಲ್ಲಾ ಅವರಿಗೆ ತಮ್ಮ ಸ್ವೇಯಸಿಯ ರೂಪ ಕಂಡಿತು; ಒಲವು ಸವಾರಂತರ್ಯಾಮಿಯಾಗಿರುವುದು ಕಾಣಿಸಿತು; ಶಿಡಿ ಕರಗಿ ಬೆಳಕಿನ ಕಡಲಾಯಿತು. ಅಗಲಿದ ಒಲವು ಜಗನ್ನಾತೆಯಾಗಿ ಕಂಡಿತು; ಬಯಕೆ, ವಿರಹ, ಕಾತುರ—ಭಕ್ತಿಯಾಯಿತು. ಜಗನ್ನಾತೆಯ ವಿಶ್ವವಾತ್ಮಲ್ಯ ತಾಯಿಯಾಗಿ ಒಂದು ತನ್ನನ್ನು ತೊಟ್ಟಿಲನಲ್ಲಿಟ್ಟು ತೂಗಿದಂತೆ, ಚಂದ್ರಾ ಆಗಿ ಒಂದು ತೊಳಿಲ್ಲಿದ್ದ ನಲಿಸಿತು. ಅಲ್ಲಿ ಮಾತೆಯಂತೆ

ಚುಂಬನ, ಇಲ್ಲಿ ಪ್ರೇಯಸಿಯಂತೆ ಆಲಿಂಗನ-ಎಲ್ಲದರ ಮೂಲವು ಒಂದೇ. ‘ಏಕಂ ಸದ್ವಿಪ್ರಾ ಬಹುದಾವದಂತಿ’. ಸತ್ಯವನ್ನು ಮುಚ್ಚಿದ ಅಸತ್ಯದ ಬಂಗಾರದ ತಟ್ಟಿ ಸರಿದು, ಸತ್ಯ ಸೂರ್ಯ ಮುಕ್ತ ಪ್ರಕಾಶ ದಿಂದ ಧ್ವಳಧ್ವಳಿಸಿದ. ವೆಂಕಟಸುಬ್ಬಯ್ಯನವರ ಕಣ್ಣ ತೀರಿಯಿತು.

ಅಂದು ಆವರಿಗೆ ಬುನಾ ಹೇಳಿದ ಮಾತು ನೆನಪಾಯಿತು. ‘ಪ್ರಣವ ಸ್ವರೂಪನಾದ ಭಗವಂತನನ್ನು ನಾದೋಪಾಸನೆಯಿಂದ ಸಾಧಿಸ ಬಹುದು.’

‘ಅಂದಿನಿಂದ ವೆಂಕಟಸುಬ್ಬಯ್ಯ ಹೊಸದಾರಿ ಪಿಡಿದರು. ಸಂಗೀತ ಸಾಧನೆ ನಾದೋಪಾಸನೆಯಾಯಿತು. ಒಂದೊಂದು ರಾಗವೂ ದೇವತೆಯನ್ನು ಒಲಿಸಿಕೊಳ್ಳುವ ದಿನ್ಯ ಮಂತ್ರವಾಯಿತು. ಆವರ ಯಾಡುಗಾರಿಕೆಯಲ್ಲಿ ಹಿಂದೆಂದೂ ಕಾಣಿದ ಪರವಶತೆ ಕಾಣತೊಡಗಿತು. ಯಾಡುಯಾಡುತ್ತಾ ಆವರ ಕಂತಪೋಂಡೇ ಅಲ್ಲ, ವೈಯ ಅಣುಅಣುವೂ ವೀಣೆಯಂತಾಗಿ ಹಾಡತೊಡಗುವುವು. ಆವರ ಸುತ್ತಲೂ ನಾದ ಸಮುದ್ರ ಸೆರೆಯೇರಿದಂತಾಗಿ ಆದರಲ್ಲಿ ಮುಳುಗಿ, ವೈ ವರೆಯವರು. ಉರಿಬಿಸಿಲು ಕಾಣಾರಿ ಹಾಲು ಚೆಳದಿಂಗಳಾದಂತಾಗುವುದು.

‘ಒಂದು ದಿನ ರಾತ್ರಿ ಮಂಗಿದ್ದ ವೆಂಕಟಸುಬ್ಬಯ್ಯನವರಿಗೆ ಏಕೋ ತಟಕ್ಕನೆ ಎಚ್ಚರಿಕೆಯಾಯಿತು. ಎದ್ದರು. ಎದೆಯಲ್ಲಿ ಏನೋ ವಿಚಿತ್ರವ್ಯಧಿ, ದಾಹ. ಏನೋ ಹೇಳಲಾಗದ ಹಂಬಲ ಹ್ಯಾದಯುದಲ್ಲ. ಎದ್ದು ಹೊಗಿ ಸೀರು ಕುಡಿದು ಬಂದರು. ಆದರೂ ದಾದ ಆಡಗಲಿಲ್ಲ. ಏನೋ ಬಯಕೆ, ಹಸಿವು, ಜೇಗೆಯಂತೆ ಆವರ ಕರುಳನ್ನು ಕುಕ್ಕತ್ತಿತ್ತು. ಸುಮ್ಮನೆ ಕುಳತುಬಿಟ್ಟರು. ಬೇಡಬೇಡವೆಂದರೂ, ಗುರುತರಿಯದ ಯಾತನೆ ಪ್ರೇಯಸಿಯ ರೂಪತಾಳಿ ನಿಂತಿತು. ಅಂದೇ ಆಕೆಯಿಂದ ಆಗಲಿದವ್ಯು ನೋವಾಗುತ್ತಿದೆ. ಆ ಬಯಕೆಯ ನೋವನ್ನು ದಮನ ಮಾಡುವ ದಾರಿ ಕಾಣಲಿಲ್ಲ. ಕಾಣಿದ ಬೆಂಕಿಯಂತೆ ಆವರ ವೈಯನ್ನು ಸುಧುತ್ತಿತ್ತು ಆ ಕೊರಗು. ಅದನ್ನು ತಾಳಲಾರದೆ, ಸ್ವಾನದ ಮನೆಗಿ ಹೊಗಿ ಇದ್ದವ್ಯು ತಣ್ಣೀರನ್ನು ವೈವೇಲೆ ಸುರಿದುಕೊಂಡರು. ವೈ.

ತಣ್ಣಾಗಾಯಿತು. ಅದರೆ ಮನಸು ಉರಿಯುತ್ತಲೇ ಇತ್ತು. ಅದನ್ನು ಆರಿಸಲು ಬೇರಾವುದೂ ದಾರಿಗಾಣದೆ ಹಾಡಲೆಂದು ತಂಬೂರಿ ಹಿಡಿದು ಶೃಷ್ಟಿ ಸೇರಿಸಿ ಕುಳಿತರು. ಅವರಿಗಿರಿವಾಗದಂತೆಯೇ ಭೈರವೀ ರಾಗ ಲಾವ ಅರಂಭಿಸಾಯಿತು.

‘ಹಾಡು ಹೊರಹೊಮ್ಮಿದೊಡನೆಯೇ, ಸುತ್ತು ಮುತ್ತು ಭಯಂಕರ ನಾದ ಹೆಡೆಯಾಡಿಸಿ ಬೆದರಿಸುವ ಸರ್ವಗಳು, ನಾದಮುಗ್ಗಿವಾಗಿ, ಹೆಡೆಯಡಿಸಿ ಮಳಗಿದಂತೆ, ತೀವ್ರ ವಿಹ್ವಲತೆಯ ತಾಂಡವದ ವೇಗ ಕಡಮೆ ಯಾಯಿತು. ರಥಕ್ಕೆ ಕಟ್ಟಿದ, ಹತ್ತಾರು ಕುದುರೆಗಳು ಹುಚ್ಚಾಗಿ, ಒಂದೊಂದು ಒಂದೊಂದು ಕಡೆ ಎಳೆಯುತ್ತಿದ್ದವು, ಅದನ್ನು ನಿಶ್ಚಯಿಸಿ, ಶಾಂತವಾಗಿ, ಒಮ್ಮುವಿವಾಗಿ ಹೆಚ್ಚಿ ರಾಕೆದಂತಾಯಿತು. ಅಜಾಜ್ಯಹಂತಿ ಯಾದ ಬಳಿಕ ಸಹಸ್ರ ಜಪ್ಪೆಯಿಂದ ಉಗ್ರನಾಗಿ ಪ್ರಕಟಿಸಾದ ಆಗ್ನೇಯೇ ಇ ಶಾಂತನಾಗಿ, ಪುಭ್ರಪ್ರೇತನಾಗಿ, ಮಂಗಳಕರ ಕಾಂತಿಯ ನುಂದರಾನ ಪನ್ನು ಬೀರಿದಂತಾಯಿತು. ಪ್ರವಾಹ ಮತ್ತೆ ವಾಗಿ ಪ್ರಕೂಭ ವೀಚಿಪಾಲಿ ಗಳಿಂದ ಎಡಗೆಡಿಸಿದ ಏರು ನೆರೆ ನಿಘಾಸವಾಗಿ ಇಳಿದು, ಗೆಚ್ಚಿಗಾಲಿನ ಸದ್ಗುರೂಪಾಡುತ್ತಾ ಹರಿನ ತರಂಗಿಣಿಯಾದಂತೆ, ಅವರ ವೈಯಸ್ಸು ಕನಿದ ಉಗ್ರಯಾತನೆ ನಿಘಾಸವಾಗಿ ಕರಗಿ ಶಾಂತತೆ ಮಾಡಿತು.

‘ಎಲ್ಲೋ ಕಾಣದೆಡೆಯಿಂದ ಓಂಕಾರನಾದ ಮೂಡಿ ಒಂದು ವರ್ತುಲವರ್ತುಲವಾಗಿ ಅವರ ಎದೆಯ ಬಳಿ ಸಾರಿ, ಮತ್ತೆ ಸುತ್ತುಲೂ ವ್ಯಾಪಿಸಿತು. ಆ ನಾದ ಗಭ್ರದಿಂದ ಸ್ವಲ್ಪಿಂಗವೇಂದು ಸಿಡಿದುಬಂದು, ಬೆಳೆಬೆಳೆದು ಶ್ವೇತಾಗ್ನಿಗೊಲವಾಗಿ, ಉಪ್ಪಲ ಶೀತಲ ಕಾಂತಿಯನ್ನು ಪಸರಿಸಿತು. ಆ ಬೆಳಕಿನೊಡಲಿನಲ್ಲಿ ಜನಿಸಿದಂತೆ, ದೇವತಾ ಸ್ತು ಯೋಬ್ಬಿಳು ದೂರದಿಂದ ಹತ್ತಿರ ಒಂದು ಕಾಣಿಸುತ್ತಿದ್ದಾಕೆ. ಬೆಳ ದಿಂಗಳಿನಲ್ಲಿ ಕಡೆದ ದಿವ್ಯ ಸುಂದರ ವಿಗ್ರಹ. ಶುಭ್ರಶ್ವೀತ ವಸನಧಾರಣೆ ಯಾದ ತಪಸ್ಸಿನಿ. ಎರಡು ಕೈಗಳಲ್ಲೂ ಬಿಳಿಯ ಕಮಲ, ಭಕ್ತಿ ಭಾರ ದಿಂದ ಅರ್ಥ ನಿಮಿಳಿತವಾದ ಆಕೆಯ ಸೇತ್ತುಗಳಿಂದ ಪವಿತ್ರ ಕಾಂತಿ ಹೊರ ಹೊಮ್ಮಿತ್ತಿದೆ. ಆಕೆಯ ಮುಖಿಂದ ಹೊರಬಿದ್ದ ಓಂಕಾರ

ಸಾದ, ಪರಿವೇಶದಂತೆ ಆಕೆಯನ್ನು ಬಳಸುತ್ತಿದೆ. ಸಹ್ಯ ಸ್ವರ ಕನ್ನಿಕೆಯರು ಆಕೆಯನ್ನು ಓಲ್ಯೆಸುತ್ತಿದ್ದಾರೆ. ಆಕೆಯ ಚರಣದಡಿಯಲ್ಲಿ ಭಕ್ತಿನೋರ್ವನು ಮಲಗಿ ‘ತಾಯಿ ಪ್ರಸನ್ನಭಾಗು’ ಎಂದು ಬೇಡುತ್ತಿದ್ದಾನೆ. ಕಮಲದಂತೆ ತಾಯಿಯ ಕಣ್ಣ ಅರಳಿ, ತೃಪ್ತಿಯ ಮಂದೆಹಾಸ ಮೂಡಿದೆ ಆಕೆಯ ಶಂಟಿಯ ಮೇಲೆ. ‘ನಿನಗೆ ನಾನು ಒಲಿದೆ’ ಎಂಬಂತೆ ಆಕೆಯ ಬಲಗೈಯ ಕಮಲದ ಹೂವು ಭಕ್ತನ ಶಿರದ ಮೇಲೆ ಬಿದ್ದಿತು.....

‘ತಾಯಿ! ಕೃಪಾಮಯಿ! ಇಂದು ನೀನು ನನಗೆ ಒಲಿದೆಯಾ?’ ಎಂದು ಕೂಗಿದರು ವೆಂಕಟಸುಬ್ಬಯ್ಯ ಆನಂದೋನಾಜದಿಂದ. ಅವರು ಕಣ್ಣ ತೆರೆದಾಗ ಉಷಃಕಾಲದ ಅರುಣ ಕಾಂತಿ ನೆಲದ ಮೇಲೆ ಬೆಳರಿನ ರಂಗವಲ್ಲಿ ಹೀಕೃತಿತ್ತು. ವೆಂಕಟಸುಬ್ಬಯ್ಯನವರ ಹೃದಯದಲ್ಲಿಂದು ವಿಚಿತ್ರ ಶಾಂತಿ, ಅಪೂರ್ವ ಉತ್ಸಾಹ. ಕಣ್ಣಲ್ಲಿ ಆನಂದಾಶ್ರು ಸುರಿಯುತ್ತಿತ್ತು. ಸುತ್ತಲು ಎತ್ತಿತ್ತಲೂ ಬೆಳಕು, ಶಾಂತಿ, ನಗುಗಳೇ ತುಳುಕುತ್ತಿರುವಂತೆ ತೊರಿತು ಅವರಿಗೆ. ಎದ್ದು ಹಾರುಗಾಲಿನಿಂದ ನಡೆದು, ದೇವರ ಮನೆಯ ಮಂಟಪದಲ್ಲಿದ್ದ ರಾಜರಾಜೇಶ್ವರೀ ವಿಗ್ರಹಕ್ಕೆ ಅಡ್ಡಿದ್ದರು. ಆ ವಿಗ್ರಹವೂ ಆವರನ್ನು ಕಂಡು ತೃಪ್ತಿಯಿಂದ ನಕ್ಷಂತಾಯಿತು.

‘ಅಂದು ಅವರಿಗೆ ಬ್ಧಿರವೀರಾಗ ಒಲಿಯಿತು. ಆ ರಾಗ ಹಾಡುವಾಗ ಅವರಿಗೆ ತಾಯಿ ಕಾಣಿಸುತ್ತಿದ್ದಳಂತೆ. ಕೇಳಿದವರಿಗೂ ಹಾಗೇ ಭಾಸವಾಗಿತ್ತಿತ್ತಂತೆ. ಅದರ ಮೇಲೇ ವೆಂಕಟಸುಬ್ಬಯ್ಯನವರು ‘ಬ್ಧಿರವಿವೆಂಕಟಸುಬ್ಬಯ್ಯ’ ನವರೆಂದು ಪ್ರಖ್ಯಾತರಾದರು; ಸಾಧಕರು ಸಿದ್ಧರಾದರು.’

## ೧೯

‘ಹಾಗೇ ದಿನದಿನಕ್ಕೆ ಅವರ ಜೀವನ ಏರುತ್ತಾ ಹೋಯಿತು.’ ಎಂದು ಹೇಳಿ, ತಾನು ಹೇಳುತ್ತಿದ್ದ ಕಥೆಯನ್ನು ಮುಗಿಸಿದ ಚಿನ್ನಪ್ಪ. ಆದನ್ನು ಕೇಳಿ ನಾನು ವಿಸ್ತೃಯ ಮೂಕನಾಗಿದ್ದೆ.

‘ನೀವೇ ಹೇಳಿ ಸ್ವಾಮಿ, ಈ ಕಾಲದಲ್ಲಿ ಅವರಹಾಗೆ ಸಂಗೀತ ಸಾಧಿಸೋರು ಯಾರಿದಾರೆ? ಯಾರಿಗೆ ಚೇಕಾಗದೆ? ಎಲ್ಲಾ ನನ್ನ ಹಾಗೆ ಹೊಟ್ಟಿಸಾಡಿಗೆ ಹಾಡೋ ಶಂದರಿ ಜೋಗಿಗಳು. ಬದುಕಿದ ಬಾಳಲ್ಲ, ಸತ್ತ್ರೆ ಸಾವಲ್ಲ. ನಾವೂ ಇದೀನಿ—ಆಪ್ಯಾ’

‘ನಿಮ್ಮಂಥವರು ಹತ್ತು ಜನ ಕಲೆತು, ಸಂಗೀತ ಕಲೆಯನ್ನು ಮೇಲೆತ್ತೆಚೇಕು ಚಿನ್ನಪ್ಪ, ಸಿರಾಶರಾದರಿ ಹೇಗೆ? ವೆಂಕಟಸುಭ್ಯಯ್ಯ ಸಂಥವರು ಹೊಟ್ಟಿದ ಸೀಮೆಯಲ್ಲಿ ಸಂಗೀತಕ್ಕೆ ಈ ದುರವಸ್ಥಿ ಬರಬೇಕೆ?’

‘ಆ ಕಾಲ ಈಗಿಲ್ಲ ಸ್ವಾಮಿ. ಸಂಗೀತಗಾರರನ್ನು ಅಂದೇನು ಫಲ? ಅವರ ಹಾಗೆ ಜನ್ಮದುದ್ದಕ್ಕೂ ಒಂದು ರಾಗ ಸಾಧಸ್ತಿನಿ ಅಂತ ಕೂತರೆ ಹೊಟ್ಟಿಗೆ ಹಾಕೋರು ಯಾರು? ಆ ಕಾಲದಲ್ಲಿ ರಾಗ ಒತ್ತೆ ಇಟ್ಟರೆ ಸಾವಿರ ಹೊನ್ನು ಕೊಟ್ಟಿರಂತೆ. ಈಗ ರಾಗ ಇರಲಿ, ನನ್ನನ್ನೇ ಒತ್ತೆ ಇಟ್ಟಕೊಂಡರೂ, ಬೀಡಿಗೆ ಮೂರು ಕಾಸು ಕೊಡೊಲ್ಲ—‘ಮುಂದೆ ಹೋಗಿ ಬಾರ್ಹೋ ದಾಸಯ್ಯ’ ಅನ್ತಾರೆ. ಶ್ರೀಮಂತರಿಗೆ ದುಡ್ಡಮಾಡೋ ದಾಹ, ಇಲ್ಲೋರಿಗೆ ಹೊಟ್ಟಿ ಆತುರ. ಇದ್ದಲ್ಲಿ ನಮ್ಮನ್ನು ಕೇಳೋರು ಯಾರು? ಬಡತನ ಹೋಗೋವರ್ತ್ತಿ ಸಂಗೀತಾನೂ ಬದುಕೊಲ್ಲ, ನಾವೂ ಬದುಕೊಲ್ಲ. ಹೀಗೇ ಅಳ್ತು ಇರಬೇಕು.’ ಎಂದ ಚಿನ್ನಪ್ಪ.

‘ಅದು ಹೋಗಲಿ. ಅವರು ನಾಲಿಗೆ ಕತ್ತರಿಸಿ ಕೊಂಡದ್ದೇಕೆ ಅಂತ ನಿನಗೇನಾದರೂ ಗೊತ್ತಿ ಚಿನ್ನಪ್ಪ?’

‘ಉಹೂ ನನಗೆ ಗೊತ್ತಿಲ್ಲ. ತೂರೆಯಾರಿನಲ್ಲಿ ಅವರ ವಂಶ ದೋರು ಇದಾರಂತೆ. ಹಂಗಂತ ಕೇಳಿದಿನಿ. ಅಲ್ಲಿ ವಿಚಾರಿಸಿದ್ದೆ ಏನಾದೂ ಗೊತ್ತುಗೊಬ್ಬಿದು.’

‘ಇನ್ನಾರೂ ಇಲ್ಲವೇ?’

‘ನನಗೆ ತಿಳಿದ್ದಂಗೆ ಯಾರೂ ಇಲ್ಲ.’

‘ಅಂತೂ ನನಗೆ ನಿನ್ನಿಂದ ತುಂಬಾ ಉಪಕಾರವಾಯಿತು ಚಿನ್ನಪ್ಪ

‘ಎನ್ನೋ ಆಯ್ಯು ಹೋಯ್ಯು. ನಮ್ಮೂ ಹೀರೇ ಹೆಸ್ತು ಜ್ಞಾಪ್ತ ವಾಡೆಷ್ಟುಂಡ್ಡಂಗಾಯ್ಯು. ನಾನಿನ್ನು ಬರ್ತೀನಿ. ಕ್ಯಾದಿಗ್ಗಿರೇಗೆ ಹೋಗು ರ್ಭೀಕು.’

‘ ಏಕೆ?’

‘ಅಲ್ಲಿ ಆಟ ಆಡ್ತಿ ಆರು ತಿಂಗಳು ಯ್ಯಾ. ಕೊಡ್ಡಿನೀಂದ ಕಾಮ್ಮು. ಕೋಡ್ಡಿ ಸತಾಯಿಸ್ತಾ ಅವೇ. ಹೋಗಿ ಏನಾರ ಸಿಕ್ಕೆ ಎಚ್ಚೆಂಡು ಬರ್ತೀನಿ. ಇದೇ ನೋಡಿ ನಮ್ಮ ಬಾಳು, ನಮಗೆ ಸಿಗೋ ಮಾರ್ಫದೇ.’

ಎಂದ ಚಿನ್ನಪ್ಪ. ಆತನ ಖಚಿಗೆಂದು ಕೊಡಲು ಹೋದ ಹಣ ಮುಟ್ಟಿಲಿಲ್ಲ.

‘ಹಿರೇನ ಹೆಸ್ತ ಹೇಳ ಕಾಸು ತಗೋಬಾರ್ಥ ಅವರಿಗೆ ಗೌರವಾ ಆಲ್ಲ. ವಿಶ್ವಾಸಾ ಇಲ್ಲಿ. ಅದೇ ಕೋಟಿ ಹಣ’ ಎಂದು ಹೇಳಿ ಚಿನ್ನಪ್ಪ ಹೊರಟು ಹೋದ. ಆತನ ಚಿಂದಿ ಕೋಟು, ಆಲ್ಲಲ್ಲಿ ಹರಿದ ಕಡೆ ಗಂಟು ಹಾಕಿದ ಪಂಚಿ, ಮುಳ್ಳುಹಂಡಿಯಂತೆ ಕೆದರಿದ ತಲೆಗೂಡಲು, ಪಾದರಕ್ಷೇಯಿಲ್ಲದೆ, ಧೂಳು ತುಳಿದು ಬಿರಿದ ಬರಿಗಾಲು—ಎಲ್ಲವನ್ನೂ ನೋಡಿ ಕರಳು ಕಿವುಚಿದಂತಾಯಿತು. ಈ ಜನಕ್ಕೆ ಈ ಭವಣೆಯಂದ ಎಂದು ಮುಕ್ಕೆ ಎನಿಸಿತು. ನಿಟ್ಟುಸಿರು ಬಿಟ್ಟು ಸುಮ್ಮನಾಃಿ.

ಅದುವರೆಗಿನ ವೆಂಕಟಸುಭ್ಯಯ್ಯನವರ ಕಥಿಕೇಳಿ, ಅದರ ಕೊನೆ ಯನ್ನು ರಿಯ ಬೇಕೆಂಬ ಬಯಕೆ ಉರಿಯಾಗಿತ್ತು ನನ್ನ ಎದೆಯಲ್ಲಿ. ಅದರೆ ಯಾರಿಂದ ಅರಿಯುವುದು, ಯಾರು ಅದನ್ನು ನೆನಪಿಟ್ಟು ಕೊಂಡು ಹೇಳಿ. ಬಳಿಂಥವರು? ಎಲ್ಲರೂ ತೊರೆಯೂರಿನಲ್ಲಿ ಅವರ ವಂಶದವರೊಬ್ಬರು ಇದೂ ರೆಂದು ಹೇಳಿದ್ದರು. ಹೊಡಲು ಅಲ್ಲಿ ಪ್ರಯತ್ನ ಮಾಡಿ, ಅಲ್ಲಿ ಏನು ತಿಳಿಯುವುದೋ ಆರಿತುಕೊಂಡು, ಸಂತರ ಬೇರೆಕಡೆ ಹುಡುಕುವುದು ಎಂದು ನಿಧಾರ ಮಾಡಿ, ಆ ದಿನ ಮಧ್ಯಾಹ್ನವೇ ಹಿರಿಯೂರಿಗೆ ಹೊರಟೆ. ಆ ಸಂಜೆ ಅಲ್ಲೇ ಆಯಿತು.

ತೊರೆಯೂರು ಹಿರಿಯೂರು ಧರ್ಮಪುರ ರಸ್ತೆಯಲ್ಲಿರುವ ಸಣ್ಣ ಹಳ್ಳಿ. ಅಲ್ಲಿಗೆ ಬಸ್ಸಿನ ಸಂಪರ್ಕವಿಲ್ಲ; ಕಾಲು ನಡಗಿಯಲ್ಲಿ ಸವೆಸಬಹುದಾದ ದೂರವಲ್ಲ. ಕುರುವರಡಿಯಲ್ಲಾದ ಉಪವಾಸ ವನವಾಸ ಬುದ್ಧಿ ಕಲಿಸಿತ್ತು. ಅದುದರಿಂದ, ಅಲ್ಲಿಗೆ ಹೋಗಲು ಬೇಕಾದ ಸಿದ್ಧತ್ವ

ನಳನ್ನ ಮಾಡಿಕೊಂಡು ಹಿರಿಯಾರಿನಲ್ಲಿರುವ ನೆಂಟರ ಗಾಡಿ ಕಟ್ಟಿಸಿ. ಕೊಂಡು, ಬೆಳಗ್ಗೆ ಹತ್ತು ಗಂಭೀಯ ವೇಳೆಗೆ ತೊರೆಯಾರು ಸೇರಿದೆ.

ವೇದಾವತಿ ನದಿಯ ದಡದಲ್ಲಿದೆ ತೊರೆಯಾರು. ನದಿಯನ್ನು ಅತ್ತು ಕಡೆಯ ಜನ ತೊರೆ ಎನ್ನುತ್ತಾರೆ. ಅದರಿಂದಲೇ ಆ ಉರಿಗೆ ಆ ಹೆಸರು. ಒಂದು ಕಾಲಕ್ಕೆ ತೊರೆಯಾರು ಹೆಸರುವಾಸಿಯಾದ ಅಗ್ರಹಾರವಾಗಿ ತ್ತಂತಿ. ಈಗ ಅದು ಬಾಳೆಯನ್ನು ಬೆಳೆಯಲು ಒಂದ ಕೊಯಮುತ್ತಾರಿ ನಕಡೆಯ ತಮಿಳು ಮಾತನಾಡುವ ಜನ ಉರ ತುಂಬಾ ಸೇರಿಕೊಂಡು ಅದು ಪುಟ್ಟಿ ಸೇಲಂ ಆಗಿದೆ. ಉರೂ ಹಿಂದೆ ಇದ್ದಿರಬಹುದಾದ ಸ್ಥಿತಿ ಯಲ್ಲಿಲ್ಲ. ಆಕಾರ ಕಳೆದುಕೊಂಡರೂ, ಹೆಸರು ಉಳಿಸಿಕೊಂಡವರಂತೆ ಇದೆ. ಉರಮುಢ್ಣೆ ಸಣ್ಣ ದಾದರೂ. ಸುಂದರವಾದ ಒಂದು ಅನ್ಯನವರೆ ಗುಡಿ ಇದೆ. ಆ ದೇವಾಲಯದ ಅರ್ಚಕರು ಶ್ರೀಕಂಠ ಶಾಸ್ತ್ರಿಗಳ ಮನೆಗೆ ಹೋಗಿ, ಹಿರಿಯಾರಿನ ನೆಂಟರಿಂದ ತಂದ ಪರಿಚಯ ಪತ್ರ ಒಪ್ಪಿಸಿದೆ.

ಶ್ರೀಕಂಠ ಶಾಸ್ತ್ರಿಗಳಿಗೆ ನಾನು ಅಲ್ಲಿಗೆ ಒಂದ ಕಾರಣವನ್ನು ರಿತು ಸಂತೋಷವಾಯಿತು.

‘ ಈ ಕಾಲದ ಜನ ಹಿಂದಿನವರ ವಿಷಯ ತಿಳಿದುಕೊಳ್ಳಲು ಇನ್ನು ಮುತವರ್ಜೀ ವಹಿಸುವುದು ತುಂಬಾ ಅಪರೂಪ. ನನ್ನಿಂದ ಆದನ್ನು ನಿರ್ವಂಚನೆಯಾಗಿ ಮಾಡುತ್ತೇನೆ. ತಿಳಿದಷ್ಟುನ್ನು ಹೇಳುತ್ತೇನೆ. ಆದರೆ ತಾವು ಒಂದು ಕೆಲಸಮಾಡಬೇಕು.’

‘ ಏನು ಹೇಳಿ ? ’

‘ ಗೋವಿಂದಯ್ಯನವರ ಮನೆಗೆ ಸೀನೇ ಹೋಗಿ, ವಿಷಯ ಸಂಗ್ರಹ ಮಾಡಿಕೊಳ್ಳಬೇಕು. ಆ ಕೆಲಸದಲ್ಲಿ ಮಾತ್ರ ನನ್ನಿಂದೇನೂ ಸಹಾಯ ವಾಗದು ? ’

‘ ಗೋವಿಂದಯ್ಯ ಯಾರು ? ’

‘ ಅವರೇ ವೆಂಕಟಸುಬ್ಜಯ್ಯನೋರ ವಂಶದವರು. ನಮಗೂ ಅವರಿಗೂ ಅಪ್ಪಕ್ಕಷ್ಟೆ. ನಮ್ಮ ಮುಖ ಕಂಡರೆ ಅವರಿಗೆ ಆಗೋಳ್ಳಿ ? ’

‘ ಏಕೆ ? ’

‘ ನೀವು ಅಮ್ಮನೊರ ಗುಡಿ ನೋಡಿದರಲ್ಲಾ, ಆದು ವೆಂಕಟಿ ಸುಬ್ಬಯ್ಯನವರು ಕಟ್ಟಿಸಿದ್ದು. ಆ ಕಾಲದಿಂದ ಪೂಜಾಧಿಕಾರ ನಮಗೆ ಸೇರಿದೆ. ಅದಕ್ಕಾಗಿ ನಮಗಷ್ಟು ಜಮಿನು ಬಿಟ್ಟಿದ್ದರು ವೆಂಕಟಿಸುಬ್ಬಯ್ಯ ನವರು. ಇದ್ದದ್ದನ್ನೆಲ್ಲಾ ಮಾರಕೊಂಡು, ಇವರು ದೇವಾಲಯದ ಜಮಿನೀ ನಿನ ಮೇಲೂ ಅಧಿಕಾರ ಸಾಫ್ತಿಸಿಲು ಯಶ್ವಿಸಿದರು. ಆದು ಕೇಸಾಗಿ, ನಮ್ಮಂತೆ ತೀಮಾರ್ಗನವಾಯಾ. ಆ ಕಾಲದಿಂದ ನಮಗೂ ಇವರಿಗೂ ಎಣ್ಣೇ ಸೀಗೇಕಾಯಿ ಅದ್ದರಿಂದ ಅವರನ್ನು ನೀವೇ ನೋಡಿಕೊಂಡು ಬಿನ್ನಿ. ನಾನು ಕಳಸಿದೆ ಅಂತ ಕೂಡಾ ಹೇಳಬೇಡಿ.’ ಎಂದರು.

‘ ಹಾಗೇ ಆಗಲೆಂದು ಹೇಳಿ ನಾನು, ಸ್ವಾನ್ ಮುಗಿಸಿ ಗೊಂದಯ್ಯ ನವರ ಮನೆಗೆ ಹೋದ. ಅವರನ್ನು ನೋಡಿದಾಗಲೇ ನನಗೆ ಅವರನ್ನು ಮಾತನಾಡಿಸಲು ಬೇಸರವಾಯಿತು. ಬ್ರಹ್ಮಣರಾದರೂ, ಬ್ರಹ್ಮಣ ಲಕ್ಷಣ ಕೊಂಡಿವಾದರೂ ಇರಲಿಲ್ಲ. ಆ ಬಟ್ಟೆಯೋ, ಆಕಾರವೋ— ಎಂಥವರ ವಂಶದಲ್ಲಿ ಹಾಟ್ಟಿದವರು ಹೇಗಿದಾರೆ ಎಂದು ವ್ಯಧಿಯಾಯಿತು. ಆದರೆ ಕಾರ್ಯವಾಸಿ ಕತ್ತಿ ಕಾಲು ಕಟ್ಟು ಎನ್ನುತ್ತಾರೆ. ನನ್ನ ಪರಿಸ್ಥಿತಿ ಹಾಗೇ ಇತ್ತು. ನಮಸ್ವಾರ ಹೇಳಿ, ನಾನು ಬಂದ ಕಾರಣವನ್ನು ವಿವರಿಸಿದೆ. ಆ ಮಾತು ಕೇಳಿದ ಕೂಡಲೇ ಆತ ಕೆಣಿಕೆದ ಶ್ವಾಸದಂತೆ ಗುರ್ತಿಸ್ತೂ ಹೇಳಿ ಬಿಳಿಲೇ ಬಂದ.

‘ ಮುಖ್ಯರ್ಥಿ ಹೇಳ್ತಿರಾ ಶ್ರೀಕಂಠನ ಮನೆ ಹತ್ತು ನಮ್ಮ ಹಡುಗಿ ನಿಮ್ಮನ್ನು ನೋಡಿದಳಂತೆ. ವೆಂಕಟಿಸುಬ್ಬಯ್ಯನೋರ ಆಸ್ತಿ ಅನುಭವಿಸೋಕೆ ಅವನು, ಅವರ ಕಥೆ ಹೇಳೋಕೆ, ಪುಗಸಟ್ಟಿ ಪುರಾಣ ಓದೋಕೆ ನಾನೋ? ಅವರನ್ನೇ ಕೇಳಿ.’

‘ ಸ್ವಾಮಿ, ತಾವು ಸಿಟ್ಟುಗ ಬಾರದು. ತಮತಮಗೆ ಮನಸ್ತಾಪ ವಿರಬಹುದು. ಆದರೆ ನಾನು ಏನೂ ತಿಳಿಯದವನು. ಅಷ್ಟು ದೂರ ದಿಂದ ವೆಂಕಟಿಸುಬ್ಬಯ್ಯನೋರ ವಿಷಯ ತಿಳಿದುಕೊಂಡಿ ಬಂದಿದೀನಿ. ವಿಶ್ವಾಸವಿಟ್ಟು ಹೇಳಬೇಕು.’

‘ಹೇಳಬೇಕು. ನಿಜ. ಆದರೆ ತಮಗೆ ಅದರಲ್ಲೇನು ಫಾಯಿದೆ?’  
ಆತನ ಮಾತು ಕೇಳಿ ನನಗೆ ಆಶ್ಚರ್ಯವಾಯಿತು.

‘ನನಗೆ ಇದರಲ್ಲೇನೂ ಲಾಭವಿಲ್ಲ. ತನಿಖಿಂದ ಕಥಿ ಕೇಳಿ ಲಾಭ ಮಾಡಿಕೊಳು, ವ ದುರುದ್ದೀರಿದಿಂದ ಬಂದವನಲ್ಲ ನಾನು. ಆವರ ವಿಚಾರ ಅಲ್ಲಲ್ಲಿ ಕೇಳಿದೆ. ಆವರ ಮೀಲೆ ಭಕ್ತಿ ಹುಟ್ಟಿತು. ಆದ್ದರಿಂದ ತಮಗೇನಾದರೂ ಗೊತ್ತಿದ್ದರೆ ತಿಳಿದುಕೊಳ್ಳಬೇಕು, ಆವರ ವಂಶದವರಾದ ನಿಮ್ಮನ್ನು ಕಂಡು ಹೋಗಬೇಕು ಎಂತ ಬಂದೆ. ಅಷ್ಟೇ.’

‘ಅಪೆಲ್ಲಾ ಸಂಬೋರು ಯಾರ್ತಿ. ನನಗೇ ಮಂಕುಬಂದಿ ಹಾಕೋಂಕೆ ಬರಬಾಗ್ತಿ. ಏನೋ ಇದೆ. ಬಂದಿದಿರ. ನಿಮಗೆ ಬರೋದನ್ನೆಲ್ಲಾ ಸನಗೆ ಕೊಡಿ ಆಂತ ಕೇಳಿಬ್ಬಿಲ್ಲ. ಸನಗೂ ಅಷ್ಟು ಕೊಟ್ಟರೆ ಹೇಳಿತ್ತೇನೆ. ಇಲ್ಲವಾದರೆ ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ. ವೆಂಕಟಸುಬ್ಬಯ್ಯನೋರು ನಾಲಿಗೆ ಕತ್ತರಿಸಿಕೊಂಡದ್ದೇಕೆ ಆಂತ ಶ್ರೀಕಂಠನಿಗಲ್ಲ, ಆವರಪ್ಪನಿಗೂ ಗೊತ್ತಿಲ್ಲ. ಬೇಕಾದರೆ ಹೇಳಿ.’

‘ವಿಚಾರ ನಿಮಗೊಬ್ಬಿರಿಗೇನೇ ಗೊತ್ತಿರೋದು.’

‘ಹೊದು. ಅದಿದ್ದ ಕಾಗದ ಪತ್ರ ಎಲ್ಲಾ ನಮ್ಮಪ್ಪನ ಕಾಲಕ್ಕೇ ಚೆಂಕಿ ಪಾಲಾಗಿ ಹೋಯ್ಯು. ಏನು ಹೇಳಿರ ಹೇಳಿ, ಸುಮ್ಮನೆ ಉಸಿರು ದಂಡ ಮಾಡಬೇಡಿ.’

ಆತನ ಕೈಲಿ ಮಾತಾಡಿ ಉಪಯೋಗವಿಲ್ಲವೇನಿಸಿತು. ಜೇಬಿನಲ್ಲಿದ್ದ ಹಣದಲ್ಲಿ ಐದು ರುಪಾಯಿ ನೋಟು ಆತನ ಮುಂದಿಟ್ಟು—‘ನಿಮಗೆ ಗೊತ್ತಿರೋದನ್ನು ಹೇಳಿ ಉದಾರ ಮಾಡಬೇಕು’ ಎಂದೆ. ಆತನೋಟನ್ನೇ ನಂಬದವನಂತೆ ಹತ್ತಾರು ಸಲ ಹಾಗೆ, ಹೀಗೆ ತಿರುಗಿಸಿ ನೋಡಿ, ಸೊಂಟಕ್ಕೆ ಸಿಗಿಸಿಕೊಂಡು, ಬಾಳಿವಟ್ಟಿಯಲ್ಲಿದ್ದ ನಶ್ಚ ಮಾಗಿಗೆ ಏರಿಸಿ, ವೆಂಕಟಸುಬ್ಬಯ್ಯನವರು ನಾಲಿಗೆ ಕತ್ತರಿಸಿಕೊಂಡ ವಿಚಾರ ಹೇಳಿಡಿಗಿದರು.

“ ವೆಂಕಟಸುಬ್ಜಯನೋರು ನಾಲಿಗೆ ಕತ್ತರಿಸಿಕೊಂಡಾಗ, ಅವರಿಗೆ ಅರವತ್ತರನೇಲೆ ವಯಸ್ಸುಗಿತ್ತು. ಆ ವಯಸ್ಸಿನಲ್ಲಿ ಭೈರವಿ ವೆಂಕಟ ಸುಬ್ಜಯಾಂದರೆ, ಅವರ ಹಾಗೆ ಹಾಡೋ ಯೋಗ್ಯತೆ ಇದ್ದವರೇ ಇರಲಿಲ್ಲವಂತೆ. ದೇಶ ದೇಶಾಂತರದಿಂದ ಜನ, ಅವರ ಹೆಸರು ಕೇಳಿ, ದುರ್ಗಕ್ಕೆ ಬಂದು ಅವರ ಹಾಡು ಕೇಳಿ ಸಂತೋಷಪಟ್ಟು ಹೋಗುತ್ತಿದ್ದರಂತೆ. ಯಾರು ಬರಲಿ, ಬೇಕಾದವರು ಕೇಳಬೇಕೆನ್ನಲಿ, ಶುಕ್ರವಾರ, ಮಂಗಳ ವಾರ ಅಮೃತವರಗೂ ಗುಡಿಲಿ ಕೇಳಬೇಕು. ಇಲ್ಲದೆ ಹೋದರೆ ಅವರ ಮನೋರ್ಮಾಲಿ ಕೇಳಬೇಕು. ಅದೂ ಸಂಜೆ ಪೂಜೆ ಹೊತ್ತಿನಲ್ಲಿ. ಭೈರವಿ ಕೇಳಬೇಕೆಂದರೆ ಬೆಳಗಿನಜಾವದವರಿಗೂ ಎದ್ದು ಕುಳಿತಿರಬೇಕು. ಪಾಳಿಯಗಾರರಿಗೂ, ಅವರಿಗೂ ಏಕೋ ಮನಸ್ತಾಪವಾಗಿ, ಅರಮನೆಯಲ್ಲಿ ಕೂಡಾ ಅವರು ಹಾಡುತ್ತಿರಲಿಲ್ಲವಂತೆ. ಬೇರೆಯವರ ಹಾಗೇ ಪಾಳಿಯಗಾರರೂ ಬಂದು ಕೇಳಿಕೊಂಡು ಹೋಗುತ್ತಿದ್ದರಂತೆ.

‘ಹೀಗಿರುವಾಗ ದುರ್ಗಕ್ಕೇ ವಿವರ್ತು ಬಂತು. ಪಟ್ಟಣದ ಹೈದರಾಲಿಗೆ ಚಿತ್ರದುರ್ಗದ ಕೋಟಿ ಮೇಲೆ ಮೊದಲಿನಿಂದಲೂ ಕಣ್ಣಿ. ಅದನ್ನು ವಶಪಡಿಸಿಕೊಳ್ಳಬೇಕೆಂದು ಏನೇನೋ ಪ್ರಯತ್ನ ಪಟ್ಟಿ. ಲಾಜಾಯಿಗೆ ಕೋಟಿಯಿರಲಿ, ಕೋಟಿಯ ಕಲ್ಲು ಕೂಡಾ ಆಲುಗುವ ಹಾಗಿರಲಿಲ್ಲ. ನಾಲ್ಕೆ ದು ಬಾರಿ ಪ್ರಯತ್ನಪಟ್ಟಿ ವಿಫಲವಾಗಿದ್ದ. ಕೋನೆಗೆ, ಕೋಟಿಯನ್ನು ಗೆಲ್ಲಲು ಬೇರಾವ ದಾರಿಯೂ ಇಲ್ಲದೆ, ದುರ್ಗದ ಒಳಗಿದ್ದ ಮುಸಲ್ಕಾನರೊಂದಿಗೆ ಪಿತಾರಿ ವಾಡಿದ. ಅವರ ದೊರ್ಕಾಹಿದಿಂದ ಕೋಟಿ ಬಿತ್ತು. ಕಡೀಪಾಳಿಯಗಾರ ಮದಕರಿನಾಯಕರು, ಕೋಟಿ ಉಳಿಯು ಪುದಿಲ್ಲವೆಂದು ತಿಳಿದಾಗ, ರಾಣೀವಾಸದ ಹೆಂಗಸರನ್ನೆಲ್ಲಾ ಕೈಯಾರೆ ಕತ್ತರಿಸಿ, ತಾವು ಲಡಾಯಿ ಮಾಡುತ್ತಾ ಸತ್ತರು. ಚಿತ್ರದುರ್ಗದ ಕಥೆ ಮುಗಿದುಹೋಯಿತು.

‘ಕೋಟಿ ಬಿದ್ದ ಮೇಲೆ ಹೈದರನ ಮಗ ಟೀಪೂ ಸುಲ್ತಾನ ಕೆಲವು ದಿನ ದುರ್ಗದಲ್ಲಿ ಇದ್ದು, ಆಧಿಕಾರ ಸೋದುತ್ತಿದ್ದ. ಆಗ ನಡೆದದ್ದುಇದು.

‘ದೇಶ ದೇಶಾಂತರ ವ್ಯಾಪಿಸಿದ, ವೆಂಕಟಸುಬ್ಜಯನವರ ಹಾಡು ಗಾರಿಕೆಯ ಶೇತ್ರ ಟೀಪುವಿನ ಜನಾನಾಕ್ಷ್ಯಾ ತಿಳಿದಿತ್ತು. ಒಂದು ದಿನ ಸುಲ್ತಾನದ ಬೇಗಂ—

‘ದುರ್ಗದ ವೆಂಕಟಸುಬ್ಜಯನವರ ಹೆಸರು ತುಂಬಾ ಕೇಳಿದೇವೆ. ಭ್ರೀರವಿ ರಾಗ ಅವರ ಹಾಗೆ ಯಾರೂ ಹಾಡುವುದಿಲ್ಲವಂತೆ. ಕೇಳಿಕಾಗಿತ್ತು’ ಎಂದರು, ಕೇಳಿಬೇಕೋ ಬೇಡವೋ ಎಂದು ಸಂಕೋಚಿತದತ್ತ.

‘ಅದೇನು ದೊಡ್ಡ ದು. ಅದನ್ನು ಕೇಳಲು ಸಂಕೋಚ ಪಡಬೇಕೇ. ಆಗಲಿ. ಪರಾಟು ಮಾಡಿದರಾಯಿತು. ಇವೊತ್ತೆ ಭಕ್ತಿಯವರಿಗೆ ಹೇಳು ತ್ತೀನೇ’ ಎಂದರು ಚಿಕ್ಕ ನವಾಬರು.

‘ಅವರು ದೇವಸ್ಥಾನದಲ್ಲಿದೆ ಬೇರೆಲ್ಲೂ ಹಾಡುವುದಿಲ್ಲವಂತೆ—ಹಾಗೆತ ಕೇಳಿದೀವಿ?’

‘ಅದೆಲ್ಲಾ ಬಡಾಯಿ. ನಾವೇ ಕೇಳಿದರೆ ಇಲ್ಲ ಎನ್ನುವ ಢ್ಯೇಯ ಯಾರಿಗೆ? ನಿನ್ನ ಮನಸಿನ ಪೀಠಿ ತೀರಿಸುತ್ತೀನೇ.’ ಎಂದು ಮಾತು ಕೊಟ್ಟಿರು.

‘ಅದರಂತೆ ಮರುದಿನ ಪ್ರಾತಃಕಾಲವೇ ಭಕ್ತಿಯವರಿಗೆ ಹೇಳಿದರು—‘ವೆಂಕಟಸುಬ್ಜಯನವರನ್ನು ಕರೆಸಿ’ ಎಂತೆ. ಆ ದಿನವೇ ಬೆಳ್ಳಿ ಕಟ್ಟಿಗೆಯ ಆಳು ಬಂದು, ವೆಂಕಟಸುಬ್ಜಯನವರಿಗೆ ಅವರ ಅಪ್ಯಣಿಯನ್ನು ತಿಳಿಸಿದ. ಅದರಂತೇ ವೆಂಕಟಸುಬ್ಜಯನವರು ಟೀಪುವನ್ನು ನೋಡಲು ಹೊರಟರು.

‘ಎಲ್ಲರಿಗೂ ತಾನೀಗ ದುರ್ಗದ ದೊರೆ ಎಂದು ತೋರಿಸುವ ಚಂಪಲ. ಹೀಂದಿನ ಪಾಳೆಯಗಾರರು ನವರಾತ್ರಿ ಓಲಗ ನಡೆಸುತ್ತಿದ್ದ ಬಣ್ಣದ ಚಾವ ಡಿಯಲ್ಲಿ ಟೀಪು ಪ್ರತಿದಿನವೂ ಓಲಗನಡೆಸುತ್ತಿದ್ದ. ಯಾರನ್ನು ನೋಡ ಬೇಕಾದರೂ ಅಲ್ಲೇ. ವೆಂಕಟಸುಬ್ಜಯನವರೂ ಟೀಪುವನ್ನು ನೋಡಿದರು. ಟೀಪುವನ್ನು ಕಾಣುವರು ನೂರು ನೂರು ಬಾರಿ ಕುಸ್ರಿಸಾತ್ತಾ ಮಾಡಿ,

ನೆಚರ್ ಒಪ್ಪಿಸಿ, ಭಕ್ತಿಯವರ ಮೂಲಕ ಮಾತಾಡಿಸಬೇಕಾಗಿತ್ತು. ಅದರೆ ವೆಂಕಟಸುಬ್ಬಯ್ಯನವರು ಅದಾವುದನ್ನೂ ಮಾಡಲಿಲ್ಲ. ಕಟ್ಟಿಗೆಯವರ ಕೈಲಿ ಬಂದಿರುವ ಸುದ್ದಿ ತಿಳಿಸಿ, ಕರೆಸಿದಾಗ ಒಳಗೆ ಹೋದರು. ತನ್ನ ಸಭಾ ಮರ್ಯಾದೆಯನ್ನು ಭಂಗಮಾಡಿದ್ದ ಕಾಜಿ, ಟೀಪ್ಪುವಿಗೆ ಸೊದಲೇ ಅವರ ಮೇಲೆ ಸಿಟ್ಟು ಬಂತು. ಮುಖ ಬಿಗಿಯಿತು. ಕುಡಿಮೀಸೆಯನ್ನು ಕಡಿಯುತ್ತಾ—

‘ಭಕ್ತಿಗಳೇ, ದುರ್ಗದ ನವಾಬರ ಇಟ್ಟಿಯನ್ನು ಅವರಿಗೆ ತಿಳಿಸಿ. ಹಾಗೇ ನಮ್ಮುದು ಕಾಡು. ಕುರುಬರ ಚಾವಡಿಯಲ್ಲ, ನವಾಬರ ಒಂದಿಗೆ ಎಂದು ಹೇಳಿ’ ಎಂದ. ಮಳ್ಳಿನಂತಿತ್ತು ಒಗರಿಸಿಂದ ಆಡಿದ ಆವಾತು. ಆ ಮಾತು ಕೇಳಿ ವೆಂಕಟಸುಬ್ಬಯ್ಯನವರ ವ್ಯೇಸೆಟೆದಿತು.

‘ಮುಖರಿಗೆ ಹೇಳುವಂತೆ ಹೇಳಲಾಗುತ್ತದೆ. ಸಭಾ ಮರ್ಯಾದೆ ಕಲಿಸಲೆಂದು ಕರೆಸಿದ್ದರೆ, ನಮಗೆ ವೇಳಿಯಿಲ್ಲವೆಂದು ನವಾಬರಿಗೆ ತಿಳಿಸಿ ಎಂದರು ವೆಂಕಟಸುಬ್ಬಯ್ಯ. ಭಕ್ತಿ ಇಬ್ಬರ ಮಾತನ್ನು ಕೇಳಿ ಗಾಬರಿಯಾದ. ಪಿಸುಧನಿಯಾಲ್ಲಿ ‘ನವಾಬರನ್ನು ರೀಗಿಸ ಬೇಡಿ. ಮರ್ಯಾದೆಯಿಂದ ನಡೆದು ಹೊಳ್ಳಿ’ ಎಂದ ವೆಂಕಟಸುಬ್ಬಯ್ಯನವರಿಗೆ. ಅವರ ಮಾತು ಕೇಳಿ ನಷ್ಟನಗುತ್ತಾ ವೆಂಕಟಸುಬ್ಬಯ್ಯನವರು ಹೇಳಿದರು—

‘ನಿಮ್ಮ ನವಾಬರಿಗೆ ತಾವು ದುರ್ಗದ ದೊರೆಗಳೆಂಬುದನ್ನು ನಮಗೆ ತೋರಿಸಬೇಕು, ನಮ್ಮಿಂದ ಆ ಮರ್ಯಾದೆ ಪಡೆಯಬೇಕೆಂದ ಚಪಲ. ಅದರೆ ಅದು ಸಾಧ್ಯವಿಲ್ಲ. ನಾವು ಒಬ್ಬದೇವರು, ಒಬ್ಬ ದೊರೆಗೆ ತಲೆಬಾಗುವುದನ್ನು ಕಲಿತ ಜನ. ಇದ್ದರೂ ಆಷ್ಟೆ, ಸತ್ತರೂ ಆಷ್ಟೆ. ದೊರ್ಹೆದಿಂದ ಪಡೆದ ದೊಲತ್ತನ್ನು ಮೆರಿಸಲು ಇಷ್ಟು ಚಪಲವಿರಬಾರದು. ದೊರ್ಹೆದಿಂದ ಬಂದ ರಾಜ್ಯ, ದೊರ್ಹೆದಿಂದಲೇ ಹೋಗಬಹುದು. ಈ ಮಾತು ನವಾಬರಿಗೆ ನೆನಪು ಮಾಡಿಕೊಡಿ.’

‘ಮಾತು ಕೇಳಿ ಮುಂಗೋಪದ ಸ್ವಭಾವ ಟೀಪ್ಪುವಿಗೆ ವ್ಯೇಯುರಿಯಿತು. ಅದರೆ ಹೆಂಡತಿಗೆ ಕೊಟ್ಟು ಮಾತು ನೆನಪಾಗಿ, ಅವರ ಮಾತು ಕೇಳಿಸದವರಂತೆ ತಾನೇ ನೇರವಾಗಿ ಆವರಿಗೆ ಹೇಳಿದ-

‘ ಮಾತಾಡಲು, ಮರ್ಯಾದೆ, ವಿಷಯ ಕಲಿಯಲು ನಿಮ್ಮನ್ನು ಕರೆಸಿಲ್ಲ ವೆಂಕಟಸುಭ್ಯಾ. ನಮ್ಮ ಜನಾನಾ ನಿಮ್ಮ ಹಾಡು ಕೇಳಬಯಸಿದೆ. ಆ ವಿಷಯ ತಿಳಿಸಲು ಕರೆಸಿದೆ. ಎಂದು ಹಾಡುವಿರೆಂದು ತಿಳಿಸಿದರೆ, ಭಕ್ತಿಯವರು ಮುಂದಿನ ಏಷಾಟ್ಟು ಮಾಡುತ್ತಾಗೇ.’

‘ ತಮ್ಮ ರಾಣೀವಾಸದವರಿಗೆ-ನಮ್ಮ ಸಂಗೀತದ ಹೇಳೆ ಪ್ರೀತಿಯುಂಟಾದುದು ನಮ್ಮ ಭಾಗ್ಯ. ಎಂದು ಬಡವರ ಮನೆಗೆ ದರುಮಾಡಿಸುವಿರೆಂದು ತಿಳಿಸಿದರೆ ಮುಂದಿನ ಏಷಾಟ್ಟು ಮಾಡುತ್ತೇನೆ.’

‘ ನಮ್ಮ ಅರಮನೆಯಲ್ಲೇ ತಮ್ಮ ಸಂಗೀತವಾಗಬೇಕು’

‘ ಆದು ಸಾಧ್ಯವಿಲ್ಲದ ಮಾತು?’

‘ ಯಾವುದು ಸಾಧ್ಯವಿಲ್ಲ? ಏಕೆ ಸಾಧ್ಯವಿಲ್ಲ?’

‘ ತಾವು ಹೇಳಿದ್ದು ಆಗದ ಮಾತು?’

‘ ಯಾವುದು-ತಾವು ಹಾಡುವುದೇ. ನಾವು ಕೇಳಬುದೇ? ನಿಮ್ಮ ಹಾಡುಗಾರಿಕೆ ಜನಾನಾಕ್ಕೆ ಯೋಗ್ಯವಾದುದಲ್ಲವೆಂಬ ಸಂದೇಹವಿದ್ದರೆ, ತಿಳಿಸಬಹುದು.’

‘ ನಮ್ಮ ಯೋಗ್ಯತೆಯ ವಿಷಯದಲ್ಲಿ ನಮಗೆ ಸಂದೇಹವಿಲ್ಲ. ತಮ್ಮ ಯೋಗ್ಯತೆಯ ವಿಷಯ ತಾವು ಆಡಬಹುದು. ನನ್ನ ಮಾತಿನ ಅರ್ಥ ಇಷ್ಟ-ನವಾಬರ ಆಂತಃಪುರದಲ್ಲಿ ನಾವು ಹಾಡುವುದು ಸಾಧ್ಯವಿಲ್ಲ’

‘ ನಮ್ಮ ಅಪೇಕ್ಷೆ, ಅಪ್ಪತೆ ಎರಡಕ್ಕೂ ಒಂದೇ ಅರ್ಥ. ಬಲ್ಲಿರಾ?’

‘ ಬಲ್ಲೇ.’

‘ ತಿದರೂ ಇಲ್ಲವೆನ್ನುತ್ತೀರಾ?’

‘ ಅಂತುದೂ.’

‘ ಇದು ಉದ್ದಟಿತನ. ನಮ್ಮ ಅಪ್ಪತೆ ಪಾಲಿಸದವರಿಗೆ ಉಳಿಗಾಲವಿಲ್ಲ.’

‘ ನವಾಬರು ಸಿಟ್ಟಾಗಬಾರದು. ಒಂದು ಮಾತು ಹೇಳುತ್ತೀನೆ. ಸಹನೆಯಿಂದ ಕೇಳಬೇಕು. ನವಾಬರು ನನ್ನಂಥ ನೂರಾರು ಜನರೆ

ಸಂಗೀತ ಕೇಳಿರಬಹುದು. ಅವರೆಲ್ಲರೂ ತಮ್ಮ ಇಭ್ಯಾಸನುಸಾರವಾಗಿ ವರ್ತಿಸಿರಬಹುದು. ನಿಮ್ಮ ಇಟ್ಟಿಗೆ ಅನುಸಾರವಾಗಿ ನಡೆಯುದವರಿಗೆ ಉಳಿಗಾಲವಿಲ್ಲವೆಂದಿರಿ. ಆ ವಾತ್ತೂ ನಿಜ. ದುರದೃಷ್ಟಿ ವಶದಿಂದ ಈ ವ್ಯೇ ನಿಮ್ಮ ಅಥಿನವಾಗಿದೆ. ಅದರೆ ನನ್ನ ವಿಷ್ಯೇ ಯಾರ ಪ್ರಚೇಯೂ ಅಲ್ಲ, ಯಾರ ಆಳೂ ಅಲ್ಲ. ಅದು ನನ್ನ ದೇವರಿಗೆ ಮೀಸಲು. ನವಾಬರ ಧೃಷ್ಟಿಯಲ್ಲಿ ನಮ್ಮಂಥ ಸಾಮಾನ್ಯ ಜನರ ವಿಷ್ಯೇ, ನವಾಬರು ಬಹಃಸಿದಾಗ, ಬಯಸಿದಲ್ಲಿಗೆ ತಮ್ಮ ಭೋಗಕ್ಕೆ ಬರುವ ಬೆಲೆವೆಣ್ಣು ಎಂದಿರಬಹುದು. ಅದರೆ ನಮ್ಮ ಧೃಷ್ಟಿಯಲ್ಲಿ. ಅದು ನನ್ನ ತಾಯಿ, ದೇವರು. ಅಲ್ಲಾನ ದರ್ಶನಕ್ಕೆ ನವಾಬರು ಮಸಿದಿಗೇ ಹೋಗಬೇಕಾದಂತೆ, ನನ್ನ ತಾಯಿಯ ದರ್ಶನಕ್ಕೆ ಆಕರ್ಯ ಮಂದಿರಕ್ಕೇ ಭಕ್ತರಾಗಿ ಬರಬೇಕು. ಅದು ವಿನಾ, ನವಾಬರು ಬೆದರಿಸುವುದಿರಲಿ, ಸಾರ್ವಭೌಮ ಪದವಿ ಕೊಡುತ್ತೇನೆಂದರೂ, ನಿಮ್ಮ ಭೋಗ ತೃಪ್ತಿಯ ವಾಪವಂಕವಾದ ಜನಾನಾದಲ್ಲಿ ನನ್ನ ತಾಯಿಯ ನರ್ತನೆ ಏರ್ಜಿಸಲಾರೆ. ರಾಗೆ ನಾನು ಮಾಡುವುದಿರಲಿ, ನೀವು ಕೇಳಿಪುದೂ ಅವಮಾನ.’

‘ಟೀಪ್ತಿ ಮೊದಲೇ ಬೆಂಕಿ ನವಾಬ. ವೆಂಕಟಸುಬ್ಬಯ್ಯನವರ ಮಾತು ಕೇಳಿ ಉರಿಯುವ ಬೆಂಕಿಗೆ ಗಾಳಿ ಬೀಸಿದಂತಾಯಿತು. ಕ್ಲೋಧ ದಿಂದ ನಿಶಿತವಾದ ಧ್ವನಿಯಲ್ಲಿ ಹೇಳಿದ.

‘ನಿಮ್ಮ ಮಾತು ನಮಗೆ, ನಮ್ಮ ನವಾಬಗಿರಿಗೇ ಅವಮಾನ. ಈ ಮಾತಾಡಿದವರ ನಾಲಿಗೆ ಸೀಳಿಸಬಲ್ಲ ಶಕ್ತಿ ನಮಗಿದೆ’.

‘ನವಾಬರ ಶಕ್ತಿಯನ್ನು ನಾನು ಬಲ್ಲೆ. ಇಲ್ಲವೆಂದವರನ್ನು ಕೊಲ್ಲಾತ್ತೀರ. ಅಷ್ಟಕ್ಕೆಂತ ಹೆಚ್ಚಿನೂ ಆಗದು, ತಮ್ಮಂದ.’

‘ಈಗಲೂ ಹೇಳುತ್ತೇನೆ ಕೇಳಿ. ಈ ಭಲ ಬೇಡ.’

‘ನಾನು ಅನುಗ್ರಹಕ್ಕೆ ಸೋಲದೆ, ಆಗ್ರಹಕ್ಕೆ ಬೆದರುವ ಹೇಡಿ ಎಂದು ನನ್ನನ್ನು ಭಾವಿಸಿರುವಂತಿದೆ. ಸಂಗೀತದ ವಿಷಯದಲ್ಲಿ ನನಗೆ ಏರಡು ನಾಲಗೆಯಿಲ್ಲ. ನವಾಬರು ಇಟ್ಟಿಯಿದ್ದಂತೆ ನಡೆಯಬಹುದು’

‘ನಾಳೆ ಈ ವೇಳಿಯವರಿಗೂ ತಮಗೆ ಅವಕಾಶಕೊಟ್ಟಿದೇನೆ. ಮನಸ್ಸು ಬಡಲಾಯಿಸಿದರೆ ಸರಿ. ಇಲ್ಲವಾದರೆ, ನಾಲಿಗೆ ಸೀಳಿಸಿ ಮತ್ತೆ ಹಾಡದಂತೆ ಮಾಡುತ್ತೇನೆ. ಇದು ನಮ್ಮ ಆಜ್ಞೆ ಭಷಿಗಳೇ. ಅದನ್ನು ಜಾರಿ ಮಾಡಲು ಸಿದ್ಧತೆ ಮಾಡಿ’.

‘ನನಗೇನೂ ಅವಕಾಶ ಬೇಡ; ನವಾಬರು ತಮಗೆ ಬೇಕಾದರೆ ಅವ ಕಾಶ ತೆಗೆದುಕೊಳ್ಳಬಹುದು. ಆಯಿತು. ನಾನು ಬರಲೇ?’ ಎಂದು ಹೇಳಿ ಪೆಂಕಟಪುಬ್ಬಯ್ಯ ಪೀಪುವಿನತ್ತ ಬೆನ್ನು ಮಾಡಿ, ಹೊರಬಂದರು. ಪೀಪು ಕೆಣರೆದ ಸರ್ವವಾದ.

‘ವಧ್ಯಾಷ್ಟು ದ ವೇಳಿಗೆ ಈ ಸುದ್ದಿ ಕೆಷಿಯಿಂದ ಕೆವಿ, ಬಾಯಿಂದ ಬಾಯಿಗೆ ದಾಟಿ ಉರೆಲ್ಲಾ ಹರಡಿತು. ಇನ್ನ ಗುಂಪುಗುಂಪಾಗಿ ಬಂದು ವೆಂಕಟಪುಬ್ಬಯ್ಯನವರನ್ನು ಕಂಡು ಹೋದರು. ಎಲ್ಲರಿಗೂ ಗಾಬರಿ, ತಹತಹ. ಆದರೆ ಯಾರು ಏನು ಹೇಳಬೇಕು? ಅವರಲ್ಲಿ ಕೊಂಜ ಪಲಿಗೆಯಿಂದ ಮಾತಾಡುತ್ತಿದ್ದು, ಇವರ ಹಾಡಿಗೆ ಪುದ್ದಲೆ ನುಡಿಸುವ ದಾಸಪ್ಪ, ಆ ಸುದ್ದಿ ಕೇಳಿ ಅಳುತ್ತಲೇ ಬಂದ.

‘ಏನು ಯಜಮಾನೇ, ಪೀಗಾಗೊಂಡೀಯ್ಯು?’ ಎಂದ.

‘ಏನೂ ಆಗಲಿಲ್ಲ ದಾಸಪ್ಪ. ತಾಯಿ ನನ್ನ ಶಕ್ತಿ ಪರೀಕ್ಷೆ ಮಾಡಲಿಕ್ಕು ಬಂದಿದಾಳೆ.’

‘ಈ ನವಾಬನಿಗಷ್ಟು ಬೆಂಕಿ ಬೀಳ. ನಿಮ್ಮ ಮೇಲಾ ದೊಲತ್ತು ತೋರಿಸೋದು.’

‘ಆತನದೇನೂ ತಪ್ಪಿಲ್ಲ ದಾಸಪ್ಪ. ತಾಯಿ ಆತನ ಬಾಯಲ್ಲಿ ಆ ಮಾತಾಡಿಸಿದಳು’

‘ಎಲ್ಲಿ ತಾಯಿ, ಬಿಡಿ ಯಜಮಾನರೇ, ತುರುಕ ಬುದ್ಧಿ.’

‘ಭಿ! ಆ ಮಾತಾಡಬಾರದು. ಜಾತಿಗೂ ಅದಕ್ಕೂ ಏನು ಸಂಬಂಧ. ಮನುಷ್ಯನ ಸಣ್ಣ ತನಕ್ಕೆ ಜಾತಿ ಏನು ಮಾಡುತ್ತದೆ. ಪರೀಕ್ಷೆಗೆ ಬಂದಿದೆ. ನಡೆಮಹೋಗಲಿ.’

‘ಹಾಗಂದಾರುಂಟಾ. ಇದು ಬೆಂಕಿ ಕೈಲಿ ಸರಸಾ. ಯಾವು ಮಾತ್ರೇ ಇಪ್ಪು ವರ್ಷ ನಿಮ್ಮ ಸೇವೆ ಮಾಡಿದ್ದೀನಿ. ಒಂದು ಮಾತು ಹೇಡೊಂತಿನಿ. ಲಾಲಿಸಬೇಕು.’

‘ಎನು ಹೇಳು?’

‘ಒಂದ್ದುಲ ಹೋಗಿ ಹಾಂಡ್ಯಂದಿದ್ದಿ. ಅವರ ಮನೆ ಹಾಜಾಗಲಿ’

‘ಅದು ಸಾಧ್ಯವಿಲ್ಲದ ಮಾತು ದಾಸವ್ವು.’

‘ಎಂಥ ವಿಶ್ವಾಸಿತ್ವ ವಸಿಸ್ತರ ತಪಸ್ಸೇ ಕೆಟ್ಟು ಹೋಗುತ್ತಂತೆ, ನಿಮ್ಮದೇನು. ನನ್ನ ಮಾತು ಕೇಳಿ’

‘ಆದಾಗದು. ನನ್ನ ನಾಲಿಗೆಯ ಭೀತಿಗೆ, ತಾಯಿಯನ್ನು ಸುಭಾವಿ ನನ ಭೋಗದ ಹೆಣ್ಣಾಗಿ ಪಾಡಲೇ. ಅಂಥ ವರ್ಗ ಇದ್ದರೆಪ್ಪು ಸತ್ತ ರೆಪ್ಪು. ತಾಯಿಯ ಮಾನ ಹೋದ ವೇಲೆ ಉಳಿದ್ದೇನು. ಈ ಫೋಟು ಉರುಳದರೂ ಸರಿಯೆ. ಅದು ಸಾಧ್ಯವಿಲ್ಲ’

‘ದಾಸವ್ವು ಏನೇನೋ ಹೇಳಿದ. ಅತ್ತ, ಸಿಟ್ಟಾದ, ಬ್ಜೆದ. ಏನೆಂದರೂ ವೆಂಕಟಸುಬ್ಬ ಯ್ಯಾನವರು ಕದಲಲಿಲ್ಲ. ಕಡೆಗೆ—

‘ದಾಸವ್ವು. ಇವತ್ತು ಸಂಜೀಗೆ ಪೂಜೆಯಿದೆ. ಬಾ. ಸಾನು ಸ್ವಾನ ಮಾಡಬೇಕು’ ಎಂದು ಹೇಳಿ ಎದ್ದು ಹೋದರು. ಮನೆಯಲ್ಲಿ ಆಗ ಅನಂತಯ್ಯನ ಮಗ, ಸೋಸೆ ಇದ್ದರು. ಬೇರಾರೂ ಇರಲಿಲ್ಲ ಅವರಿಗೆ. ಅನಂತಯ್ಯನವರ ಮಗ ವೆಂಕಟೇಶನಿಗೆ ‘ಉರೋಳಗೆ ಹೋಗಿ, ಒಂಭತ್ತು ಗಂಟೆ ಹೊತ್ತಿಗೆ ಮಂಗಳಾರತಿಗೆ ಬರಬೇಕಂತೆ ಎಂದು ಹೇಳಬಾ’ ಎಂದು, ‘ಗಂಗಾ-ಪೂಜೆಗೆ ಸಿದ್ಧ ಮಾಡು.’ ಎಂದು ಆತನ ಮಂಡತಿಗೆ ಹೇಳಿ, ಸ್ವಾನಕ್ಕೆ ಇಳಿದರು. ನೂರಾರು ಕೊಡು ನೀರು ಹೋಯಿದು ಕೊಂಡರಂತೆ ಅವರು ಆ ದಿನ; ಸ್ವಾನಮಾಡಿದವರೇ ಬಂದು ಮಣಿಯಿಟ್ಟು ದೇವರ ಮನೆ ಸೇರಿ ಬಿಟ್ಟರು. ಅಮೃನವರಿಗೆ ಕುಂಕುಮಾಚನೆನೆ, ಸಹಸ್ರನಾಮ, ಅಷ್ಟೂತ್ತರ ಪೂಜೆ ಎಲ್ಲವನ್ನೂ ಕ್ರಮವಾಗಿ ಮಾಡಿ, ವೆಂಕಟೇಶನನ್ನು ಕರೆದು—‘ನೀನೇ ಮಂಗಳಾರತಿ ಮಾಡಿ, ಹೋಗುವವರಿಗೆ.

ಪ್ರಸಾದ ಕೊಟ್ಟು ಕಳಿಸಿಬಿಡು. ನನಗಾಗಿ ಕಾಯುವುದು ಬೇಡ' ಎಂದು ಹೇಳಿ, ತಂಬೂರಿ ತೆಗೆದುಕೊಂಡು ಹಾಡಲಾರಂಭಿಸಿದರು. ನವಾಬರ ಸಿಟ್ಟಿನ ಸಮಾಚಾರ ತಿಳಿದ ನೂರಾರು ಜನ ಬಂದು, ಅವರನ್ನು ಕಂಡು, ನಮಸ್ಕಾರ ಮಾಡಿ, ಪ್ರಸಾದ ತೆಗೆದುಕೊಂಡು ಹೋದರು. ಯಾರಿಗೂ ಅವರನ್ನು ಮಾತನಾಡಿಸುವ ಢೀಯರವಾಗಲಿಲ್ಲ. ಏಕೋ ಅವರ ಮುಖ ರೂಪನಾಗಿತ್ತು. ಹೊತ್ತಿನ ಅರಿವು ಮರೆತು ಹಾಡುತ್ತಿದ್ದರು ವೆಂಕಟಿ ಸಂಭ್ರಯ.

~ ~ ~ ~ ~

‘ಆತ್ಮ—ವೆಂಕಟಿಸುಬ್ಬಯ್ಯನವರ ಮೇಲೆ ಅಬ್ಬಿರಿ ಹೋದ ನವಾಬರಿಗೂ ಮನಸ್ಸಿಗೆ ಸಮಾಧಾನವಿಲ್ಲ. ಹೃದಯಾಂತರಾಳದಲ್ಲಿ ಏನೋ ಅಧ್ಯವಾಗದ ತಹತಹ. ಉಬ್ಬವೂ ರಂಚಿಯಾಗಲಿಲ್ಲ. ಮನಸ್ಸು ಸುವ್ಯಾಸನೆ ಕಿಡಿಯಾಡುತ್ತಿತ್ತು. ಯಾರ ಹೈಯಲ್ಲೂ ಮಾತನಾಡುವುದೂ ಬೇಕಾಗಲಿಲ್ಲ. ಸಿದ್ದೇಯು ನೆವ ಮಾಡಿಕೊಂಡು, ಹಾಸಿಗೆಯಲ್ಲಿ ಮಲಗಿದರೂ, ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಕಾವಳಿದ ಇರುಳನ ತುಗಾಳಿಯೂ ಅವರ ಮೈಗೆ ತಂಪಾಗಲಿಲ್ಲ. ಹೃದಯದ ಉದ್ದೇಶ ದಿಂದ, ಕಣ್ಣ ಬೆಂಕಿ ಹೊತ್ತಿದಂತೆ ಉರಿಯುತ್ತಿತ್ತು.

‘ಬೇಹಾಗಾರನಿಂದ ಅವರಿಗೆ ವೆಂಕಟಿಸುಬ್ಬಯ್ಯನವರು ಕೊನೆಯ ಪ್ರಾಚೆ ಮಾಡುತ್ತಿರುವುದೂ, ಅವರ ರಾಡು ಕೇಳಲು ನೂರಾರು ಜನ ಸೆರೆದಿರುವುದೂ ತಿಳಿದಿತ್ತು. ತನ್ನ ಕಟ್ಟಬ್ಬಜ್ಞಿಗೆ ಹೆದರಿ ಕಂಗಲಾಗುವ ರನ್ನು ಕಂಡಿದ್ದ—ಟೀಪು. ಹೀಗೆ ಅದನ್ನು ಅನುಭವಿಸಲು ಸಿದ್ದವಾಗುವವರನ್ನು ಕಾಣ. ಅದೂ ಅವನ ಮನಸಿನಲ್ಲಿ, ಹೃದಯದಲ್ಲಿ ಗೊಂದಲು ವನ್ನುಂಟುಮಾಡಿತ್ತು. ಹೀಗೂ ಉಂಟಿ?

‘ಟೀಪುವೂ ವೆಂಕಟಿಸುಬ್ಬಯ್ಯನವರ ಹಾಡುಗಾರಿಕೆಯ ಬಗ್ಗೆ ಸಾವಿರ ಕಫೆ ಕೇಳಿದ್ದ. ಅವರು ಹಾಡುವಾಗ ಶಿಲಾಮೂರ್ತಿ ಕಂಬನಿಗರೆಯುವುದು, ಜ್ಞಾರ ಬಂದವರಿಗೆ ಜ್ಞಾರ ಇಳಿಯುವುದು, ಮಂದಿಸಿದ ಆನೆಯುದುವಾಗುವುದು, ದೇವ ಅವರ ಹಾಡು ಕೇಳುತ್ತಾ ಕೂತಿರುವುದು

ಕಾಣವುದು—ಹೀಗೇನೂರು ಕಢಿ. ಆ ಕಢಿಗಳನ್ನು ಅವನು ನಂಬಿದೆ ಹೋದರೂ, ಆತನಿಗೂ ಅವರು ಹೇಗೆ ಹಾಡುತ್ತಾರೋ ಕೇಳಬೇಕು ಎನಿಸಿತ್ತು. ಹೆಂಡತಿಗೂ ಅವರ ಕೈಲಿ ಜನಾನಾದಲ್ಲಿ ಹಾಡಿಸುವುದಾಗಿ ಮಾತು ಕೊಟ್ಟಿದ್ದು. ಆದರೆ ಈಗ—

‘ ಯಾರ ಬಯಕೆಯೂ ನೇರವೇರುವಂತಿಲ್ಲ. ತಾನಿಲ್ಲ ಆಪ್ಣೆ ತೀವ್ರ ಯಾತನೆಯ ಶರಶಯ್ಯೆಯಲ್ಲಿ ಹೂರಳುತ್ತಿರುವಾಗ, ಆಲ್ಲಿ ನೇರಕಟಿ ಸುಭ್ಯಯ್ಯ ಕಡೆಯ ಬಾರಿಗೆಂದು ಹಾಡುತ್ತಿದಾರೆ. ಈ ದಿನ ಮುಗಿದರೆ, ಮತ್ತಾರಿಗೂ ಆದನ್ನು ಕೇಳುವ ಯೋಗವಿಲ್ಲ.

‘ ನಿಜವಾಗಿಯೂ ಆಪ್ಣೆ ಆದ್ದಿತೀಯವಾದುದೇ ಅವರ ಸಂಗಿತ ಕೂಶಲ. ಜನರ ಮಾತನ್ನು ನಂಬಬಹುದೇ? ಜನರ ಮಾತಿನಂತೆ ಇದು ಅತಿಶಯೋಕ್ತಿಯ ಮೂರಬೆಯಾಗಿದ್ದರೆ....? ಒಂದು ವೇళೆ ಆದು ನಿಜವೇ ಆಗಿದ್ದರೆ....? ಆದರೆ ಏನಾದರೂ ಈ ರಾತ್ರಿ ಕಳಿದು ಹೋದರೆ ಮತ್ತೆ ಆ ಮಾತು ಪರಿಕ್ಷೇಸಲು ಅವಕಾಶವೆಲ್ಲಿ?

‘ ಆ ಭಾವನೆ ಒಂದ ಕೂಡಲೇ ಟೀಪುವಿನ ಹೈದರಯದಲ್ಲಿ ಹೋಗೆ ಯಾಡುತ್ತಿದ್ದ ಕೊರ್ಮಿಧದ ಅಡಿಯಲ್ಲಿ ಹುದುಗಿದ ಬಯಕೆ ತಟಕ್ಕನೇ ತಲೆ ದೇರಿತು. ನೂರಾರು ಜನ ಅವರ ಹಾಡನ್ನು ಕೇಳುತ್ತಿದ್ದಾರೆ. ತಾನೂ ಆದನ್ನು ಕೇಳಬಾರದೇಕೆ? ಆಗ ಜನರ ಮಾತು ಎಷ್ಟು ನಿಜಪ್ಪೇ, ಎಷ್ಟು ಸುಕ್ಕೋ ತಾನೇ ಗೊತ್ತಾಗುತ್ತದೆ.... ಒಂದು ವೇళೆ ಜನರ ಮಾತು ನಿಜ ವಾಗಿದ್ದರೆ?.... ಪುಂಡ?.... ಆ ಭಾವನೆಯನ್ನು ಒಂದ ಹಾಗೇ ತುಳಿದು ಬಿಟ್ಟು. ಆದರೆ ಕೇಳುವ ಕುಶಾಹಲ ಅಡಗಲಿಲ್ಲ.

‘ ಆ ವೇళೆಗೆ ಕಹಳಿ ಬತೇರಿಯಿರದ ನಡುರಾತ್ರಿಯ ಕಹಳಿ ಕೇಳಿ ಒಂತು. ಹೊತ್ತಾದರೆ ಸಂಗಿತ ಮುಗಿದು ಹೋಗಬಹುದೆಂದು, ಕೂಡಲೇ ಎದ್ದು, ಸೈನಿಕರ ನಿಲುವಂಗಿಯಲ್ಲಿ, ರಾಜಪ್ರೋಫಾಕನ್ನು ಮರೆಸಿ, ಅಂಗರಕ್ಷಕನೊಬ್ಬನನ್ನು ಜೊತೆಗಿಟ್ಟುಕೊಂಡು ವೇಗವಾಗಿ ನಗರದೊಳಗೆ ನಡೆದ.

‘ ಅವರಿಬ್ಬರೂ ವೆಂಕಟಸುಬ್ಬಯ್ಯವರ ಮನೆಗೆ ಬರುವ ವೇಳಿಗೆ, ನಿಜರೆ ಸಾರ್ಥಕವಾಗಿ, ತಂಗಾಳಿಯ ಅಲೆಗಳಮೇಲೆ ತೇಲುತ್ತಿರುವ ಅವರ ರಾಡಿನ ಮಧುರ ಗಂಭೀರ ಧ್ವನಿ ಕೇಳಿಸಿತು. ಬೆಂಗಾವಲವನಿಗೆ ಸದ್ಯ ಪಾಪದಂತೆ ಹೇಳಿ, ಹೀವು ಕತ್ತಲು ಕವಿದ ಜಗಲಿಯ ಮೇಲೆ, ಹತ್ತಿ ಸಂಗೀತಪನ್ನು ಕೇಳುತ್ತಾ ನಿಂತ.

‘ ಶ್ರೋಚಿಗೆ ಬಂದ ಜನರೆಲ್ಲರೂ ಹೊರಟು ಹೊಡುದರಿಂದ ಮನೆ ಯೋಳಗೂ ಏನೂ ಗದ್ದಲವಿರಲಿಲ್ಲ. ತಂಬೂರಿಯ ರ್ಯಾಂಕಾರದೊಂದಿಗೆ ವೇಳಿವಿಸಿದ ವೆಂಕಟಸುಬ್ಬಯ್ಯನವರ ಕಂಠನಾದ ದೇವನದಿಯಂತೆ ತೆರೆ ತಾಗಿ ಲಾಸ್ಯವಾಡುತ್ತಿತ್ತು. ಒಂದು ಗಳಿಗೆ ಹಾಗೇ ಕಿವಿಗೊಟ್ಟು ಕೇಳಿದ ಟೀಪು. ಏನೋ ಮೋಡಿ ಮಾಡಿದಂತಾಯಿತು. ಹಿಂದೆಂದೂ ಅವನು ಕೇಳಿ ಅನುಭವಿಸದ, ಅಪೂರ್ವ ರಸ ಮಾಧುರ್ಯ, ಧ್ವನಿ ಗಭ್ರದಿಂದ ಮಿಂಚಿಸಂತೆ ಮೂಡಿ, ಚೆಲ್ಲಾಡುತ್ತಾ ಅವನ ಹೃದಯವನ್ನು ಸೆರೆ ಹಿಡಿದಿತು.

‘ ಮುಂಗಾರಿನ ಮೇಷದಂತೆ ಗಂಭೀರವಾಗಿ ಫೋ ೧ ಷಿ ಸಿ, ಪ್ರವಾಹದಂತೆ ಭೋ ೧ ಗ್ರ ರೆ ದು, ಜಲಪಾತದಂತೆ ಭೋರೆಂದು ಧುಮುಕಿ, ಮುಗಿಲಾಳದಲ್ಲಿ ರೆಕ್ಕೆ ಚಲಿಸದೆ ಹಾರುವ ಹದ್ದಿನಂತೆ ತೇಲುತ್ತಾ ಹಾಡು ಹರಿಯುತ್ತಿತ್ತು. ತನ್ನ ಕರೆಗೆ ದೇವ ಓ ಗೊಡಲಿಲ್ಲವೆಂಬ ಭಕ್ತನ ಹೃದಯ ವೇದನೆ ರಾಧಾಗಿ ಹೊಮ್ಮುತ್ತಿತ್ತು. ಭಕ್ತನ ವಿರಹ ವೇದನೆ, ನಿರಾತೆ, ಎದೆಯಾಳದ ಪ್ರೇಮದಲ್ಲಿ ತೂರ್ಯದ ಸ್ವಿಗ್ರಹಾದ ಕೈರ್ವಿಧ, ವಶ್ತೇ ಮತ್ತೆ ಮಿಶ್ರಕುವ, ಕುದಿಯುವ ಕಂಬನಿಯಾಗಿ ತುಳುಕುವ ಮೋವು, ವಷಪ್ರಸ್ತಂಭದಂತೆ ನಿಂತ ಭರವಸೆ, ಗಾಳಿಗೆ ಸಿಕ್ಕಿ ದೀಪದ ಕುಡಿಯಂತೆ ಹೊಮ್ಮಾಡುವ ಆಸೆಯ ಚಂಚಲತೆ, ಆತುರ, ಕಾತುರ, ಬಯಕೆ, ಬೇಸರ—ದೇವದಶ ನಾತುರನಾದ ಭಕ್ತನ ಹೃದಯ ದಲ್ಲಿ ಮೂಡಿ ದಾಂಗುಡಿಯಿಡುವ ಅನಂತ ಭಾವನೆಗಳು ಹಾಡಿನಲ್ಲಿ ರೂಪ ದಾಳಿ, ಮಾಸುಕಾದ ಗಾಳಿ ಚಿತ್ರದಂತೆ ಕಣ್ಣ ಮುಂದೆ ಸಂಚರಿಸಿ ಹೋಡವು ಆ ಹಾಡನ್ನು ಕೇಳುವಾಗ ಟೀಪುವಿನ ಕಣ್ಣ ಮುಂದೆ, ಅದನ್ನು ಕೇಳ

ಕೇಳುತ್ತಾ, ಬೇಡವೆಂದರೂ ಹೀಗುನ ಕಣ್ಣಿ ಒದ್ದೆಯಾಯಿತು. ಅವನ ಕೈಗ್ರಿಧ, ಸೇಡು, ಕರ್ತೋರತೆ ಎಲ್ಲವೂ ಮಾಂತ್ರಿಕ ಸ್ವರ್ಥಕ್ಕೆ ಸಿಲುಕಿದಂತೆ ಮಾಯವಾಗಿ, ಕೋಮಲತೆ ಮೂಡಿತು. ಭಾವಲೋಕದ ಗಂಧರ್ವ ನಾಯಿತು ಅವನ ಮನಸು. ಕವಳದ ಹೊಳದ ಹೇಳಿ ಹರಿದು ಬಂದ ಸುವಾಸಿತ ತಂಗಾಳಿ ಸೋಕಿದಂತೆ ಅವನ ವೈ ತಂಪಾಯಿತು. ಮಗು ವಿನ ನಗುವಿನಂತೆ ಹೊಳವ ಬೆಳಕು ಸುತ್ತುಲೂ ಹರಡಿದಂತೆ ತೋರಿತು. ಬೆಳದಿಂಗಳ ಬೆಳಕಿಗೆ ಕರಗುವ ಅವೃತ್ತಿಲೆಯಾಯಿತು ಹೀಗುವಿನ ಹೈದರ್ಯ. ಒಳಗೆ ಹೋಗಿ, ಹಾಡುತ್ತಿರುವವರ ಕಾಲು ಹಿಡಿದು, ತಪ್ಪಿಯಿತೆಂದು ಬೇಡಬೇಕೆನಿಸಿತು. ಅದರ ನಡುವೆ ಹೋಗಲು ವಿನಸಾಗದೆ ಕೇಳುತ್ತಾ, ವೈಮರೆತು ನಿಂತಿದ್ದ. ಬೆಳಗನ ಜಾವದ ಕೋಳಿ ಕೂಗಿ ದುದೂ ಅವನಿಗೆ ಕೇಳಿಸಲಿಲ್ಲ. ನಿಂತೇ ಇದ್ದ. ಹಾಗೇ ಕನಸಿನಂತೆ ಕರಗಿ ಹೋಯಿತು ಹಾಡು. ಅದರದೂ ಎಚ್ಚರವಿರಲಿಲ್ಲ ಅತನಿಗೆ....ಹಾಗೇ ನಿಂತಿದಾನೆ.

‘ಇದ್ದಕ್ಕಿದಂತೆಯೇ ಮನೆಯೋಳಿನಿಂದ ಹೆಣ್ಣಿಬ್ಬಕು ಚಿಟ್ಟಾರನೆ ಚೀರಿದ ಸದ್ದು ಕೇಳಿ, ಹೀಗು ತತ್ತ್ವರಿಸಿಹೋದ. ಏನು ಮಾಡುತ್ತಿರುವೆ ನೆಂದು ತಿಳಿಯದೆಯೇ ಮುಂದೆ ಯಾಕಿದ ಬಾಗಿಲನ್ನು ಕಾಲಲ್ಲಿ ಒದ್ದು ಮುರಿದು ಒಳಗೆ ಒಡಿದ. ಮನೆಯನ್ನು ಪ್ರವೇಶಿಸಿ, ಬೆಳಕು ಬರುತ್ತಿದ್ದ ಬಾಗಿಲ ಕಡೆ ಓಡಿ, ಬಾಗಿಲಲ್ಲಿ ನಿಂತು ನೋಡಿದ.

‘ಅದು ದೇವರ ಮನೆ. ಹೂವಿನ ಪರಿಮಳ, ಗಂಧಧ ಕಡ್ಡಿಯ ಮಧುರ ಧೂಮ ಕವಿದಿದೆ. ಹಗಲು ಬೆಳಕಾಗುವಪ್ಪು ಬೆಳಕು ಬಿಡ್ಡಿದೆ, ಹೊತ್ತಿಸಿದ ನೂರಾರು ದೀವಿಗೆಗಳಿಂದ. ಕರಿಯಮರದ ಮಂಟಪ ದಲ್ಲಿ, ಆಳತ್ತರದ ನಂದಾದಿವಿಗಳ ನಡುವ, ಮೊಡ್ಡ ದಾದ ದೇವಿಯ ಸ್ವರ್ಣಮೂರ್ತಿ ಬೆಳಕಿನುಂಡಿಯಂತೆ ಹೊಳೆಯುತ್ತಿದೆ. ಅದರ ಇದಿರು ವೆಂಕಟಸುಬ್ಬಯ್ಯ ಪ್ರಜ್ಞತಪ್ಪಿ ಮಲಗಿದಾರೆ. ಅವರ ಬಾಯಿಂದ ರಕ್ತ ಚಿಲುಮೆಯಾಗಿ ಚಿಮ್ಮುತ್ತಿದೆ. ಅವರಿಗೆ ಅವೃತ್ತಿ ಮಾರದಲ್ಲಿ ಒಂದು ಕಡೆ ಗಂಗಾ ಮೂರ್ಖ ಬಿಡ್ಡಿದ್ದಾಳೆ. ಇನ್ನೊಂದು ಕಡೆ ತಂಬಾರಿ ಹಿಡಿದ

ವೆಂಕಟೇಶ ಗರ ಹೊಡಿದವನಂತೆ, ಬಿಟ್ಟೆ ಕಣ್ಣ ಕದಲಿಸದೆ ಕೂತಿದಾನೆ. ರಕ್ತಸಿಕ್ತವಾದ ಕಥಾರಿ ಇನ್ನೂ ಹಾಗೇ ಇದೆ ವೆಂಕಟಸುಬ್ಬಯ್ಯನವರ ಕೈಯಲ್ಲಿ. ದೇವಿಯ ಇದುರಿನ ದೊಡ್ಡ ಬಂಗಾರದ ಘಳಘಳಸುವ ತಟ್ಟೆಯಲ್ಲಿ, ರಕ್ತದ ಮುದ್ದೆಯಂತೆ ಬಿದ್ದಿದೆ ಕತ್ತರಿಸಿದ ನಾಲಿಗೆ.

‘ಆ ದೃಷ್ಟಿವನ್ನು ಸೋಡಿ, ಸೂರಾರು ಯುಧ ರಕ್ತವಾತವನ್ನು ಸೋಡಿದ ಟೀಪುಪ್ರಾ ಗದಗದ ಹೆದರಿ ಸಂದುಗಿದ. ಒಂದು ಗಳಿಗೆ ಏನು ಮಾಡಬೇಕೆಂದು ಆತನಿಗೂ ತೋಚಲಿಲ್ಲ. ಆ ಮೇಲೆ ಮೈಕೊಡವಿ ಕೊಂಡು, ಉಂಡಿ ಬಾವ ಬೊಗಾವಲ ಭಟನನ್ನು ವೈದ್ಯರನ್ನು, ತನ್ನ ಖಾಸಾ ಹಕೀವರನ್ನು ಕರೆತರುವಂತೆ ಪಿಡಿಸಿ, ಸದ್ದಡಿಗಿದ ಮನೆಯಲ್ಲಿ ಎಳಿಯ ಮಂಗುವಿನಂತೆ. ಬಿಕ್ಕೆ ಬಿಕ್ಕೆ ಅಳುತ್ತಾ ಕೂತೆ.

‘ಆಗ ಚಾರು ಹರಿವ ಯೋತ್ತು. ಒಂದು ಗಳಿಗೆಯಲ್ಲಿ ಸುದಿ ಖಾರಲ್ಲಿಲ್ಲ ಹರಡಿ, ಆ ಕೌತಕವನ್ನು ಸೋಡಲು ಸಾವಿರಾರು ಜನ ಸೇರಿದರು. ವೈದ್ಯರು ಬಂದು, ರಕ್ತ ಹರಿವ ವೆಂಕಟಸುಬ್ಬಯ್ಯನವರ ಬಾಯಿಗೆ ಪೂಜೆಯು ಕುಂಕುಮ ಒತ್ತಿ. ರಕ್ತ ನಿಲ್ಲಿಸಿ ದೇವರ ಮನೆಯಿಂದ ಹೂರಗೆ ತಂದರು. ಶ್ರೀತೋರ್ವರ್ವಾಹನದ ನಡೆದ ಎಷ್ಟೋ ಹೊತ್ತಿನ ಮೇಲೆ ಅವರಿಗೆ ಎಚ್ಚರೆ ಬಂದು ಕಣ್ಣ ಬಿಟ್ಟರು. ಕೂಡಲೇ ಟೀಪು ತಾನು ನವಾಬನೆಂಬದನ್ನು ಮರಿತು ಅವರ ಕಾಲಮೇಲೆ ಬಿದ್ದು, ತಂದೆಯನ್ನು ಕಳೆದುಕೊಂಡ ಮಂಗುವಿನಂತೆ ರೋಧಿಸಿದ. ವಾತಾಡಲಾಗದ ವೆಂಕಟ ಸುಬ್ಬಯ್ಯ, ಅವನ ತಲೆಯನ್ನು ಸೇವರಿಸಿ, ತಮ್ಮ ಪ್ರೀತಿಯನ್ನು ಸೂಚಿಸಿದರು.

‘ಹೀಗೇಕೆ ಮಾಡಿದಿರಿ? ಈ ಪಾಸಿಯ ಮನಸ್ಸು ಬದಲಾಯಿಸಲು ಅವಕಾಶ ಕೊಡಬಾರದಾಗಿತ್ತೇ ದಾದಾ?’ ಎಂದು ಅಳುತ್ತಾ ಕೇಳಿದ ಟೀಪು. ವೆಂಕಟಸುಬ್ಬಯ್ಯ ಹೆಲಗೆ, ಬಳಗ ತರಿಸಿಕೊಂಡು ಬರೆದರು.

‘ದುಃಖಿಸಬೇಡ. ದೇವಿಯ ಇಟ್ಟು ಸೆರವೇರಿತು.’

‘ಹಗಲಾಗುವವರೆಗೂ ಕಾಯಲಿಲ್ಲವೇಕೆ?’

‘ನನ್ನದೇ ನನಗೆ ಹೆದರಿಕೆಯಾಯಿತು. ಅದಕ್ಕಾಗಿ.’

‘ಪಕ್ಷಿ’

‘ಹಗಲಾದರೆ ನೀನು ಮನಸ್ಸು ಬದಲಾಯಿಸಬಹುದು, ಬಿಡಬಹುದು. ನಿನ್ನ ಭಯವಲ್ಲ ನನಗೆ. ಆದರೆ ನಾನೇ ಜೀವ ಭಾಂದಿಂದ ಸೋತು ತಾಯಿಗೆ ಅವಮಾನನಾದರೆ. ಅದಕ್ಕೇ ನನ್ನ ಮನಸ್ಸು ಇದಲ್ಲಾ ಅವಕಾಶ ಕೊಡಲಿಲ್ಲ.’

‘ಅವರು ಬರೆದಂತನ್ನು ಓದಿ ಹೀಬು ಪ್ರಾಕಣಾದ.

‘ಆ ಬಳಿಕ ಹೀಬು, ವೇಂಡಿಟಿಸುಬ್ಬಾಯಿನವರ ಅವೇಕ್ಕಿಯಂತೆ ಅವರನ್ನು ಅವರ ಶಾಂತಿಯ ಉಂರುದ ತೊರೆಯಾಗಿ, ಸಕಲ ವಾಸಮಯರಾದಿನೊಂದನ ಕಳಿಸಿಕೊಂಟ್ರೆ. ಅವರಿಗೆಂದು ಬೇಕಾದವು ಜಮಿಂದಾ, ಕ್ರೂರಾನ್ಯ ಕೊಟ್ಟು. ದಾಗಾದಿಂದ ಬಂದ ವೇಂಡಿಸುಬ್ಬಾಯಿನವರು ತೊರೆಷುಣಾರಿಸಲ್ಪಿದ್ದು, ಅನಂತಯಾನ ಮನಸುಭೂತಿಸೆಂದಿರು. ಅವುನವರ ದೇವತಾಲು ಕೆಟ್ಟಿಸಿ, ಉಲ್ಲಾಸ ಪ್ರಾಜೆ ಅಯಂಡಾಗಿ ನಡೆಯಲೆಂದು ಅಸ್ತಿ ಬಿಟ್ಟರು. ಗುಡಿಯಲ್ಲಿ ಪ್ರಾರುಹೊತ್ತೂ ಇರುತ್ತಿದ್ದರು.

‘ಕಡೆಗೊಂದು ದಿನ ಹೃಗಳು ಕುರುತ್ತಿರುತ್ತಾಗ, ಅಮೃತವರಗುಡಿಯಲ್ಲಿ ಅವರ ಪ್ರಾಣವಕ್ಕೆ ರಾರಿಮೊಳೆಯಿತ್ತಾ. ಆಗ, ಅವರ ಬಳಿಯಲ್ಲಿದ್ದವರು ಸ್ವಾಂತಿಕರಂತೆ ಅವರ ಹೆಚ್ಚಿನಕಿಂದ ಒಂದು ಬೆಳೆಕು ಹುಟ್ಟಿ ರಾಗೇ ರಾರಿ ಅಮೃತವರ ಎದೆಯ ಪಜ್ಜದ ಪದಕದಲ್ಲಿ ಸೇರಿ ಹೋಯಿತುತ್ತಿ.

ಗೋವಿಂದಯ್ಯ ಹೇಳುತ್ತಿದ್ದ ಈಥೆ ನಿಟ್ಟಿಸಿರಿಸೊಂದಿಗೆ ಮುಕ್ತಾಯವಾಯಿತು. ಸ್ವಲ್ಪ ಹೊತ್ತು ಮೌನವಾಗಿ ಕುಳಿತ್ತಿದ್ದ ಹೇಳಿದೆ— ಕಡೆಗಾಲದಲ್ಲಿ ಅವರು ಹಾಡುವುದು ತಪ್ಪಿದ್ದು ಅನ್ವಯ.









